

**TEXT PROBLEM
WITHIN THE
BOOK ONLY**

UNIVERSAL
LIBRARY

OU_200143

UNIVERSAL
LIBRARY

ಪ್ರಸ್ತಾವನೆ -

ಈ ಪತ್ತೆದಾರಿಯು ಕಾದಂಬಿಯ ಪೊದಲನೆಯು ಮುದ್ರಣ ಅಧಿಕಾರಿತಿ ಗಳು ಅತಿ ಶೀಪ್ರವಾಗಿ ಮುಗಿದುಕೊಂಡಿರು. ಕಾಷಾಜಿಲ್ಲೆಯ ನಿಡದಜೋಲು ಪಟ್ಟಿಂದ ಅಂಥ ಪ್ರಚಾರಣೀ ಗ್ರಂಥನಿಲಯದವರು ತಮ್ಮ ತಲ್ಪಗ್ರಂಥಾಞೆಗೆ ಇದನ್ನು ವಲಿವಶಿಳಿಕೆಗೊಳ್ಳಲು ಅನುಮತಿ ಕುರಿತೆಂದು ಕೇಳಿಕೆಂದ್ರಹಿತಕ್ಕ ಭಾಷಾಭಾಷಾಭಾಷ್ಯದ ಅಭಿವಾನದಿಂದ ಸಮ್ಮಿತಿಯಾಗುತ್ತದೆ.

ಈ ಗ್ರಂಥವು ಎಪ್ಪು ಮಣಿಗೆ ಜನರಾಜ್ ಲನುರಾಗಕ್ಕೆ ಪಾಠ್ಯವಾಗಿರುವ ದಂಬಿದಕ್ಕೆ ಇರೇ ನಾಕಾದ ಉಪಾಹರಣೆಗಳಾಗಿ ಚ

ನಕ್ಕರೆಯು ವಣಿನೆಯನ್ನು ತಿಳಿಯುವುದಕ್ಕಿಂತ ಸಮಿದು ರುಹಿಯನ್ನು ತಿಳಿದ ರೇನೆ ಅದರ ಸಿಜವಾದ ಯೋಗ್ಯತೆ ಗೊತ್ತಾರ್ಥಿತ್ತಾ.

ಭಾಷಾಭಿವಾಸಿಗಳಾದ ಹುವರು ಮಿತ್ತರ ಒತ್ತಾಯಿದ ಮೇಲೆ ಪ್ರಸ್ತುತ ವನ್ನು ಪುನಃ ಈ ಮುದ್ರಣಕ್ಕೆ ತಂದಿದೆ.

ಶ್ರೀರಾಮ ಪುರ
ಬಂಗಳೂರು ನಗರ |
೧೧೦ - ೧೯೬೫.

ಜಂಗವುಕೋಟಿ ಕೃಷ್ಣಶಾಸ್ತ್ರ

ಪ್ರಪಳೆ

ಒಂದನೇಯ ಪರಿಚ್ಛೇದ.

ಪ್ರಪಳೆ, ಜಾಗ್ರತ್ತಮಾಡು. ಈತನ ಕ್ಷೇತ್ರದಿದುಕೂ. ಮಾಲೆಯಾನ್ನು ಹಾಕು. ಉಗ್ನ ವಿಾರಾತ್ತಿರಾಪುದು. ಅಯ್ಯಾ ಕಾಂತನಾಥ, ನೀನು ಈಕೆಯನ್ನು ಧರ್ಮಪತ್ರಿಯಾಗಿ ಪರಿಗ್ರಹಿಸುತ್ತೀರೋ?

ಆಹಾ ! ಮನೆಷುವರ್ವಕವಾಗಿಯಾ.

ಎಲ್ಲಾ, ನೀನು ಈತನನ್ನು ಪತ್ತಿಯನ್ನಾಗಿ ವರಿಸಿದ್ದೀರೋ ?

ಓಮೋ ! ನಾನು ಇಷ್ಟಪಡುತ್ತೇನೆ. ನಾವು ಮೊದಲು ವ್ಯಾಧನನ್ನು ಕರೆತಂದು ತೋರಿಸುಪುದು ಮೇಲಲ್ಲವೇ ?

ನರಿಯೇ, ಈಗ ಇಷ್ಟಕೂ ಹೊತ್ತಿಲ್ಲ. ಆಗಲ, ತದೇವಲಗ್ಗಂ. ಈಗ ನೀವಿಬುರೂ ದಂಪತ್ತಿಗಳಾದಿರಿ.

ಆ ನಿಷೇಧದಲ್ಲಿ ನಡೆದ ವಿವಾಹ ಮಹೋತ್ಸವದಲ್ಲಿ ನೌಮ್ಯನಾದ ಚಂದ್ರನು ದಿವ್ಯನಾಕ್ಷಯಾದ ಯಂಜ್ಞೇಶ್ವರ. ತಾರಕೇಗಳ ಲಾಜಾಕ್ಷತೆ. ವನಂತ ಕಾಲದ ಏಳವಾನಿನ ದಾಂಗುಣಿಗಳ ಮಕರ ತೋರಣ. ಪಲಭರಿತಗಳಾದ ರಂಭಾಸ್ತಂಭಗಳ ಮನೋಪರಮಂಷಪ. ಚಕ್ರೇರಪಕ್ಷಿಗಳ ಮೃದುಸ್ವರದ ಮಧುರ ಮಂಗಳಗಾನ. ಅಂಡು ಎಲ್ಲ ಸ್ವಭಾವನುಂದರೆ. ನಿಮಿಲ ಶಂಖಂಕರ.

ಕಾಂತ—“ಪುಲ್ಲೆ, ಒಂದು ಮುತ್ತುಕೊಡು,” ಎಂದು ಹೇಳುತ್ತ ಕಣ್ಣ ಮುಚ್ಚಿದನು.

ಪ್ರಪಳೆ—ಅಯ್ಯೋ ! ಕಾಂತನಾಥನು ಸ್ವರ್ಗಸ್ವಾದನರಾಳ್ !

ಶಾಂತವಾದ ಆರ್ಥರಾತ್ಮಯಲ್ಲಿ ಎದೆಯೇಡರುವ ಈ ದೀನಧ್ಯಾನಿಯುಂ ಕಾರ್ಯತು. ಅಗ ಅಲ್ಲಿಗೆ ಹಂದುಬರುತ್ತದ್ದ ನಾರೋಟನ ಸದ್ಗು ಕಡೆರಿಗಳ ಮಾರಹತಯೋಡನೆ ಸೇರಿ ಬಲವಾಗಲು ಆಜುವ ಧ್ವನಿಯು ಸಿಂತುಹೋಯಿತು. ನದೀತೀರದ ಆ ಉದ್ದಾನಕ್ಕೆ ನಾರೋಟ ಬಂದು ಸಿಂತಿತು. ಬಾಗಿಲರ್ನು ತೇರಿದರು. ಬಳಿಕ ತಂದ್ರನು ವೋಡಗಳ ನಡುವೆ ಅವಿಶುಕೊಂಡನು. ಬೆಳ್ಳಿದಿಂಗಳ ಪ್ರಕಾಶ ಕಡಿಮೆ. ನಃಮಾರು ಮನಕು. ಯಾವುದೂ ಅಸ್ವಾಷಿ. ಪ್ರಣಿವಶಾತ್ ಎರಡು ನಿವಿಷಗಳ ಮಾಟ್ಟಿಗೆ ಶೀತಾಂಶುಷ್ವ ಹೊರಕ್ಕೆ ಬಂದನು. ನಾರೋಟ ನಲ್ಲಿ ಮೂವರು ಪುರುಷರೂ ಒಬ್ಬ ಸ್ತ್ರೀಯೂ ಸೇರಿದರು. ಆಕೆ ಚಿಕ್ಕಪಾರ್ಯಾ ದವಳು. ಉತ್ತಮವಾದ ಸೀಲವಣದ ರೇಷ್ಟ್ಯಾಯ ಸೀರೆಯನ್ನು ಡಲಿಚೆಲು ವಾಗಿ ಉಟ್ಟಿದ್ದಳು. ಕೋಮಲ ಕೇಶವಾಶವು ತದುರಿ ಎರಡು ಬಾಹುಗಳ ಮೇಲೂ ಚೋಲಾಡುತ್ತಿದ್ದಿತು. ಮಾಂಬು ಸ್ವಲ್ಪ ಕರ್ಣಗುಂದಿದ್ದಿತು. ಗಾಬರಿ ಯೀಂದ ಅ ಪುರುಷವ್ಯಕ್ತಿಯನ್ನು ದೃಷ್ಟಿಸಿ ನೋಡುತ್ತಿದ್ದಳು. ಇಸ್ತಿಬ್ಬಿರು ಆ ವ್ಯಕ್ತಿಯ ಎರಡು ರಚ್ಚಿಗಳನ್ನು ಹಿಡಿದ್ದರು. ಆ ಯುವಕನು ನಾಯಾತ್ಮಿ ದ್ವಾದು ಡಿ. ಈಕೆ ಪಾಣಿಗ್ರಹಣ ಮಾಡಿದಾಗ ಆತನ ಕ್ಷೇತ್ರ ಅಲಿಕಲ್ಲಿನಂತೆ ತಣ್ಣಿಗಾಗಿದ್ದಿತು. ಕಣ್ಣಗುಢ್ಟಗಳು ಗಾಜನ ಗೋಲಿಗಳಾಗಿದ್ದುವು ಮಾತು ತೊಡಳು ತಿದ್ದಿತು.

ಎಂತು ಮದುವಯೇನೋಡಿ ಆಯೆತು. ಅದರೆ ಆ ಶಾಸ್ತ್ರ ಎಂದಿಯುವದ ರೋಳಗಾಗಿ ಆತನು ಸ್ತೋತ್ರತರ ಕೋಳಿಗಳಲ್ಲಿ ಒರಿದರು. ಈ ಹಸುಮಾಗಳು ಈ ಫಯಂಕರವಾದ ನೋಟವನ್ನು ಕಾಜಿತ್ತಲೇ ಓರಿತ್ತ ಕೆಳಕ್ಕೆ ಬಿದ್ದು ವೈಖರ್ ಹೋದಳು.

ಆ ಇಬ್ಬಿರಲ್ಲಿ ಹೋಣಿತನಾಗಿದ್ದ ವನೆಬ್ಬಿನು-ಎಲೋ, ಬಂಡಿರುನ್ನು ಡೇಗ ಹೋಡೆ. ಪ್ರೇಲಿಸಿವರೆನಾದರೂ ಬರುತ್ತಾರೋ ಸ್ವಾಧು. ಎನ್ನಲು ಕಂಡುರೆಗಳಿಗೆ ತುರುತುಮಾಣಿಲು ನಾರೋಟಿಂಗು ಸರ್ವನೆ ಬಿಡುತ್ತ ಬಂದಿತು. ಅಗ ಆ ಇಬ್ಬಿರು ಪುರುಷರೂ ಆ ದೇಹವನ್ನು ಬಂಡಿಯಲ್ಲಿ ಬಂದುಕಡೆ ಒರಿಸಿ ಸಾಧ್ಯಸದಿಂದ ಪರಸ್ಪರ ಹಿಸುಮಾತಾಡಿಕೋಣ್ಣಿತ್ತದ್ದರು. ಆವರಳ್ ದೇಡ್ಡ ಮನು ಕೇವಲ ಎತ್ತುರ. ಆಜಾನುಬಾಕು. ಸುಮಾರು ನಲವತ್ತು ಪಶುಸ್ಸು.

ನರೆಗೂದಲು. ಕೊತ್ತಿಗಳ್ಲ. ಇನ್ನೊಬ್ಬನಿಗೆ ಮೂವತ್ತೇಕ್ಕುಂತ ಹೆಚ್ಚು ವಯು ಸ್ನಿಲ್ಲ. ಕುಶ್ಚ. ತೇಳಾವು. ಮುಖ ಚೂಪು.

“ ಕಳ್ಳನ ಮನಸ್ಸು ಹುಳ್ಳಹುಳ್ಳಗೆ ” ಎಂಬುದು ಇಲ್ಲಿ ದೃಷ್ಟಾಂತಕ್ಕು ಬಂದಿತು. ಇವರ ಕೆಲಸವು ಅಷ್ಟು ದುಷ್ಪವಾಗಿದ್ದಿತು. ಹೇಡಿಯಾದ ಆ ಕುಶ್ಚನು ಕಂಬಿಸುತ್ತಿದ್ದನು. ಈಗ ಇವಳನ್ನೇನು ಮಾಡೋಣ—ಎನ್ನವಷ್ಟು ರಲ್ಲೀ ಪ್ರಫುಲ್ಲೆಯು ತನ್ನ ಮಾಲ್ಲನವದನವನ್ನು ಹೇಳಿಕ್ಕೆ ತೋರಿದಳು.

ದೊಡ್ಡವನು—ಮಾಡುವುದೇನು ? ಅವಳಿಗೆ ಹ್ಯಾನಬರುತ್ತಲೇ ಮನಿಗೆ ಕಳುಷಿಸುವುದೇ.

ಕುಶ್ಚ—ಅವಳು ಒಲ್ಲೆನೆಂದರೂ ? ಆಥವಾ ನಮ್ಮ ಜರ್ಕೆಯಲ್ಲೇ ಬರ್ಜೇಕೆಂದರೂ ?

ದೊಡ್ಡವನು—ಇಲ್ಲ, ಅವಳು ನಮ್ಮ ಮಾತನ್ನು ಏರಲಾರಳು.

ಈಗ ಬಾಲೆಯು ಕಣ್ಣೆರದು ಹಿಕ್ಕಿವನನ್ನು ದೃಷ್ಟಿಸಿದಳು. ಅವನು ಮುಖ ವಾಸ್ತು ಬೇರೆಕಡಿಗೆ ತರುಗಿಸಿಕೊಂಡನು. ಆಕೆಯು ಮಲ್ಲಗೆ ಜೇತರಿಂಕೆಂಡು ಹುತ್ತೆಯಮೇಲೆ ಕುಳಿತು ಕಾಂತನ ಕೈ ಬೆರಳುಗಳನ್ನು ಪವರುತ್ತು ‘ ಆಯ್ಲೋ ! ಕಾಂತನಾಧ ! ಪ್ರಫುಲ್ಲಳು ನಿನ್ನನ್ನು ಉಪ್ಪು ಶ್ರೀತಿಪುತ್ತಿದ್ದುಂಳೂ ! ’ ಎಂದು ಪರಿಪರಿಯಾಗಿ ಹಂಬಲನುತ್ತೇ ಎಡಗೆಯುಳ್ಳ ಗಲ್ಲವನ್ನಾರ ಕಣ್ಣೀರಿಡುತ್ತೇ ಹ್ಯಾದ ಯಜ್ಞೇಡವಳಂತೆ ಕಾತರಿಸಿದಳು. ಅತ್ಯಾ ಅತ್ಯಾ ನಾಕಾಗಿ ಕಜಗೆ—ಈಗ ಸೀವು ಹೋಗುವುದ್ದಾಗೆ ? ಎಂದಳು.

ದೊಡ್ಡವನು—ನಾನು ಅದನ್ನೇ ಯೋಚಿಸುತ್ತಿದೇನೆ ; ಸಿನ್ನ ಈ ರೋದನ ದಿಂದ ನನಗೇನೂ ತೋರಿದು. ಈಗಿನ ಸ್ವಿತಿ ತೆನಾಳುಗಿಲ್ಲ. ನಮ್ಮಿಳ್ಳಿ ತವ ಏಡ. ಯಾರಾದರೂ ನಮ್ಮನ್ನು ತಡೆದರೆ ನಾವು ಒಂದೊ ಹೇಳಿರಾರೆವು. ಇಂದನ್ನು ನಾವು ನಮ್ಮ ಬಿಡಾರಕ್ಕೆ ಒಯ್ಯಿತ್ತೇವೆ. ನೀನು ಸುಮ್ಮನೆ ಮನಿಗೆ ಹೊರಡು. ನಾನು ಬೆಳಗ್ಗೆ ಬರುತ್ತೇನೆ. ಪ್ರಾಂದಿನ ಏಷಿಯಾಗಿ ಮಾತಾ ತೋರಿ.

ಪ್ರವುಲ್ಲಿ—ನಾನು ಕಾಂತನಾಥನ ಘರ್ಮಫತ್ತಿಯಲ್ಲವೇ ? ನಾನು ಈ ಕಳಿ ಬರವನ್ನಾದರೂ ಮನದಣಿಯೇ ನೋಡಕೂಡದೇ ? ಈತನಿಗೆ ಪ್ರಬಲ ವ್ಯಾಧಿಯ ರಾವುದು ತಳಿದಿದ್ದರೆ ನಾನು ಈತನನ್ನು ಎಚ್ಚಿದುತ್ತಿಗೆ— !

ದೊಡ್ಡವನು—ಹೌದಮ್ಮೆ. ನೀನು ಕಾಂ... ಕ ಘರ್ಮಫತ್ತಿಯೇ ದಿಟ. ಅದರ ನಾನು ಹೇಳಿದ್ದಂತ ಕೇಳು. ನಿನಗೆ ಒಳ್ಳೇದಾಗಬೇಕೆಂಬುದೇ ನನ್ನಪ್ಪ.

ಪ್ರವುಲ್ಲಿ ನೀವು ನನ್ನನ್ನು ಜತ್ಯಾಲ್ಲಿ ರದುಕೊಂಡು ಹೋಗಿ. ನಾನೇನೂ ಇಲ್ಲ... ನಾಡುವುದ್ದಿ.

ದೊಡ್ಡವನೇ—ಉಹೂ ಇಲ್ಲ ! ನೀನು ಮನೆಗೆ ಹೋಗಬೇಕು. ಎಲಾ ! ಬಂಡಿಬುನ್ನು ನಿಲ್ಲಿಸು.

ನಾರೋಚಿಂ ಉದ್ವಾಸದ್... ಮಂಟನಾದ್ವಾರಯ ಬಳಿ ನಿಂತಿತು. ಎತ್ತರಡೆ ನು ಭಟ್ಟು ಆ ತರುಣ್ಣಿ ಶಿಶ್ರೇಷ್ಟ ಸೆಪ್ಪುಕ್ಕಿನಿಂದ ಬೇಗ ಬಂಡಿಯ ಬಾಗಿಲ್ಲ ಹಾಕಿಕೊಂಡನು. ಕಂಂಗೆ ಅ... ಅಂದು ಮಾತನಾಡುವುದಕ್ಕೂ ಕೂಡ ಅವಕ ಶ ಕೊಡಲಿಲ್ಲ ರಥಾಳ್ಗಳು ವಾಯಿಸೇಗದಿಂದ ಮುಂದಕ್ಕೂ ಸರಿದುಪ್ಪಿ.

ಈ ಷ್ಟು ಹಂಗನು ಸ್ವಲ್ಪಿಕೊತ್ತು ಗಾಬರಿಗೊಂಡು ನಿಶ್ಚಯತನಳಾದಳು. ಬಳಿಕ ಸ್ವಲ್ಪ ತೆಪ್ಪತ್ತು ನೋಡಲು ನಾರೋಚಿಂ ನಾಗಿಹೋಗಿದ್ದಿತು. ಇನ್ನು ಅದನ್ನು ಇಂಬಾಲಿಸುವುದು ಸ್ವಾರ್ಥವೆಂದುಕೊಂಡಳು. ಆಹಾ ! ಏನು ಕ್ಷೂರ ಕ್ಷೂರ ! ಹೀಗೂ ಉಂಟೆಂದುಕೊಳ್ಳತ್ತು ಮುಂದುವರಿದಳು. ಆ ಬೆಳಗನ ಜಾವದಲ್ಲಿ ಪ್ರಕೃತಿಯು ಶಾಂತವಾಗಿದ್ದಿತ್ತು.

ಆಹಾ ರವುಲ್ಲಿ ! ಅಧಾರ ಕಾಂತನಾಥನರಾಣಿ ! ಲಗ್ನಪು ನ್ಯಾಯ ವಾರಿದ್ದ್ವಿ... ವೆರಿದ್ದ್ವಿ ಈ ಮಹಾ ಸಾಹಸನಾಷಕದಲ್ಲಿ ನೀನೇ ಪ್ರಧಾನ ಪಾತ್ರಾಗಿ ಆರೆಯ ನಿಸಿಕೊಂಡು ಉತ್ತಮವಾಟಿಯನ್ನು ಪಡೆಯುವೆ.

ಈಕೆಯು ಮನಯನ್ನು ತಲಪ್ಪಿಡಿಕ್ಕೇನೂ ಒಮ್ಮೆ ಹೊತ್ತು ದೇಕಾಗಲಿಲ್ಲ. ಅದ್ವಾಪ್ಪಿ ತಕ್ಕಂತೆ ಆಗಿಯಾರೂ ನೋಡಲೂ ಇಲ್ಲ. ಅದರ ಮೆದುಳು ಕಲಕಿ ಹೋಗಿಯ್ದಿರಿಂದ ಇಂಗೆ ಸ್ತ್ರಿ ಹತ್ತಲಿಲ್ಲ. ಮನಸ್ಸಿನ ರಾನಕ್ಕಾಗಿ ಏಷ್ಟು

ಯತ್ಸಿದರೂ ಪಾರಿಕಾಂತನ ಅಕಾಲ ಮರಣದಿಂದಾದ ಶೋಕವು ಅವಕಾಶ ಕೊಡಲಿಲ್ಲ. ಆ ರಾತ್ರಿ ಈಕೆಯ ಭಾಗಕ್ಕೆ ದುಃಖಪ್ರದವಾದ ಕಾಳರಾತ್ರಿ. ಇವೆಗೂ ಸುಖಕ್ಕೂ ನಡುವೆ ಒಂದು ಮರಣವು ಕಾಲಿಕ್ಕುತ್ತು. ಈಕೆಯು ಏಕ ಕಾಲದಲ್ಲೇ ಮದುವಣಿತ್ತಿಯೂ ವಿಧವೆಯೂ ಅಗದೇಕಾಯಿತು. ಇವಳು ಹುಟ್ಟಿಯಂತೆ ಇಲ್ಲಿಂದಲ್ಲಿಗೂ ಅಲ್ಲಿಂದಲ್ಲಿಗೂ ನುತ್ತುತ್ತು ಕೈಕೈಹಿನುಕೆಕೊಳ್ಳುತ್ತಿದ್ದಳು. ಈರುಮನೆಯಲ್ಲಿ ಮೇಚಿನಕಡೆ ನೋಡಲು ಅದರ ಮೇಲೆ ಒಂದು ಪುಟಿಪಟ್ಟಿಗೆ. ತದುಪರಿ ಒಂದು ಲಿಖಿತಪತ್ರ. ಪುಲ್ಲಿಳು ಆ ಕಾಗದವನ್ನು ಒಡೆದು ನೋಡಿ_ಅಹಾ ! ಇದು ಕಾಂತನಾಥನ ಅಕ್ಷರ ! ಎಂದು ಕಾಗದವನ್ನು ಒಂದು ಸಲಿನರ್ನೇ ಓದಿ ಮನಸ್ಸಿಗೆ ಗಲಿಬಲಿಯಾಗಲು ಪುನಃ ಗಟ್ಟಿಯಾಗಿ ಓದಿದಳು.—“ ಮೋಹನಾಂಗಿ, ಪ್ರಪುಲ್ಲೆ, ನಾನು ಇದರ ಸಂಗಡ ಅಮೂಲ್ಯವಾದ ಒಂದು ಮರಕತ ಮಂಜೂಷೆಯನ್ನು ಕಳುಹಿಸಿದೇನೆ. ಇದರಲ್ಲಿ ಬಹಳ ಮಹಿಮೆಯುಂಟು. ನಾನು ಇದನ್ನು ಕಳುಹಿಸಿರುವುದು ಯಾರಿಗೂ ಗೊತ್ತಿಲ್ಲ. ನನ್ನ ಮರಣವಾದ ಒಂದುವರ್ಷದನಂತರ ಇದನ್ನು ತೆರೆ—ನಿನ್ನ ಪಾರಿಕಾಂತನಾದ ಕಾಂತನಾಥ ! ”

ಇದನ್ನು ಓದಿ ಮುಗಿಸಿ ಪ್ರಪುಲ್ಲಿಳು ಚೆಮುಕಿತಳಾಗಿ_ಅಹಾ ! ಈ ಕಾಗದವು ಕಾಂತನಾಥನಿಂದಲೇ ಬಂದಿದೆ. ಅತನು ನನಗಿದನ್ನು ಕಳುಹಿಸುವುದಕ್ಕೇನು ಕಾರಣವಿರಬಹುದು ? ತನಗವಾಯಿವಾಗುವುದೆಂದು ಅತನಿಗೆ ಗೊತ್ತಿದ್ದಿತೆ ? ಓ ! ಈಗ ತಿಳಿಯಿತು ! ಕಾಂತನನ್ನು ಕೊಲೆವಾಡಿದರು !

ಇದು ಭಯಂಕರ. ಅದರೆ ಉಕ್ಕೆಯೇನೋ ಯುಕ್ತ. ಇದು ಪತ್ತೆಯಾದರೆ ಆ ಕೊಲೆವಾಡಕರಲ್ಲಿ ಒಬ್ಬರೂ ತಪ್ಪಿಸಿಕೊಳ್ಳಲಾರರು. ಇದು ನತ್ತ. —ಬೆಳಗಾಯಿತು. ಆ ವಿಚತ್ತವಿವಾಹದಲ್ಲಿ ನೆರೆದಿದ್ದ ಇಬ್ಬರಲ್ಲಿ ಯಾವನೇಬ್ಬನೂ ಬರಲಿಲ್ಲ. ಇವೆಗೆ ಅವರಲ್ಲಿ ಯಾರೆಬ್ಬರ ಹೆಸರಾಗಲು ಅವರ ಸ್ವಭಾಗಲ ಗೊತ್ತಿರಲಿಲ್ಲ. ತುಂಬ ಹೆದರಿದಳು. ತಾನು ಮೋಹನೋದಳಿಂದುಕೊಂಡಳು. ಈಗ ಇವೇನು ಕನ್ನಕೆಯೇ ? ಅಥವಾ ವಿಧವೆಯೇ ? ವಿವಾಹವು ಶಾಸ್ತ್ರೀಕ್ತವಾಗಿ ನೆರವೇರಿತ ? ಕಾಂತನಾಥನ ಬಿಡಾರವು ತಿಳಿಯಿದಿದ್ದು ದರಿಂದ ಪನನ್ನು ಇಷ್ಟಿನಲಾಗಲಿಲ್ಲ. ಕಡೆಗೆ ಈ ವಿಷಯವಾಗಿ ಯಾರಾದರೆಬ್ಬ ಅನುಭವಶಾಲಿಯು

ಬುದ್ಧಿವಾದವನ್ನು ಪಡೆಯುತ್ತೇಕೆಂದು ಪ್ರಪುಲ್ಲೇಯು ನಿರ್ವರ್ಣಿಸಿಕೊಂಡಳು. ಇವರು ನೀಕೋಂಡರ ವಾರಣಾಲಾಲನಾದರೂ ಗಾರ್ಹಲ್ಲರಲ್ಲ. ಇದ್ದರೂ ಈ ಏಟಿತ್ತು ವಿಷಯದಲ್ಲಿ ಅವನಿಗಿಂತ ಹೆಚ್ಚು ಅನುಭವಶಾಲಾಗಳನ್ನೇ ಕೇಳಬೇಕು.

ಇವರು ಹೀಗೆ ಯೋಚಿಸುತ್ತಿದ್ದಾಗ ಪರಿಚಾರಿಕರು ಬಂದು ಯಾರೋ ಒಟ್ಟಿ ವೃದ್ಧನು ಇವಳನ್ನು ನೋಡಬೇಕೆಂದು ಬಂದಿರುವುದಾಗಿ ತಿಳಿನಲು ಪುಲ್ಲಿಳು ಪುಕಡಿಯಂದಿಂದಿಂದು ಪಡಿಶಾಲೆಗೆ ಬಂದು ನೋಡಿದರು. ಆತನು ಸುಮಾರು ಎತ್ತರವಾಗಿದ್ದನು. ಮಾಸೆಗಳಿರಲ್ಲ. ಹಿಂದಿನದಿನ ಕ್ಷೌರಮಾಡಿಸಿಕೊಂಡಿದ್ದನು. ದ್ವಾರ್ಪಿಯೂ ಚಹರೆಯೂ ಬಲು ಚಮಕು. ದ್ವಾರಾಂಗ. ಒಟ್ಟು ಲಾಯರೆಂತೆ ತೋರು ತ್ತಿದ್ದನು.

ಪರಸ್ಪರ ಉಪಾಖಾರೋಕ್ಕುಗಳಾದ ಬಳಿಕ ಪ್ರಪುಲ್ಲೇಯು ಆತನನ್ನು ವಿಚಾರಿಸಲು ಆತನು—ನನ್ನ ಹೆಸರು ಅದಿವಿಶಲಮೂರ್ತಿ. ಯಜಮಾನವಿಶಲನೆಂದೂ ಕರೆಯುತ್ತಾರೆ. ನಾನೋಬ್ಬ ಪತ್ತೆದಾರ.—ಎನ್ನಲು, ಪ್ರಪುಲ್ಲೇಯು ಹಿತಲನ ಆಗಮನವನ್ನು ಅಭಿನಂದಿಸಿದರು. ಈ ಆಗಂತುಕನು ಬಹಳ ಪ್ರಸಿದ್ಧ. ಆಪ್ತಾಂತ ದಲ್ಲಿ ಆಕಾರ್ಯಕಾರಿಗಳಿಗೆಲ್ಲ ಈತನ ಹೆಸರು ಸಿಂಹ ಸ್ವಷ್ಟ. ಪ್ರಪುಲ್ಲಿಳು ವಿನಯದಿಂದ ಆತನ ಆಗಮನಕ್ಕೆ ಕಾರಣವೇನೆಂಬುದನ್ನು ಕೇಳಲು ವಿಶಲನು ಇನ್ನೂ ಹತ್ತಿರಕ್ಕೆ ಬಂದು ಕನಿಕರದಿಂದ ಪುಲ್ಲಿಳ ಮುಖವನ್ನು ನೋಡುತ್ತ—ಮಾನು, ನಿನಗೆ ಪ್ರಾಣಾಪಾಯವುಂಟಾಗುವಂತಿದೆ. ನೀನು ಜಾಗರಾಕಳಾಗಿರಬೇಕು. ಎಂದು ಎಚ್ಚರಿಸುವುದಕ್ಕೇನ್ನು ಬಂದಿದೇನವ್ಯಾ—ಎಂದನು.

ಎರಡನೆಯೆ ಪರಿಚ್ಛೇದ.

ಎಶಲಮೂರ್ತಿಯ ಮಾತನ್ನು ಕೇಳಿ ಪ್ರಪುಲ್ಲಿಗೆ ಎದೆಯೋಡೆಯಿತು. ಏರಡು ನಿಮಿಷ ಸ್ತುಭ್ರಾಗಿ ನಿಂತಳು. ಬಳಿಕ ಸ್ವಲ್ಪ ಚೇತರಿಸಿಕೊಂಡು ನಡು

ಗುತ್ತಿ ಗದ್ದುಡನ್ನರದಿಂದ—ಹಾಗೇಂದರೇನು? ನನ್ನನ್ನ ಯಾರು ಕೊಲ್ಲುಬೇಕೆಂದಿ
ದಾರೆ? ನಾನು ಯಾರಿಗೂ ಯಾವ ಕೆಡುಕನ್ನು ವಾಡಿಲ್ಲವರಾ! ಇದನ್ನು ಕೇಳಿ
ನನಗೆ ಹುಟ್ಟು ಹಿಡಿಯುತ್ತಿದೆ.

ವಿರಲ—ಅಮ್ಮಯ್ಯ, ಪ್ಪಲ್ಲ, ಈ ಹಿತೆಗಿರಿಯು ನನಗಿನ್ನು ಅಪ್ಪು ಚೆನ್ನಾಗಿ
ಗೊತ್ತಿಲ್ಲ. ಇಬ್ಬರು ಮಾತಾಡುತ್ತಿದ್ದುದು ಅಕನ್ನಾತಾಗಿ ನನ್ನ ತಿಂಡಿ
ಬಿದ್ದಿತು. ನಿನ್ನ ವರದಲ್ಲಿ ಅಮೂಲ್ಯವಾದ ಒಂದು ಪಚ್ಚೆಯಷಟ್ಟಿಗೆ ಇರುವುದು
ದಿಷಿವೋ?

ಪ್ರಪ್ರಶ್ನೆ—ಹೀಡು, ಇದೆ.

ವಿರಲ—ಸಿನ್ನೆರಾತ್ರಿ ನಾನು ಒಂದು ಹೊಕದ್ದುಮೆಯ ಪತ್ತೆಗೆ ಪ್ರವಾ
ತಿಸಿದ್ದೆ. ಆಗ ಇಲ್ಲಿಗೆ ಸ್ವಲ್ಪದೂರದಲ್ಲಿ ಇಬ್ಬರನ್ನು ಕಂಡೆನು. ಒಬ್ಬನು
ಎತ್ತರ, ಮತ್ತೆಲ್ಲಿಬ್ಬ ಕುಶ್ಚ. ಅವರು ಪರನ್ನರ ತಿನುಮಾತಿನಲ್ಲಿ—, ಈಗ ಏಂಜಾಲಿ
ಅನುಕೂಲಿತು. ನಿಧಿಯೇ ಕ್ಷೇತ್ರೇರಿತು. ಎಂದುದು ಸಮಾಪನ್ಯವಾದ ನನಗೆ
ಚೆನ್ನಾಗಿ ಕೇಳಿಸಿತು. ಇದರ ಮೂಲವನ್ನು ತಿಳಿಯಲು ನನಗೆ ತುಂಬಿ ಕುತೂ
ಹಲ ಹುಟ್ಟಿತು. ನಾನು ಆಗ ಒಬ್ಬ ಕೂಲಿಯ ವೇಷಪನ್ನು ಧರಿಸಿದ್ದೇನು. ನಾನಿ
ನ್ನು ಸಮಾಪಿತಲು ನಿನ್ನ ಹೆಸರು ಕೇಳಿಸಿತು. ಮತ್ತು ಪಚ್ಚೆಯ ಪೆಟ್ಟಿಗೆಯನ್ನು
ಪಡೆಯಬೇಕಾದರೆ ಹೊದಲು ನಿನ್ನನ್ನು ನಿಮೂರಲಪಾಡಬೇಕೆಂದು ಅಂದು
ಕೊಂಡುದೂ ಕೇಳಿದೆನು. ಅವರು ದೊಡ್ಡ ಮನವ್ಯಾರಂತೆ ಉಡುಪನ್ನು ಧು
ಸಿದ್ದರು. ಅವರು ನನಗೆ ಕೇವಲ ಹೊಸಬು. ನಿನ್ನಿಂದ ನಿಜಿತೆಯೆಲ್ಲ ತಿಳಿ
ದೀತೆಂದು ಭಾವಿಸಿದ್ದೇನು. ಅಂತು ನಿನಗೆ ಹಗೆಳಿರುವುದೇನೇ ಖಂದಿತ.
ಆ ಇಬ್ಬರಣೆ ಯಾವ ನೆಬ್ಬಿನನ್ನಾದರೂ ನೀನು ಬಲ್ಲೆಯೂ?

ಪ್ರಪ್ರಶ್ನೆ—ವಿರಲ, ಅವರಿಬ್ಬರನ್ನು ಬಲ್ಲೆ. ಹೆಸರು ನನಗೆ ಗೊತ್ತಿಲ್ಲ.
ಈತಾನೇ ಒಂದಾಕ್ಷರ್ಕುತ್ತೇ ನಡೆದಿದೆ. ನೀನು ದರ್ಮವಿಷಯ ಕೇಳಿದರೆ ನನ್ನ
ದೊಂದು ಕಥೆಯನ್ನೇ ಹೇಳುತ್ತೇನೆ. ನನ್ನ ಕೊಂಡರೆಯನ್ನು ಪರಿಪಾಪಲು
ನೀನು ಒತ್ತಾನೆಯಾಗಬೇಕು.

ವಿರಲ—ಅಗಲಯಮ್ಮ, ನಂತರೋಪವಾಗಿ ನಿನಗೆ ಸವಾಯ ಮಾಡುತ್ತೇನೆ.

ಕಾಗ ಪ್ರಪುಲ್ಲೆಯು ಶಾಂತಾದಳು. ಮುಖ್ಯ ಸ್ವಲ್ಪ ಕರ್ಜಗುಂಡಿತು ಸುಂದರವಾದ ತನ್ನ ಗುಂಗುರುಕೂದಲುಗಳನ್ನು ಕರಾಂಗುಳಿಗಳಿಂದ ನೇವರಿಸಿ ಕೊಂಡಳು. ತರುವಾಯು ಸ್ವಲ್ಪ ಹೊತ್ತು ಮೌನವಾಗಿದ್ದು ಕಡೆಗೆ ತನ್ನ ಕಥೆಯನ್ನು ಹೇಳಿತ್ತೇದಿದ್ದಳು.—ನನ್ನ ಕಥೆ ವಿಚಿತ್ರವಾಗಿದೆ. ನನಗೆ ಬುದ್ಧಿವಾದ ಹೇಳಲು ಯಾರೂ ದಿಕ್ಕಿಲ್ಲ. ಬಾಲ್ಯದಲ್ಲೇ ತಾಯ್ತಂದೇಗಳು ಸ್ವರ್ಗಸ್ಥರಾದರು. ನಹೋದರನು ಏತ್ತಮಂಡಲಿಯನ್ನು ಕಟ್ಟಿಕೊಂಡು ಉರಣರೂ ಸುತ್ತುತ್ತಿರುವನು. ಅಪ್ರಾದ ಬಂಧುಗಳು ಯಾರೂ ಹತ್ತಿರದಲ್ಲಿಲ್ಲ. ಎಲ್ಲಕ್ಕೂ ನಾನೇಬ್ಬಿಳೀ. ನೀನೇ ನನ್ನ ಅಪದ್ದಂಧು. ಹ್ಯಾದವರ್ಷದ ವರಂತಕಾಲದಲ್ಲಿ ನಾನು ವಿಹಾರ ಕೊನ್ನಿನ್ನರ ಚೈತ್ರಕವೆಂಬ ಅರೇಂಗ್ಸ್‌ಸಾಫ್‌ನಕ್ಕೆ ಹೋಗಿದ್ದೆ. ಅಲ್ಲಿಗೆ ಲಲಿತಪಟ್ಟಣ ದಿಂದ ಪ್ರಸಿದ್ಧನಾದ ಚಾರುಚಂದ್ರನ ಕಿರಿಮಂಗ ಕಾಂತನಾಥನೂ ಬಂದಿದ್ದನು. ಅತನಿಗೂ ನನಗೂ ಅಕನ್ನಾತಾಗಿ ಪರಿಚಯಪೂರಂಚಾಯಿತು. ಕೃಮೇಣ ಮೈತ್ರಿಯೂ ಬೆಳೆಯಿತು. ಕಡೆಗೆ ನಾನೂ ಅತನೂ ಲಗ್ಗಿವಾಗಬೇಕೆಂದೂ ಅದೂ ಆ ಚೈತ್ರಮಾಸದಲ್ಲೇ ನವಯಬೇಕೆಂದೂ ಗೊತ್ತಾಯಿತು. ಅದರೆ ಕಾಂತನಾಥನಿಗೆ ಅವರ ಉರಿಸಿದ ತಂತ್ರಿವರ್ಷಮಾನ ಒಂದುದುರಿಂದ ಥಣ್ಣನೇ ಅತನು ಅಲ್ಲಿಗೆ ಹೊರಡಬೇಕಾಯಿತು. ಯಳಿಕ ಬಹುದಿನಗಳವರೆಗೂ ಅತನು ಈ ಪಾರ್ಬಂತ ಬರಲೇ ಇಲ್ಲ. ಅದರೂ ತಪ್ಪಿದೆ ಅಗಾಗ್ಗಿ ನನಗೆ ಕಾಗದ ಬರಿಯಾತ್ಮಿದ್ದನು. ಕಡೆಯ ಕಾಗದವನ್ನು ಕೆಂಡಾಗ ಮಾತ್ರ ನನ್ನ ಮನಸ್ಸು ಕೇವಲ ಕ್ಷಾಭಿತವಾಯಿತು. ಅತನು ಪ್ರಬಲವಾದ ವಾರ್ಧಿಯಂದ ಏಡಿತನಾಗಿದ್ದಾನೆಂದು ಅದರಿಂದ ತಿಳಿಯಿತು. ಅದರ ಮರುದಿನ ಎತ್ತರವಾದೆಬ್ಬಿನು ನನ್ನ ಬಳಿಗೆ ಬಂದು ತಾನೂ ಕಾಂತನಾಥನ ಪರಮಾಪ್ತಮಿತ್ರನೆಂತಲೂ, ಕಾಂತನು ಈ ನವನಗರಿಗೆ ಬಂದಿರುವುದಾಗಿಯೂ ಅತನು (ಕಾಂತನು) ಕ್ಷಯಬೀಡಿತನಾಗಿ ಬರುಕುವಹಾಲಿಲ್ಲ ವೆಂತಲೂ ನನಗೆ ಅವನಲ್ಲಿ ಸಹಜವಾದ ಮಾಮೆಯಿದ್ದರೆ ಇಂತಹ ನಮಯಾದಲ್ಲಿ ತಿರಸ್ತಿರಸದೆ ನಾನು ಅತನನ್ನು ಮದುವೆಯಾಗಬೇಕೆಂತಲೂ ತಾನೂ ಕಾಂತನಾಥನ ಏತ್ತಮಾತ್ರನಲ್ಲಿದೆ ಪ್ರಾರೇಷಿತನೂ ಹೌದೆಂದೂ ಹೇಳಿ ಕಾಗದವನ್ನು ನನ್ನಕ್ಕಿಗೆ ಕೊಣ್ಣಿನು. ಅದನ್ನು ನೋಡಿದರೆ ನನ್ನ ಪಾರಣಾಪ್ತನಾದ ಕಾಂತನಾಥನ ಸ್ವಂತ ಅಕ್ಷರ. ಆಗ ನಾನೇನು ಮಾಡಬೇಕು? ನಾನು ಬಲು ದುಡುಕು

ಹುದುಗಿ. ಕಡೆಗೆ ನಾನು ವಿಧವೆಯಾದರೂ ಚಿಂತೆಯಲ್ಲ, ಹೇಗಾದರೂ ಕಾಂತ ನನ್ನ ಕಂಡು ಅವನ ಇಷ್ಟವನ್ನೀಡೇರಿಸಬೇಕೆಂದು ನಿಶ್ಚಯಿಸಿ ಎಲ್ಲಗಾದರೂ ಯಾವಾಗಬೇಕಾದರೂ ಬಂದು ಅತನನ್ನ ಲಗ್ತುಮಾಡಿಕೊಳ್ಳುತ್ತೇನೆಂದು ವಾಗ್ನಾನ ಮಾಡಬಿಟ್ಟೆ. ಇದನ್ನ ಕೇಳಿ ಆ ಬಂದಿದ್ವಾತನು ತಾನೂ ಕಾಂತ ನಾಥನೂ ಮತ್ತೊಬ್ಬ ಗೆಳಯನೂ ವರುದಿನ ರಾತ್ರಿ ಬರುವುದಾಗಿಯೂ ಆಗೇ ನಾನೂ ಅವರ ಸಂಗಡ ಹೊರಟು ಯಾವುದಾದರೋಂದು ಉದ್ದಾನದಲ್ಲಿ ಲಗ್ನ ಮಾಡಿಕೊಂಡು ಬರಬೇಕೆಂದೂ ಗೊತ್ತಾಯಿತು. ಅದರಂತೆಯೇ ಆ ರಾತ್ರಿ ಹನ್ನೊಂದು ಘಂಟೆಗೆ ನಮ್ಮ ಬಂಗರೆಯ ಮುಂದೆ ನಾರೋಟು ಬಂದು ನಿಂತತು. ಹಿಂದಿನ ದಿನ ಬಂದಿದ್ದವನೇ ನನ್ನನ್ನ ಬಂದು ಕರೆದನು. ನಾನು ಹೇಗೆ ಕಾಂತನನ್ನ ಕಂಡೆನು. ಅದರೆ ಅಯ್ಯೋ! ತುಂಬ ಕೃತವಾಗಿ ಬಿಟ್ಟಿದ್ದನು. ಒಂಬದಲ್ಲಿ ಕರೆಯೇ ಇರಲಲ್ಲ. ನುತರಾಂ ಅತಕ್ತಿ. ಗಟ್ಟಿಯಾಗಿ ನಾನು ಮಾತಾಪಿಣಿ ನೋಡಿದೆ. ಮಾತನಾಡುವುದಕ್ಕೂ ಅಗುತ್ತಿರಲಲ್ಲ. ಉಸಿ ರುಕಟ್ಟಿಕೊಳ್ಳುತ್ತಿದ್ದಿತು. ಅದರೂ ನಾನು ಕೇಳಿದ್ದಕ್ಕೆಲ್ಲ ಅತನು ತಾನು ಎಲ್ಲಾ ಸರಿಮಾಡಿರುವುದಾಗಿಯೂ ನಾನು ಆ ಪುರೋಹಿತನು ಹೇಳಿದರೆ ಕೇಳಬೇಕೆಂದೂ ಉತ್ತರಕೊಣ್ಣಿನು.

ಈ ರೀತಿಯಾಗಿ ಪ್ರಪಳೆಯು ತನ್ನ ವಿವಾಹ, ಕಾಂತನ ಮರಣ, ಪೆಟ್ಟಿಗೆ ಬಂದ ಬಗೆ, ಇವನ್ನೆಲ್ಲ ವಿನಾತುರವಾಗಿ ತಿಳಿಸಿ ಕಟ್ಟಿಕಡೆಗೆ_ಅಯ್ಯ, ನನ್ನ ಕಾಂತನ ಶವವನ್ನ ಎಲ್ಲಿಗೆ ಕೊಂಡುಹೋದರೆಂಬುದಾಗಲ ಆ ಇಬ್ಬರು ಎಲ್ಲರುವರೆಂಬು ದಾಗಲ ನನಗೆ ತಿಳಿಯಿದು. ನನಗೆ ಕಾಂತನಾಥನ ಸಂಗಡ ಶಾಸ್ತ್ರೋಕ್ತವಾಗಿ ಮದುವೆಯಾಯಿತೇ ಎಂಬುದೂ ತೋರಿದು. ಅಂತು ಪನೋರ್ಮಾ ಬಂದು ನಿಧವಾದ ಹಕ್ಕೆಯು ನಡೆದಿರಬೇಕು. ನನಗೆ ಉನ್ನಾದ ಉಂಟಾಗುತ್ತದೆ. ಇದರ ತತ್ವವೇ ಗೊತ್ತಾಗೆದು. ಅಯ್ಯ ವಿಶಲಮೂರ್ತಿ, ನನ್ನನ್ನ ರಕ್ಷಿಸು, ಎಂದು ಗೋಳಿಡುತ್ತ ಅತನ ಕಾಲಮೇಲೆ ಬಿದ್ದಳು.

ವಿಶಲನು ಈ ಕಥೆಯನ್ನೆಲ್ಲ ಕೇಳುತ್ತ ಮಾನವಾಗಿ ನಿಂತಿದ್ದನು. ಅತನ ಮುಖದಲ್ಲಿ ವಾತ್ಸಲ್ಯರಸವು ತಾನೇತಾನಾಗಿದ್ದಿತು. ಪ್ರಪಳೆಯನ್ನ ತನ್ನ ನಾಕ್ಕಾತಾದ ಮಗರೆಂದೇ ಭಾವಿಸಿಕೊಂಡು_ಮಂಗಳ, ನೀನು ಶಂಕಸಬೇದ,

ನೀನು ಹೇಳುವುದೆಲ್ಲ, ಅದ್ವಾತವಾಗಿದೆ. ಅದರೂ ನಾನು ನಿನ್ನನ್ನು ನಂಬುತ್ತೇನೆ. ಇದರ ರಹಸ್ಯವು ತಿಳಿಯುವುದು ಬಹು ಕಷ್ಟ. ಅಗಲ ಪತ್ತೆಮಾಡುತ್ತೇನೆ. ನೀನು ಎದೆಗುಂದದೇಡ. ನಮ್ಮ ಶಾಪ್ತರೀತಿವಾಗಿ ಪ್ರಷ್ಟಮಾಲಾ ಸಂಬಂಧದಿಂದ ನಿನಗೆ ಲಗ್ನವಾಗಿರುವುದರಿಂದ ನೀನೇನೇರ್ಲೇ ಕಾಂತನಾಥನ ಕುಟುಂಬವೇ. ಸಂಶಯಃಚೇ ಇಲ್ಲ. ಮತ್ತು ಆತನ ಸ್ವತ್ತಿಗೆಲ್ಲ ನೀನೇ ಹಕ್ಕು ದಾರಳು. ಅದರೆ ನಿನ್ನ ಪತಿಯ ಅಪ್ರಣಿಗೆ ಏರೋಧವಾಗಿ ನೀನು ಆ ಪಚ್ಚಿಗೆಯನ್ನು ತರೆಯಬಾರದು.

ಪ್ರಶ್ನಾಲ್ಲಿ—ಒಂದು ವರ್ಣದವರೆಗೂ ತರೆಯಿಕೊಡುದಂತೆ.

ವಿಶ್ಲಭಿ—ಅಗಬಹುದು. ಕಾಂತನಾಥನ ಆಕಾಲಮರಣದ ವಿಷಯವಾಗಿ ನಿನಗೆ ಯಾರವೇಲಾದರೂ ಅನುಮಾನಪುಂಜೊ?

ಪ್ರಶ್ನಾಲ್ಲಿ—ಅದನ್ನು ಹೇಳುವುದು ಕಷ್ಟ. ಅವರ ಮನೆಯವರ ಮೂಲಕ ತಿಳಿಯಬೇಕು. ವಿಶ್ಲಭಿ, ಈ ಪಚ್ಚಿಗೆಯು ನಿನ್ನಲ್ಲಿರುವುದುತ್ತಮವೆಂದು ತೋರುವುದು.

ವಿಶ್ಲಭಿ—ಅದ್ದು, ನೀನು ಹೇಳುವುದನ್ನೇಲ್ಲ ನಾನು ಮಾಡುತ್ತೇನೆ. ನೀನೇನೇರ್ಲೇ ಹೋಸಹೋಗಿದ್ದೀರೆ. ಈಗ ಆ ಪರೋಹಿತನನ್ನು ಅವನ ಸುನನ್ನು ಪತ್ತೆಮಾಡಬೇಕಾಗಿದೆ. ಅವರು ಮಾತಾಪಿಕೊಂಡುದನ್ನು ನಾನು ಹೊಂಬಿ ಕೇಳಿರುವುದೊಂದು ಅದ್ವಾತ್ಯವೇ ಅಯಿತು. ಮಗು, ನೀನು ಈಗ ಬಲು ಎಚ್ಚರಿಕೆಯಂದಿರಬೇಕು. ಒಬ್ಬಿರ್ಲೇ ಹೊರಕ್ಕೆ ಹೋಗದೇಡ. ಎಲ್ಲಿ, ಪಚ್ಚಿಗೆಯನ್ನು ಕೊಡು. ನಾನು ಹೊರಡುತ್ತೇನೆ.

ಪ್ರಶ್ನಾಲ್ಲಿಯು ಮರಕತಮಂಜೂಷಿಯನ್ನು ತಂಡುಕೊಟ್ಟಳು. ವಿಶ್ಲಭಿನು ಮರುದಿನ ಪುನಃ ಬರುವುದಾಗಿ ಹೇಳಿ ಕೊಂಡನು. ವಿಶ್ಲಭಿ ತನ್ನ ಅಭಿಸಿಗೆ ಹೋಗಿ ಈ ಪಚ್ಚಿಗೆಯನ್ನು ಮೇಜಿನಮೇಲಿಟ್ಟು ಹೊರಮುಕ್ಕೆ ಇವನ್ನು ತರೆದು ಒಳಗಿದ್ದ ಪುಟ್ಟ ಪಚ್ಚಿಯ ಪಚ್ಚಿಗೆಯನ್ನು ಹೊರಕ್ಕೆ ತೆಗೆದನು. ವಿಶ್ಲಭಿ ತನ್ನ ಕೆಲಸದ ನಕಾರಾತ್ಮಕಾಗಿ ಅನುಭವಶಾಲಾಲಯಾದ ನಟೇಶನೆಂಬೊಬ್ಬಿ ಪತ್ತೇದಾರನನ್ನು ನೇಮಿಸಿಕೊಂಡಿದ್ದನು. ಆತನಿಗೆ ನುವಾರು ಅರವತ್ತುಮುದುವಷ್ಟು. ಆ ನಕಾ

ಕೇವಲ ಶಕ್ತಿ ಮತ್ತು ಹೇಧಾವಿ ಆತನು ವಿಶಾಲದೇಶದವನು. ತನ್ನ ವರ್ಮಸ್ವಿನ್ನಿಂದ ಅಲ್ಲಿ ಪತ್ತೇದಾರನಾಗಿದ್ದು ಏಕೇಷ ಪ್ರಭಾಜಿತನಾಗಿದ್ದವನು. ಮತ್ತು ಒಟ್ಟು ಈ ಭೂಗೋಳವನ್ನೀಲ್ಲ ಸಂಚರಿಸಿ ಬಂದಿದ್ದವನು. ಆತನು ಸ್ವಾಧಿಪತ್ಯವನ್ನು ಯಾರವರುಂದೆಯೂ ಜಾಧ ಹೇಳಿಕೊಳ್ಳತಕ್ಕುವನ್ನು. ಯಾಂ ಮಾನ ವಿರಲನಿಗೆ ಕೂರತು ಇಲ್ಲ ಮತ್ತಾರಿಗೂ ಅವನ ವಿಷಯ ಗೊತ್ತಿಲ್ಲ. ವಿರಲನು ಯಾವ ಹೊಂಡ್ರುವೆಯಲ್ಲಿ ನಚೇತನ ಸಲಹೆಯನ್ನು ಪಡೆಯದೆ ಇರುತ್ತಿರಲ್ಲಿ. ಈದಿನವೂ ವಿರಲನು ಪಚ್ಚೆಯ ಸಂದರ್ಭವನ್ನು ಆತನ ಪುಂಡಿದಲು ನಚೇತನ ಚೆನ್ನಾಗಿ ಸೋಡಿ ತುಂಬಿ ಗಾಬರಿಗೆಂದು ತರುವಾಯಂತಿಕೊ ! ಇದನ್ನು ವೆಣಿದೇ ಸೋಡಿದೇನೆ. ಇದು ಸನಗೆಂಬ ಬಂದಿತು ? ಅಣ್ಣಿ ಬಾ ! ಇದು ಮಹಾ ಅದ್ದುತವಾದುದು. ಮಹಾ ವೋನಗಾರಪಚ್ಚಿಗೆ. ವಿರಲ, ಅದು ಅನೇಕರ ಪಾರ್ಜಿವನ್ನು ಅಹುತಿ ತೆಗೆದುಕೊಂಡಿದೆ. ನನ್ನ ಪಾರ್ಜಿ ಕ್ರಾಂತಿ ಸ್ವಾಧ್ಯಾಸ್ತರೂಪವಾಗುತ್ತಿದ್ದಿತು. ವಿರಲ ! ವಿರಲ ! ಹೊದಲು ಇದನ್ನು ತೊಲಗಿಸು.

ವಿರಲ_ವನು, ನೀನು ನಕಲಿಮಾಡಿತ್ತೀಯೋ ?

ನಚೇತ್ತ_ಇಲ್ಲ, ಇಲ್ಲ. ವಿರಲ, ಇದು ಒಂದಾನೊಂದು ಕಾಲದಲ್ಲಿ ನನ್ನ ವರದಲ್ಲಿ ಇದ್ದಿತು.

ವಿರಲ_ನೀನು ತಪ್ಪು ತಿಳಿದುಕೊಂಡಿರಬಾರದೇನು ! ಇಂತಹದೇ ಇನ್ನೊಂದು ಪಚ್ಚಿಗೆಯನ್ನು ನೀನು ಸೋಡಿರಬುದಲಾಗ್ಲಿ !

ನಚೇತ್ತ_ಹಾಗಲ್ಲ. ಇದು ಈಗೀ ಸ್ವಲ್ಪಕಾಲಕ್ಕು ಮುಂಚೆ ನಮ್ಮದೇಶದ ಚಾರುಚಂದ್ರನಲ್ಲಿದ್ದಿತು. ಆಗ ಇದಕ್ಕೆ ಒಕ್ಕಾಜನರು ಬಲಿಯಾದರು

ವಿರಲನು ಪ್ರಪುಳ್ಳಿ ಕಥೆಯನ್ನು ಹೊದಲಿದ ಹೇಳಿ ಮುಗಿಸಿ ಬಳಿಕ_ಅಯ್ಯಾ, ಈಗ ಇದರ ವಿಷಯದಲ್ಲಿ ನಿನಗೆ ತಿಳಿದರುಷುವನ್ನು ರಾಳಿ ಹೇಳಿ, ಎಂದನು.

ನಚೇತನು ಎಲ್ಲಾವನ್ನಿಂದು ಜ್ಞಾನಿಸಿಕೊಂಡು_ವಿರಲ, ಹೇಳಿ. ಈಗೀ ನಲ್ಲಿ ವರದಪ್ಪು ಚರ್ಚಾಚಂದ್ರನ ಪ್ರಪಿತಾಮಾಹನ ವಿಳಿಯಾಳಕ್ಕು ಹೋಗಿ ಅಲ್ಲಿ ಯುಕ್ತಿಷ್ಠಿವಿದ್ದೆ, ಮಾಡಿಕೂಟಿಷ್ಠಿ ಮುಂತಾದುವನ್ನೀಲ್ಲ ಕಲತನು. ಕಡೆಗೆ ಮನುಷ್ಯರನ್ನು ಮೃಗಗಳನಾಗಿ ಅಫವಾ ಪಕ್ಷಿಗಳನಾಗಿ ಕೂಡ ಮಾಡಬಲ್ಲವ

ನಾದನು. ಆಗೇ ಅವನಿಗೆ ಎಂಭತ್ತು ವಯಾನ್ನಂತೆ. ಅದರೂ ಮೂವತ್ತು ವರ್ಷದವನಂತೆಯೇ ಕಾಣುತ್ತದ್ದನು. ಅಲ್ಲಿಂದ ನೀಲಗಿರಿ ಪಾರ್ಮತ್ಯಕ್ಕೆ ಹೋಗಿ ಕಾಡುಜನರ ಜತೆಯಲ್ಲೇ ಬಹುಕಾಲವಿದ್ದು ಅವರಿಂದಲೂ ಅನೇಕ ಮುಖ್ಯವಿಷಯಗಳನ್ನು ಕಲತ್ತಕೊಂಡುದಲ್ಲಿದೆ ಅವರಲ್ಲಿ ಬಿಬ್ಬ ಮಂತ್ರಗಾತಿಯನ್ನು ಮಾಡುವೆ ಯಾದನು. ಒಂದು ದಿನ ಅವನು ಅಕಸ್ಮಾತ್ತಾಗಿ ಆ ಚೆಟ್ಟಿದ ಗಡಿಯನ್ನು ಏಂಬಿ ಹೋರಕ್ಕೆ ಬಂದುಬಿಟ್ಟನು. ಅಗ ಅವನು ಅಲ್ಲಿಂದ ತಂಡ ಅಮೂಲ್ಯವಾದ ನಿಕ್ಷೇಪವೇ ಈ ಪಾರ್ಮತ್ಯಕ್ಕೆ ಪಾರ್ಮತ್ಯಗೇ. ಇದನ್ನು ಬಿಬ್ಬ ಮುನೀಶ್ವರನು ಅವನಿಗೆ ಆನುಗ್ರಹಿಸಿದ್ದೇನಂತೆ. ಅವನು ಹಾಗೆ ಹೋರಣಿಂದಮೇಲೆ ಆ ಕಾಡುಜನರು ಅವನನ್ನು ಎಲ್ಲೆಲ್ಲಿನ್ನೀ ಹುಡುಕಿದರಂತೆ. ತೊರುಚೆಂದ್ರನ ಪ್ರತಿತಾಮನನು ತನ್ನ ಉರಿನ ಬಳಿಯಾ ವನದಲ್ಲಿ ಅಶ್ರಮವಾಡಿಕೊಂಡಿದ್ದನು. ಒಂದುದಿನ ನೋಡುವಲ್ಲಿ ಯಾರೇಂ ಅವನನ್ನು ಕೊಂಡುಹಾಕಿದ್ದರು. ಇಷ್ಟು ಪ್ರಯತ್ನಪಟ್ಟಿರೂ ಅವರು ಯಾರೆಂಬುದು ಗೊತ್ತಾಗಿಲ್ಲ. ಆತನ ಕಾಗದಪತ್ರಗಳನ್ನೆಲ್ಲ ನೋಡುವಲ್ಲಿ ಒಂದು ಕಾಗದದ ಮೇರೆ ಕೆಂಪುಮಾಂಟಿಯಿಂದ ಈ ಪಚ್ಚೆಯ ಪಟ್ಟಿಗೆಯ ವಿವರ ವನ್ನು ಇದು ಇಂತಹ ಸ್ಥಾಳದಲ್ಲಿದೆ ಎಂಬುದನ್ನು ಇದರ ಮಹಿಮೆಯನ್ನು ವಿಶದವಾಗಿ ಬರೆದಿತ್ತು. ತರುವಾಯ ಆತನ ಮಗನೇ ಇದಕ್ಕೆ ಹಕ್ಕುದಾರನಾದುದರಿಂದ ಈ ಪಟ್ಟಿಗೆಯನ್ನು ವಶಪಡಿಸಿಕೊಂಡನು. ಇದು ಕ್ಯಾಸೇರಿದ ಆರು ಶಿಂಗಳೊಳಗಾಗಿ ಅವನೂ ಕೊಲ್ಲಿಲ್ಲಿಟ್ಟಿರುತ್ತಾನು. ಬಳಿಕ ಇದು ಅವನ ಮಗನ ವಶಕ್ಕೆ ಬಂದಿತು. ಅವನಿಗೂ ಅವೇಗಿಯಾಯಿತು. ಪದೇಪದೆ ಅವನ ಮನೆತನದ ವರ ಸೂಲೆಯು ಯಾರಿಂದ ನಡೆಯುವುದೆಂಬುದನ್ನು ಪತ್ತೆಮಾಡುವುದಕ್ಕೊಣ್ಣಿಸ್ತು ಆ ಹೊಕದ್ದೆಮೆಯು ನನ್ನವಶಕ್ಕೆ ಬಂದಿತು. ನಾನೂ ಎಷ್ಟೀರ್ಥಾಹನಮಾಡಿದೆನು. ಎಲ್ಲಿಂದಲೇ ನಮಾಚಾರಗಳನ್ನು ತರಿಸಿಕೊಂಡೆನು. ಒನೇಮಾಡಿದರೂ ಪತ್ತೆಯು ಹಿಗ್ಗಿರುತ್ತೂ ತಿಳಿಯಿರಾಗಿಲ್ಲ. ನಾನು ಎಲ್ಲಿಗೆ ಹೋದರೂ ಯಾರೇ ನನ್ನ ಹಿಂದೆಯೇ ಇದ್ದುಂತೆ ತೋರುತ್ತಿದ್ದಿತು. ನಾನು ಯಾವುದಕ್ಕಿಂತಿಗ್ಗಿರಲ್ಲ. ಒಂದುದಿನ ಅದೇ ವನದಲ್ಲಿ ನಾನು ನಂಬರಿನುತ್ತಿದ್ದಾಗ ಯಾರೇ ನನ್ನನ್ನು ರೆಷ್ಟೆ ಹಿಡಿದು ಎರ್ದುಕೊಂಡು ಹೋದಂತಾಯಿತು. ಅಲ್ಲಿ ನೋಡಲು ಒಂದು ಬಂಡೆ ಅಲ್ಲಾಡುತ್ತಿದ್ದಿತು. ನಾನು ಅದನ್ನು ಎತ್ತಿ ನೋಡಲು ಅಲ್ಲಿ ಈ ಪಚ್ಚೆಯ ನಂದೂಕವು ಪ್ರಕಾಶನುತ್ತಿದ್ದಿತು. ಅದರಮೇರೆ ಮಾದಲು ಕೆಂಪು

ಉರಿಯೂ ಬಳಿಕ ನೀಲದ ಉರಿಯೂ ಆಪೇಕ್ಷೆ ವಿಶೇಷ ಹೊಗೆಯುಂಟಾಯಿತು. ನನಗೆ ಕ್ಷೇತ್ರಕಾಲು ನಡುಗಿತು ಸ್ತುಟ್ಟನಾಗಿ ನಿಂತುಬಿಟ್ಟೆ. ಅನಂತರ ಈ ಪೆಟ್ಟಿಗೆಯು ಚೇರೆ ಸ್ವಷ್ಟವಾದ ಮುವಣಾರಕ್ಷರಗಳು ಕಾಣಬಂದುವು. “ನನ್ನ ಅಪಾಯ ಮನ್ಯ ತಪ್ಪಿಸಿಕೊಂಡವರಿಗೆ ದೀಪಾರ್ಥಯುಸ್ಸನ್ನು ಅಷ್ಟೆ ಶ್ರೇಷ್ಠಯುರವನ್ನು ಕೊಡು ತ್ತೇನೆ,” ಎಂದು ಬರೆದಿದ್ದಿತು. ಅಗ ನನ್ನ ಕಾಲ ಬಳಿಯಲ್ಲಿ ಒಂದು ಕಾಗ ದವು ಬಿಡ್ಡಿತ್ತು. ಓದುವಲ್ಲಿ—“ಈ ಪೆಟ್ಟಿಗೆಯನ್ನು ಪಡೆದವನು ಒಂದು ವರ್ಷ ದವರೆಗೂ ಬದುಕಿದ್ದರೆ ಇದನ್ನು ತೆರೆಯಬಹುದು. ತರುವಾಯ ಏನೂ ಅಪಾಯವಿಲ್ಲ.” ಎಂದು ಬರೆದಿದ್ದಿತು. ಬಳಿಕ ಎಲ್ಲವೂ ಶಾಂತವಾಯಿತು. ನಾನು ಈ ಪೆಟ್ಟಿಗೆಯನ್ನು ಜೀಬಿನಲ್ಲಿಟ್ಟುಕೊಂಡು ತಂದುಬಿಟ್ಟುನು. ಇದು ನನ್ನ ಲಿಂಗ ಪ್ರಸ್ತಾವಿತವಾದರೂ ಮನಸ್ಸುಮಾರಾನವಿರಲಿಲ್ಲ. ದಿನಗಂಡ ಕ್ಷಣಗಂಡಗಳು ಸಂಭವಿಸುತ್ತಿದ್ದವು. ಅದನ್ನೆಲ್ಲಾ ನೋಡಿ ನೋಡಿ ಬೇಸತ್ತು ನಾನು ಇದನ್ನು ಅಗ ಮೃತನಾಗಿದ್ದವನ ಸಹೋದರನ ಪತಕ್ಕೇ ಕೊಟ್ಟಿಟ್ಟು ಅ ಹೊಕದ್ದಮೆಯನ್ನು ಬಿಟ್ಟು ಬಿಟ್ಟೆನು. ಅಲ್ಲದೆ ನಾನು ಈ ಸೀಮೆಗೆ ಹೊರಟು ಬಂದುಬಿಟ್ಟೆ. ಈಚೆಗೆ ವಿಚಾರಿಸುವಲ್ಲಿ ಅತನೂ ಇನ್ನಿಬ್ಬಿರು ಹಕ್ಕುದಾರರೂ ಹಾಗೆಯೇ ಕೊಲ್ಲಲ್ಪಟ್ಟಿಕ್ಕಿರೆಂದು ಗೊತ್ತಾಗಿದೆ. ಪ್ರಕೃತದಲ್ಲಿ ಕಾಂತನಾಧನ ತಂಡ ಜೀವಿಸಿದ್ದಾನೆ. ಅತನು ಬದುಕಿರುವಾಗಲೇ ಈ ಪೆಟ್ಟಿಗೆಯು ಕಾಂತನಾಧನ ಕ್ಕೆ ಸೇರಿದುದಕ್ಕೆ ಕಾರಣಪೇನೋ ಗೊತ್ತಿಲ್ಲ. ಅಂತು ಅವನೂ ಉಳಿಯಲ್ಲ. ಇದರ ಮಹಿಮೆಯನ್ನು ನೋಡಿದೆಯೋ?

ಹೀಗೆ ಹೇಳುವಾಗ ನಡೆತನು ನಡುಗಿದನು. ಮುಖವು ಕೆಂಪೇರಿತು ಕೇವಲ ಭಯಗ್ರಸ್ತನಾದನು. ಇದನ್ನು ಕೇಳಿ ವಿಶಲನೂ ಸ್ವಲ್ಪ ಮಟ್ಟಿಗೆ ಪಂಚಾಕ್ಷರಿಯನ್ನು ಜಿಹಿಸುವಂತಾಯಿತಾದರೂ ಅವನು ದೃಢಪ್ರತಿಜ್ಞೆಯಿಂದ ನಡೆತ, ಈ ಪೆಟ್ಟಿಗೆ ಒಳ್ಳೆಯದಾದರೂ ಆಗಲ ಕೆಟ್ಟದ್ದಾದರೂ ಆಗಲ, ಅಂತು ಈ ಹೊಕದ್ದಮೆಯನ್ನೇನೋ ನಾನು ನಡೆಸದೆ ಬಡುವುದಿಲ್ಲ. ಇದರಿಂದ ಬೇಕಾದುದಾಗಲ. ಆ ಅನಾಧಿಬಾಲಕೆಯನ್ನು ಕಾವಾಡುವುದೇ ಸಿದ್ಧ. ಇದೊಂದನ್ನು ಮನಸ್ಸಿಗೆ ಹತ್ತಿಸಿಕೊಳ್ಳುವುದಿಲ್ಲ. ಇದಲ್ಲ ಮೂರಧಕ್ತಿಯಿಂದುಂಟಾ

ಗುವ ಹೆದರಿಕೆ ಮತ್ತು ಹೇಡಿತನ, ಎಂದನು. ಅನಂತರ ಭಯಂಕರವಾದ ಇನ್ನೊಂದು ಸಂಗತಿ ನಡೆಯಲು.

— — —

ಮೂಲನೆಯೆ ಪರಿಚೇಳಿದ

ಹಿರಲಮೂರಿಯು ಪಟ್ಟಿಗೆಯ ಮುಕ್ಕೆ ಇವನ್ನು ತರೆಯುವುದಕ್ಕೆ ಕ್ಷೇತ್ರದಲ್ಲಿ ಆ ಪಟ್ಟಿಗೆಯೋಳಗಿನಿಂದ ಧ್ವನಿ ಹೊಗೆ ಹೊರಟಿತು. ಈ ಇಬ್ಬರೂ ಪತ್ತೆ ದಾರಣೆ ಹನ್ನೆ ತೇವರದೆ ಭಾರ್ತತರಾಗಿ ಸಿಂತರು. ಕೆಲವು ನಿಮಿಷಗಳಷರೆಗೆ ಅಷ್ಟನ ಕ್ಷೀಡವೆಲ್ಲಾ ಕತ್ತಲೆಯಾಯಿತು. ಬಳಿಕ ಪಟ್ಟಿಗೆಯೋಳಗಿನಿಂದ ಉತ್ತಮ ಪ್ರಕಾಶದ ತರಣಗಳು ಹೊರಡತೆಂಡಿದ್ದವು. ಮಧ್ಯದಲ್ಲಿ ಅಕ್ಷರಗಳು ಕಾಣಬಿಂದಷ್ಟು. ಹೊದಲು ಅವು ಅಷ್ಟು ಸ್ವಾಷಪಾಗಿರಲಿಲ್ಲ. ತರುವಾಯ ನೋಡಲು ನೀವು ಹುಡುಕ, ಪತ್ತೆಯಾಗುವುದು' ಎಂದು ಕಾಣಿಸಿತು. ಕೂಡಲೇ ಆ ಬರವಣಿಗೆ ಮಾಯುವಾಗಿ ಹೊಗೆ ಸಿಂತಿತು. ವಿರಲನು ಮಂಜಿಷೆಯನ್ನು ಮುಕ್ಕಿ ಅದನ್ನು ಕಬ್ಬಿಂದ ಪಟ್ಟಿಗೆ (Iron safe) ಯಂತ್ರಿಸ್ತುನು. ಹೇಗೂ ತನ್ನ ಸಾಹಸವನ್ನು ಲಾಳು ಪಟ್ಟೆವಾಡಿ ಇದರ ತತ್ತ್ವವನ್ನು ಕಂಡುಹಿಡಿಯುವುದಾಗಿ ದೃಢಪ್ರತಿಷ್ಠೆ ಮಾಡಿದನು. ತನುವಾಯ ಪತ್ತೆಗೆ ಪ್ರಾರಂಭಿಸಿದನು. ಮೊಣಿಷೆದಲು ಶವವಾಹಕರನ್ನೆಲ್ಲ ವಿಚಾರಿಸುತ್ತು ಬಂದನು. ಯಾಕೆಂದರೆ ಆ ಕಾಂತನಾಥನ ಶವವನ್ನು ನವನಗರದ ಬಳಿಯಲ್ಲಿ ಏಳ್ಳಿ ಹೂತಿರುವ ರಂಬುದು ಹೊದಲು ತಿಳಿಯಬೇಕಾಗಿದ್ದಿತು. ಹೇಗೂ ಅದು ಗೂತ್ತಾಗಲಿಲ್ಲ. ಕಡುಗೆ ಕಾಂತನಾಥನ ತಂದೆಯಾದ ಹಾರುಚಂದ್ರುಗೇ ತಂತೀ ಕೊಟ್ಟಿ ಕೇಳಬಲ್ಲ ಅತನು ಕಾಂತನಾಥನು ನವನಗರಿಯಲ್ಲಿ ನತ್ತುಹೋದಂತೆಯೂ ಅವನ ಶವವನ್ನು ಪಾಲಪಾಣಿಯೆಂಬುದಿನ ಸ್ವಾಶಾನದಲ್ಲಿ ಹೂತಿರುವುದಾಗಿಯೂ ತನಗೆ ನಮಾಚಾರ ಬಂಡಿರುವುದೆಂದು ಅಳಿಸಿದನು.

ಈಗ ವಿರಲನು ಪಾಲಪಾಣಿಗೆ ಹೋಗಿ ಅಲ್ಲಿನ ಜನನಮರಣದ ರಿಜನ್ಸ್‌ನ್ನು ಹುಡುಕಿಸಿ ನೋಡುವಲ್ಲಿ ಕಾಂತನಾಥನು ಸತ್ತುದಿನವೇ ಕ್ಷಯರೋಗೀ ದಿಂದ ಅಲ್ಲಿ ಬಂದು ಮರಣ ನಡೆದಂತೆ ದಾಖಲೆ ದೊರೆಯಿತು. ಅದರೆ ಹಾಗೆ ಸತ್ತುವನ್ನು ಒಬ್ಬ ಮುದುಕಿಯ ಫೋಜನಶಾರೆ (Hotel) ಯಲ್ಲಿ ವಾಸವಾಗಿದ್ದು ನೇರಿದಿದ್ದಿತು. ವಿರಲನು ಆ ಮುದುಕಿಯನ್ನು ವಿಚಾರಿಸುವಲ್ಲಿ ಅವಳು ತನ್ನ ಸತ್ತುವನ್ನು ಸ್ವಾಪಿಸಿದಂದಿನಿಂದಲೂ ಎಂದೂ ಯಾರೂ ತನ್ನ ಮನೆಗೆ ಬಂದು ಸತ್ತುದಿಲ್ಲವೆಂದೂ ತಿಳಿಸಿದ್ದಾರು. ಅಲ್ಲಿದೆ ಆ ರಿಜನ್ಸ್‌ರಿನಲ್ಲಿ ವ್ಯಾದ್ಯನ ಮತ್ತು ವಾಹಕರ ಕ್ಷೇತ್ರ ರುಜುವುಗಳಲ್ಲಿ ಒಂದೇವಿಧವಾಗಿದ್ದು ದರಿಂದ ವಿರಲನ ನಂತರ ಯವು ಇನ್ನೊಮ್ಮೆ ರೂಪಾಯಿಸಲಾಗಿದ್ದಿತು. ವಿರಲನು ಪತ್ತೇದಾರಿ ಹುದ್ದೆಗೆ ಬಂದ ಎಷ್ಟೊಮ್ಮೆ ವರ್ಷಗಳಿಂದ ಯಾವ ವ್ಯಾಪಕಾರದಲ್ಲಿ ಎಂದೂ ರುಜುವಾತು ಸೀಕ್ಕುವುದಕ್ಕೆ ಇಷ್ಟು ಕಟ್ಟುವಾಗಿರಲಲ್ಲ. ಅದರೂ ಇವನು ಸರಾಕೆಯನಿಗೆ ಕಂಳಿರಲಲ್ಲ. ಅಲ್ಲಿ ಗೋರಿ ಅಗೆಯುತಕ್ಕುವರನ್ನೆಲ್ಲ ಗುಟಕ್ಕಾಗಿ ವಿಚಾರಿಸುತ್ತು ಬಿರಲು ಆ ಶವವನ್ನು ಹೊಳುವಾಗ ಇಬ್ಬರು ಗಂಡನರು ಬಂದಿದ್ದಂತೆಯೂ ಅಗೆಯುತಕ್ಕುವರಿಗೆ ಕೈತುಂಬಿ ದಕ್ಕಿಳ್ಳಿ ಬಿದ್ದಿತೆಂದೂ ಶವವನ್ನು ತಂದಿದ್ದ ಪಟ್ಟಿಗೆ ಯಾನ್ನೇ ಹೊತುಬಿಟ್ಟುಕೆಂದೂ ಅಂದಿಸಿದ ಎಂದೂ ಆ ಇಬ್ಬರನ್ನೂ ಕಾಣಲಿಲ್ಲ ಎಂದೂ ತಿಳಿಯಬಂದಿತು. ಅವರು ಆ ಪಾಲಪಾಣಿಯ ಜನಗಳನ್ನೆಲ್ಲ ಮುದುಭಾ ವಾಡಿ ಈ ಕೃತ್ಯವನ್ನು ಹೇಗೆ ನಡೆದರೆಂಬ ವಿಷಯವಾಗಿ ಎಪ್ಪೇಕ್ಕೊಂಡಿ ಯೋಚಿ ಸದರೂ ಏನೂ ಬಗೆ ಹುಟ್ಟಿಲಲ್ಲ. ಕಡೆಗೆ ತನ್ನ ಯುಕ್ತಿ ಶಕ್ತಿಗಳನ್ನೆಲ್ಲ ವೆಚ್ಚ ವಾಡಿ ಆ ಶವವನ್ನು ಹೊರಡೆಯೆಬಹುದೆಂದು ನರೂತ್ತರದಿಂದ ನಿರೂಪಣವನ್ನು ಪಡೆದನು. ಬಳಿಕ ಪ್ರಪುತ್ತೇಯನ್ನೂ ನಟೇಶನವನ್ನೂ ಅಲ್ಲಿಗೆ ಕರೆಯಿಸಿಕೊಂಡನು. ಒಂದುದಿನ ಚೆಳಗಿನ ಜಾವದಲ್ಲಿ ಈ ವ್ಯಾಪರೂ ಆಪ್ತನಾದ ಒಬ್ಬ ವ್ಯಾದ್ಯನೇ ಹೋಗಿ ಆ ಗೋರಿಯನ್ನು ಆಗೆಯುಸಿ ಪಟ್ಟಿಗೆಯನ್ನೂ ಹೊರಕ್ಕೆ ತೆಗೆಯಿಸಿದರು. ಪ್ರಪುತ್ತೇಯು ಕಣ್ಣಲ್ಲಿ ಕಣ್ಣೋಟ್ಟುಕೊಂಡು ನೋಡುತ್ತದ್ದಾರು. ವಿರಲನು ಆಕೆಯ ಮಾಗ್ನಿಲಲ್ಲಿ ನಿಂತಿದ್ದನು. ಮುಚ್ಚುಳವನ್ನು ತರೆದರು. ಪ್ರಪುತ್ತೇಯು ಕಣ್ಣನೇ ಕಿರುತುತ್ತ ಮೂರ್ಖಿಯಿಲ್ಲ. ಎಲ್ಲಾರಿಗೂ ದಿಗ್ಭೂತಿಯಂಚಾಯಿತು. ವಿಶಲನು ಸರಿಯಾಗಿ ನೋಡುವಲ್ಲಿ ಆ ಪಟ್ಟಿಗೆಯೋಗೆ ಕಲ್ಲು ಗುಂಡುಗಳು ಹೊರತು

ಮತ್ತೇನೂ ಇರಲಿಲ್ಲ. ವಿಶುಲನು ಗಾಹಿಸಿದ್ದಂತೆಯೇ ಇದೆಲ್ಲ ಮೋನವೆಂ ಬುದು ಸ್ವಷ್ಟವಾಯಿತು. ಬಳಿಕ ಅ ಹೆಚ್ಚಿಗೆಯನ್ನು ಪುನಃ ಅರ್ಲೇ ಹೊಳೆಸಿಹಿಟ್ಟು ಹೊರಡಿಸುಹೋದರು.

ವಿಶುಲ—ಬಲು ಚೆಮತ್ತಾರವಾಗಿ ಮೋನಮಾಡಿದಾರೆ. ಅಂತು ಅವರು ಏನೋ ಒಂದು ದೊಡ್ಡ ಘರಕ್ಕೆ ಹದಿಹಾಕಿರುವುದು ದಿಟ್ಟ.

ಪ್ರಶ್ನೆ— ಕಾಂತನ ಶರೀರವನ್ನೆಲ್ಲಿ ಹೂತಿದ್ದಾರು ?

ವಿಶುಲ—ಅದನ್ನು ಹೇಳುವುದು ಕಷ್ಟ. ಹೊಳಿಗೆನೆದಿರಬಹುದು. ಅಥವಾ ಮತ್ತೆಲ್ಲಾದರೂ ಹೂತಿರಬಹುದು. ಅದರೂ ಆಗಲ, ಚಿಂತನಬೇಡ. ಈ ಹೂತ್ತಲ್ಲಿ ನಾಳಿಯಾದರೂ ನಾನು ಪತ್ತೆಮಾಡುತ್ತೇನೇ. ಅಂತು ಕಾಂತನ ಶವವನ್ನು ಪಾಲ ಪಾಣಿಯ ಬಳಿಯಲ್ಲೇನೋ ಹೂತಿಲ್ಲ. ಪಾರ್ಯಿಶೆ ನವನಗರಿಯ ಬಳಿಯಲ್ಲೇ ಹೂತಿರಬಹುದು. ಅವರು ಪೂರಾ ಹೆದರಿರಬೇಕು. ಇಲ್ಲದಿದ್ದರೆ ಮೊದಲೇ ಇಷ್ಟು ಜಾಗರೂಕರಾಗಿರಬೇಕಾಗಿರಲಿಲ್ಲ.

ಪ್ರಶ್ನೆ— ಅವರು ಏತಕ್ಕೆ ಹೀಗೆ ಮಾಡಿರಬಹುದೆಂದು ಸಿನಗೆ ತೋರುವುದು ?

ವಿಶುಲ—ಅವರು ದೊಡ್ಡದೊಂದು ಕಪುಣಾಟಕವನ್ನೇ ಅಡುತ್ತಿರುವುದಾಗಿ ಭಾವಿಸುತ್ತೇನೆ. ಕಾಂತನಾಥನ ಮರಣದಿಂದಲೇ ಅವರು ಏನೋ ಮಹತ್ವಾದ ಘರವನ್ನು ಪಡೆಯಬೇಕೆಂದಿರಬಹುದು. ಆ ಮರಣವು ನಾನ್ಯಭಾವಿಕವಾದುದಾಗಿದ್ದರೆ ಆ ಶವವನ್ನು ಹೊಳುವುದಕ್ಕೆ ಅವರು ಇಷ್ಟು ಆಯಾನ ಪದಬೇಕಾಗಿರಲಿಲ್ಲ.

ಹೀಗೆಂದು ಝಾತಾಡಿಕೊಳ್ಳುತ್ತ ಎಲ್ಲರೂ ಪುನಃ ನವನಗರಿಗೆ ಬಂದರು. ಭಯಂಕರವಾದ ಈ ನೋಡಿವನ್ನು ನೋಡಿದಾಗಿನಿಂದ ನಚೇಶನು—ಇನ್ನು ಮುಂದೆ ವಿಶುಲನಿಗೆ ಏನೇನು ಅಪಾಯ ಸಂಭಾವಿಸುವುದೋ ಎಂದು ಕೇವಲ ಭೀತನಾಗಿ ಕಂಫಿಸುತ್ತಿದ್ದನು. ಇದೇ ಹೆಚ್ಚಿಗೆಯ ಸಂಬಂಧದಲ್ಲಿ ಹಿಂದೆ ತಾನು ಶೈಲಿರಿಸಿದ್ದ ಕಾಗದಪತ್ರಗಳನ್ನೆಲ್ಲ ಈಗ ವಿಶುಲನಿಗೆ ನಕಾರಾವಾಗಿರೆಂದು ಕೊಷ್ಟನು.

ಪ್ರಪುಲ್ಲೆಯ ಮನೆಯಂತಹ ಬಲವಾದ ಕಾವಲಡಪ್ಪಟ್ಟು. ಏತಲನು ಅಜ್ಞಾರು ಪರುಷರ ಮೇಲೂ ಬಾದು ಕೆಣ್ಣಿರಬೇಕಾಗಿದ್ದು. ಅದು ಅವನಿಗೆ ತೋರಲಿಲ್ಲ. ಏತಲನು ಎಚ್ಚೇ ಜಾಗ್ರಾಕನಾಗಿದ್ದರೂ ಹೇಗೋ ಅವನ ಗುಟ್ಟಲ್ಲಿ ರಚನ್ನಾಗುವ ಸಂಗತಿಯು ಕಟ್ಟಕಡೆಗೆ ಅವನಿಗೇ ಗೊತ್ತಾಗುತ್ತಬಂದಿತು. ಹೇಗೆ ಸುವಾರು ಎರಡು ತಿಂಗಳು ಕಳುತ್ತಿರುತ್ತಾರು ಯಾವುದೇಂದೂ ಪಕ್ತುಯಾಗಲಿಲ್ಲ. ಈ ಮಧ್ಯೇ ಏತಲನು ಕೆಲವು ಸಣ್ಣಪುಟ್ಟ ಸಾಹಸಗಳನ್ನು ಮಾಡಿದನು. ಒಂದುದಿನ ಏತಲನು ಮನೆಯಿಂದ ಅಭಿಸಿಗೆ ಬರುವಾಗ್ಗೆ ಪ್ರಪುಲ್ಲೆಯ ಸಹೇದರನಾದ ವಾರಣಾಲಾಲನು ಇವನ ಆಗಮನವನ್ನು ನಿರೀಕ್ಷಿಸುತ್ತು ಅಭಿಸಿನಲ್ಲಿ ಕುಳಿತ್ತಿದ್ದನು. ಅದುವರೆಗೆ ಏತಲನು ಅನೇಕವೇಳೆ ತಮ್ಮ ಮನೆಗೆ ಒಂದು ತನ್ನ ತಂಗಿ ಪ್ರಪುಲ್ಲೆಯೇಡನೆ ಮಾತನಾಡಿಕೊಂಡು ಹೊಗುತ್ತಿದ್ದರೂ ವಾರಣಾನು ಅದೇನೆಂದುಕೂಡ ಒಂದುದಿನವೂ ವಿಚಾರಿಸಿದವನಲ್ಲ. ವಾರಣಾನು ಇಷ್ಟತ್ತುರುದುವರ್ಚದ ತರುಣ. ನೋಡುವುದಕ್ಕು ಲಕ್ಷಣವಾಗಿಯೂ ಇದ್ದನು. ಇಪ್ಪತ್ತರಮೇಲೆ ಮನೋಹರವಾದ ಖಾದುಪನ್ಯಾ ಧರಿಸುತ್ತಿದ್ದನು. ತಾನು ಬಳಸುವ ಸಮಾಜದಲ್ಲಿಲ್ಲ ತಕ್ಕುಮಣಿಗೂ ಗಣ್ಯನೆಂದೆಸಿಕೊಂಡಿದ್ದನು. ಅದರೆ ಕೆಲಸಕಾರ್ಯಗಳನ್ನು ಮಾಡುವುದು ತನ್ನ ಘನತೆಗೆ ಕಡಿಮೆಯೆಂದು ತಳಿದಿದ್ದ ಏವೇಕಶಾಲಿ! ಸ್ವಭಾವತ್ಕಾರಾಂತರಿತ! ಅದರೆ ಈ ಹೊತ್ತು ಮಾತ್ರ ಅವನ ಚಿತ್ತತ್ವೋಭಿಗೆ ಪಾರಮೇಷ್ಠಿಲ್ಲ. ಏತಲನು ಒಳಕ್ಕು ಕಾಲಿಟ್ಟ ಕ್ಷಣವೇ ಅವನು— ಏತಲ, ನಿನಗೂ ನನ್ನ ಸಹೇದರಿ ಪ್ರಪುಲ್ಲೆಗೂ ಚೆನಾಗುಗಳಿರುವುದೆಂದು ಭಾವಿಸುತ್ತೇನೆ. ನಾನು ನಮ್ಮ ಮನೆಯಲ್ಲೇ ನಿನ್ನನ್ನು ಅನೇಕವೇಳೆ ಸೂಡಿದೇನೆ.

ಏತಲ—ಹೌದು, ಪ್ರಪುಲ್ಲೆಗೋನ್ನರ ನಾನು ಏನ್ನೇನ್ನೋ ನಾಹನ ಮಾಡುತ್ತಿದೇನೆ. ಒಂದು ರಕ್ಷಸ್ಯ ವಿಷಯದಲ್ಲಿ ಆಕೆಗೆ ಒಂದು ಬುದ್ಧಿವಾದವನ್ನು ಹೇಳಿದೇನೆ.

ವಾರಣ—ಓ, ಹೆಣನ್ನು ರಾಜಕೀಯನಿಧಿ (ಸೇವಿಗ್ನಿಷ್ಟಾಂಕ) ಗೆ ಹಾಕಬ ವಿಷಯವೇನೋ! ಒಳ್ಳೆದು. ಏತಲ, ಈಗ ನಾನು ಅದಕ್ಕಿಂತ ಅತಿಮುಖ್ಯವಾದ ಬೇರೆ ಕೆಲಸಕ್ಕೂನ್ನರ ಬಂದಿದೇನೆ.—ನಮ್ಮ ಪ್ರಪುಲ್ಲೆಯು ಸದಾ

ನಂತೋವಚಿತ್ತಾಗಿಯೇ ಇರುತ್ತದ್ದು. ಅದುದರಿಂದ ನಾನು ಯಾವುದನ್ನು ವಿಚಾರಿಸೇಕಾದುದಿರಲ್ಲ. ಒಂದು ವಿಷಯವೂ ನನಗೆ ಗೊತ್ತಿಲ್ಲ.

ವಿಶಲ—ನಿನಗೇನು ಗೊತ್ತಿಲ್ಲ?

ವಾರಣ—ಓಹೋ! ಮರತೆನು. ಮರತೆನು. ನಿನಗೂ ಅದೊಂದೂ ತಳಿಯದು. ತಳಿದಮಟ್ಟಿಗೆ ನಾನೇ ಹೇಳಬೇಕಾಗಿದೆ. ಈಗ ಪ್ರಪುರ್ಲೆ ಎಲ್ಲೋ ಮಾಯವಾಗಿ ಬಿಟ್ಟಿದ್ದಾಗೆ.

ವಿಶಲ—ಹಾ! ಏನು!

ವಿಶಲನು ಹಾರಿಬಿದ್ದನು. ಸಿಡಿಲನ ಜೆಟ್ಟು ತಗೆಲದವನಂತೆ ಕುಚ್ಚಿ ಯೀಂದ ಕೆಳಕ್ಕುರುಳಿ ಸ್ಥಳ್ಯ ಚೇತರಿಸಿಕೊಂಡು ನಿಟ್ಟು ನೋಡಿದಿಂದ ವಾರಣನ ಮುಖವನ್ನು ನಿರೂಪಿಸುತ್ತು ನಿಂತನು.

ವಾರಣ—ಪ್ರಪುರ್ಲೆಯು ಹೋಗಿ ಮೂರುದಿನಗಳಾದವಂತೆ. ನಾನು ಒಂದುವಾರದ ಹಿಂದೆ ಪರನ್ನಳಕ್ಕೆ ಹೋಗಿದ್ದವನು ಈಗತಾನೇ ಬಂದೆನು. ನೋಡಿದರೆ ಪ್ರಪುರ್ಲೆಯಲ್ಲ. ಮನೆಯ ಪರಿಚಾರಿಕೆಯನ್ನು ವಿಚಾರಿಸುವಲ್ಲ ಅವಳು—ಪ್ರಪುರ್ಲೆ ಹೊರಣಿಹೋಗಿ ಮೂರುದಿನವಾಯ್ತುಂದೂ ಅವಳು ಎಲ್ಲಿರುವ ಶಿಂಬಿದು ಕೂಡ ಗೊತ್ತಿಲ್ಲವೆಂದೂ ಹೇಳಿದ್ದು. ಅವಳು ಏನನ್ನು ಬರೆದಿಟ್ಟು ಕೂಡ ಹೋಗಲಿಲ್ಲ. ನಾನು ನಮ್ಮ ಗುರುತು ಪರಿಚಯವಿರುವ ಎಲ್ಲ ಸ್ನೇಹಿ ತರ ಮತ್ತು ನೆಂಟರಿಷ್ಟರ ಮನೆಗಳಿಗೆ ಕೂಡ ಹೋಗಿ ನೋಡಿದರೂ ಆಕೆಯ ನುಳಿವೇ ಇಲ್ಲ. ಅಯ್ಯೋ! ಏನುಗತಿಯಾದಳೋ ಏನೋ! ವಿಶಲ, ಹೇಗಾದರೂ ಅವಳನ್ನು ಪತ್ತೆಮಾಡಲಾರೆಯಾ?

ವಿಶಲ—ಅಯ್ಯಾ, ನಾಧ್ಯವಾದ ಮಟ್ಟಗೂ ಯತ್ತಿನುತ್ತೇನೆ.

ವಾರಣ—ಅವಳಿಗೇನಾದರೂ ಗಂಡ ನಂಭವಿಸಿರಬಹುದಾಗಿ ನಿನಗೆ ತೋರುವುದೇ!

ವಿಶಲ—ತಳಿಯದು. ದಾದಿಯು ಕಡೆಯನಲ್ಲ ಅವಳನ್ನು ಕಂಡುದು ಯಾವಾಗೆ?

ವಾರಣ—ನೇಡ್ದಿಮವಾರ ರಾತ್ರಿ ಲ ಫಂಟೆಯ ಸಮಯವಂತೆ.

ವಿಲರು—ಆ ಡಾಡಿಯು ಇನ್ನೇನಾದರೂ ವಿಶೇಷವನ್ನು ಹೇಳಿದರೋ?

ವಾರಣ—ಉಂ, ಪ್ರಪುಲ್ಲೆಯು ದಿವಾಂಬಾನೆಯಲ್ಲಿ ಕುಳಿತು ಪುನ್ನತ ವನ್ನು ಓದುತ್ತದ್ದಾಗ ಯಾವನೋ ಒಂದು ಕಾಗದವನ್ನು ತಂದು ಕೈಟ್ಟಿನಂತೆ. ಪ್ರಪುಲ್ಲೆಯು ಅದನ್ನು ಓದಿಕೊಂಡು ಮುಖ ಚಿಕ್ಕದು ಮಾಡಿಕೊಂಡಳಂತೆ. ಬಳಿಕ ಒಳ್ಳೇ ಸೀರೆಯನ್ನು ಇಂತಹ ಕಡೆಗೆ ಹುಗುತ್ತೇನೆಂಬುದನ್ನು ತಿಳಿಸದೆ ಎಲ್ಲಗೋ ಹೋದಳಂತೆ. ಅಲ್ಲಂದೀಚೆಗೆ ಅವಳ ವಿಷಯವೇ ಗೊತ್ತಿಲ್ಲ.

ವಿಲರು—ಅವಳು ಆ ಕಾಗದವನ್ನು ಜತೆಯಲ್ಲೇ ತೆಗೆದುಕೊಂಡು ಹೇಳಿದ ಇಂತೊ? ಇನ್ನೇನು ನಡೆಯಿತಂತೆ!

ವಾರಣ—ತೆಗೆದುಕೊಂಡು ಹೇಳಿದಂತೆಯೂ ಆದರ ಮರುದಿನ ಆ ಕೋಣೆಯಲ್ಲಾ ಯಾರೇ ಮುಡುಕಾಡಿದಂತೆಯೂ ಬೀರುಗಳ ಬಾಗಿಲುಗಳನ್ನೆಲ್ಲ ತರೆದು ಉತ್ತಿನ ಪೆಟ್ಟಿಗೆ (trunks) ಗಳನ್ನೆಡೆದು ಹಾಸಿಗೆಯನ್ನೆಲ್ಲ ಬಚ್ಚ ಎಲ್ಲಂಚನ್ನು ಚೆಲಾಳುಪಿಲ್ಲಿಯಾಗಿ ಹರಡಿದಂತೆಯೂ ಹೇಳುತ್ತಾರೆ.

ವಿಲರು—ಏನಾದರೂ ಕಳುವಾಗಿದೆಯೋ?

ವಾರಣ—ಅವಳು ಹೇಳುವುದರಲ್ಲಿ ಏನೂ ಹೋದಂತಿಲ್ಲ. ಪ್ರಪುಲ್ಲೆಯು ತನ್ನ ಜವಾಹಿರಿಗಳನ್ನೆಲ್ಲ ಕಬ್ಬಿಣದ ಪೆಟ್ಟಿಗೆಯಲ್ಲಿ ಭದ್ರಪಡಿಸಿ ನರಾಯಾರದ ಬ್ಯಾಂಕಿ ನಲ್ಲಿಟ್ಟಿರುವುದು ಸಿನಗೆ ಗೊತ್ತೇ ಇರಬಹುದು.

ವಿಲರು—ನಿನ್ನ ತಂಗಿಗೆ ಯಾರಾದರೂ ಹಗೆಗಳಿರುವುದನ್ನು ನೀನು ಬಳ್ಳುಯಾ?

ವಾರಣ—ಇಲ್ಲ, ನನಗೆ ಗೊತ್ತಿಲ್ಲ. ಈಚೆಗೆ ನಾನು ಪರಸ್ಪರದಲ್ಲೇ ಹಚ್ಚಾಗಿ ಕಾಲ ಕರೆಯುತ್ತಿದ್ದೇನು.

— ವಾರಣಾಲನು ಇಷ್ಟನ್ನು ಹೇಳಿ ಮುಗಿಸಲು ವಿಲರನು ಪತ್ತಿಗೆ ಯಾತ್ರೆ ಮಾಡಿಕಾಗಿ ಹೇಳಿ ಅಷನನ್ನು ಕಣಕಿಸಿಟ್ಟಿನು. ತರುವಾಯ ವಿಲರನು ಪ್ರಪು

ಈ ಯ ದಾದಿಯನ್ನು ಕರೆಯುಸಿಕೊಂಡು ಪನೇನೋ ಪ್ರಶ್ನೆ ಹಾಕಿದನು. ವಾರ ಷಣು ಹೇಳಿದುದಕ್ಕಂತ ಹೆಚ್ಚು ಅಂತವೇನೂ ಹೊರಡಲಿಲ್ಲ. ಆದರೆ ಪ್ರಪುರ್ಲೆಗೆ ಕಾಗದ ತಂದುಕೊಟ್ಟವನನ್ನು ಘನಃ ಯಾವಾಗಲಾದರೂ ಕಂಡರೆ ಗುರ್ತಿಸ ಬ್ರಹ್ಮನೆಂದು ಆ ದಾದಿಯ ಹೇಳಿದುದು ಒಂದು ವಿಶೇಷ. ವಿಶಿಂದಿಗೆ ಇದರಿಂದ ಷ್ವಲ್ಪಮಟ್ಟಿಗೆ ದಾರಿ ಸಿಕ್ಕಿದಂತಾಯಿತು. ಇದರಿಂದಲೇ ಏಷ್ಟೋ ಕೆಲನಗಳನ್ನು ಮಾಡಬಹುದೆಂದುಕೊಂಡು ಅವಳನ್ನು ನಂಗಡ ಕರೆದುಕೊಂಡು ತಾನೂ ಹೇಷ್ಟ ಧಾರಿಯಾಗಿ ನವವರದ ಬೀದಿಬೀದಿಗಳಲ್ಲಿ ತರಾಗಲಾರಂಭಿಸಿದನು. ಕಡೆಗೆ ಅದಿನ ಕಾಗದವನ್ನು ತಂದುಕೊಟ್ಟ ಹುಡುಗನನ್ನು ಅವಳು ತೋರಿಸಿದರು. ಅವನು ಬಲು ಚಿಕ್ಕವನು. ಬಲು ಜುರುಕು ಬುದ್ಧಿಯವನು. ಚೂದಲು ಅವನು ಇವರ ನಂಗಡ ಮಾತಾಡುವುದಕ್ಕೂ ಇಷ್ಟಾಡಲಿಲ್ಲ. ಪ್ರಶ್ನಾಮಾಡಲು ತಾನು ಪ್ರಪುರ್ಲೆಯ ಮನೆಗೆ ಕಾಗದವನ್ನು ತಂದು ಕೊಟ್ಟುದೇ ಇಲ್ಲಿ ವೆಂದು ಬೋಂಕಿ ದನು. ಆದರೆ ಆ ಹುಡುಗಿಯು ಸಿಜಸ್ತಿತಿಯನ್ನೆಲ್ಲಾ ಏದುರಿಗೇ ಹೇಳಿ ಮಾತೆ ರಿಸಲು ವಿಲಕ್ಷಿತನಾಗಿ ತಾನು ಕಾಗದವನ್ನು ತಂದುಕೊಟ್ಟುದುಂಟಂದು ಒಟ್ಟಿಗೆ ಕೊಂಡನು.

ವಿಶಿಂದಿನೆಗೆ ಕಾಗದವನ್ನು ಕೊಟ್ಟಿದ್ದರೂ ಯಾರಾ?

ಹುಡುಗ—ಅನಂತರಾಯಿರ ಉದ್ದೇಶಿತ್ವಾವ ಒಟ್ಟಿಗೆ ದೊಡ್ಡ ಮನುಷ್ಯರಾ.

ವಿಶಿಂದಿ ಅದು ಅ ಬೀದಿಯ ಏಷ್ಟೋ ನೇ ಮನೆ?

ಈ ಅ ಹುಡುಗಿಗೆ ಬಹು ಕಷ್ಟಕ್ಕೆ ಬಿಂದಿತು. ಕೇಗೂ ತಮ್ಮಿಸಿಕೊಳ್ಳುವುದಕ್ಕಾಗಲಿಲ್ಲ. ಬಳಿಕ ಅವನ್—ಇದನ್ನೆಲ್ಲ ತಿಳಿಯಾಡುವಿಂದ ನಿಮಗೆ ಅಗ ಬೇಕಾದುದೇನು?

ವಿಶಿಂದಿ(ರೇಗಿ) ಅದನ್ನೆಲ್ಲ ಸನಗೆ ಹೇಳಿದೇಕಾದುದೇನೂ ಇಲ್ಲ. ಅ ಪುನೇಯ ನಂಬಿರೆಕ್ಕೊಂಡು ಹೇಳು. ಇಲ್ಲಿದಿದ್ದರೆ ನಾನು ಸನ್ನನ್ನು ಅಪರಾಧಕ್ಕೆ ಗುರಿಷಾಡುತ್ತೇನೇ—ಎಂದು ಗದ್ದಿರಸುತ್ತು ಹೇಳಿದನು,

ಇದಕ್ಕೆ ಆ ಹುಡುಗನು ಹೆಚ್ಚಿ ಬೇಗದೇಗ ಉತ್ತರ ಹೇಳುತ್ತು ಬಾದು—
ಅಯ್ಯ, ಹೇಳಿದರೆ ಮುಳುಗಿಕೊಂಡುವೆನರ್ಲಾ!

ವಿರಲ—ಇಲ್ಲ, ನೀನು ಮುಳುಗಕೋಗದಂತೆ ನಾನು ನೋಡಿಕೊಳ್ಳುತ್ತೇನೇ.

ಹುಡುಗ—ಅವಂತರಾಯಾರ ಬೀದಿಯಲ್ಲಿ ಇನ್ನೇ ನಂಬರು ಮನೆ. ಅಲ್ಲಿ ಕೊಲ್ಲಿರಿಯ್ನನ ಅನ್ನದಂಗಡಿಯಂತು.

ವಿರಲ—ನಿನಗೆ ಕಾಗದ ಕೊಟ್ಟವನನ್ನು ಚೆನ್ನಾಗಿ ನೋಡಿದ್ದೀರ್ಯಾ?

ಹುಡುಗ—ಚೆನ್ನಾಗಿ ಗೊತ್ತಿಲ್ಲ. ನಾನು ಒಳಕ್ಕೆ ಹೋದಾಗ ಆತನು ಎಲ್ಲಿರ ಜೊತೆಯಲ್ಲಿ ಇನ್ನೇಷ್ಟು ಅಡುತ್ತಿದ್ದನು. ಆತನು ನನಗೆ ಒಂದು ರೂಪಾಯಾ ಕೊಲಿಯನ್ನು ಆ ಕಾಗದವನ್ನು ಕೊಟ್ಟನು.

ವಿರಲ—ಪುನಃ ಅವನನ್ನು ನೋಡಿದರೆ ನೀನು ಗುರ್ತಿಸಬ್ಲೋ?

ಹುಡುಗ—ನಾಧ್ಯವಾದಮಟ್ಟಗೂ ಯಂತ್ರಾನುತ್ತೇನೇ.

ವಿರಲ—ಒಳ್ಳೆಯಾದು, ನೀನು ಅವನನ್ನು ತೋರಿಸಿದರ ಅವನು ಕೊಟ್ಟು ಒಂದು ರೂಪಾಯಿಗಿಂತ ಹೆಚ್ಚಾಗಿ ನಾನು ನಿನಗೆ ಕೊಡುತ್ತೇನೇ.

ಹುಮುಗ—ನಿಮ್ಮಪ್ರಜ್ಞೆಯಾದಂತೆ ನಾನು ನಡೆಯುತ್ತೇನೇ.

ವಿರಲನಃ ದಾದಿಯನ್ನು ಹಿಂದಕ್ಕೆ ಕರ್ಣಹಿಸಿಬಿಟ್ಟು ಹುಡುಗನನ್ನು ಕರೆದು ಕೊಂಡು ಆ ಬೀದಿಗೆ ಹೋಗಿ ನೋಡುವಲ್ಲಿ ಆ ಮನೆಯು ಪ್ರಸಿದ್ಧವಾದ ಒಂದು ಜೂಜಿನ ಕಟ್ಟೆ. ವಿರಲನೂ ಆ ಹುಡುಗನೂ ಬಹಳ ಹೊತ್ತು ಅಲ್ಲಿ ಮರೆಯಾಗಿ ಸಿಂತು ಒಳಕ್ಕೆ ಹೋಗಿ ಬರತಕ್ಕವರನ್ನು ನೋಡುತ್ತಿದ್ದರು. ಅಪ್ಪರಲ್ಲಿ ಆ ಹುಡುಗನು ಒಬ್ಬನ್ನು ತೋರಿಸಿದನು. ಆ ಮನುಷ್ಯನು ಎತ್ತರವಾಗಿದ್ದನು. ಅವನು ಒಬ್ಬ ಕರ್ಣನ ನಂಗಡ ಆ ಮನೆಯಿಂದಿಚೆಗೆ ಹೊರಣಿಬರಃತ್ತಿದ್ದನು.

ಹುಡುಗ ನಿರಲನು ಅವರನ್ನು ಚೆನ್ನಾಗಿ ದೃಷ್ಟಿಸಿ ನೋಡಿ ಹರ್ಷಗೊಂಡು ತನ್ನ ಕಾಯ್ದ ಕೈಗೂಡಿದಂತೆಯೇ ಭಾವಿಸಿಕೊಂಡನಲ್ಲದೆ ಮೊದಲು ತಾನು ಅವರನ್ನು ನೋಡಿದುದನ್ನು ಬಾಳ್ಳಿಸಿಕೊಂಡನು. ಇನ್ನೇಂದಿಗೂ ಅವರ ಗುರುತು ಮರೆಯಬಾರದೆಂದು ಪ್ರನಃ ಪ್ರನಃ ಚೆನ್ನಾಗಿ ನೋಡಿದನು.

ತಾನು ಆ ರಾತ್ರಿ ಯಾರನ್ನು ಕಂಡಿದ್ದನೋ ಪ್ರಪುಲ್ಲೇಯು ತನ್ನ ಲಗ್ಗುದ ಸಂಭ್ರಮದಲ್ಲಿ ನೆರದಿದ್ದರೆಂದು ಯಾರ ಏಷಯವನ್ನು ತಿಳಿಸಿದ್ದೋ ಅಂತಹ ಈ ವ್ಯಕ್ತಿಗಳು ಏಲೆಲನ ಮನಸ್ಸನಲ್ಲಿ ಸರ್ಪದಾ ನೆಲನುವಂತಾದುವು. ಆ ಎತ್ತರವಾದ ವನೇ ಪ್ರಪುಲ್ಲೇಯ ಬಿಳಿಗೆ ಬಂದು ತಾನು ಪುರೋಹಿತನೆಂದು ಹೇಳಿ ಲಗ್ಗುಮಾಡಿ ಸಿದ್ದ ಮಾಧವ. ಏಲೆಲನು ಆ ಹುಡುಗಿನಿಗೆ ಪಾರಿತೋಷಕವನ್ನು ಕೈಟ್ಟು ಕಳುಹಿಸಿ ತಾನು ವೇಷಧಾರಿಯಾಗಿಯೇ ಇದ್ದು ಆ ಇಬ್ಬರನ್ನೇ ಅನುಸರಿಸಿ ಪೂನಿಜಾರಿನ ಕಚ್ಚಿಗೆ ಹೋದನು.

ನಾಲ್ಕನೇಯ ಪರಿಚ್ಯೇದ.

ହୋଇଲନ ବାଗିଲାଲ୍ କାପରୁ. ଏଲ୍ଲାରନ୍ତିରୁ ବଳକୁ ବିଦ୍ୟତିରଲାଲ୍. ହାଗେ ବଳକୁ ହୋଇଗଲେ ପରି ଏମେହାଏ ବିନା ହେବୁରୁତନ୍ତିରୁ ତୋରିନସବେକାରୀ ହିଦ୍ଦିତୁ. ଇହଲ୍ଲା ସଂକେତପ୍ରକରଣ. ଏତିଲାମୁ ଓ ମମଫାଇନ୍ସ୍‌ଲାଲ୍ ଅଛିଦ ହୋଇ ମୁଲିଯାଦୁରିଠିର କାହାଦେଖି ଆ ଗୁରୁତନ୍ତିରୁ ତୋରିନି ତତ୍ତ୍ଵଯିଲାଲ୍ ଦେ ବଳ ହୋଇଥିଲୁ. ହୋଇଲନ ଯୁଜମାନ କେବଳିରଯ୍ୟାନୁ ବଲୁ ଜାଣ. ଅଟିଦ ମମଫାରିଯାଦ ହୋଇବରାଦିପରା ବିନିଦିଦ୍ଧି ହେବ୍ବୁ ଜଳନ୍ତିରୁ ଜୁଣିଗେହାଦିଦ ଦାଗ ମାତ୍ର ତାନୁ ପ୍ରତିକଞ୍ଚିଯାଗି ନିଂତୁ ଅଧି ଗେଲୁଲାଲ୍ଲିଦ୍ଧିନେବିନା ତନ ଗିଂତ ତେବେରହିଦନେ ଅଧି ଏଠା ତାନୁ ବାଦୁ କାନନ୍ତିରୁ ସୋଇତିବନଲ୍ଲ. ଅଲ୍ଲା ବୁଜାଦେବ ନଂଗତିଯୁ ଅଢ଼ିଷ୍ଟିବନାତା ପ୍ରେୟିଲିସିନପରିଗେ ଗୋତ୍ର ଲାଲ୍ଲ. ଆ କଣ୍ଠଦିନ ମୁଖରନେବୁଂତୁନାଲ୍ଲ ଓ ଜୁଣିନ କାଯାଫ ନତ୍ତେଯାତି ଦ୍ଵିତୀୟ. ଆଗ ଅଳ୍ପ କେଲିପରା ସ୍ତ୍ରୀଯରା ପୁରୁଷରା ନକ ଇଦ୍ବରୁ. ଅଛଦଲ୍ଲ ବହୁ ନାୟକର୍ଣ୍ଣେ ହତ୍ତିଦ୍ଵାଦୀରିଠି ଅଲ୍ଲାନପରିଗେଲ୍ଲ ଅଧର ମୁହଁଲେଯେ ଗମନ ଏଦ୍ଵିତାଗି ଏତିଲାମ୍ବୁ ଯାରା ନୋଇଦିଲାଲ୍ଲ. ଏଲ୍ଲାରା ଅଟିଗାରର ନୁତ୍ରିଲା ଇଣ୍ଡିକ ନୋଇଦିତ୍ତିଦ୍ବରୁ. ଏତିଲାମ୍ବୁ ଅଧନ୍ତେ ନୋଇଦବେକେଠିମୁ ବଲୁ ଅତୁରଦିନ ହୋଇ ମେଟ୍ରିଂଗାରୁଷ୍ବ ନିଃତୁ ନୋଇଦିତ୍ତିଦ୍ବରୁ.

ಅವನು ಅಲ್ಲಿ ಒಂದು ಮುಂತಿರುನ್ನು ಕಂಡು ಪರಮಾಶ್ಚಯರ್ಗೊಂಡನು. ಅದು ಅಳವಾಡುತ್ತದ್ದು ಒಂದು ಸ್ತ್ರೀರ್ಹಕ್ತಿ. ಅವರು ಕೈಯಲ್ಲಿದ್ದ ಇಸ್ಟೀಷನ್ ಎರೆಗಳನ್ನು ತೆಗೆದು ನೋಡುತ್ತಲೂ ತನ್ನ ಪ್ರತಿಕ್ಷ್ಯಾಯ ಮೇಲೆ ಹೆಚ್ಚು ಹಣಕ್ಕೆ ಭಡಕ ನಂವಾರ್ ಮಾಡುತ್ತಲೂ ನಡುನಡುವೆ ವಿರಲನ ಮುಖವನ್ನು ನೋಡುತ್ತಲೂ ಇದ್ದಳು. ಅವರು ಮಾಡಿ ಕೂಡಿಸಿದ ಶಿಲಾಪ್ರತಿಮೆಯಂತೆ ಪದ್ಮಾನಂದಲ್ಲಿ ಕುಳಿತ್ತದ್ದುಳು. ಅವರು ಬಲುಗಟ್ಟಿಗೂಢ ಅಳಗಾತಿಯಂದೂ ಈಗ ಅದೃಷ್ಟದೇವ ತಯು ಅವಳಿಗೇ ಬಲಯುವಂತಿದೆಯಂದೂ ಎಲ್ಲರೂ ಹೇಳುತ್ತದ್ದರು.

ಮೊಟ್ಟಮೊದಲು ವಿರಲನು ಆ ವ್ಯಕ್ತಿಯನ್ನು ಚೆನ್ನಾಗಿ ಪರಿಶೀಲನಲ್ಲಿ. ಕಡೆಕಡೆಗೆ ಹತ್ತಿರಹೊಗಿ ನೋಡಲು ತನಗೆ ಕೇವಲ ಪರಿಚಿತಳಾಗಿದ್ದ ವರ್ಷಂತೆ ತೋರಿದಳು. ಅಮೇರೆ ವಿರಲನ ಮನಸ್ಸಿನಲ್ಲಿ-ಇದೇನು ! ಪ್ರಪುಲ್ಲೆ ! ಎಂದು ಕೊಂಡನು. ಅವನಿಗೆ ಇದು ಮಹಾ ಅದ್ವಿತವಾಗಿ ತೋರಿತು. ಪ್ರಪುಲ್ಲೆಯಂತಹ ಮಾನವತಯು ಈ ಜೂಜಿನಕಟ್ಟೆಗೆ ಕಾಲಿಟ್ಟು ಇಂತಹ ಹೋಲಿಗಳ ಜಡಗೆ ಸೇರಿ ಜೂಜಾಡಲು ಬರತಕ್ಕವರೆ ಎಂದು ಕೂಡ ಯೋಚಿಸಲಾರದೆ ಹೇಳಿದನು. ಮಾಧವನೂ ಅವನ ಜಡಗಾರನಾದ ಕುಶ್ಯನೂ ಅವಳ ಬಳಿಯಲ್ಲಿ ನಿಂತು ಆ ಅಳದ ನೋಗನನ್ನು ನೋಡಿನೋಡಿ ತಲೆದೂಗುತ್ತಿದ್ದರು.

“ ಅತೀರ್ ರಾಣಿಯಾಗಿದ್ದರೆ ೫.೦೦೦ ರೂಪಾಯಿ ದೇನ್ನು ” ಎಂಬ ಧ್ವನಿಯು ಅವಳ ಬಾಯಿಯೀಂದ ಬಂದಿತು. ಅದನ್ನು ಕೇಳಿದ ಕೂಡಲೇ ವಿರಲನು ಅಯ್ಯೋ ! ಈ ಧ್ವನಿಯು ಪ್ರಪುಲ್ಲೆಯದಲ್ಲ—ಎಂದು ಗೆಣಗುತ್ತುತ್ತು. ನಿಟ್ಟಿಸಿರಿ ಇತ್ತನು. ಒಂದೇ ಆಕಾರದವರು ಇಬ್ಬರಿರುವುದೂ ಅನಂಭವ. ಇವರು ನಿಜ ವಾಗಿ ಪ್ರಪುಲ್ಲೆಯೇ ಅಗಿದ್ದರೆ ಅಪ್ಪು ನಂಧ್ಯಾಳಾದ ಆ ಬಾಲಕಯು ಈ ಜೂಜು ಕೋರಿರ ಸಂಗಡ ನೇರುವ ಬಗೆ ಹೇಗೆ ? ಈ ಕಡೆಯಲ್ಲಿ ಕಂಡ ಅಂಶವೇ ಏತ ಲನ ಮನಸ್ಸಿಗೆ ಸಂಪೂರ್ಣ ಸಂಕರಿಸನ್ನುಂಟುಮಾಡಿದುದು.

ಅವಳ ಬಾಯಿಂದ ಆ ಮಾತು ಬಂದಕೂಡಲೇ ಎಲ್ಲರೂ ನುಮ್ಮನಾದರು. ಎಲೆಗಳು ಹೇಗೆ ಬೀಳುವುವೇ ನೋಡಬೇಕೆಂದು ಉಸಿರಿಕ್ಕುದೆ ತುಂಬಾ ಕುತೂಹಲಪಡುತ್ತದ್ದರು. ಕೇವಲಾದ್ದರಿಂದ ಕಡೆ ಅಡುತ್ತಿದ್ದ ವನ ಮುಖವು ಬಾಡಿತು.

ಮುಖದಮೇರೆ ಅಲ್ಲಲ್ಲಿ ಮುತ್ತುಗಳಂತೆ ಬೆವರ ಹೊಗಳು ಕುಳಿತವು. ಎಲೆಗೆ ಇನ್ನು ತೋರಿಸಿದುದೂ ಅಯಿತು. ಒಂದು ಕ್ಕಣಡಲ್ಲಿ ಈ ಹೆಂಗಸು ೫,೦೦೦ ರೂಪಾಯಿಗಳನ್ನು ನಂಪಾಡಿಸಿದರು. ಕೊಲ್ಲಾರಯ್ಯನ ಮುಖವು ಸೀದ ಮುಡಕೆ ಯಂತಾಯಿತು. ಜನರೆಲ್ಲ—“ಭಲ ! ಶಾಬಾಸ ! ಹೆಂಗಸಾದರೂ ತುಂಬ ಅದ್ವಷ್ಟವಂತೆ ! ಚತುರೆ !” ಎಂದು ಹೊಗಳುತ್ತ ಬಂದರು. ಈ ಸ್ತ್ರೀಯು ತನಗೆ ಬಂದ ಹಣದ ನೋಟಗಳನ್ನೇಲ್ಲ ತೆಗೆದುಕೊಂಡು ಅವುಗಳಲ್ಲಿ ೧೦೦ ರೂಪಾಯಿ ಗಳ ನೋಟಗೆ ಚಿಲ್ಲರೆ ಕೊಡೆಂದು ಕೊಲ್ಲಾರಯ್ಯನನ್ನು ಕೇಳಲು ವಿಶಲನು ಪುನಃ ಈ ಧ್ವನಿಯನ್ನು ಚೇನಾಗ್ಗಿ ಅಲಸಿದರೂ ಇದು ಪ್ರಪುಲ್ಲೆಯದಾಗಿಲಿಲ್ಲ. ಅವಳ ಧ್ವನಿಯು ಮುದುವಾಗಿಯೂ ಮಧುರವಾಗಿಯೂ ಇದ್ದಿತು. ಇವಳಿದಾದರೋ ಒರಟು, ಸುಮಾರು ಗಂಡಿನ ಕಂಠ. ಕೊಲ್ಲಾರಯ್ಯನು ಚಿಲ್ಲರೆ ಯನ್ನು ತರಿಸಿಕೊಂಡನು. ‘ನಮಗೆ ಇನ್ನೊಂದಾಡವನ್ನು ಕೊಟ್ಟರೆ ನಾವೂ ನಮ್ಮ ಕೈಯನ್ನು ತೋರಿಸಬಲ್ಲೇವು’ ಎಂದನು. ಅದಕ್ಕೆ ವಳು—ಟಕೋ ! ಅಗ ತ್ಯಾಗಿ ಆಗಬಹುದು. ಮತ್ತೊಂದುನೇರೆ ಯಾವಾಗಲಿಂದರೂ ಎಷ್ಟುಹೊತ್ತು ಬೇಕಾದರೂ ಆಗಬಹುದು. ಈಗ್ಗೆ ಇಷ್ಟು ನಾಕು.’ ಎನ್ನುತ್ತ ಮಾಥವ ಮುಂ ತಾದವರ ಕಡೆ ತರುಗಿ,

“ ಇನ್ನು ಬನ್ನಿ, ಹೊರಡೋಣ,” ಎನ್ನುತ್ತ ಅವರ ಸಂಗಡ ಹೊರಟು ಹೋದಳು.

ಮಾಥವ—‘ಪ್ರಪುಲ್ಲೆ, ಈ ದಿನ ನಿನ್ನದೇ ಅದ್ವಷ್ಟ’ ಎಂದು ಕುಳಿನ ಕಡೆ ತರುಗಿ—‘ಉನ್ನೋ ಭಾನ್ನರ, ಅಲ್ಲಾವೇ ?

ಭಾನ್ನರ—ಅಹಾ, ಸಂತಯವೇನು ?

ಮುಖರೂ ಒಟ್ಟಿಗೆ ಹೊರಟರು. ವಿಶಲನು ರಹಸ್ಯವಾಗಿ ಅವರನ್ನು ಹಿಂಬಾಲಿಸಿದನು. ಅವರಿಬ್ಬರೂ ಇವಳಿನ್ನು ಪ್ರಪುಲ್ಲೆಯೆಂದು ನಂಬೋಧಿಸುತ್ತಿದ್ದಾರೆ. ಇವಳಿ ರೂಪ, ಚಹರೆ ಮುಂತಾಡ್ಲು ಪ್ರಪುಲ್ಲೆಯದರಂತೆಯೇ ಇದೆ. ಅದರೆ ಧ್ವನಿಮಾತ್ರ ಬೇರೆ. ಅವರು ಅಲ್ಲಿಂದ ಬಂಡಿಯ ಚೌಕಕ್ಕೆ ಹೋಗಿ ಒಂದು ಕುದುರೆಯ ಬಂಡಿಯನ್ನು ಬಾಡಿಗೆಗೆ ಗೊತ್ತುಮಾಡಿಕೊಂಡು

ಕುಳಿತು ಹೊರಟಿರಿ. ವಿಶಲನ್ನು ಬಂದು ಗಾಡಿಯನ್ನು ಮಾಡಿಕೊಂಡು ತನ್ನ ನಾರಥಿಗೆ ಏನೆಂ್ಬೋ ತಿನುಮಾತನಪ್ಪಿ ಹೇಳಿದನು. ಅವನೂ ಆ ಬಂಡಿಯ ಹಿಂದೆಯೇ ತನ್ನ ಬಂಡಿಯನ್ನು ಬಿಟ್ಟನು; ಮತ್ತು ಸುಂದಿನ ಬಂಡಿಯವರು ತಮ್ಮನ್ನು ನೋಡಿರುವುದಕ್ಕೆ ತನ್ನ ನಾರೋಟಿನ ಮುಂಭಾಗದ ಕಿಟಕಿಗೆ ತನ್ನ ವಸ್ತುವನ್ನು ಕಟ್ಟಿದನು. ಆ ಕಗ್ಗತ್ತರೆಯ ರಾತ್ರಿಯಲ್ಲಿ ಎರಡು ಬಂಡಿಗಳೂ ಹೊರಟವು. ಹೆದಲನೆಯ ನಾರೋಟಿ ಇಂತಹ ಸ್ಥಳದಲ್ಲಿ ಸಿಲ್ಲಬಮದೆಂಬ ನೆಚನೆಯು ತೋರಿದೊಡನೆಯೇ ವಿಶಲನು ತನ್ನ ನಾರೋಟಿನ್ನು ಹಿಂದೆಯೇ ಸಿಲ್ಲಿಸಿಟ್ಟು ತಾನು ಇಳಿದು ಗುಟಕ್ಕಾಗಿ ಅವರಿದ್ದೆಂದು ಹೇಳಿದನು. ಆ ಮೂವರೂ ಇಳಿದು ಬಂದು ಮನೆಯೋಳಕ್ಕೆ ಹೇಳಿದರು. ಇನ್ನು ಮುಂದಕ್ಕೂ ಅವರನ್ನು ಹಿಂಬಾಲಿಸುವುದು ಅನಾಧ್ಯವಾಯಿತು. ವಿಶಲನು ಆ ಮನೆಯು ಹೊರಗೆ ಮರೆಯಲ್ಲಿ ಕುಳಿತನು. ಅಗ ಅಲ್ಲಿಗೆ ಗಸ್ತಿಗೆ ಬಂದಿದ್ದ ಶೋಲೀನ್ ಅಧಿಕಾರಿಯನ್ನು ವಿಶಲನು ಆ ಮನೆಯ ವಿಷಯವಾಗಿ ವಿಚಾರಿಸಲು ಅಲ್ಲಿ ಅನೇಕ ತಿಂಗಳಿಂದ ಯಾರೋ ಹೊತ್ತಬರು ಬಂದು ಇಳಿದಿದ್ದಾರೆಂದೂ ತಿಳಿಯಿತು. ಇನ್ನು ಹೆಚ್ಚಿನ ಸಂಗತಿಗಳನ್ನು ತಿಳಿಯೆಂಬು ವಿಶಲನು ಪ್ರಣಾ ಅವನನ್ನು ಪ್ರಶ್ನಿಸಿದ್ದರು ಶೋಲೀನವನು— ಈ ಮನೆಯಲ್ಲಿರಿವೆವರು ವಿಚಿತ್ರಮನುಷ್ಯರು. ಅವರು ಎಂದೂ ಹಗಲುಹೊತ್ತು ಹೊರಕ್ಕೆ ಬಂದುದೇ ಇಲ್ಲ. ಮತ್ತು ಈ ಮನೆಯಲ್ಲಿ ಯಾವ ಕೊರಡಿಯಲ್ಲಿ ರಾತ್ರಿ ದೀಪದ ಬೆಳಕನ್ನು ನೋಡಿದುದೇ ಇಲ್ಲ.

ವಿಶಲ—ಇಲ್ಲಿ ಸ್ತ್ರೀಯೆರೆಪ್ಪು ಜನರಿರುವರಾ?

ಶೋಲೀನ್—ಇಲ್ಲಿರು. ಈ ಪುರುಷರ ಸಂಗಡ ಒಳಕ್ಕೆ ಹೇಳಿದವರೇ ಬಿಟ್ಟಳು. ಇನ್ನೊಬ್ಬಿಳು ಪಾರುಯಿತಃ ಎಂದೂ ಹೊರಕ್ಕೆ ಬಂದುದೇ ಇಲ್ಲ. ಇವಳಾದರೋ ನಿತ್ಯವೂ ರಾತ್ರಿವೇಳೆ ಬಿಟ್ಟಿರೇ ಹೊರಗೆ ಹೇಗುತ್ತಾಳೆ, ಬರುವಾಗ ಈ ಇಬ್ಬರನ್ನು ಸಂಗಡ ಕರೆತರುತ್ತಾಳೆ.

ವಿಶಲ—ಹಾಗಾದರೆ ಸೀನು ಒಬ್ಬ ಸ್ತ್ರೀಯನ್ನು ಇಲ್ಲಿರು ಪುರುಷರನ್ನು ನೋಡಿದ್ದೀರೋ?

ಶೋಲೀನ್—ಅಷ್ಟೇ ಅಲ್ಲ. ಕೆಲವು ಕಾಲದ ಹಿಂದೆ ಇಲ್ಲಿ ಮೂರನೆಯ ಮನುಷ್ಯನೂ ಒಬ್ಬನಿದ್ದನು.

ಈ ಮಾತನ್ನು ಕೇಳಿ ಕುತೂಹಲ ಹೆಚ್ಚು ಲು ವಿಶೇಷ ಪುನಃ—ಇವರು ಈ ಮನೆಗೆ ಬಾಡಿಗೆ ಬರುವಾಗ್ಗೆ ಆ ಮೂರನೆಯವನೂ ಸಂಗಡ ಇದ್ದನೂ?

ಶೋಲೀನ್—ಇದ್ದನು. ಒಮ್ಮೆ ರೋಗಿಪ್ರಣಾಗಿದ್ದನು. ಅವನು ತರಹೇ ಯಿಂದ ವಿಶಾಲದೇಶದವನಾಗಿ ತೋರುತ್ತಿದ್ದನು.

ವಿಶೇಷ ಅವನ ನಡೆನುಡಿಗಳನ್ನೂ ಚಹರೆಯನ್ನೂ ಚೆನ್ನಾಗಿ ವಿಚಾರಿಸಿ ಶಿಳಿದನು. ಹೋಲಿಸಿಸೋಡುವಲ್ಲಿ ಅದೆಲ್ಲ ಪ್ರಪಂಚ ಹೇಳಿದ್ದಂತೆ ಕಾಂತ ನಾಥನ ಚಹರೆಗಳಿಗೆ ತಾಳೆ ಬರುತ್ತಿದ್ದುತ್ತು.

ವಿಶೇಷ—ಸೀನು ಅವರನ್ನು ಕಡೆಯನಲ ಕಂಡು ನುವೊರು ಎಷ್ಟು ದಿನ ವಾಗಿರಬಹುದು?

ಶೋಲೀನ್—ನನಗೆ ಅಷ್ಟು ನಿಷ್ಕಷ್ಟೆಯಾಗಿ ಜಾಳ್ಳಪಕವಿಲ್ಲ. ಅಂತು ಒಹುದಿನವಾಗಿಲ್ಲ. ಒಂದುದಿನ ರಾತ್ರಿ ಒವಳ ಹೊತ್ತುದಮೇಲೆ ಇಲ್ಲಿ ಒಂದು ನಾರೋಟು ಬಂದು ಸಿಂತಿತು. ಆ ಉದ್ದನೂ ಮತ್ತು ಕುಳ್ಳನೂ ಆ ರೋಗಿಯನ್ನು ಎತ್ತಿಕೊಂಡು ಬಂದು ಬಂಡಿಯಲ್ಲಿ ಕುಳ್ಳಿಸಿ ತಾವೂ ಹತ್ತಿ ಎಲ್ಲಿಗೋಂದು ಹೋದರು. ಪುನಃ ಒಂದು ಘಂಟೆಯೊಳಗಾಗಿ ನಾರೋಟು ಹಿಂದಕ್ಕೆ ಬಂದಿತು. ನಾನು ಚೌಕದಲ್ಲಿ ನಿಂತಿದ್ದೇ. ಉದ್ದನೂ ಕುಳ್ಳನೂ ಬಂಡಿಯಲ್ಲಿ ಏದು ರುಬದರಾಗಿ ಕುಳಿತಿದ್ದರು. ಆ ರೋಗಿ ಇರಲಲ್ಲ ಅವರು ಇಳಿದುಕೊಡಲೇ ಬಂಡಿಯೊಳಗಿನಿಂದ ಪನನ್ನೋ ಎಳೆಯತೋಡಿದರು. ನನಗೇನೋ ಸ್ವಲ್ಪ ಸಂಶಯ ತೋರಲು ಹತ್ತಿರ ಹೋಗಿ ಸಿಂತುಕೊಂಡಿನು. ಅವರು ಒಂದು ಮನು ಷ್ಯಾದೇಹವನ್ನು ಕೆಳಕ್ಕೆ ಶಯುತ್ತದ್ದುದು ಗೊತ್ತಾಯಿತು. ನಾನು ವಿಚಾರಿಸಲು ಅತನಿಗೆ ವಾಯಧಿ ಹೆಚ್ಚಿ ಸಂಕಳಿಸಿದ ಮೂರ್ಖ ಬಂಡಿದೆಯೆಂದು ಹೇಳಿದರು. ಅಗ ನಾನು—ಚೈದ್ಯನನ್ನು ಕರೆತರಲೇ ಎಂದು ಕೇಳಲು ಆ ಉದ್ದನು ತಾನೇ ಚೈದ್ಯನೆಂದೂ ತಕ್ಕು ಚಿಕಿತ್ಸೆಯನ್ನು ಮಾಡಬಲ್ಲಿನೆಂದೂ ಹೇಳಿದನು. ಆ ಮೇಲೆ

ಒಳಕ್ಕೆ ಬಯಸುರು. ನಡೆದ ಸಂಗತಿಯನ್ನು ನಮ್ಮೆ ಇಂಸ್ಟ್ರಾಕ್ಟರಿಗೆ ಅರಿಕೆ ಮಾಡಿ ದರೂ ಅವರು ಮನಸ್ಸಿಗೆ ಹತ್ತಿಸಿಕೊಳ್ಳಬಹುದಿಂದ ನಾನು ಅಪ್ಪುಕ್ಕೇ ಬಿಟ್ಟುಬಿಟ್ಟೇ.

ವಿರಲು— ಆ ಮೇಲೆ ಪುನಃ ಅರೋಗಿಯನ್ನು ನೀನು ನೋಡಿದ್ದೇಯೋ?

ಪೂರ್ವಾನುಭಾಗ, ಎಂದೂ ಇಲ್ಲ. ಒಂದು ರಾತ್ರಿ ನಾನು ಅವನ ಗತಿಯೇನಾಯ್ತಿಂದು ಆ ಉದ್ದುನನ್ನು ಕೇಳಲು, ಅದಕ್ಕುವನು, ಆ ಮನಷ್ಟು ನೇಮ್ಮು ದಿಯಾಗಿದಾನೆಂದೂ ಹೆಚ್ಚಿಯಕಡೆಗೆ ಹೋಗಿದಾನೆಂದೂ ಹೇಳಿದನು. ಅದರೆ ನಮ್ಮೆ ಹಗಲನ ಸರದಿಯ ಕಾಣ್ಣೆಬಿಳಿ—ನನ್ನ ವಿಚಾರಿಸಿದುದರಲ್ಲಿ ಈ ಮನೆಯಿಂದ ಯಾರೂ ಎಲ್ಲಿಗೂ ಪ್ರಯಾಣವಾಡಲಿಲ್ಲವೆಂದು ತಿಳಿಯಿತು. ಅಲ್ಲಿಂದೀ ಚೆಗೆ ನನಗೆ ಇವರ ವಿಷಯದಲ್ಲೇನೋ ಸ್ವಲ್ಪ ಹಾಗೆ ಹಾಗೆಯೇ. ಈ ಮನೆಯ ಮೇಲೆ ಒಂದು ಕಣ್ಣಿಟ್ಟೇ ಇದೇನೇ.

ವಿರಲಾತ್ಮಕಗೆ ಈಗ ಬಹುಬೆಲೆಯಾದ ಸಂಗತಿಗಳು ತಿಳಿದವು. ಇವನು ಹೊದಲು ಆ ಹೆಂಗಸನ್ನು ಕಂಡು ಮಾತಾಡಲೇ ಎಂದುಕೊಂಡನು. ಒಂದು ವೇಳೆ ಅವಳು ಪ್ರಪುರ್ಯೆಯಲ್ಲಿವಂದು ರುಜುವಾತಾಗಿಬಿಟ್ಟರೆ ತನ್ನ ಮುಂದಿನದಾರಿಗೆ ಕಲ್ಲುಮುಳ್ಳು ಬೀಳುಪುಡೆಂದು ಹಿಂದೆಗೆದನು. ವಿರಲನು ಅವರಿಬ್ಬರ ವಿಶಾರಿಯನ್ನು ಕಾಂತನಾಥನ ಮರಣವನ್ನು ಯೋಚಿಸುತ್ತು ಅಲ್ಲಿ ಸಿಂತಾಗ ಆ ಶವವನ್ನು ಅದೇ ಮನೆಯಲ್ಲೇ ಎಲೆಕ್ಟ್ರಿಕ್ ಹೊತಿರಬಹುದೆಂದು ತೋರಿತು. ಎಪ್ಪುಷ್ಟು ಯೋಗಿಸಿದರೂ ಈ ಅಭಿಪ್ರಾಯವೇ ದೃಢಪಡುತ್ತು ಬಂದಿತು. ಅದರೆ ಆ ಮನೆಯಲ್ಲಿ ಅದನ್ನು ಹುಡುಕುವ ವಿಚಾರವಾಗಿ ವಿರಲನು ಬಹಳ ಪರದಾಡಿದನು. ಕೂನೆಗೆ ಅದು ಆ ದಿನ ಅನಾಧ್ಯವಂದುಕೊಂಡು ಮನೆಗೆ ಹೋದನು.

ಅದರೂ ವಿರಲನು ನುಮ್ಮಿಸಿರಲಿಲ್ಲ. ಮಾಡಬಹುದು ವಿಶಾಲದೇಶದವ ನೆಂಬುದನ್ನು ಭಾಸ್ತುರನು ಮರ್ಯಾದೆದೇಶದವನೆಂಬುದನ್ನು ಪತ್ತೆಮಾಡಿದನಲ್ಲಿದೆ ತನ್ನ ಅಫೀಸಿಗೆ ಬರುತ್ತಿದ್ದ ವರ್ತಮಾನವರ್ತಕೆಗಳನ್ನೇರ್ದುತ್ತಿರುವಲ್ಲ ವಿಶಾಲ ದೇಶದ ತುಂಡಿಗಳ ಗುಂಪಿನ ಪ್ರೇಕ್ಷಿ ಅನೇಕಸಲ ಸೆರೆಮನೆಗೆ ಹೋಗಿ ಬಂದಿದ್ದವರಲ್ಲಿ ಈ ಮಾರ್ಫಾನ್‌ನಾ ಬಿಟ್ಟುನೆಂದು ತೋರಿಸುವುದಕ್ಕೆ ತಕ್ಕು ಇವನ ಭಾವಚಿತ್ರ (Photo) ಪೂರ್ವದಿನ ವಿಷಯಮಾತ್ರ ಪತ್ತೆಯಾಗಲಿಲ್ಲ.

ಒಂದುದಿನ ವಿಶ್ಲಭನು ಈ ವಿಚಿತ್ರಗಳನ್ನು ಪರೀಕ್ಷೆಸುತ್ತಿದ್ದಾಗೆ ವಾರಣಾಲನು ಬಂದು_ವಿಶ್ಲ, ನನ್ನ ತಂಗಿಯಿಂದ ಈಗತಾನೆ ಕಾಗದ ಬಂದಿದೆ. ಅವಳು ತಾನು ಒಬ್ಬ ಮಿಶ್ರರ ಮನೆಯಲ್ಲಿರುವುದಾಗಿಯೂ, ತನ್ನನ್ನು ಹುಡುಕಬೇಕಾದುದಿಲ್ಲ ವೆಂದೂ ಬರೆದಿದಾರೆ.

ವಿಶ್ಲ_ಆ ಮನೆ ಯಾವುದೆಂಬುದನ್ನು ಬರೆದಿದಾರೆಯೋ ?

ವಾರಣ_ಓಹೋ ! ಬರೆದಿದಾರೆ. ಇಂತಹ ಬೀದಿ, ಇಷ್ಟನೇ ನಂಬರು ಮನೆಯೆಂದು. ಇಷ್ಟೇಇಲ್ಲ, ನನ್ನನ್ನು ಬರಬೇಕೆಂದೂ ಬರೆದಿದಾರೆ,

ಇದನ್ನು ಕೇಳುತ್ತಲೇ ವಿಶ್ಲನು ಕುಚ್ಚಿಯಿಂದ ಹಾರಿಬಿದ್ದನು. ಕ್ರೈ ಬೇರ ಇನ್ನು ತಡಿಮುಕೊಂಡನು. ಕೆಲವು ನಿಮಿಷ ಮಾತಾಡಲೇ ಇಲ್ಲ. ಯಾಕೆಂದರೆ ಯಾವ ಮನೆಗೆ ಮಾಧವನೂ ಧಾಸ್ಯರನೂ ಹೇಳಿದುದನ್ನು ವಿಶ್ಲನು ಕಂಡನೋ ವಾರಣಾಲನು ಹೇಳಬುದೂ ಅದೇ ಮನೆಯು ವಿಳಾನವೇ ಆಗಿದ್ದಿತು.

ವಿಶ್ಲ_ಎಲ್ಲಿ ? ಆ ಕಾಗದವನ್ನು ಕೊಡು, ನೋಡೋಣ.

ವಾರಣಾಲನು ಕೊಟ್ಟಿನು. ವಿಶ್ಲನು ಓದಿ ನೋಡಿಕೊಂಡು ಬಳಸ_ ಪನಯ್ಯ, ಇದು ನಿನ್ನ ತಂಗಿಯ ಅಕ್ಷರವೇ ಎಂಬುದು ನಿನಗೆ ಚೆನ್ನಾಗಿ ಗೊತ್ತೂ?

ವಾರಣ_ಅವಳ ಅಕ್ಷರದಂತೆಯೇ ತೋರುತ್ತದೆ.

ವಿಶ್ಲನು ಬಕ್ಕಳೊತ್ತು ಯೋಚಿಸಿ ಕಡೆಗೆ_ಪ್ರಪುಳ್ಳಿಗೆ ರಹಸ್ಯವಾಗಿ ಲಗ್ಗಿ ವಾದುದನ್ನೂ ಅವಳ ಪತಿಯ ಮರಣವನ್ನು ಇನ್ನೂ ನಡೆದ ಇತರ ಸಂಗತಿಗಳನ್ನು ವಾರಣನಿಗೆ ತಿಳಿಸಲು ಅವನು ಸ್ತುಪ್ಪಿನಾಗಿ ಪನ್ನಾ ತೋರದ ಮುಗ್ಗಿನಾಗಲು ಪುನಃ ವಿಶ್ಲನು_ವಾರಣ, ನಿನು ಈಗ ಆ ಮನೆಗೆ ನಡೆ, ನಾನೂ ನಿನ್ನನಂಗಡ ಬರಬೇನು. ನಕಾರದ ಪತ್ತೇದಾರನಾದ (Detective Officer) ನಾನು ತಮ್ಮ ಮನೆಗೆ ಬಂದಿರುವ ಸಂಗತಿಯು ಅವರಿಗೆ ಗೊತ್ತಾಗಿದೆಯಂತೆ ನಾನು ಬೇರೆ ವೇಷಪದ್ದಲ್ಲಿ ಬರುತ್ತೇನೆ. ಅವರು ಏತಿವಾರದ ನಾಕನ ಮಾಡುತ್ತಿದಾರೆ. ಈ ಹೆಂಗನು ನಿನ್ನ ತಂಗಿಯೆಂದು ನಿನಗೆ ತೋರುಪುಡಿಲ್ಲ,

ಇವಳಿ ಪ್ರಪುಲ್ಲೆಯ ವೇಷಧಾರಣೆ. ನೀನು ಏನೂ ಅರಿಯದವನಂತೆ ಇದ್ದು ಬಿಡು. ಮತ್ತು ನನ್ನನ್ನು ನಿಮ್ಮ ಸೋರರವಾಚನಾದ ವಾಗಿಶನೆಂದೂ ಕಳಂಗದೇಶದಿಂದ ಬಂದವನೆಂದೂ ಹೇಳು. ಬಿಂಕ ನನ್ನ ಪಾಡಿಗೆ ನಾನು, ಚಾತಾಡಿಕೊಳ್ಳುವೆನು.

ವಾರಣ_ಪ್ರಪುಲ್ಲೆಯು ಅಲ್ಲಿಲ್ಲ ದಿದ್ದರೆ ಇನ್ನೊಳ್ಳಿಗೆ ಹೋಗಿದ್ದಾಳು?

ವಿಲು_ನಾವು ಅದನ್ನು ಪತ್ತೆಮಾಡಬೇಕು.

ಒಂದು ಫಂಚೆಯಾದ ಹೇಳಿ ಇಟ್ಟರೂ ಹೊರಟಿರು ವಿಲುನು ಬ್ರಾಂ ಕನ ನಾಹುಕಾರನ ವೇಷವನ್ನು ತಾಳಿ ಸೋರರವಾಚನಾಗಿದ್ದನು.

ಬಿದನೆಯು ಪರಿಚ್ಛೇದ

ಆ ಮನೆಯು ಬಾಗಿಲು ಹಾಕಿದ್ದಿತು. ವಿಲುನೂ ವಾರಣನೂ ಒಂದು ನಿಂತು ಕದವನ್ನು ತಟ್ಟಿದರು. ಒಳಗಿನಿಂದ ಉತ್ತರ ಬರುವುದಕ್ಕೆ ಮೊದಲೇ ಯಾರೋ ಉಪ್ಪರಿಗೆಯ ಕಿಟಕಿಯಿಂದ ಇವರಿಬ್ಬಿರಕಡೆ ಇಣಿಕ ನೋಡಿದರು. ಅದನ್ನು ವಿಲುನು ಕಂಡನಾದರೂ ತಾನು ಅವನನ್ನು ನೋಡಿದಂತೆ ತೋರ್ಜದಿಸಿಕೊಳ್ಳಲಿಲ್ಲ. ಬಾಗಿಲು ತೆರೆಯಲು ಒಂದು ಕ್ಷಣಿದಲ್ಲಿ ಪ್ರಪುಲ್ಲೆಯು_ಚಿ: ಅಲ್ಲ ಕ್ಷತಕಪ್ರಪುಲ್ಲೆಯ ಮುಂದೆ ನಿಂತರು. ವಾರಣಲಾಲನಿಗೆ ತುಂಬ ಗಲಬಿಲಯಾಗಿ ಷನ್ನ ತೋರ್ದೆಹೋಯಿತು.

ಆ ಸ್ತೀಯು_ಅಣ್ಣಿಯ್ಯ, ನೀನು ಇಳಿಗೆ ಬಾದುದು ನನಗೆ ತುಂಬ ನಂ ತೋರ್ತ_ಒಂದು ಹೇಳಿ ವಾರಣನನ್ನು ವಂದಿಲಿ ಅವನನ್ನೂ ವಿಲುನನ್ನು ಒಳಕ್ಕೆ ಕರೆದೊಯ್ದು_ಅಣ್ಣಿ, ನೀನು ನನ್ನನ್ನು ಕಾಣಿದೆ ಬಹಳ ಹಲುಬಿರಬಹುದು. ನಾನು ಬರುವಾಗ ಒಂದು ಕಾಗದವನ್ನು ಬರೆದಿಟ್ಟು ಬರಬೇಕಾಗಿದ್ದಿತು. ಒಳ್ಳೆಯದು. ಆಗಲಿ. ಬಸ್ತಿ. ಇದರ ವಿವರವನ್ನೆಲ್ಲ ತಿಳಿಯನುತ್ತೇನೆ,

ವಾರಣ—ಫ್ಲೂ, ಇಗ್ನೋ, ಈತನು ನಮ್ಮೆ ಸೋದರಮಾವ, ಕಳಿಂಗ ದೇಶದ ವಾರೀಶ.

ಪ್ರಪುಲ್ಲೆ—ಟಕೊ ! ಹಾಗೆಯೇ ! ಮಾವಯ್ಯ, ನಾನು ಭಾವಚಿತ್ರದಲ್ಲಿ (Photo) ಮಾತ್ರ ನಿಮ್ಮನ್ನು ನೋಡಿದ್ದುದು.—ಎಂದು ನಮನಾತ್ಮಕಮಾಡಿ,—ಬಿನ್ನ, ಈ ಕುಟುಂಬ ವೇಲೆ ಕುಳಿತುಕೊಳ್ಳಿ—ಎಂದಳು.

ಆ ಕರುಮನೆಯು ಬಹು ಜೆನಾಂಗಿ ಅಲಂಕರಿಸಲ್ಪಟ್ಟಿದ್ದಿತು. ದೊಡ್ಡ ದೊಡ್ಡ ನಿಲವುಗನ್ನುಡಿಗಳೂ, ವಿಚಿತ್ರವಣಿದ ಚಿತ್ರಪಟಗಳೂ, ಅನೇಕ ಭಾವ ಛತ್ರಗಳೂ, ಪರಿಪರಿಯಾದ ಕುಟುಂಬ, ಹುಣಿ, ಬೆಂಚು, ಮಂಚ, ಸೋಷ, ಹಂಸತೂಲಿಕಾತಲ್ಲಿ ಮುಂತಾದವುಗಳೂ ಉತ್ತರ್ಪಣೆವಾದ ದೀಪ್ತಿಂಥಕರಣಗಳೂ ಇತರ್ವಾದಿಗಳಲ್ಲಿ ತುಂಬಿತುಭುಕುತ್ತದ್ದವು.

ವಾರಣನೂ ವಿಶಲನೂ ಕುಳಿತುಕೊಂಡರು. ಬಳಿಕ ಅವಳು—ಕೇಳಿ, ನಾನು ಅಷ್ಟು ತ್ವರೆಯಾಗಿ ಘಟ್ಟನೆ ಮನೆಯನ್ನು ಬಿಟ್ಟು ಹೂರಟು ಬರಬೇಕಾದುದಕ್ಕೆ ಕಾರಣ ವೇನೆಂದರೆ :—ಭರತಮಾರ್ಥವಿಯೂ ನಾನೂ ಬಾಲ್ಯದಿಂದ ಪ್ರಾಣಾಪ್ತ ಸಬಿಯರು. ಅವಳು ವಿಶಾಲದೇಶದ ಮಾಧವನೆಂಬೊಬ್ಬ ದೊಡ್ಡ ಮನುಷ್ಯ ನಮ್ಮ ಲಗ್ಗಿ ವಾಡಿಕೊಂಡು ಈಗ್ಗೆ ಕೆಲವು ದಿನಗಳಲ್ಲಿ ಇಲ್ಲಿಗೆ ಬಂದಳು. ಬಂದ ಕೂಡಲೆ ಪ್ರಬಲವಾದ ವ್ಯಾಧಿಯಿಂದ ಹಾಸಿಗೆ ಹಲ್ಲಿ ಮಲಗಿದಳು. ನನ್ನನ್ನು ನೋಡಬೇಕೆಂದು ಕೇವಲ ಆಶೇಪಟ್ಟು ಒಂದು ದಿನ ಬಲು ಗಾಬರಿಯಾಗುವಂತೆ ಕಾಗದವನ್ನು ಬರೆದು ಕಳುಹಿಸಿದಳು. ಅದು ಬರುವಾಗೆ ನಾನು ನಮ್ಮ ಮನೆಯ ದಿವಾಂಬಾನೆಯಲ್ಲಿ ಕುಳಿತು ಪುನ್ರುಕ್ವೋದುತ್ತದ್ದೆನು. ಕಾಗದವನ್ನು ಕಂಡಕೂಡಲೆ ಸಿಡಿಲು ಬಡಿಸಿಕೊಂಡವಳಂತಾಗಿ, ಗೆಳತಿಯು ಕೇವಲ ಅಪಾಯಿ ಕರವಾದ ಗಂಡಾಂತರಕ್ಕೆ ಸಿಕ್ಕಿರುವಳಿಂದ: ಭಾವಿಸಿ ಕಡೆಗೆ ಮುಖವನಾತ್ಮಕರೂ ನೋಡಬೇಕೆಂಬೇ ಇಲ್ಲವೋ ಎಂದು ತಷ್ಟಿಸುತ್ತ ನಾನು ಇಂತಹ ಕಡೆಗೆ ಹೋಗುವೆನೆಂದು ಕೂಡ ಯಾರ ಸಂಗಡವೂ ಹೇಳಬೇಯೇ ಬಂದಬಿಟ್ಟೆ. ಭರತಿಗೆ ರೇಳಿಗೆ ಅತಿಯಾಗಿದ್ದಿತು. ಅಂದಿನಿಂದ ನಿನ್ನೆಯವರಿಗೂ ಮನೆಯ ನಮೂ ಚಾರೆಚೇ ತಿಳಿದಿರಲ್ಪೂವಾಗಿ ಬಲು ಹಂಟಲಿಸಿದೆ. ನೀನು ಉರಿಗೆ ಬಂದುದು

ನಿನ್ನ ಗೊತ್ತಾಗಲು ನಾನು ನಿನಗೆ ಕಾಗದ ಬರೆದೆ. ಈಗ ನಮ್ಮ ಮಾವಯ್ಯ ವಾಗಿತನು ದಯಾಮಾಡಿಸಿದುದು ಮತ್ತು ಪ್ರಾನಂತರೇಷ್ ಮತ್ತು ನನ್ನ ಪುಣಿಕ್ಕೆ ಸಬಿಗೂ ನಂಪುಳಿಂಫಾವಾಗಿ ಅರೋಗ್ಯಪುಂಚಾಗಿದೆ. ಇನ್ನೇನು, ಈ ಹೆಚ್ಚೊಂದು ನಾಳೆಯೋ ! ನಾನೂ ಮನೆಗೆ ಬರುವೆನು.

ವಾರಣ—ಈಚೆಗೆ ನಿನ್ನ ಸಂಗಾತಿಯವರಲ್ಲಿ ಯಾರಿಗೂ ಮದುವೆಯಾದ ಸಂಗತಿ ನನಗೆ ತಿಳಿದಿರಲಿಲ್ಲ, ಒಳ್ಳೆಯದು. ನಿನ್ನ ಆ ಗೆಳತಿಯ ಹೆಸರನ್ನು ಇನ್ನೇಂದು ನಲಿ ಹೇಳು.

ಕೃತಕ ಪ್ರಪುಲ್ಲೆ—ಭರತ ಮಾಧವಿ. ಯಾಕೆ ಅಣ್ಣಯ್ಯ, ನೀನವಳಿನ್ನು ಮರೆತು ಬಿಟ್ಟೆಯ ? ಆವಳೂ ನಾನೂ ಜತೆಯಲ್ಲೇ ಪಾರಶಾಲೆಗೆ ಹೋಗುತ್ತರ ಲಿಲ್ಲವೇ ? ಒಕ್ಕೇದು ಇನ್ನೇನು, ಕೂಡಲೇ ಅವಳನ್ನು ಇಲ್ಲಿಯೇ ನೇಡುವೆಯಂತೆ ಮಾವಯ್ಯ, ಅತ್ತು ನಾಬ್ಯಾವಾಗಿದಾರೆಯೇ ?

ವಿಶಿಂ—ಹನಮ್ಮ ಮಗು, ನೀನು ಎಲ್ಲವನ್ನೂ ಮರೆತಂತೆ ತೋರುವುದು ! ನಾನು ನಿತ್ಯ ಬ್ರಹ್ಮಚಾರಿಯಲ್ಲವೇ ?

ಈಗ ಕೃತಕ ಪ್ರಪುಲ್ಲೆ ಹೆಚ್ಚಾದಳು. ಬಳಿಕ ಹೇಗೂ ಈ ಐಬನ್ನು ತೋರ್ಪಿದಿಸಿಕೊಳ್ಳಬಾರದೆಂದು ಬೇಗ ಎಚ್ಚತ್ತುಕೊಂಡು ನಗುತ— ಅಯ್ಯ್ಯ ! ನಾನು ಎಂತಹ ಹುಟ್ಟಿ ! ಇದು ನನಗೆ ಗೊತ್ತಿದ್ದರೂ ಹೀಗೇಕೆ ಮಾತಾಡಿದೆ ! ದಯಾ ವಿಟ್ಟು ಒಂದುಕ್ಕಣ ಸ್ವಲ್ಪ ತಡೆಯಿರಿ. ನನ್ನ ಸಬಿಯನ್ನು ಕರೆತರುತ್ತೇನೇ— ಹೀಗೆಂದು ವೈಯಾರದಿಂದ ಮುದ್ದುಗುಲುಕುತ್ತ ಹೊರಟಳು. ಅವಳು ಹೊಂಚಿ ಕೇಳಲಾರದಪ್ಪುದೂರ ಹೋಗಲು ವಾರಣನು ಅತಿ ಕುತುಕದಿಂದ ವಿಶಿಂನಂ ಕುರಿತು ತಿಬಿಯಲ್ಲ— ಅಯ್ಯ್ಯ ! ಇವಳು ನನ್ನ ತಂಗಿಯಲ್ಲ. ಚೊಡಲು ಪ್ರಪುಲ್ಲೆಯಿಂದೇ ಧ್ರಮಿಸಿದೆನು. ಆದರೆ ಈ ಗಿಣ ಬಾಯಿಬಿಟ್ಟ ಕೂಡಲೇ ಕಾಗೆ ಯಾಗಿ ತೋರಿತು. ಅಯ್ಯ್ಯೇ ದೇವರೆ ! ಇದರ ಪರಮಾರ್ಥವೇನು ವಿಶಿಂ ?

ವಿಶಿಂ—ಇದರ ಅರ್ಥ ಹಿತೂರಿ, ನೀನು ಬಹಳ ಹುವಾರಾಗಿರದೇಕು. ಇವಳು ನನ್ನ ತಂಗಿಯಲ್ಲಂಬಿಂದು ನೀನು ಸಂಶಯಪಡುತ್ತ ಎಂಬುದು ಇವಳಿಗೆ

ಗೊತ್ತಾಗುತ್ತಿದೆ. ಇವರು ಅದ್ದುತ್ಪಾದ ನಟುಕುಗಾಗಿ. ಸ್ವಲ್ಪ ತಾರು, ಇದನ್ನು ಅಮೂಲಾಗ್ರಹಾಗಿ ಕಂಡುಹಿಡಿಯುತ್ತೇನೆ.

ವಿಶುಲನು ಇದಕ್ಕಿಂತ ಹೆಚ್ಚಾಗಿ ಇನ್ನೇನನ್ನು ಹೇಳುವುದಕ್ಕೂ ನಾಧ್ಯವಾಗಿಲ್ಲ. ಯಾಕೆಂದರೆ :—ಅಷ್ಟರಲ್ಲೇ ಮಹಡಿಯ ಮೇಲಂದ ಕಾಲಿಗಾಗಿದ್ದು ಪೂರ್ವ ಸದ್ಯ ಒಬ್ಬ ಸ್ತೋಯ ನಷ್ಟಿತಾಗಮನವನ್ನು ನೂಡಿಸಿತು. ಕೃತಕ ಪ್ರಪುಲ್ಲೀಯು ಗೇಳಿಯನ್ನು ಸಂಗಡ ಕರೆತಂದಳು. ಅವರೇ ಭರತವಾಧಿಯೆಂದು ತಿಳಿಸಿದಳು. ಇಬ್ಬರೂ ಚೆನ್ನಾಗಿ ನೋಡಿದರು. ಮತ್ತು ಸಂತೋಷಗೊಂಡಂತೆಯೂ ನಟಿಸಿದರು. ಭರತ ವಾಧಿಯೂ ಇವರನ್ನು ಮರ್ಯಾದೆಯಂದ ಕಂಡಳು. ಅವಳ ಕೋಮುಲ ಕಂಠಸ್ವರವು ಸಂಗೀತಕ್ಕಿಂತ ಸುಕ್ರಾಷ್ಟೆ ವಾಗಿದ್ದಿತು. ಮತ್ತು ಅವರು ಮಹಾಮನಕ್ಕಿಂತಿಳಿಂತ ತೋರುತ್ತಿದ್ದಳು.

ಭರತವಾಧಿವಿ—ವಾರಣಿ, ಪ್ರಪುಲ್ಲೀಯನ್ನು ಅವಳ ಬಂಡುವರ್ಗದವರನ್ನು ಕಂಡರೆ ಸನಗೆ ಬಲು ಸಲಗೆ. ಅದುದೊಂದರೇ ಸ್ವತಂತ್ರಸಿ ಸ್ವಾತಂತ್ರಿಯನ್ನಿಲ್ಲಿಗೆ ಕರೆಯಿಸಿಕೊಂಡನು. ಇದಕ್ಕಾಗಿ ಸೀನೇನೂ ಆನ್ಯಾಫಾ ಯೋಚಿಸಬೇಕು.

ವಾರಣಿ—ಅದೇನೂ ಬಾಧಕವಿಲ್ಲ.

ತನ್ನ ತಂಗಿ ಪ್ರಪುಲ್ಲೀಯು ಮಾಯವಾಗಿರುತ್ತಾದು. ಈ ಇಬ್ಬರು ಸ್ತೋಯರೂ ಈ ವಿಷಯದಲ್ಲಿ ಏನೇಲೇ ಕೈಕರಣಮಾಡಿರುತ್ತಾದು ಮಾಂತಾದುವಲ್ಲಿ ಚೆನ್ನಾಗಿ ಗೊತ್ತಿದ್ದರೂ ವಾರಣಿ ಭರತವಾದವಿಯ ರೂಪಕ್ಕೂ ಅವಳ ಚಬುಕಿಗೂ ಮರುಳಾಗಿ ಅವಳ ಬಲೆಗೆ ಬೀಳುವಂತಾದರೂ. ಅವನ ಶ್ವದಯನಾಡಿಯು ಬೇಗ ಬೇಗ ಬಿಡಿಯುತ್ತಬಂದಿತು. ಮೌಹದ ಬೀಜವು ಮೊಳೆಯಿತು. ಮತ್ತು ವಿಶುಲನು ಅನೇಕ ಸ್ತೋಯರ ನಡುವೆ ಏಕೆಂಬೇನಲು ಓಡಾಡಿದ್ದರೂ ಎಂದೂ ಯಾರ ಕಟ್ಟಾಕ್ಕಣ್ಣ ಸೋತಿರಲು. ತನ್ನ ಗೌರವವನ್ನು ಇದರಂದ ಮತ್ತು ಇಂತಹ ಹಂಡಿಸಿಕೊಂಡಿದ್ದನು. ಇಂತಹವನು ಈಗ ಮಾಧವನ ಪತ್ತಿಯೆಂದು ಬೋಂಕುವ ಮಾಯಗಾತ್ರಿಯಾದ ಈ ಭರತವಾದವಿಯ ಕಟ್ಟಾಕ್ಕೆಂಬೇಕ್ಕಣಿಕ್ಕೆ ಕಟ್ಟಿಬ್ಬುನು. ಈ ಮೌಹದಾಂಥಕಾರದಿಂದ ತನ್ನನ್ನೇ ತಾನು ಮರೀತುಬಿಟ್ಟಿನು.

ಅದರೆ ಅಷ್ಟರಲ್ಲೇ ವಿಶುಲನು_ವಾರಣ, ಏಳು, ಹೋಗೇಸೇ, ನನಗೆ ಬೇಕೆ ಸ್ಪಷ್ಟ ಕೆಲಸಪೂರ್ಣ. ಮಗು, ಪ್ರಶ್ನಲ್ಲಿ, ನಾನು ನಿಮ್ಮ ಮನೆಯಲ್ಲಿ ನಿನ್ನ ಮತ್ತು ವಾರಣ ಜತೆಯಲ್ಲಿ ಇನ್ನೂ ಕೆಲವು ದಿನಗಳನ್ನು ಕರೆಯಬೇಕೆಂದು ಯೋಚಿತದೇನೇ.

ಕ್ರಿತಕ ಪ್ರಶ್ನಲ್ಲೇ_ನಾನು ನಾಳಿ ಮನಗೆ ಬರಬೇಕೆಂದಿದೇನೇ_ಎಂದಳು.

ವಾರಣನು ಭರತಮಾಧವಿಯ ಮೇಲೆ ಕಣ್ಣ ಹಾಕಿದ ಸಂಗತಿಯು ತತ್ತು ರನಾದ ವಿಶುಲಸಿಗೆ ಗೊತ್ತಾಗಿ ಹೋಯಿತು. ಇಬ್ಬರೂ ಈಚೆಗೆ ಹೂರಬು ಬಂದರು. ಬಳಿಕ ವಿಶುಲನು ವಾರಣನಂ ಕುರಿತು_ಅಯ್ಯ, ನಾನು ಸಂಶಯ ಪಡುತ್ತಿರುವುದು ಇವರಿಬ್ಬರು ಸ್ತ್ರೀಯಾರಿಗಳ ಪತ್ರೆಯಾಗಕೂಡದು, ಇದನ್ನು ಮಾತ್ರ ಮರೆಯಬೇಡ. ಇಷ್ಟರಚೇರೆ ಬಂದುದೆಲ್ಲಾ ಬರಲಿ, ಇದಲ್ಲದೆ ವಾರಣ,

....

ಇಷ್ಟರಲ್ಲೇ ವಿಶುಲನು ವಾರಣನ ಚುಱವನ್ನು ದೃಷ್ಟಿಸಿ ನೋಡಿ ಅದರ ದಿಂದ_ಸಿನ್ನ ವಿಚೇಕದಿಂದ ನಿನ್ನ ಸಹೇಳಿಸಿಯು ಉದ್ದಾರವಾಗಬೇಕು, ಮತ್ತು ನೀನು ಇವರ ಸಂಗಡ ಮಾತಾಡುವಾಗ ನಾನು ವಿಶುಲನೆಂಬುದನ್ನು ಹೇಳುವುದಿಲ್ಲಫೆಂದು ನನಗೆ ಭಾಷೆ ಕೊಡಬೇಕು.

ವಾರಣನು ಯಜಮಾನನ ಮುಱವನ್ನು ನೋಡಿ ಕೈಯಲ್ಲಿ ಕೈಯಿಟ್ಟು_ಅಯ್ಯ, ಇಗೋ_ಪ್ರಮಾಣಮಾಡುತ್ತೇನೇ. ನಾನು ಅವರೆದುರಿಗೆ ನಿನ್ನ ಹೆಸರನ್ನು ಹೇಳುವುದಿಲ್ಲ. ನಿನಗೆ ನನ್ನಲ್ಲಿ ನಂಬಿಕೆ ನಾಲಿದೆ?

ವಿಶುಲ_ಅಯ್ಯ, ನೀನು ತರುಣ. ತಪ್ಪುದಾರಿಗೆ ಬಿದ್ದೀಯೆ ಎಂದು ನನ್ನ ಮನಸ್ಸು ಕಳವಳಿಪಡುತ್ತಿದೆ. ಆಗಲ, ನೀನೇನೂ ಅನ್ಯಧಾ ಎಣಿಸಬೇಡ. ನಾನು ಬಲು ಎಚ್ಚರಿಕೆಯಂದಿರುವೆನು. ನಾನು ಈ ಸಾಯಂಕಾಲ ನಿಮ್ಮ ಮನಗೆ ಬಂದು ನೋಡರಮಾಡನಾಗುತ್ತೇನೇ.

ವಾರಣ_ಆಗಲ, ನಾನು ನಿನ್ನನ್ನು ನಿರೀಕ್ಷಣುತ್ತಿರುತ್ತೇನೇ.

ವಿಶುಲನು ಹೋಗಿ ಮಾಧವನೂ ಭಾಸ್ತರನೂ ಇರುವ ರಹಸ್ಯ ಸ್ಥಳವನ್ನು ಮಡುಕಲು ಯತ್ನಿಸಿದನು.

ವಾರಣಿಲಾಲನು ಮನೆಗೆ ಹೋದನು. ಅವನಿಗುಂಟಾದ ಮನೋಭಾವ ಗಳನ್ನು ಹೀಗೆಂದು ಕೇಳುವುದಕ್ಕೂ ನಾಧ್ಯವಲ್ಲ. ಬುಡ್ಡಿಯು ಗೋಚಿಹೋ ಯಿತು. ಪ್ರಪುಲ್ಲೆಯ ಮುಖವನ್ನು ಆ ಹೊಸಬರ ಮುಖಕ್ಕೂ ಹೋಲಿಸಿದನು. ಮನ ಸ್ವಂ ನಂಬಿಲ್ಲ. ಅಗ ತನ್ನ ತಂಗಿಯ ಗತಿ ಏನಾಯಿತೋ ಎಂದು ಕಣ್ಣೀರಿ ದುತ್ತ ಗೋಳಾದಿದನು. “ಅಯ್ಯೋ! ನಾನು ಎಂತಹ ನಿಭಾರ್ಗ್ಯ! ಅಂತಹ ತಂಗಿಯನ್ನು ಕಳೆದುಕೊಂಡೆನಲಾಗ್ಗೆ! ಎಂತಹ ಮುದ್ದುಮುಖ! ಅಹಾ! ಪ್ರಪುಲ್ಲ! , ಎಂದು ಪ್ರಲಾಷಿಸುತ್ತ ಈ ತಿತ್ತಾರಿಯ ವಿಷಯವು ಆ ಸಾಧುಬಾಲಕೆಗೆ ಗೊತ್ತೇ ಇರಲಾರದೆಂದೂ ಯಾರೋ ಹೋಸದಿಂದ ಅವಳನ್ನು ಕಡ್ಡಿಯ್ದ ರೆಂದೂ ಮರು ಗಿದನು. ಅವಳು ದೇವಕನ್ಯಕೆಯೇಂದೇ ಗೌರವಿಸಿದನು. ಬಳಿಕ ವಾರಣನು ವಿಶಿಷ್ಟಿಗೆ ಒಂದು ಕಾಗದವನ್ನು ಬರೆದನು. ಅದರಲ್ಲಿ ತಾನು ಕೆಲವು ದಿನ ಪರ ಸ್ವಾಶಕ್ಕೂ ಹೋಗುವುದಾಗಿಯೂ ಅವನು (ವಿರಲ) ಬಂದು ತನ್ನ ಮನೆಯಲ್ಲಿ ಸೋದರ ಮಾವನಾಗಿ ಇರಬಹುದೆಂದೂ ತನ್ನ ಕೃತಕನಹೋದರಿಗೂ ಈ ವಿಷಯ ವನ್ನು ತಿಳಿಸುವುದಾಗಿಯೂ ಕಾಣಿಸಿದ್ದನು. ಬಳಿಕ ತಾನು ಪ್ರಯಾಣಕ್ಕೂ ನನ್ನ ದ್ವಾರಾಗಿ ಬಿಗರೆಯ ಬಾಗಿಲಗೆ ಬರುವಾಗೆ ಸರಿಯಾಗಿ ಯಾವನೋ ಒಬ್ಬನು ಒಂದು ಕಾಗದವನ್ನು ತಂಮ ಕೆಳ್ಳಿನು ಆದರ ಅಕ್ಷರವು ತನ್ನ ನಕಲು ತಂಗಿಯು ಬರೆದುದಾಗಿದ್ದಿತು. ಅದರಲ್ಲಿ ಎರ್ಪು, ಶ್ರೀರೂಪಹೋದರನೇ, ನನ್ನ ಸವಿಯು ಗುಡನು ಈ ರಾತ್ರಿ ನಮ್ಮೆನ್ನು ನಾಟಕಕ್ಕೂ ಕರೆದುಕೊಂಡು ಹೋಗುವುದಾಗಿ ಹೇಳಿದ್ದನು. ಅದರೆ ಅತನು ಏನೋ ಕೆಲಸದ ಮೇರೆ ಹೋಗಿರುವುದರಿಂದ ಈ ದಿನ ಮನೆಗೆ ಬರುವುದಕಾಗುವುದಿಲ್ಲವೆಂದು ತಿಳಿಸಿರುತ್ತಾನೆ. ಆದ್ದರಿಂದ ದಯೆಯಿಟ್ಟು ನೀನೂ ನಮ್ಮು ಮಾವಯ್ಯನೂ ಬಂದು ನಮ್ಮೆನ್ನು ನಾಟಕಕ್ಕೂ ಕರೆದುಕೊಂಡು ಹೋಗಬೇಕೆಂದು ಬೇಡುತ್ತೇನೆ. ಒಂದುವೇಳೆ ಮಾವಯ್ಯ ಬರುವುದಕಾಗಿದ್ದರೂ ನೀನಾದರೂ ಬರಲೇಬೇಕು, ಎಂದು ಬರದಿದ್ದಿತು. ವಾರಣನು ಈ ಕಾಗದವನ್ನು ಓಡಿಕೊಂಡನಂತರ ಇದನ್ನು ಹರಿಮುಹಾತ್ಮಾಗೆ ತೋರಿಸಿ ಅವನು ಹೇಳಿದಂತೆ ನಡೆಯುವುದು ಉತ್ತಮವೆಂದು ಅಂದುಕೊಂಡನು.

ವಿಶಿಷ್ಟನ ಅಫೀಸಿಗೆ ಬಂದು ನೋಡುವಲ್ಲ ಆತನು ಏನೋ ಒಂದು ಕೇಸಿನ ಪತ್ತೆಗೆ ಹೋಗಿರುವನೆಂದೂ ಇನ್ನೂ ಬಹಳಕೊತ್ತು ಬರಾಪುರಿಲ್ಲವೆಂದೂ ನಿಚೇ

ಶನು ಹೇಳಿದನು. ಈಗ ವಾರಣಿಗೆ ಉನುಮಾಡುವುದಕ್ಕೂ ತೋರಲಲ್ಲ. ನಂಜೀ ಅರು ಫಂಚೆಯವರೆಗೂ ನಿರೀಕ್ಷಿಸಿದರೂ ಬರಲಲ್ಲ. ಇನ್ನೂ ಮಾಂದಕ್ಕೂ ಬೇಗ ಬರಲಾರನೆಂದು ಉಹಿಸಿ ಸಂಪೂರ್ಣ ಆ ಕೃತಕ ನಕ್ಷೋದರಿಯ ಕಾಗದದಂತಯೇ ನಜೆದು ಅವರನ್ನು ನಾಟಕಕ್ಕೆ ಕರೆದುಹೊಂದು ಹೋಗುವಂತೆಯೂ ಮರುದಿನ ತನ್ನ ಪ್ರಯಾಳಿವನ್ನು ದೇಳಿಯನುವುದಾಗಿಯೂ ನಿರ್ದರ್ಶಿಸಿಕೊಂಡು ಆವರ ಮನೆಯು ಬಾಗಿಲಬಳಿಗೆ ಹೋಗಿ ಕದವನ್ನು ತಟ್ಟಲು ನುಂದರಿಯಾದ ಒಬ್ಬ ತರುಣೀಯು ಬಂದು ಕದವನ್ನು ತರೆದಳು. ಅವಳನ್ನು ನೋಡುತ್ತು ಲೇ ವಾರಣಿಗೆ ಕೇವಲ ವಾಸ್ತವಿಕಾರವಾಯಿತು. ಒಮ್ಮೆಮಟ್ಟಿಗೂ ಮರುಳಾದನು.

ಭರತಮಾಧವಿ—ಇಹೂ ! ನಮ್ಮ ವಾರಣನೋ ! ನೀನೊಬ್ಬಿನೇ ಬಂದೆಯಾ? ಮಾಷಯ್ಯ ಬರಲಿಲ್ಲಂತೆ ?

ವಾರಣ—ಇಲ್ಲ, ಆತನಿಗೇನೋ ದೇರೆ ಕೆಲನವಿದ್ದಿತು.

ಭರತಮಾಧವಿ—ತಂಗಿ ಮಹಡಿಯ ಹೇಳಿದಾರೆ. ಇಗ್ನೇ ಇನ್ನೇನು ಬರುತ್ತಾರೆ ! ಆಗೋ ! ಅ ಪಟ್ಟಿಗೆಯಲ್ಲಿ ಒಕೆಟ್ಟುಗಳಿಂದ ತೆಗೆದುಕೊ. ನಾನು ಸ್ವಲ್ಪ ಒಳಕ್ಕೆ ಹೋಗಿ ಬರುತ್ತೇನೆ—ಹೀಗೆನ್ನುತ್ತ ಬಲು ವಿರಾಸದಿಂದ ಮುದ್ದು ಗುಲುಕುತ್ತ ಹಾರಬಳ್ಳ.

ವಾರಣನ ಮನದ್ದು ಚೆಲ್ಲಿತು. ಏಕೇಕರು ಅವನನ್ನು ಕೈಬಿಡುತ್ತಿತು. ಭರತಳಿ ಕ್ಷಾದಿತ್ತೇ ಕೃತಕ ಪ್ರಘಳ್ಯಾಯನ್ನು ನಂಗಡ ಕರದಿಕೊಂಡು ಬಂದಳು. ಕೃತಕ ಪ್ರಘಳ್ಯಾಯು ರೂಗಾನಾದ ಬಿಳೀ ರೇಷ್ಟೇಯ ಮಾನಿನ ಶಿರೆಯನ್ನುಟ್ಟಿದ್ದಳು. ನಾಕ್ಕತ್ತಾಯಂತೆಲವಣನಾಕಿತುವ ಚೆಜದ ಬೆಂಡೋಲೆ, ಪ್ರಘ್ಯಾರಾಗದ ಮುಗ್ಗೆಬಟ್ಟು, ಕಂಣಿನ ಜಡಕೂಛ, ಹಿನ್ನದ ಬಡ್ಡಾಣ, ಹೆಚ್ಚಿಯ ಕಾಲ್ಪನಿಗೆ. ಇಮ್ಮುಕ್ಕೆತ್ತಿ ಮತ್ತೆ ಯಾವ ವಿಶೇಷ ಅಭರಣಗಳನ್ನು ದರಿಸಿರಲಲ್ಲ. ದೀಪದ ಪ್ರಭಿಗೆ ಈ ಜೀವರಳ್ಳಗಳು ಥಳಧಳಿನುಂದುವು. ಒಟ್ಟು ನೋಡಿದರೆ ಅವಳು ಜಗನ್ನೀ ಹಿನಿಯಾಗಿದ್ದಳು. ಅವಳು ವಾರಣನೂ ಕುರಿತು—ಅಣ್ಣಯಾ, ಬಂದೆಯಾ ! ನಂತೋಜ. ಈ ರಾತ್ರಿ ನಾಷಕದ ಅನಂದವನ್ನು ಅನುಭವಿಸೋಣ. ಮಂದುಚೆಯಾಗಿರುವ ಈ ಪರಸ್ಪರೀಯು ನಂಗಡ ಬರುತ್ತಾರಾಣ ಎಂದು ನೀನೇ

ನೂ ನಂಕೋಚಪಟ್ಟುಕೊಳ್ಳುಬೇಡ. ಮತ್ತು ಈ ದಿನ ಇವರು ಭರತಮಾರ್ಥಿಯಲ್ಲ, ಇವರು ಹೆನರು ತಿರೋತ್ತಮೆ ಅಥವಾ ತಿಲಮೆ. ಇವರು ಮಾಡುವಂತೆ ಗಳನ್ನು ಬಲ್ಲ ತತ್ತರೆ. ಏಗುಪ್ರದೇಶದ ಪ್ರಯಾರೆ.

ಈ ಸಲಾಹಾಪು ಕಟಿಗೆ ಏರೋಹಾರ್ಟಿಕೋಟ್ಟಿಂತೆ ವಾರಣಿಗೆ ಮತ್ತೂ ಉತ್ತೇ ಜಕವಾಯಿತು. ಅವನು ಪುನಃಪುನಃ “ ತಿರೋತ್ತಮೆ, ತಿಲಮೆ ” ಎಂದು ಆ ಅದಿಕಕ್ತಿಯ ನಾಮಮಂತ್ರವನ್ನು ಜಟಿಸುತ್ತ ಬಂದನು. ತಿಲಮೆಯು ಗಟ್ಟಿಯಾಗಿ ನಕ್ಕಳು. ಮತ್ತು ಆ ಇಬ್ಬರು ಸ್ತ್ರೀಯರೂ ಪರಸ್ಪರ ಒರೆಗಣ್ಣಿಂದ ನೋಡಿಕೊಂಡರು. ಬಳಿಕ ಎಲ್ಲರೂ ಬಂದು ನಾರೋಟಿನಲ್ಲಿ ಕುಳಿತು ಹೊರ ಹಿರು. ಅಗ್ಗೆ ಸರಿಯಾಗಿ ಬಂದು ಗಾಡಿಯಲ್ಲಿ ಬಬ್ಬಿ ಮುದುಕನು ಕುಳಿತು ಕೊಂಡು ಈ ಮನೆಯು ಮಾರ್ಗವಾಗಿ ಬಂದು ಇವರನ್ನು ನೋಡಿಕೊಂಡು ಹೋದನು. ನಟೇಶನೇ ಈ ಮುದುಕ.

ವಾರಣನು ಅಫೀಳಿಗೆ ಬಂದು ಹೋದಮೇಲೆ ಇವನ ನಡತೆಯಲ್ಲಿ ಏನೋ ಸಂಭಾದುದರಿಂದ ನಟೇಶನು ಇವನ ಚೋಗಳನ್ನು ತಿಳಿಯಬೇಕೆಂದು ಈಗ ಬಂದಿದ್ದುದು. ಅದಕ್ಕೆ ತಕ್ಕಂತೆ ವಾರಣನು ಇದೇ ಸ್ತ್ರೀಯರ ಜತೆಯಲ್ಲಿ ದ್ವಾದಸ್ಯ ಕಂಡು ಪರಮಾಶ್ಚಯಂಗೋಂಡನು. ಇದನ್ನಲ್ಲಿ ನಟೇಶನು ವಿರಲನಿಗೆ ತಿಳಿನದೇಕಂದುಕೊಂಡನು. ಯಾಕಂದರೆ, ವಾರಣನು ಪ್ರಮಾಣವಾಗಿ ನಡೆಯದೆ ದುರ್ಮಾರ್ಗಕ್ಕೆ ಬದ್ದಂತೆ ಅವನಿಗೆ ತೋರಿತು.

ಆರನೆಯೆ ಪರಿಚ್ಛೇದ

ವಿರಲನ ಮನಸ್ಸು ಮೊದಲಗಿಂತ ಸ್ವಲ್ಪಮಟ್ಟಿಗೆ ನುಸ್ತಿತವಾಯಿತು. ಈ ಕೇಸಿನ ಪತ್ತೆಯ ವಿವರಾದಲ್ಲಿ ಯಾವುದೊಂದು ದಾರಿಗೂ ಆವಕಾಶ ವಿರಲಲ್ಲ. ಅನ್ನೆಲ್ಲ ನುಳಿವು ನಿಕ್ಟಿತ್ತ. ಅತನು ಇದು ವಿಚಿತ್ರವಾದ

ಮದುವೆ. ವರನು ಲಗ್ಗಿದಲ್ಲೀ ಸತ್ತನು. ವಧುವು ಮಾಯವಾಗಿದಾರೆ. ಅವಕ್ಕೆ ತಾನೆಂದು ಮತ್ತೊಬ್ಬು ಈ ವೇಷಧಾರಿಯಾಗಿದಾರೆ. ಇದು ಬಲು ಚೆಮು ತಾಗುರವುಳ್ಳ ತಿತ್ತಾರಿ. ಏನಾದರೂ ಸಾಹಸಮಾಡಿ ಇದನ್ನು ಪತ್ತೆಮಾಡಬೇಕು. ಇಲ್ಲಿದಿದ್ದರೆ ಇದೇ ಪ್ರಯತ್ನದಲ್ಲಿ ನಾಯಾರಾದರೂದೇಕು. ಇನ್ನು ಮುಂದಕ್ಕೆ ಈ ಕೃತಕ ಪ್ರಪಳೆಯು ತಾನು ಕಾಂತನಾಥನನ್ನು ಮದುವೆಯಾದುದುಂಟಿಂದೂ ಹೇಳಿಯಾಳು. ಆಹಾ ! ಇದರ ಕೃತ್ರಿಮವೆಲ್ಲ ಈಗ ತೋರು ತ್ರಿದೆ. ಅಂತು ಏನೋ ಒಂದು ದೊಡ್ಡ ಅಶೈಯಂದ ಹೀಗೆ ಮಾಡುತ್ತಿದಾರೆ ಎಂದುಕೊಂಡನು.

ಬಳಿಕ ಕಾಂತನಾಥನ ಜನ್ಮಭೂಮಿಯೂ ವಿಶಾಲದೇಶದ ರಾಜಧಾನಿಯೂ ಅದ ಲಲಿತಪಣಿಳಿದಲ್ಲಿರುವ ತನ್ನ ಮತ್ತೆನಾದ ಒಬ್ಬ ಪತ್ತೇರಾರುಗೆ ಒಂದು ಕಾಗಿದವನ್ನು ಬರೆದು ಅದರಲ್ಲಿತ್ತಾರುಚಂದ್ರನ ಮನೆತನದ ಸಂಗತಿ, ಕಾಂತನಾಥ ಮಾಧವ ಭಾಸ್ಯಾರ ಈ ಎಲ್ಲಿರ ವಿಷಯ, ಇವನ್ನೇಲ್ಲ ರಹಸ್ಯವಾಗಿ ವಿಕಾರಿಸಿ ತಿಳಿನಬೇಕಿಂದು ಕೇಳಿದ್ದನು. ಆ ಪತ್ತೆದಾರನೂ ಅಲ್ಲಿ ಕೇವಲ ಹನರು ಗೊಂಡವನಲ್ಲದೆ ವಿಶಲಿನಿಗೆ ಪ್ರಾಣಾಪ್ತನೂ ಹೌದು. ಮಾಧವನೂ ಭಾಸ್ಯಾರನೂ ಚಾರುಚಂದ್ರನ ಮನೆತನಕ್ಕೆ ಸೇರಿದವರೋ ಏನೋ ಕಾಂತನಾಥನನ್ನು ನಾಶಮಾಡುವುದರಿಂದ ಇವರಿಗೇನಾದರೂ ಹೆಚ್ಚು ಘಲವಿರಬಹುದೇನೋ ಇಂದು ವಿಶಲನು ತುಂಬ ಹೆಲುಬುತ್ತಿದ್ದನು. ಸಕಾಲದಲ್ಲಿ ಬಂದ ಸದುತ್ತರವು ವಿಶಲಿಗೆ ಕೇವಲ ಉತ್ಸಾಹವನ್ನುಂಟುಮಾಡಿತು. ಇನ್ನು ಮುಂದಕ್ಕೆ ತಡಮಾಡಬಾರದೆಂದು ವಿಶಲನು ಮಾಧವನನ್ನೂ ಭಾಸ್ಯಾರನನ್ನೂ ಹುಡುಕತೋಡಿ ಅವರಿಂದೂ ಪ್ರಾಯಶಃ ಇಂಗಾಲ ಸುಂದರನ ಹೋಣಿಲನ್ನಲ್ಲಿರಬಹುದೆಂದುಕೊಂಡನು. ಆ ಅನ್ನಶಾರೆಯು ಜಾಫರ್ ಮಾರ್ಕಿಷ್ಟನ್ ಪ್ರೇರಿಸ್ತು ಅಫೀಸಿಗೆ ಹತ್ತಿರದಲ್ಲಿ ಇತ್ತು. ಆ ಮನೆಯ ಮುಂಭಾಗ ಬಹು ಮನೋಕರವಾಗಿತ್ತು. ಅದರೆ ಒಳಗೆ ನೋಡಲು ಅದರ ಯೋಗ್ಯತೆ ಬದಲಾಯಿಸಿತು. ಒಂದು ಮಾಲೆಯಲ್ಲಿ ಒಡೆದುಹೋದ ಒಂದು ರಾಗಮಾಲೆ, ಸಿದುಕು ಹೋರೆಯವನೊಬ್ಬನು ಅದನ್ನು ನರಿಮಾಡಲು ವಿಶಲಪ್ರಯತ್ನ ಮಾಡುತ್ತಿದ್ದನು. ಮಧ್ಯದ ಹಾಲನಲ್ಲಿಯೂ ಕೊರಡಿಗೇರಲ್ಲಿ ಜನಪು ಕಿಕ್ಕಿರಿಯುತ್ತಿದ್ದಿತು. ತಮಾಕುಧೂಮದ ಮತ್ತು

ನಾಸಿಕಾಚೂರ್‌ದ ವಾನನೆ ತಾನೇತಾನಾಗಿದ್ದಿತು. ಅ ಹೋಟಲನಲ್ಲಿ ಸ್ತೀರು ರೂ ಇಳಿದು ಕೊಳ್ಳುವ ಪ್ರಯೋತ್ತಿ ಇತ್ತು. ವಿರಲನು ಒಳಗೆ ತಲೆಕಾಕ ನೋಡಿದನು. ಅಲ್ಲಿದ್ದವರಲ್ಲಿನೇಕರಂಗೆ ಕೆಷ್ಟು ನಡತೆಗಳಿಗಾಗಿ ಇವನೇ ಎಮೈಲ್‌ನಲು ಶಿಕ್ಕೆ ಮಾಡಿಸಿದ್ದನು. ಅದ್ದರಿಂದ ಅವರಿಗೆಲ್ಲಾ ಅನೇಕವೇಳೆ ಸರೇಮನೆಯೇ ತವರು ಮನೆಯಾಗುತ್ತಿದ್ದು ದಲ್ಲಿದೆ ಅವರಿಗೆಲ್ಲಾ ಕೇಡಿ ರಿಜನ್ಸ್‌ರುಗಳಿಗೆ ದಾಖಲಾಗಿದ್ದವರೇ. ಅದರೆ ಮಾಧವನೂ ಭಾಸ್ಯರನೂ ಸಿಕ್ಕುಲಲ್ಲವಾಗಿ ವಿರಲನು ತುಂಬಾ ಬೇಸತ್ತನು. ಹಾಗೂ, ಮಹಡಿಯ ಮೇಲನ ಒಂದು ಕೊಡಿಯನ್ನು ಮಾತ್ರ ಪರೀಕ್ಷಣಲಲ್ಲಿ ಪಂಬ ಚಾಪ್ಯಾವಿದ್ದು ದರಿಂದ ಅಲ್ಲಿಗೂ ಹೂರಣನು. ಬಾಗಿಲಲ್ಲಿ ಬಬ್ಬು ಆಜು ಕಾವಲದ್ದು ದರಿಂದ ಒಳಗೆ ಹೋಗಲು ನಾಧ್ಯವಾಗಲಲ್ಲ. ಅದರೂ ವಿರಲನು ನಮಯ ಕಾಯುತ್ತಿದ್ದನು. ಅಗ್ಗೆ ನರಿಯಾಗಿ ಬಬ್ಬು ಸ್ತೀರು ಒಂದು ವಿರಲನ ರಚ್ಯೆಯನ್ನು ಹಿಡಿದು_ಇದೇನು ವಿರಲ ! ಇಲ್ಲಿ ಒಂದಿದ್ದೀರೆ, ಯಾವ ಕೇತು ಇದೆ ? ಏನಾದರೂ ಪತ್ತೆಯಾಗಬೇಕಾದುದುಂಟೋ ? ಎಂದು ಕೇಳಿದಳಿ. ಅವ ಶೀನೂ ನಾಮಾನ್ಯಳಲ್ಲ. ಶೋಲೇನ್ ಇರಾಫೆಯು ಅಡಳಿತವಾದ್ಯಂತವನ್ನೂ ಡನ್‌ನಾಗಿ ಬಲ್ಲವಣಿ. ಮತ್ತು ಯಾವ ಬಂದಿಪೂನೆಯೂ ಅವಳಿಗೆ ಹೊನ ನ್ನು ಇವಲ್ಲ. ಅದ್ದರಿಂದಲೇ ಅವಳಿಗೆ ಎಲ್ಲಾ ಯಾವ ತಡೆಯೂ ಲಕ್ಷ್ಯವಾ ಇಲ್ಲ. ಶೋಲೇನೀನವರು ಕೂಡ ಅವಳ ಹೆನರು ಕೇಳಿದರೆ ನಡುಗುತ್ತಿದ್ದರು.

ವಿರಲನು ಬೆಟ್ಟಿ ಬೆರಗಾಗಿ – ಅಯ್ಯೇ ! ನಾನು ಇಲ್ಲಿ ಬಂದಿರುವುದು ಹೊರಪಟ್ಟಿರೆ ಈ ಹೊಕಡ್ಡಪೆಯೇ ಹಾಳಾಗುವುದರಾ ಎಂದು ತುಂಬಾ ಕೂರಿದನು. ಅದರೆ ತನ್ನ ರೆಚ್ಚೆಯನ್ನು ಹಿಡಿದುಕೊಂಡವರು ಯಾರೆಂಬಿದು ತಿಳಿಯುವರೆಗೆ ಮಾತ್ರ ಅಟ್ಟು ಗಾಬಿ. ಕಡೆಗೆ ಆ ಸ್ತೀರ್ವಕ್ತಿಯ ಮುಖವನ್ನು ಕಂಡಕೂಡಲೇ ವಿರಲನಿಗೆ ಅಧ್ಯೇಯರ್ಕು ಬದರಾಗಿ ಧ್ಯೇಯರ್ವೇ ಹೆಚ್ಚಿತು. ಹೇಗೂ ಇತರರು ತನ್ನನ್ನು ಗುರುತಿಸಿದ್ದರೆ ಅವಾಯವೇ ಉಂಟಾಗುತ್ತಿದ್ದಿತಾದರೂ ನಳಿಸಿಯು ತನ್ನನ್ನು ಕಂಡುದರಿಂದ ಮುಂದೆ ತನ್ನ ಕಾಯರ್ಕು ಅವರು ನಹಕಾರಿಯಾಗುವಳಿಂದು ವಿರಲನು ನಂಬಿದನು. ಬಳಿಕ ತಿನುಮಾತಿಸಿದ್ದ – ನಳಿಸೇ ! ನಾನು ವೇಷಧಾರಿಯಾಗಿ ಬಂದಿದ್ದರೂ ಹೇಗೆ ಗುರುತಿಸಿದೆ ?

ನಳಿನಿ_ವಿಶಲ, ನಿನ್ನ ವೇಷದಿಂದ ಪತ್ತೆಯಾಗಲಿಲ್ಲ. ಅದರೆ ನಿನ್ನ ಬಲದ ಮುಂಗೈಯ ಹೇಳಿ ಈ ದೊಡ್ಡ ಮಚ್ಚಿಯರುವುದನ್ನು ನಾನು ನೋಡಿದ್ದೆ. ಅದೇ ನಿನ್ನ ಹೆಗ್ಗಿರುತ್ತು.

ನಳಿನಿಯು ಹೇಳಿದುದು ಡಿ. ಒಂದಾನೊಂದು ವೇಣಿದ್ದೆಂದು ನಿನ್ನ ಪತ್ತೆವಾಡುತ್ತಿದ್ದಾಗೆ ಒಬ್ಬ ಕೆಡುಕನು ವಿಶಲನ ಕೈಯನ್ನು ಕತ್ತಿಯಿಂದ ಕಡಿದಿದ್ದನು, ಅದೇ ಗಾಯಿದ ಮಚ್ಚಿ.

ವಿಶಲ_ನಳಿನೀ, ಇನ್ನು ಹೇಳಿ ಮತ್ತುಪ್ಪು ಹುಖಾರಾಗಿರಬೇಕಾಯಿತು. ಎಂದು ತನ್ನ ಪರಿಟಿನ ತೋಳುಗಳನ್ನು ಮುಂಗೈವರೆಗೂ ಎಂದುಕೊಂಡು ಬಳಿಕ_ ಎಲೆ ನಳಿನಿ, ನೀನು ಇಲ್ಲಿ ಏನವಾಡಿಕೊಂಡಿದ್ದೀರೋ? ಎಂದನು.

ನಳಿನಿ_ನಾನು ಇಲ್ಲಿ ಸೇವೆ ಸತತಾರವಾಡಿಕೊಂಡು ಕಾಲಕ್ಕೇಪ ಮಾಡು ತ್ತದೇನೆ.

ವಿಶಲ_ಯಾರಿಗೆ?

ನಳಿನಿ_ಅದೆಲ್ಲ ರಹಸ್ಯವಿವಯ, ಪ್ರೇಮಲತೆಯ ಮಹಿಮೆಯನ್ನು ಹೇಳ ತೀರದು.

ವಿಶಲ_ನಿನ್ನ ಕಡೆಯವರು ಯಾವ ಕೂರಡಿಯಲ್ಲಿದಾರೆ?

ನಳಿನಿ_ಇದೋ! ಈ ಏಕಾಂತಗೈ ಹೆಡಲ್ಲ.

ವಿಶಲ_ಅಲ್ಲಿ ಯಾರೋ! ಬಹುಜನರಿರುವಾಗಿತದೆಯಲ್ಲ? ಯಾರಾಯಾರಿದಾರೆ ಬಲೆ ಯಾ? ಅವರ ತಹರೆ ಮುಂತಾದುವನ್ನು ನೀನು ಚೆನ್ನಾಗಿ ತಿಳಿಸಿದರೆ ಇಗೋ ನಿನ್ನ ಕೈ ಬೆಚ್ಚಿಗಾಗುವುದು.

ನಳಿನಿ_ಒಹೋ! ನಾಲ್ಕುರಿದಾರೆ. ಪಾಯೆಂಬಿ ನಿನ್ನ ಕೆಲವು ಒಂದು ಕ್ಷಣದಲ್ಲಿ ಕೈಗೂಡಿತೆಂದುಕೊ. ಒಬ್ಬನು ಎತ್ತಿರವಾಗಿದ್ದಾನೆ. ಅವನು ವಿಶಾಲದೇಶದ ಲಲತಪಟ್ಟಣದವನು. ಇನ್ನೊಬ್ಬನು ಅವನ ಅಪ್ತಸ್ವೇತಿ. ಅವನು ಕುಳ್ಳ. ಉಳಿದ ಇಬ್ಬರ ಹೈಕ ಒಬ್ಬನು ನಾಗೇತ. ಮತ್ತೊಬ್ಬಣು

ಹೋಟಲನ ಯಜಮಾನನ ಹೆಂಡತಿ ಅದಿಲಕ್ಷ್ಮಿ, ಅವಳು ಅರುಂಥತಿಯ ಅವ ತಾರವೇ ತಾನೆಂದು ಜಂಭ ಬಡಿದುಕೊಂಡು ನದಾ ಇತರರನ್ನು ಅಲ್ಲಿಗೆ ಯತಕ್ಕವೆಳು. ಅದುದರಿಂದಲೇ ನಾನು ಈಗ ಅವಳನ್ನು ವಾಕರಿಸಬೇಕೆಂದಿದೇನೇ.

ನಳಿನಿಯು ಹೇಳಿದವರ ಹ್ಯೇಕಿ ಇಬ್ಬರು ತನ್ನ ಕೆಲಸಕ್ಕೆ ಬೇಕಾದ ಮಾರ್ಫವ ಭಾಸ್ತು ರರೆಂಬಿದನ್ನು ಉಳಿದವರು ಅವರ ದುರುದ್ದೋಗಕ್ಕೆ ಸಹಾಯಕರೆಂಬು ದನ್ನು ವಿರಲನು ಉಹಿಸಿ ಆ ಕೊರಡಿಯಲ್ಲಿ ಪನು ಮಾತು ಕಢಗಳು ನಡೆಯು ಶ್ರವೇಯೋ ಸೇಳಬೇಕೆಂದು ತುಂಬ ತವಕಪಟ್ಟು—ಎಲೆ ನಳಿನಿ, ನಿನಗೆ ಹೀವನ್ನು ಸಂಪಾದಿಸಬೇಕೆಂಬ ಅಶೇಯಂತೋ ?

ನಳಿನಿ—ಟಹೋ ! ಇದೇನು ಹೀಗನ್ನುವೆ ? ನನ್ನ ಸಂಕಲ್ಪವೇ ಅದಲ್ಲಿವೆ ? ನಾನೇನು ಯಾವುದಕ್ಕೆ ಹಿಂತಿಗೆಯುತ್ತೇನೇ ?

ಏಲಲ—ಹಾಗಾದರೆ ನಾನು ನಿನ್ನನ್ನು ಸಂಬಿಂಧಿಸಿದೂ ?

ನಳಿನಿ—ಆಹಾ ! ಥಾರಾಳವಾಗಿ ಸಂಬಿಂಧಿಸಿದು. ಈಗ ನಿನಗೆ ಬೇಕಾದ್ದೇನು ?

ಏಲಲ—ಇನ್ನೇನೂ ಇಲ್ಲ, ಒಳಗೆ ಅವರೇನು ಮಾಡುತ್ತಿರುವರೋ ತಿಳಿಯಬೇಕು.

ನಳಿನಿ—ಹಾಗಾದರೆ ಆ ಕೋಣಿಯ ಮಗ್ಗುಲಲ್ಲಿರುವ ಸಣ್ಣ ಕೊರಡಿ ಬಿಡುವಳಿದೆ. ಅದರೆ ಅದಿಲಕ್ಷ್ಮಿಯು ಬೀಗ ಹಾಕಿಕೊಂಡಿದಾಳೆ. ಹೆಚ್ಚು ಬಾಡಿಗೆಯ ಹೂರತು ಅದು ನವ್ಯ ವರವಾಗುವುದಿಲ್ಲ. ಅದರೊಳಗೆ ಕುಳಿತು ಕೊಂಡರೆ ಅವರು ಅಡುವ ಮಾತೆಲ್ಲಾ ಚೆನಾಗು ಕೇಳಿಸುವುದು.

ಏಲಲ—ಹಾಗಾದರೆ ಹೊರಡು. ಅದನ್ನು ಬಾಡಿಗೆ ತೆಗೆದುಕೊಂಡು ಬಿಡು.

ನಳಿನಿ—ಪಾರ್ಯಾಂಕಿ ಅವಳು ಅವಕ್ಕೆ ಹತ್ತುರೂಪಾಯಿ ಬಾಡಿಗೆ ಕೇರ್ಳಿವ ಶೇಷನ್ನೇ.

ಇಲ್ಲ—ಇಗೋ, ಈ ನೋಟನ್ನು ತೆಗೆದುಕೊ.

ನಳಿಯು ಬೇಗ ಹೋಗಿ ಆ ಕೊರಡಿಯ ಬೀಗದ ಕ್ಷೇತ್ರನ್ನು ತಂದಳು ಅವಳೂ ವಿಶೇಷವಾಗಿ ಒಳಕ್ಕೆ ಹೋಗಿ ಬಾಗಿಲು ಹಾಕಿಕೊಂಡು ನಾವಧಾನವಾಗಿ ಅಲಸುತ್ತ ಕುಳಿತರು. ಈ ಕೊರಡಿಗೂ ಮಾಥವ ಮುಂತಾದವರು ಇದ್ದ ಕೊರಡಿಗೂ ನಡುವೆ ಒಂದು ಪ್ರಾಫಿಲ್ (Screen) ಮಾತ್ರ ಅಡ್ಡವಾಗಿದ್ದರು. ಅದುದರಿಂದ ಅವರು ಅಡಿದಮಾತ್ತೆಲ್ಲ ಸ್ವಪ್ನವಾಗಿ ಕೇಳಿ ನುತ್ತಿದ್ದರು.

ಮಾಥವನು ನಾಗೇಶನಂ ಕುರಿತು—ಎಲೋ ನಾಗೇಶ, ಹೇಗಾದರೂ ಆ ಹುಡುಗಿಯನ್ನು ಕಡೆಗಾಗಿನಿರ್ದೇಕು. ಹಾಗಿಲ್ಲದೆ ಅವಳನ್ನು ಎಲ್ಲಿ ಬೆಣಿ ಒಣಿರೂ ನಮಗೆ ಅಪಾಯ.

ವಿಶೇಷವಾಗಿ ಇದನ್ನು ಕೇಳಿ ಇದು ಪ್ರಪುಲ್ಲೆಯ ವಿಷಯದಲ್ಲೇ ಅಡಿದ ಮಾತಾಗಿರಬೇಕಂದೂ ಇದುವರೆಗೂ ದ್ವೈವಕ್ಷಪೆಯಾದ ಅವಳ ಪ್ರಾಣವು ಉಳಿದಿದೆಯೆಂದೂ ಮುಂದಕ್ಕೆ ದೂಡ್ಡ ಗಂಡವಿರುವುದೆಂದೂ ಯೋಚಿಸಿದನು.

ನಾಗೇಶ—ನೀನು ಅದಕ್ಕೆ ತಕ್ಕಷ್ಟು ಹಣವನ್ನು ಕೊಡುತ್ತೀರೋ?

ಮಾಥವ—ಈ ! ಸ್ವಿನು ಅವಳನ್ನು ಸರಿಮಾಡಿಬಿಟ್ಟ ಬಳಿಕ ಅಮೂಲ್ಯವಾದ ನಿಧಿಯುಳ್ಳ ಆ ಹೆಚ್ಚಿಗೆಯೇ ಸಿಕ್ಕುವುದಲ್ಲಾ !

ನಾಗೇಶ—ನರಿ ಹಾಗಾದರೆ, ಅಹೆಚ್ಚಿಗೆಯೋ ! ಅದು ಅವಳಲ್ಲಿದ್ದರೆ ತಾನೇ ! ಅದು ತನ್ನಲ್ಲಿಲ್ಲವೆಂಬುದನ್ನು ನನ್ನ ಸಂಗಡ ಹೇಳಿದಾಗಳಿ.

ಮಾಥವ—ಯಾವಾಗ ಕೇಳಿದಳು

ನಾಗೇಶ—ಈಹೊತ್ತು ಎಲ್ಲ ವನ್ನೂ ಬಾಯಿಬಿಡಿಸಿದೆ. ನಾನು ತನಗೆ ಸಹಾಯ ಮಾಡುತ್ತೇನೆಂದು ಅವಳು ನಂಬಿದಾಗಳಿ. ಅಯ್ಯಾ ! ಥರ್ಮಗೆಡ್ಡು ಪಾಪ, ಪಾಪ !

ಮಾಥವ—ಅಹೆಚ್ಚಿಗೆ ಎಲ್ಲದೆಯಂತೆ!

ನಾಗೇಶ—ವಿಶೇಷವಾಗಿ ಬಳಿಯಲ್ಲಿದೆಯಂತೆ, ನಿನಗೆ ತುಂಬ ಕೆದರಿಕೆಯಾಗುತ್ತದೆಯಲ್ಲವೇ !

ಮಾರ್ಥವ—ವಿಲಂಬ ಹತ್ತಿರವೆ? ಅದು ಅಭಿಗೌ ಹೇಗೆ ಹೋಯಿತು? ಇದೆಲ್ಲಾ ಅವನಿಗೆ ಹೇಗೆ ಗೊತ್ತು?

ನಾಗೇಶ—ಈ? ಇದೇನು? ನೀನು ಅತನನ್ನ ಬರ್ಲೈಯೇ?

ಮಾರ್ಥವ—ಚೆನ್ನಾಗಿ ಬರ್ಲೈ ಅದರೆ ಡಾಕೆಯಲ್ಲ. ಅವನು ಮಹಾ ಆನಾಧ್ಯ ಮನುಷ್ಯ.

ನಾಗೇಶ—ಅವನು ಪ್ರಪಾತಾತನಾದ ಪತ್ತೇದಾರ. ಅದರೆ ಅವನು ಈ ಮೊಕದ್ವೆಮೆಗೆ ಕೃಹಾಕಿಲ್ಲವೆಂದು ನಿನ್ನೆಯವರಿಗೂ ತಳಿದಿದ್ದೆ. ಈಗ ಆ ಸುಖ ಗಿಯು ಆ ಪೆಟ್ಟಿಗೆಯನ್ನು ತಾನೇ ಅವನ ವರಕ್ಕೆ ಕೊಟ್ಟೆನ್ನುತ್ತಿದಾರೆ.

ಮಾರ್ಥವ—ದ್ವಾರಾತ್ ಇದು ನಮಗೆ ತಳಿದುದು ಮೇಲಾಯಿತು. ಈಗ ಅವರು ಮನೆ ಬಿಟ್ಟು ಬಂದಿರುವುದು ಅವನಿಗೆ ತಳಿದಿದೆಯೋ?

ನಾಗೇಶ—ಇಲ್ಲ, ಗೈತ್ತಿಲ್ಲ. ಇದಲ್ಲದೆ ಅವರ ಅಣ್ಣಾವಿಗುಂತು ಇದೊಂದೂ ಬೇಕಿಲ್ಲ, ಇವನೊಂದು ಪರಿಪೂರ್ಣಿ.

ಮಾರ್ಥವ—ನಾವು ನಾಡಾಮಿನಿಯನ್ನು ಸ್ವಲ್ಪ ಎಟ್ಟಿರಿಸಬೇಕು. ಈಗ ಆ ಪೆಟ್ಟಿಗೆಯನ್ನು ಪಡೆಯುವುದು ನುಲಭ. ಇದಕ್ಕೆ ತಕ್ಕು ಏಪಾರದು ಮಾಡುವಂತೆ ನಾಡಾಮಿನಿಗೂ ತಿಲಮೆಗೂ ಹೇಳಬೇಕು. ನಾಡಾಮಿನಿಯು ತಾನು ಕೊಟ್ಟಿರುವ ಪೆಟ್ಟಿಗೆಯನ್ನು ತನಗೆ ಹಿಂಡಕ್ಕೆ ಕೊಡಬೇಕೆಂದೂ ಇನ್ನು ಮುಂದಕ್ಕೆ ಮೊಕದ್ವೆಮೆಯನ್ನು ನಡೆಸಬೇಕಾದುದಿಲ್ಲವೆಂದೂ ವಿರಲಸಗೆ ಹೇಳಿ ಕಳುಹಿಸಿ ಬಿಡುಹುದು. ಅವನು ಪ್ರಪುರ್ಯಿಯನ್ನು ಅಷ್ಟು ಚೆನ್ನಾಗಿ ನೋಡಿಲ್ಲವಾದುದರಿಂದ ಅವರೇ ಬೇರೆ ನಮ್ಮೆ ನಾಡಾಮಿನಿಯೇ ಬೇರೆ ಎಂದು ಭೇದವಣಿಯಲಾರನು. ಅಫಿಂದಾ ನೋಡಿದ್ದರೂ ಅವರು ವಾರಣನನ್ನು ಸಜನಹೊರದರನೆಂದು ತೋರುವಂತೆಯೇ ತ್ವಿತನುತ್ತಿರುವುದರಿಂದ ಅವನು ಏನೂ ಮಾಡಲಾರನು.

ಭಾನ್ಯರ—ನನ್ನ ಹೆಂಡತಿಯೇನೂ ನಾಮಾನ್ಯಶಲ್ಲವಯ್ಯ..

ಇದರಿಂದ ಕೃತಕ ಪ್ರಪುರ್ಯಿಯಾದ ನಾಡಾಮಿನಿಯು ಭಾನ್ಯರನ ಹೆಂಡತಿಯೆಂಬುದು ಸ್ವಪ್ತವಾಯಿತು. ವಿಲಂಬ ಈ ಪಿತಾರಿಗಾರರ ಮೋನ ಕೃತ್ಯದ

ಸ್ವರೂಪವನ್ನೆಲ್ಲ ತೆನ್ನಾಗಿ ಅರಿತನು. ಮತ್ತು ನಾಗೇಶನು ತನ್ನ ವಿಷಯ ವಾಗಿ ಏನೂ ಹೆಚ್ಚು ಅಂತರೆನ್ನು ತಿಳಿಯುದಿರುವುದು ತಂಬಾ ಕ್ಷೇಮವೆಂದೆಂದುಕೊಂಡನು. ಅವನು ಪ್ರಪಳೀಯನ್ನೆಲ್ಲೂ ಸೇರೆಯಿಟ್ಟಿರುವನೆಂದೂ, ತಾನು ಅವನನ್ನು ಹಿಂಬಾಲಿಸಿ ಅದನ್ನು ಗೈತ್ತು ಮಾಡಬೇಕೆಂದೂ ಯೋಚಿಸಿದನು,

ಕೆಲವು ನಿಮಿಷಗಳ ನಂತರ ಮಾಧವ_ಎಲೋ, ಆ ಹೆಚ್ಚಿಗೆಯೊಂದು ಮಾತ್ರ ನಾದಾಮಿನಿಯ ಕೃಗೆ ಸೇರಲ, ಅಮೇರೆ ಆ ವಿಶಿಂಬನೆ ತರೆಯುಳಿಯು ಪ್ರದನ್ನು ನೋಡುವೆಯಂತೆ !

ನಾಗೇಶ_ನಾನೂ ಅದನ್ನೇ ಯೋಚನಾತ್ಮಕದೇನೆ. ಆ ದ್ವೀಕಿಯಿಂದ ಪಾಲಪಾಣಿಯಲ್ಲಿ ಬರೀಗೋರಿಯನ್ನು ಬೇರೆ ನೋಡಿ ಬಂದಿದ್ವಾನಲ್ಲಾ ! ಅದಕ್ಕೇನು ಗತಿ !

ಮಾಧವ_ಅವಳು ಇದನ್ನೂ ಹೇಳಿದರೆ ?

ನಾಗೇಶ_ಅವಜ್ಞಾ ಅದನ್ನು ನೋಡಿದ್ವಾರೆ.

ಮಾಧವ_ಹಾಗಾದರೆ ಅವರ್ಜನೇನು ಹೇಳಿದರೂ ?

ನಾಗೇಶ_ನಾನು ಈದಿನ ತುಂಬ ನಂಬಿಕೆ ಹೇಳಲು ಅಭಿ ತಾವು ಪಾಲಪಾಣಿಯ ಬಳಿಯಲ್ಲಿ ಗೋರಿಯನ್ನು ಪರೀಕ್ಷಿಸಿದುದು ಮುಂತಾದುದನ್ನೆಲ್ಲ ಹೇಳಿದಳಿ.

ಮಾಧವ_ಕೈ ಕೊಡುಹುತ್ತ_ ವಿಶಿಂಬನಿಗೆ ಇದೆಲ್ಲಾ ತಿಳಿದಿದ್ದರೆ ನಮಗೆ ಕೇವಲ ಅಪಾಯವೇ. ನಾದಾಮಿನಿಯು ಮೃಯಲ್ಲ ಕಣ್ಣಿಳ್ಳಿ ವಿಷಾಗಿರಬೇಕು. ಕಾಂತನ ಶವವನ್ನು ಲಲತಪಟ್ಟಣಕ್ಕೆ ಕಳುಹಿಸಿಬಿಟ್ಟಿದೆಯೆಂದು ಹೇಳಬೇಕಲ್ಲದೆ ಪಾಲಪಾಣಿಯ ಬಳಿಯ ಗೋರಿಯಲ್ಲಿ ಹಣವಿಲ್ಲದುದಕ್ಕೇನಾದರೂಂದು ನಿಪ ವನ್ನು ಕಲ್ಪಿಸಬೇಕು. ನಾಗೇಶ, ಬಳಿಕ ಆ ವಿಶಿಂಬನ್ನು ಮಂಟಪದಿಂದ ಬಿಡುಕ್ಕಿರಿಸಬೇಕು. ಇದಕ್ಕಾಗಿ ನಾರೆ ನಾದಾಮಿನಿಯು ಮನಗೆ ಹೋಗಿ ಅಲ್ಲೇ ಇದ್ದು ಕೊಂಡು ಅವನನ್ನು ಕರೆಯಿಸಬೇಕು. ಆಗ ನೀನು ಅಲ್ಲದ್ದು ಅವನನ್ನು ನಿರ್ಣಯಿಸಿ ಮಾಡಬೇಕು.

ನಾಗೇಶ—ಮಿಂದಿಯನ್ನು ನುಲಿಯುತ್ತು—ನನಗೆ ಅವನನ್ನು ಕಂಡರಾಗದು ಅವನು ನನ್ನ ಕೈಗೆ ಸಿಕ್ಕಿಲಿ. ಕತ್ತನ್ನು ತಿರುಚಿ ಉರುಳಿಸುವೆನು.

ಮಾರ್ಥವ—ನೌದಾಮಿನಿಯೂ ತಿಲುಮೆಯೂ ವಾರಣನ್ನು ಬರೆಗೆ ಹಾಕಿ ಕೊಂಡಿರುವರು. ನಮಗೆ ಅವನ ಭಯವೇನೂ ಇಲ್ಲ. ಆ ಹೆಚ್ಚಿಗೆ ಕೈನೇರಿ ಪ್ರಪುಲ್ಲೆಗೂ ವಿರಲನಿಗೂ ಪರಲೋಕಪ್ರಯಾಣವಾಗಿ ವಾರಣಿಗೆ ದೇಶಾಂತರ ಪ್ರಯಾಣವಾಗಿ ಇಪ್ಪುಲ್ಲಾ ಅದನಂತರ ನಾವು ಲಲತಪಟ್ಟಣಕ್ಕೆ ಹೋಗಿ ಬಹುದು. ಅಲ್ಲಿ ನೌದಾಮಿನಿಯು ಕಾಂತನಾಧನ ಅಸ್ತಿಗೆಲ್ಲ ಹಕ್ಕು ದಾರಳಾಗಿ ನಿಲ್ಲಬಹುದು. ಬಾ. ಈಗ ಇಪ್ಪುಕ್ಕಿರಲಿ. ನಾಳೆ ಪುನಃ ನೇರಿ ಮಾತಾ ಡೋಣಿ.

ಮಾರ್ಥವನೂ ಭಾಸ್ಯಾರನೂ ಹೊರಟಿರು. ನಾಗೇಶನು ಅದಿಲಕ್ಷ್ಮಿಯೊಡನೆ ಅಲ್ಲೇ ಉಳಿದನು. ಈ ಅನಾಯಾಸಾರಿಗಳು ತಮ್ಮ ದುರಾಲೋಚನೆಗಳನ್ನೇಲ್ಲ ಪ್ರಮಾದವಶಾತ್ ಮಾತಾದಿಕೊಂಡುದು ವಿರಲನಿಗೆ ರೊಟ್ಟಿಯು ಜಾರಿ ತುಪ್ಪಕ್ಕೆ ಬಿದ್ದಂತೆ ಅನುಕೂಲಿಸಿತು. ವಿರಲನು ಮಾರ್ಥವ ಭಾಸ್ಯಾರನ್ನು ಹಿಂಬಾಲಿಸಬಹುದಾಗಿದ್ದಿತ್ತಾದರೂ ನಾಗೇಶನು ಪ್ರಪುಲ್ಲೆಯನ್ನು ಎಲ್ಲಿ ಬೈಟಿಟ್ಟಿರುವನೆಂಬುದನ್ನು ರಯಬೇಕಾದುದು ಅತ್ಯಂತ ಮುಖ್ಯವಾದುದರಿಂದ ಈ ನಾಗೇಶನನ್ನು ಬೇಸ್ಪು ಹೆತ್ತಿದನು.

ಅದಕ್ಕೆ ಮುಂಚೆ ವಿರಲ—ನಳಿನಿ, ಮುಂದೆ ಇವರೇನು ಮಾಡುವರೇಂದೆ ಕೇಳಿಕೊಂಡಿದ್ದು ನನಗೆ ಹೇಳು—ಎನ್ನಲು ಅವಳು ಒಟ್ಟಿದ್ದಾರು. ವಿರಲನು ಯಾರೂ ಅರಿಯದಂತೆ ಹೊರಬಿದ್ದು ಮರೆಯಲ್ಲಿ ಅವಿತದ್ದನು. ಆಗ ನಾಗೇಶನೊಬ್ಬನೇ ಹೊರಕ್ಕೆ ಬಂದನು.

ಎಳನೆಯ ಪರಿಚ್ಛೇದ

ನಾಗೇಶನು ಹೋಟಲನ ತರೆಬಾಗಿಲ್ಲಿ ನಿತ್ಯ ಸುತ್ತುಲೂ ಇಂಡಿ ನೋಡಿ ದನು. ತನ್ನನ್ನು ಯಾರೂ ಕಾಣಿತಲ್ಲಿವೆಂದು ಮನಸ್ಸಿಗೆ ದೃಢಪಟ್ಟಮೇಲೆ ಮುಂದಕ್ಕೂಡಿಯಿಟ್ಟುನು. ಅಗ ವಿಲಾಸ ಈ ದುಷ್ಪನ ಚರ್ಚೆಗಳನ್ನೆಲ್ಲಾ ಪರೀಕ್ಷೆ ಸುತ್ತುದ್ದುನು.

ನಾಗೇಶನು ಆ ನವನಗರಿಯ ಪ್ರೀರ್ಥದಕಡೆ ದೊಡ್ಡ ರಸ್ತೆಯ ಮೂಲಕ ತೆರಳಿ ಅಡ್ಡಬೀರಿಯನ್ನು ನೇರಿ ಅಲ್ಲಿ ಒಂದು ಮನೆಯನ್ನು ಪ್ರವೇಶಿಸಿದನು. ಆ ಮನೆಯ ಹೆರನ್ನು ಕೇಳಿದರೆ ಆ ಪಟ್ಟಣವೆಲ್ಲ ಗಡಗದನ ನಡುಗುತ್ತಿದ್ದು. ಅದು ಆಷ್ಟು ಕೊಲೆಗಳು ನಡೆದನ್ನಾಗಿ. ಆ ರಾತ್ರಿ ವೇಷಾವರಣವತಿಯಾಗಿದ್ದು ದರಿಂದ ನಾಕ್ಕತ್ತರ್ಗಳ ಬೆಳಕೂ ದುರ್ಭಾಗಿದ್ದಿತು. ಅಂತಹ ಗಾಢಾಂಧಕಾರ ನಮಯದಲ್ಲಿ ಆ ಮನೆಯ ಯಾವ ಕೊರಡಿಯುತ್ತೇ ಆಗಲ ಬೇಕಿದ್ದಂತೆ ತೋರಲಿಲ್ಲ. ಅದು ಬಿಂಬಿಸುವೇ.

ನಾಗೇಶನು ಈ ಮನೆಯಲ್ಲಿ ವಾಸಮಾಡುತ್ತಿರಲ್ಲಿವೆಂಬುದು ವಿಲಾಸಿಗೆ ಚೆನ್ನಾಗಿ ಗೊತ್ತು. ಈಗ ಈ ಮನೆಯಲ್ಲಿ ನಾಗೇಶನು ಏನುಮಾಡುವನೆಂಬುದು ಕುಶಾಪಳಿನಕವಾಗಿದ್ದಿತು. ಆವನು ಬಾಗಿಲು ಬೀಗವನ್ನು ತೆಗೆದುದನ್ನು ನೋಡಿ ಅವನು ಆಗಾಗ್ಗೆ ಆ ಮನೆಗೆ ಬರುವುದಂಟೆನೇರೇ ಎಂದು ವಿಲಾಸಿಸಿದನು. ನಾಗೇಶನು ಬಳಕ್ಕೆ ಹೋದ ಹತ್ತು ನಿಮಿಷದ ವೇಲೂ ಬೆಳಕೇ ಕಾಣಲಿಲ್ಲ. ಈಗ ವಿಲಾಸ ಅನುಮಾವಣ ಮತ್ತುಪ್ರ್ಯಾ ದೃಢಪಟ್ಟಿತು. ವಿಲಾಸ ಮನೆಯ ಹಿಂಡಕ್ಕೆ ಹೋಗಿ ಪೌಳಿಗೋಡೆಯನ್ನು ಹತ್ತಿ, ನಿತ್ಯಬ್ರಿಂಧಾಗಿ ಆ ಮನೆಯ ಅಂಗಳದೊಳಕ್ಕುಳಿದನು. ಕಡೆಗೆ ತನಗೇನೇ ಅವಾಯವಾದರೂ ಈ ಮನೆಯೋಳಕ್ಕೆ ಹೋಗಿ ಇಲ್ಲಿ ಏನು ನಡೆಯುವುದೋ ನೋಡಬೇಕೆಂದು ಕೈಂಡನು. ಅದರೆ ಬಾಗಿಲುಗಳನ್ನೆಲ್ಲ ಹಾಕಿದ್ದುದರಿಂದ ಅದು ಅನಾಧ್ಯ ವಾಗಿದ್ದಿತು. ಅದರೂ ವಿಲಾಸ ಎದೆಗುಂದದೆ ತನ್ನಿಳಿದ್ದ ಡೊರಿಯ ಸಹಾಯ ದಿಂದ ಒಂದು ಉತ್ತರಾಕಣ ಮ್ಹಾರ್ಗಳನ್ನೆಲ್ಲ ಬಿಂಬಿಸುವುದನು. ಅವನಿಗೆ ಬಾಗಿಲು ಸರಾಕಣೆಯಂಬುದೊಂದೂ ಲಕ್ಷ್ಯವಿರಲಿಲ್ಲ. ಕೊನೆಗೆ ಬಳಕ್ಕೆ ನುಗ್ಗಿದನು.

ಅ ಕೋಣೆಯು ಅಡಿಗೇ ಮನೆ. ತನ್ನಲ್ಲಿದ್ದ ನಣ್ಣ ಕ್ರೂರಾಂದ್ರವನ್ನು ಹತ್ತಿಸಿ ನೋಡಲು ಆ ಮನೆಯನ್ನು ಬಹು ದಿನಗಳಿಂದಲೂ ಯಾರೂ ಬಳಸಿಲ್ಲವೆಂದು ತೋರಿತು. ಅಲ್ಲಿ ವಾಯುನಂತಾರಕ್ಕೂ ಅವಕಾಶವಿಲ್ಲದುದರಿಂದ ಏರಪ ಸಿಗೆ ಉಸಿರು ಕಟ್ಟಿಕೊಳ್ಳುವಂತಾಯಿತು. ಅಷ್ಟೇ ಅಲ್ಲದೆ ದುಸ್ಪಳವಾದ ಏನೋ ಒಂದು ಬಗೆಯ ಕಟ್ಟಿ ವಾಸನೆಯು ಅಲ್ಲ ತುಂಬಿದ್ದುದರಿಂದ ಒಂದು ಕ್ಷಣಿಪೂ ಕೂಡ ಅಲ್ಲ ನಿಲ್ಲುವುದು ಅನಾಧ್ಯವಾಯಿತು. ಏರಲನು ನಿಮ್ಮಪ ವಾಯುವಿಗೋನ್ನರ ಶಿಕ್ಷಿತಿಯಿಂದ ಹೊರಕ್ಕು ತರೆಹಾಕಿದನು...ಅಯ್ಯೋ ದೇವರೇ ಈ ದುರ್ಗಂಧವನ್ನು ನೋಡಿದರೆ ಇಲ್ಲಿ ಎಲ್ಲೋ ಮನುಷ್ಯದೇಹವು ಕೊಳೆತಿರುವಂತೆ ತೋರುವುದರಾ!—ಎಂದುಕೊಂಡು ಪುನ್ಯಾಂಚಹೋ! ಗೊತ್ತಾಯಿತು. ಕಾಂತನಾಥನ ಶವವನ್ನು ಇಲ್ಲೇ ಮಾತ್ರಿರಬಹುದು. ಇದನ್ನೆಲ್ಲ ಪತ್ತಿಮಾಡಿ ಹೊರತು ನಾನು ಈ ಮನೆಯನ್ನು ಬಿಟ್ಟು ಹೋಗಬಾರದು. ಎಂದು ಜಿತಮಾಡಿಕೊಂಡನು. ಇದಕ್ಕಾಗಿ ಮನೆಯು ನೆಲವನ್ನೆಲ್ಲ ಜೆನಾಗಾಗಿ ಝರ್ಣಕ್ಕಿನುತ್ತ ಹೋಗಲು ಒಂದುರಚೆ ಫೋಬ್ ಎಂದು ಸದ್ವಾಯಿತು. ಅದು ನೆಲಮಾಳಿಗೆಯು ಬಾಗಿಲು. ಏರಲನು ಅದನ್ನು ತರೆದನು. ಈಗ ಹೆಣಗಂಪು ಅತಿಯಾಗಿ ನಕೀ ನದಂತಾದುದರಿಂದ ಅವನು ಕೆಲವು ನಿಮಿಷಗಳಲ್ಲೇ ಅಲ್ಲಿಂದ ಹಿಂದಕ್ಕೆ ಬಂದು ಸಲ್ಲಬೇಕಾಯಿತು. ಮುಖವನ್ನು ಸಿಂಡರಿಸಿಕೊಂಡನು. ಹುಬ್ಬ ಗಂಟು ಬಿಡ್ಡಿತು. ಎರಡು ಕ್ರೂರಳೂ ಮುಗಿನ ಕೆಲವನ್ನು ತಡೆಯಹೊರಣವು. ಹಾಗೂ ನಸಿಸಿಕೊಂಡು ಏರಲನು ಕೆಳಕ್ಕಿಳಿದನು. ಹಣೆಯು ಬುಡದಲ್ಲಿ ನೆಲಪು ಜಾರಿಕೆಯಾಗಿದ್ದಿತು. ಅಲ್ಲಿ ಅಲ್ಲಿ ಹಚ್ಚಿಗೆ ಬೂಜು ಕಟ್ಟಿದ್ದು ಕೆಲವು ಹಲಗೆಗಳು ಬಿಡ್ಡಿದ್ದವು ಈ ದುರ್ಗಂಧವು ಎಲ್ಲಿಂದ ಹೊರಡುವುದೋ ಎಂಬುದನ್ನು ಬಲು ನಾಂತರಿದಿಂದ ತಳಿಯತ್ತೆಳಸಲು ಅಲ್ಲಿ ಒಂದು ಬಾವಿ. ಅದರ ಹೇಳಿ ಬಂಡಗೆಳನ್ನು ಮುಚ್ಚಿದ್ದರು. ಏರಲನು ಕವ್ವಪಟ್ಟಿ ಅವನ್ನು ಏಂಟಿ ತೆಗೆದನು. ಈಗ ಬಾವಿಯಿಂದರೇ ಹಣಿದ ನಾತಪು ಬರುವುದು ಖಂಡಿತವಾಯಿತು. ಬಳಿಕ ಒಂದು ನಣ್ಣ ಕಲ್ಪನ್ನು ಅದರೊಳಕ್ಕೆ ಹಾಕಿದನು. ಅದರ ನದ್ದಿನಿಂದ ಅದು ಬಲು ಅಳವಂದೂ ಅಡಿಯಲ್ಲಿ ನೀರಿರುವುದಿಂದೂ ಗೊತ್ತಾಯಿತು. ಹೇಗೂ ಕಾಂತನಾಥನ ಶವವನ್ನೇ ಇಲ್ಲಿ ಹಾಕಿರುಬರೆಂದುಕೊಂಡನು. ಅದರೆ ಅದನ್ನು ಹೊರದೆಗೆದು ನೋ

ಡುವ ಬಗೆ ಹೇಗೆ? ಎಂಬ ವಿಶಯದಲ್ಲಿ ಬಹು ತೊಂದರೆಷ್ಟನು. ಒಳಕ್ಕೆ ಉಯ್ಯು ಪ್ರಾದು ಅನಾಧ್ಯ. ಅಥವಾ ಮೇಲನಿಂದರೇ ಒಳಗಿನದನ್ನು ಹಿಡಿದು ಎತ್ತಲು ಯಾವ ಸಾಧನವೂ ಇರಲಲ್ಲ. ಅದರೆ ಅಲ್ಲ ಕೆಲವು ಗಳಿಗಳ ತುಂಡುಗಳು ಬಿಡ್ಡಿದ್ದವು. ಸಮಿಂಧಪದಲ್ಲಿ ಒಂದು ಕಟ್ಟಿಂದ ಕೊಂಡಿಯೂ ಇದ್ದಿತು. ವಿಶಲನು ಆ ಗಳಿಗಳನ್ನು ಒಂದಕ್ಕೆ ಒಂದನ್ನು ಸೇರಿಸಿ ತನ್ನ ಪಂಚೆಯನ್ನು ಹರಿದು ಆ ತೂರಿ ನಿಂದ ಬಿಗಿಸಿ ಆ ಕಟ್ಟಿಂದ ಕೊಂಡಿಯನ್ನು ಕೊನೆಗೆ ಕಟ್ಟಿ ಬಾವಿಯಲ್ಲಿ ಬಿಟ್ಟು ಕಲ ಕುತ್ತು ಬರಲು ಒಳಗೆ ಹನೋ ಒಂದು ಮೃದುಪದಾರ್ಥ ಏರುಷುದಾಗಿ ಗೊತ್ತಾ ಯಿತು. ಮತ್ತು ಜಾಲಾಡುತ್ತ ಏರಲು ಆ ಕೊಂಡಿಯು ಆ ವನ್ನು ಏಗೆ ತಗಲ ಕೊಂಡಿತು. ಆಗ ಏರಲನು ಅದನ್ನು ಮೇಲಕ್ಕೆ ಸೇರಿಕೊಳ್ಳುತ್ತ ಬಂದನು. ಅದು ತಕ್ಕುಮಟ್ಟಿಗೆ ಭಾರವಾಗಿದ್ದಿತು. ಅದು ಹತ್ತಿರಿಸಿದಂತಲ್ಲ ಆ ದುರ್ಗಂಧವು ಅತಿ ಯಾಗುತ್ತ ಬಂದ. ದರಿಂದ ನಕ್ಷನುಂಬಾರದ ಅದನ್ನು ಹಾಗೆಯೇ ಕೈಬಿಟ್ಟು ಬಿಡಬೇಕೆಂದು ಕೊಂಡನು. ಅದರೂ ಶಿಂದಿದ ಕಲನವನ್ನು ನಾಫಿಸಿಯೇ ತೀರದೇಕೆಂದು ಕೊಂಡು ಹುನಿಸಿ ಅಂತು ಅದನ್ನು ಹೊರದೆಗೆದು ಮೇಲಕ್ಕೆ ಸೇದನು. ಬಳಿಕ ಲಾಂಡ್ರವನ್ನು ಕಿಡಿದು ಪರೀಕ್ಷಿತಕೋಂಗಲು ಗುಂಡಿಗೆಯೇಡಿಯುವಷ್ಟು ಭಯುದಾ ಯಿತು. ಕುಕಾಲು ನಡೆಗಿತು. ಮನಸ್ಸು ತುಂಬ ಜುಗುಪ್ಪಣಿತ್ತು. ಹೆಲ್ಲಿಗಿಡಿದ್ದು ರೇಖಾಂಡೆಫುರಂಟಾರಿತು. ಏರಲನಲ್ಲಿದೆ ಮತ್ತಾರಾದರೇಬ್ಬಿರು ಅಂತಹ ನೇರಿಷಿವನ್ನು ನೋಡಿದ್ದರೆ ದೊಡ್ಡ ಗುಪಕ್ಕಿಂಡಾಗುತ್ತಿದ್ದರೆಂಬುದನ್ನು ನಾವು ಹೇಳಿದೇಕಾದುಹೇಳಿಲ್ಲ. ಅದು ಬಿಟ್ಟಿ ಕಿಟ್ಟಿಪ್ಪಾಯಿದ ಪೂರುಷನ ದೇಹವಾಗಿದ್ದಿತು. ಕೇವಲ ಆಪ್ತಮಿತ್ರರೂ ಕೂಡ ಗುರುತಿಸಲಾರದಮಟ್ಟಿಗೂ ಆ ಶರೀರವು ಕೊಳ್ಳತು ಹೇಗಿದ್ದಿತು. ಕುಟುಂಬನ್ನು ಅರ್ಥಮಾತ್ರ ಕೊಯ್ದಿದ್ದರು. ದರಿಸಿದ್ದ ಶಾಸುಪ್ಪಗಳು ತುಂಬ ಅಮೃತ್ಯುಂಬಾಗಿದ್ದಂತೆ ಕಂಡಬಂದುವು. ಅದರೆ ಏರಲನು ಗರುಂಸಬಲ್ಲಂತಹ ಯಾವಚಿಕ್ಕುಗಳೂ ಇರಲಲ್ಲ.

ಕೀಗೆ ಕೊಲೆಗೆ ಗುರಿಯಾಗಿರುವವನಾರು? ಈ ದೇಹವು ಕಾಂತನಾಥನ ದೇಹಿ; ಪ್ರಾಯಃ ಇದು ಅವನ ದೇಹದಂತಹೇ ಇದೆ. ಅಪ್ಪೇಇತ್ತರ ಸುಮಾರು ಅದೇವಯನ್ನು. ಆಗಲ. ಇದು ಕಾಂತನಾಥನ ದೇಹವೇ ಅಗಿದ್ದರ ಕತ್ತನ್ನು ಕೊಯ್ದಿಕಾದ ಅವಕ್ಕೆತೆಯೇನಿದ್ದಿತು? ಇತ್ಯಾದಿ ಯೋಚನೆಗಳಲ್ಲ ಏರಲನೆ

ಮೆದುಳಿನಲ್ಲ ನೇರಿಕೊಂಡು ಬಂದಕ್ಕೂಂದು ಗೋಚರ್ಹೋಗಿ ಕಡೆಗೆ ಅವನನ್ನು ಮುಗ್ಗನನಾಗಿ ಮಾಡಿದ್ದಾರು.

ಅಂತು ಕೊಲೆ. ನರಹತ್ಯಚೇನೋ ನಡೆದಿದೆ. ವಿಶ್ಲಭು ಪತ್ತೆಮಾಡಿದಾನೆ. ಅದುಕಾಂತನಾಥನ ದೇಹವಾಗಲಿ ಅಥವಾ ಮತ್ತಾವನದೇ ಅಗಲ ಕೃತ್ಯಾಚೇನೋ ಹಕ್ಕೆಯೇ ಬಂದೇವಿಧ. ಈಗ ವಿಶ್ಲಭು ಈ ಸಂಗತಿಯನ್ನು ಪೂರ್ಣೀಸಿಗೆ ತಿಳಿಯಿಸಬೇಕೇ ಬೇದವೇ? ಬಂದುವೇಳೆ ಪತ್ತೆಮಾಡಹತ್ತಿದರೆ ಈ ಮನುಷ್ಯರು ಅಂದರೆ ಯಾವ ತುಂಟರನ್ನು ವಿಶ್ಲಭು ಹಿಂಬಾಲಿಸುತ್ತಿದಾನ್ನೇ ಅವರು, ಕಾಲಿಗೆ ಬುದ್ಧಿಕೇಳುವರು. ಅಗ್ಗೆ ವಿಶ್ಲಭು ಪಟ್ಟಿ ಕಪ್ಪುವೆಲ್ಲ ನಿರಲ್ಲಿ ಹವನಮಾಡಿದುತಾಗುವುದು. ಅನ್ನದೇ ಈ ದೇಹವು ಕಾಂತನಾಥನದೇ ಸರಿಯಂದೂ ಅವರೇ ತಪ್ಪಿತಮಾಡಿದವರೂದೂ ದೃಷ್ಟಪಡಿಸುವುದಕ್ಕೆ ವಿಶ್ಲಭನಲ್ಲಿ ರೂಪ ನಾಥನೆಯೂ ಇಲ್ಲ. ಇಷ್ಟೇ ಅಲ್ಲದೆ ಕಾಂತನಾಥನು ಕೊಲ್ಲಲ್ಪುಷ್ಟನು ಅಥವಾ ಸತ್ತನಾಸಂದು ಸಾಧಿಸುವುದಕ್ಕೆ ಕೂಡ ವಿಶ್ಲಭಿಗೆ ನಾಧ್ಯವಿಲ್ಲ. ಈ ವಿಪಯವಾಗಿ ಬಹಳ ಹೊತ್ತು ಯೋಚಿಸಿ ಕೊನೆಗೆ ತಾನು ಹೀಗೆ ಶವವನ್ನು ಕಂಡುದನ್ನು ಬಹಿರಂಗಪಡಿಸಬಾರದೇಂದು ನಿಶ್ಚಯಿಸಿಕೊಂಡನು. ಏಕೆಂದರೆ ವಿಶ್ಲಭು ತನ್ನ ಕಕ್ಷಿಗಾರಳನ್ನು ಉದ್ದಾರಮಾಡುವುದಕ್ಕೂ ಇನ್ನು ಹೀಗೆ ನಡೆಯುವೇಕಾಯಿತು.

ಆ ಕತ್ತಲೆಯ ನೆಲಮನೆಯ ಬಂದು ಮೂಲೆಯಲ್ಲಿ ಬಂದು ದೂಡ್ಜಿ ಜಾಯಿಕಾಯಿಪಟ್ಟಿಗೆ ಬಿದ್ದಿದ್ದಿತು. ವಿಶ್ಲಭು ಈ ಶವವನ್ನು ಅದರೊಳಕ್ಕೆ ಹಾಕಿ ಹಲಗೆಯನ್ನು ಮುಚ್ಚಿ ಅದರಮೇಲೇಂದು ಬಂಡಯೆನ್ನು ಹೇರಿದನು. ಇನ್ನು ಕೆಲವು ದಿನಗಳವರೆಗೂ ಅಲ್ಲಯೇ ಬಿಟ್ಟುದ್ದು ಸರಿಯಾದ ಅವಕಾಶ ದೂರೆತಾಗಾದನ್ನು ಹೂರಕ್ಕೆ ನಾಗಿಸಬೇಕೆಂಬುದೇ ವಿಶ್ಲಭನ ಮನೋಗತ.

ಇಷ್ಟೆಲ್ಲಾ ಅದಮೇಲೆ ವಿಶ್ಲಭು ಮೇಲಕ್ಕೆ ಬಂದು ನೆಲಮಾಳಿಗೆಯ ಬಾಗಿಲನ್ನು ಮೌದಲನಂತಹೇ ಭದ್ರಪಡಿಸಿ ಸ್ವಲ್ಪಮೂ ಸದ್ವಾಗಿದಂತೆ ಹೆಚ್ಚಿಯಿಡುತ್ತಿದ್ದಾನಾಗಿ ಉಪ್ಪಿಗೆಯ ಮೇಲಕ್ಕೆ ಏರುತ್ತಿರುತ್ತಿದ್ದಂತು. ಬಳಿಕ ಅಲ್ಲಿ ಅಲ್ಲಿ ಸುತ್ತಿ ಅವಧಾನವಿಟ್ಟು ನಿಂತುಕೊಂಡನು. ಅಲ್ಲಿನ ಹಾಲ್ ಬಹು ವಿನಾಶರವಾಗಿದ್ದಿತು. ಪೂರ್ವದಲ್ಲಿ ಎಷ್ಟೂ ವರ್ಷಗಳ ಹಿಂದೆ ಆ ಮನೆಯಲ್ಲಿ ಬಬ್ಬಿ ವರ್ತ-

ಕನು ವಾಸವಾಗಿದ್ದಾಗ ವಿಶಲನು ನೋಡಿದ್ದ ನೆಪ್ಪು ಈಗ ತಕ್ಕುಮಟ್ಟಿಗೆ ಸಹಾಯ ಕರವಾಯಿತು. ಇದನು ಎಲ್ಲಾ ಕೊರಡಿಗಳನ್ನೂ ಒಂದೊಂದನಾಗ್ಗಿ ಮಡು ಕುತ ಬಂದನು. ಎಲ್ಲಾ ಯಾರೂ ಇರಲಿಲ್ಲ. ತಾನು ನೆಲಮಾಳಿಗೆಯಲ್ಲಿದ್ದಾಗ ನಾಗೇಶನು ಮನೆಯಿಂದ ಹೊರಕ್ಕೆ ಹೋಗಿರಬಹುದೆಂದುಕೊಂಡನು. ತರು ವಾಯ ಮೂರನೆಯಿಂತಸ್ತಿಗೆ ಏಂ ನೋಡಲು ಅಲ್ಲಿ ಹಾಲನ ನಮುದಣ ಕೊಳಿದಿಯ ಬಾಗಿಲ ಸುಧಿಸಿಂದ ಬೆಳಕಿನ ಕಿರಣಗಳು ನೂಕ್ಕು ವಾಗಿ ಹೊರಟದ್ದುವು. ವಿಶಲನು ಈ ಕೇವಲ ಜಾಗರೂಕತಯಿಂದ ಆ ಬಾಗಿಲ ಬಳಿಗೆ ಹೋಗಿ ಸ್ತುಂಭದಂತೆ ನಿಂತು ತಲೆಯನ್ನು ಸ್ವಲ್ಪ ಓರೆವಾಡಿಕೊಂಡು ಅಲನುತ್ತ ಬರಲು ಈ ಸಂಭಾಷಣೆಯು ಕೇಳಬಂದಿತು.

ನಾಗೇಶ—ಎರೆ ರಪುಣೀರತ್ನ, ನಾನು ನಿನ್ನನ್ನು ವಿಶೇಷವಾಗಿ ಬ್ರೀತಿ ಸುತ್ತೇನೇ. ನಿನಗೋಂಸ್ತರ ಎಂತಕ ಗಂಡಗಳನ್ನಾದರೂ ಅನುಭವಿಸಲು ಸದ್ಯ ನಾಗಿದ್ದೇನೆ. ನೀನು ಮಾತ್ರ ನನ್ನಚಾಗು. ಅವೇಳೆ ಅದರ ಸ್ವಾರಸ್ಯವನ್ನು ತೋರಿಸುವೆನು. ನಾವಿಬ್ಬಿರೂ ಲಲತಪಟ್ಟಣಕ್ಕೆ ಹೋಗಿ ನಿನ್ನ ಹೋಗಂಡನ ಅಸ್ತಿಯನ್ನನುಭವಿಸೋಣ.

ಒಂದು ಸ್ತ್ರೀವೃಕ್ತಿ—ಅಯ್ಯ, ನಾನು ನಿನ್ನ ಮಾತನ್ನು ಕೇಳುವುದಿಲ್ಲ.

ನಾಗೇಶ—ಇಲ್ಲ. ಹಾಗೆ ಮಾಡಬೇಡ. ವಾಗಾಣಮಾಡು. ನೀನು ಸ್ವತಂತ್ರಳಾಗುವೆ.

ಸ್ತ್ರೀವೃಕ್ತಿ—ಇಲ್ಲ ಇಲ್ಲ, ಅಂಜಿ ಭಾಷೆಗಳಿಂದ ಸ್ವಾತಂತ್ರ್ಯವನ್ನು ಪಡೆಯು ಬೇಕಾದ ಅಪ್ಯಾಕ್ತತೆ ನನಗೇನೂ ಇಲ್ಲ. ನೀನು ನನಗೆ ಅಪ್ಯಾನಾಗಿ ನಟಿಸುತ್ತೀಯು. ಅದರೂ ನೀನು ಕೇವಲ ಕೃತ್ಯಮಿ, ದುಷ್ಟ, ಹೋನಗಾರ ಎಂಬುದನ್ನು ನಾನು ಬರ್ತೆ. ಯಾವ ಪಾಟಿಗಳು ನನ್ನ ಪತಿಯನ್ನು ವಫೆಗೈದು ನನ್ನನ್ನು ಕೊಲ್ಲಲ್ಲಿಇನುತ್ತರುವರೋ ಅಂತಹ ಕೊಲೆಪಾತಕರಿಗಿಂತ ನೀನೇನೂ ಕಡಿಮೆಯಾಗಿಲ್ಲ. ತೋಲಗು, ನನ್ನದುರಿಗೆ ನಿಲ್ಲಬೇಡ.

ನಾಗೇಶ—ಈ ಕಾಂತೆ, ನೀನು ಅಮೇರೆ ಇಡಕ್ಕಾಗಿ ಬಕ್ಕ ಪಶ್ಚಾತ್ತಾಪ ಪಡೆದೇಕಾದೀತು. ನೋಡಿಕೊ. ಇನ್ನೂ ಒಂದುದಿನ ಅವಧಿಯನ್ನು ಕೊಟ್ಟಿದ್ದೇನೆ. ನಾನು ನಾಳಿ ಬರುವೆನು. ಅಗಲಾದರೂ ಒಟ್ಟಿಕೊಳ್ಳಬೇಯಂತೆ.

ಇನ್ನು ಈ ದುಷ್ಪನು ಈಚೆಗೆ ಬರುವನೆಯಿದನ್ನು ವಿರಲನು ತಿಳಿದು ಮೇಲ್ಕೆಗೆ ಎದುರು ಕೊತಡಿಯೋಳಕ್ಕೆ ಹೋಗಿ ಬಾಗಿಲು ಹಾಕಿಕೊಂಡನು. ನಾಗೇ ಈನು ಈಚೆಗೆ ಬಂದು ಆ ಸೇರಿಮನೆಯ ಬಾಗಿಲಗೆ ಬೀಗಹಾಕಿಕೊಂಡು ಪದ ಹೇಳುತ್ತು ಇಲ್ಲದೆನು. ಸ್ವಲ್ಪಹೊತ್ತಿಗೆ ಬೀದಿಯ ಬಾಗಿಲನ್ನು ಹಾಕಿಕೊಂಡ ಸಾದ್ಯ ಕೇಳಿಸಿತು. ತರುವಾಯ ವಿಶಿಷ್ಟನು ಆ ಸ್ತ್ರೀಯು ಇದ್ದು ಕೊತಡಿಯ ಬಾಗಿಲ ಬಿಳಿಗ್ಗಿಡಿ ತನ್ನ ಶಕ್ತಿಯನ್ನೆಲ್ಲ ಉಪಯೋಗಿಸಿ ಧಿರೀರೆಂದು ಕದವನ್ನೊದ್ದು ಯಲು ಅದು ಚೂರುತ್ತೂರಾಗಿ ಬಿಡ್ಡಿತು. ಒಳಗಿದ್ದ ಹೆಣ್ಣುಮಾಗಳು ಗಂಡಿಸಿ ನಂಡುಗುತ್ತ ನಿಂತಳು. ಬಳಿಕ ಸ್ವಲ್ಪ ಸುದರ್ಶನಿಕೊಂಡು ಸರಿಯಾಗಿ ನೋಡಿದ್ದರು. ವಿಶಿಷ್ಟಪೂರ್ವಿ. ಬಳಿಕ ಆನುದಾತರೇಕದಿಂದ ಕುಣಿದು ಬಿಡ್ಡಿಳು.

ವಿಶಿಷ್ಟ_ಅಮ್ಮೆ, ಮಾನು, ಪ್ರಪುಲ್ಲೆ, ಬದುಕಿದ್ದೀಯಾ?_ಎಂದು ಕೇಳುತ್ತ ತನ್ನ ಕರವನ್ನೆಂದ ಮುಖದಮೇಲನ ದೇವರನ್ನು ಬರಸಿಕೊಳ್ಳುತ್ತ ಬಂದು ಅದು ವರಗೂ ತಾನು ಮಾಡಿದ ಸಾಹಸವನ್ನೆಲ್ಲ ಸಂಗ್ರಹವಾಗಿ ಪ್ರಪುಲ್ಲೆಗೆ ತಿಳಿಸಿದ್ದನು ಅನಂತರ ಮಾರ್ಗೇ, ಇಲ್ಲಿಗೆ ನೀನು ಬಂದ ಬಗೆ ಹೇಗೆ?

ಪ್ರಪುಲ್ಲೆ_ನಾನು ನಮ್ಮು ಮನೆಯ ದಿವಾಂಭಾನೆಯಲ್ಲ ಕುಳಿತು ಪುಸ್ತಕವನ್ನು ಒದುತ್ತಿದ್ದೆ. ಆಗ ನಮ್ಮುಣಿನಿಗೆ ಪನೋ ಬಂದುದೊಡ್ಡ ಅಪಾಯ ನಂಧವಿಸಿದಂತೆಯೂ ಆತನು ಇಂತಹ ಪ್ರಸೆಯಲ್ಲಿದ್ದೆಂತೆಯೂ ನನಗೆ ಒಂದು ಕಾಗದ ಬಂದಿತು. ನಾನು ಕೇವಲ ಗಾಬರಿಗೊಂಡು ಈ ಸ್ವಾಳೆಕ್ಕೆ ಬಂದೆನು. ನಾನು ಈ ಮನೆಗೆ ಬಂದಾಗ ಇಬ್ಬಿರು ಬಂದು ನನ್ನ ಬಾಯಿಗೆ ಬಿಳ್ಳಿಯನ್ನು ತುರುತ್ತದೆರು. ನಾನು ಕಾಗುಪುದಕ್ಕೂ ಅವಕಾಶವಿಲ್ಲವಾಯು. ಬಳಿಕ ನನ್ನನ್ನು ಈ ಕೊತಡಿಯೋಳಕ್ಕೆ ಕೂಡಿ ಬೀಗ ಹಾಕಿದರು. ಆ ಗಾಬರಿಯಲ್ಲ ಅವರು ಯಾರೆಂಬಿದನ್ನು ನಾನು ತಿಳಿಯಿರಾರದೆ ಹೋದೆನು. ಪುನಃ ನಾನು ಈ ನಾಗೇಶನನ್ನು ಹೊರತು ಮತ್ತೆ ಯಾರನ್ನೂ ನೋಡಿಲ್ಲ. ಇವನು ದಿನಕ್ಕೆ ಮೂರುವೇಳೆಯಂತೆ ಉಟಕ್ಕೆ ತಂದು ಬಡಿಸುತ್ತಾನೆ ಮತ್ತು ನಾನು ಅವನಿಗೆ ಅಪ್ಪಾದ ಗೆಳತಿಯಾಗಿರದೇಕೆಂದು ಬೇಡಿಕೊಳ್ಳುತ್ತಿದಾನೆ. ಅಲ್ಲದೆ ಇವನು ಈ ಮನೆಯಲ್ಲಿ ತುಂಬ ಅಪಾಯಗಳಂಜಿಂದೂ ನಾನು ಬಾಯಿಮುಖ್ಯಕೊಂಡು ಸುಮ್ಮಿಸಿದ್ದರೆ ಯಾವ ತೊಂದರೆಯೂ ನಂಧವಿಸುವುದಿಲ್ಲವೆಂದೂ ಬೇರಿಸುತ್ತಿ

ದ್ವಾನೆ. ನಾನು ಇಂದಿನವರೆಗೂ ನಾಗೇಶನು ಯೋಗ್ಯಮನುಷ್ಯನೆಂದೇ ಭಾವಿ ಸಿದ್ದೆ. ಅದರೆ ಈಗ ನೋಡಿದರೆ ಅಪನೂ ತನ್ನ ಜರ್ತಗಾರರಿಗೆ ಚೆನ್ನಮಾಡಿ ತಾನು ಪ್ರಯೋಜನ ಪಡೆಯಲೇ ಈಸುತ್ತರುವನೆಂದು ತೋರಿತು. ಹೇಗಾದರೂ ಆಗಲ. ಮುಖ್ಯವಾಗಿ ದೇವರು ದೊಡ್ಡವನು. ನೀನು ನನ್ನನ್ನು ದ್ವಾರಮಾಡಿದೆ. ನಾನು ಇನ್ನು ಮನೆಗೆ ಹೋಗಬಹುದಷ್ಟೇ ?

ವಿಲಲ_ಮಂಗು, ಕೂಡದು. ಇನ್ನೂ ಶೆಲವುಕಾಲ ನಿನ್ನನ್ನು ಶತ್ರುಗಳಿಗೆ ಕಣ್ಣ ಮರೆಯಾಗಿಟ್ಟಿರಬೇಕು. ಅದುದರಿಂದ ನೀನು ನನ್ನ ಜಂಗಿರು ಗ್ರಾಮ ವಾದ ಹೊನವುಂಗಲಕ್ಕೆ ಹೋಗಿ ಅಲ್ಲಿ ನುರಕ್ಕಿತಳಾಗಿರು.

ಈ ಯಜಮಾನನು ತನ್ನ ನಲುವಾಗಿ ಎಷ್ಟು ಕಷ್ಟಪಡುತ್ತಿದ್ದಾನೆಂಬುದನ್ನು ಮನಸ್ಸಿಗೆ ತಂದುಕೊಂಡು ಪ್ರಪುಲ್ಲೆಯು ಬಿದಲು ಮಾತಾಡದೆ ನಮ್ಮೆ ತಿಸಿದಳು. ವಿಲನು ಬಲು ಅಳವಾಗಿ ಯೋಚಿಸುತ್ತ ಅವಳ ಮುಖವನ್ನು ಚೆನಾಗಿ ದೃಷ್ಟಿಸಿ_ಪ್ರಪುಲ್ಲೆ, ನಾನು ಈ ಮನೆಯ ನೆರ್ಮಾಳಿಗೆಯಲ್ಲಿ ಕಂಡಂತವನ್ನು ನೇರ್ವಡಬ ರ್ಲಷ್ಟು ಧೈರ್ಯವ ನಿನಗುಂಟೋ ? ಆ ಶವದ ವಿಷಯದಲ್ಲಿ ನನಗೇನೋ ಸಂಶಯ ನೀನು ಕಾಂತನಾಥನನ್ನು ನೋಡಿದ್ದೀರು.

ಈಗ ಪ್ರಪುಲ್ಲೆಗೆ ಕೈಕಾಲು ಕಂಪಿಸಿತು. ಮುಖವು ಕಡೆಗುಂಡಿತು. ತುಟಿಗಳಾಗಿದುವು. ಆದರೂ ಆಕ ಮನೋದಾರ್ಜ್ಯದಿಂದ_ವಿಲಲ, ಆಗಲ ನಡೆ, ಹೋಗಿನೋಡೋಣ ಎಂದಳು.

ವಿಲನು ಪ್ರಪುಲ್ಲೆಯ ದಾರ್ಜ್ಯಕ್ಕೆ ಅಷ್ಟಿಷ್ಟು ಮುಕ್ತಿದನೆಂದರೆ ಸಾಲದು. ಆವನು ಕೈಯುಳಿ ಲಾಂದ್ರವನ್ನು ಹಿಡಿದು ಹೊರಡಿನು. ಪ್ರಪುಲ್ಲೆಯು ಆ ದುವಾರನನೆಯನ್ನು ನಕ್ಷಿಕೊಂಡು ಏಗ್ಗೆಯ ಜೀವದಿಂದ ಅತನನ್ನು ಕಿಂಬಾ ಲಿಸಿದಳು. ವಿಲನು ಅಲ್ಲಿನ ಹೆಚ್ಚಿಗೆಯ ಮುಕ್ತಿವನ್ನು ತರೆದು ಆ ಶವವನ್ನು ಹೊರಡಿಗೆದು ನೆಲದಮೇಲಿಟ್ಟು ಲಾಂದ್ರವನ್ನು ಹಿಡಿದನು. ಆಗ ಆ ಬಾಲ ಕೆಯ ಆ ಸ್ವಿತಿಯನ್ನು ಇಲ್ಲಿ ವರ್ಣಿಸುವುದು ಕಷ್ಟ. ಹಾಗೂ ಎಲ್ಲಾವನ್ನೂ ಸಹಿ ಕೊಂಡು ಬಂದು ಹಾತನ್ನು ಅಡದೆ ಕಣ್ಣಿಲ್ಲ ನೀರುಸುರಿಸುತ್ತ ಆ ಹೆಣವನ್ನು ಅಧರ ಉಡುತನ್ನು ನಿಧಾನವಾಗಿ ಪರೀಕ್ಷಿಸಿಕೊಂಡಳು. ವಿಲನು ಮನವಾಗಿ

ನಿಂತು ಪ್ರಪುಲ್ಲೆಯು ಅದನ್ನು ಹೇಗೆ ಹೇಗೆ ಪರೀಕ್ಷೆನುವರೆಂಬುದನ್ನು ನೋಡು ತ್ತಿದ್ದನು. ಅವಳ ಬಾಯಿಂದೇನು ಬರುವುದೋ ಎಂದು ತಂಬ ಅತುರ ಗೊಂಡಿದ್ದನು. ಆಗ ಅತುಗೆ ಒಂದು ಕ್ಷಣವೂ ಒಂದು ವರ್ಷವಾಗಿದ್ದಿತು. ಅವಳು ಎಲ್ಲವನ್ನೂ ಕ್ರಮವಾಗಿ ಪರೀಕ್ಷೆಸಿ ಕಡೆಗೆ-ಇದು ಕಾಂತನಾಥನ ಶರೀರ ಪಲ್ಲ, ಅದೇನೋ ಖಂಡಿತ-ಎಂದಳು. ವಿಶಲನು ಜಾಗುಪ್ರಾವಕ್ಷವಾದ ಆ ಜೀ ಈದೇಕವನ್ನು ಯಥಾಸ್ಥಿತ್ಯಾಲ್ಪಿಟ್ಟ ಮೇಲಕ್ಕೆ ಬಂದು ಬಾಗಿಲುಗಳನ್ನೆಲ್ಲ ಹೊದಲನಂತಹೇ ಭದ್ರಪಡಿಸಿ ಪ್ರಪುಲ್ಲೆಯೋದನೆ ಆ ಮನೆಯನ್ನು ಬಿಟ್ಟು ಹೊರಟು ಹೋದನು.

ಎಂಟನೆಯ ಪರಿಚ್ಛೇದ.

ವಿಶಲನೂ ಪ್ರಪುಲ್ಲೆಯೂ ಮನೆಯ ಹಂಬಾಗಲಗೆ ಬಂದರು. ಅದುವ ರೆಗೂ ಅವಳು ಧೀರಳಾಗಿಯೇ ಇದ್ದಳು. ಅದರೆ ಬಳಿಕ ಆಗ ಸ್ತೋತ್ರಗೆ ಬಂದ ಹಿಂದಿನ ವಿಷಯಗಳೆಲ್ಲ ಆಕೆಯ ನರಮಂಡಲದ ಮೇರೆ ಕೆಲವುಮಾಡ ತೊಡಗಿದು ದರಿಂದ ಆಕೆಯು ಇದ್ದಕ್ಕಿದ್ದಹಾಗೆಯೇ ಜಾಳನತಪ್ಪಿ ಬಿದ್ದಳು. ಆಗ ಆಕೆಯನ್ನು ಸುದಾರಿಸುವುದು ವಿಶಲನಿಗೆ ಬಲುಕಪ್ಪವಾಯಿತು. ಕಡೆಗೆ ಆತನು ಆಕೆಯನ್ನು ಒಂದು ಕುದುರೆಯ ಗಾಡಿಯಲ್ಲಿ ತನ್ನ ಅಫೇಸಿಗೆ ಕರೆದುಕೊಂಡು ಹೋದನು. ಅಲ್ಲಿ ವಿಶಲನೂ ನಚೇತನೂ ಅದರದಿಂದ ನಡೆಯಿಸಿದ ಶ್ರೋತ್ವೀಪ ಚಾರಗಳಿಂದ ಪ್ರಪುಲ್ಲೆಗೆ ಪ್ರಚ್�ೇಯು ಮರಳಿತು. ವಿಶಲನು ವಾರಣಾಲನ ಕಾಗದವನ್ನು ಓದಿದನು. ಅಲ್ಲದೆ ವಾರಣನು ಆ ಇಬ್ಬರು ಸ್ತ್ರೀಯರ ಜತಿಗೆ ಸೇರಿಕೊಂಡು ನಾಟಕಕ್ಕೆ ಹೋದ ನಂಗತಿಯನ್ನು ನಚೇತನಿಂದ ತಿಳಿದನು. ಇವೆರಡಿರಿಂದ ಅವನ ಮನಸ್ಸು ಕೇವಲ ಕಿಂಕೃತಿಯನ್ನು ಓದಿತು. ಇನ್ನು ಮುಂದಕ್ಕೆ ವಾರಣಾಲನಿಗೆ ಯಾವ ರಹಸ್ಯವನ್ನೂ ತಿಳಿಯನಲ್ಲೇಕೂಡದೆಂದೂ ನಿರ್ದ್ಯಕೆ ಪ್ರಪುಲ್ಲೆಯನ್ನು ಆ ಗುಂಪಿನವರ ಕಣ್ಣಗೆ ಬೀಳದಂತ ಕೆಲವುಕಾಲ-ಅಂದರೆ ತನ್ನ ಯೋಚನೆಯಲ್ಲ ಫಲಸುವವರೆಗೆ ಜೋಕೆಯಾಗಿಷ್ಟರಚೇಕೆಂದೂ ನಿರ್ಧರಿಸಿಕೊಂಡು

ಈ ವಿಷಯವಾಗಿ ನಟೇಶನೊಡನೆಯೂ ಅರೋಚಿಸಿ ಅದೇ ಇನ ವೊಡಲನ ರೈಲಿ ನಲ್ಲೀ ಪ್ರಪುರ್ವೀಯು ನಟೇಶನ ಸಂಗಡ ಹೊನಮಂಗಲಕ್ಕೆ ಹೊರಡಿಕೊಂಡನು. ಪ್ರಪುರ್ವೀಯು ಮೊದಲು ಸ್ವಲ್ಪ ಹಿಂಜರಿದಳು. ಅದರೆ ವಿರಲನು ಗುಣದೋಷ ಗಳನ್ನೆಲ್ಲಾ ಚೆನ್ನಾಗಿ ವಿವರಿಸಿ ಹೇಳಲು ಮುಂದಕ್ಕೆ ಅವರು ಪುಸ್ತಕನಾಡ ಲಲ್ಲ. ಪ್ರಪುರ್ವೀಯು ಹೊರಟಮೇರೆ ವಿರಲನು ಕೆಲವುದಿನ ವಿಶ್ವಾಂತಿಸುವನ್ನು ನುಭವಿಸಿದನು. ಆ ಹಾಳುಮನೆಯಲ್ಲಿ ಕೊಳ್ಳಬೇಕಾಗಿ ತ್ರಿಧ್ವಂಸ ಮನುಷ್ಯ ತರೀರದ ವಿಷಯವು ವಿರಲನ ಮನಸ್ಸನ್ನೆಲ್ಲ ಅಕ್ರಮಿಸಿದ್ದಿತು. ಮುಂದೇನು ಮಾಡಬೇಕೆಂಬುದೇ ಹೋರಲಲ್ಲ.

ಒಂದುದಿನ ಕಾರಾರ್ಥವಾಗಿ ವಿರಲನು ಹೊರಕ್ಕೆ ಹೊರಡಬೇಕೆಂದಿದ್ದಾಗ ಯಾರೇ ಬಾಗಿಲುತ್ತಿದೆ ಸದ್ವಾಯಿತು. ನೋಡುವಲ್ಲಿ ನಳಿಸಿ. ಅವರು ಬೇಗೆ ಒಳಕ್ಕೆ ಬಂದು ಚಿಲಕವನ್ನು ಹಾಕಿಕೊಂಡಳು. ಗಾಬರಿಯಾಂದ ಎದೆಯು ಛುನೆವಿಕ್ಕುತ್ತ ಅವರು_ವಿರಲ, ನಾನು ಈಗತಾನೆ ನಾಗೇಶನ ಕಡೆಯಾಂದ ಬಂದೆ. ಅವನು ಬಾಯಲ್ಲಿ ಅಕ್ಕೇಕಾಳನ್ನು ಕೊಂಡು ಭೂಮಿಗಳಿಂದು ಕುಳಿತಿದಾನೆ.

ವಿರಲ_ಇದೇನೇ ? ಅದೇಕೇ ?

ನಳಿಸಿ_ಆ ಮಧ್ಯಾಹ್ನ ನಾನು ನಾಗೇಶನ ಮನೆಗೆ ಹೋದೆನು. ಬಳಿಕ ನಾವಿಭೂರೂ ಆ ದಿನ ನೀನು ಬಂದಿದ್ದ ಹೋಟಲಿಗೆ ಹೋದೆವು. ಅಲ್ಲಿಗೆ ವಾಧ ವಭಾನ್ಯುರರೂ ಬಂದರು. ತರುವಾಯ ಆ ಮೂವರೂ ಒಂದು ಕೊರಡಿಯೋ ಇಕ್ಕೆ ಹೋಗಿ ರಹಸ್ಯವಾಗಿ ಮಾತಾಡಿಕೊಂಡರು. ನಾನು ಯಥಾಪ್ರಕಾರ ಹಕ್ಕುದ ಕರೆಮನೆಯಲ್ಲಿ ಕುಳಿತು ಎಲ್ಲವನ್ನೂ ಹೊಂಟಿಕೊಳಿದೆನು.

ವಿರಲ_ಏನೇನು ನಡೆಯಿತು ?

ನಳಿಸಿ_ನಾಗೇಶನು ಅವರಿಭೂರನ್ನು ಕುರಿತು_“ ಆ ಹುಡುಗಿಯನ್ನು ಹಾರಿಸಿಬಿಟ್ಟುದಾಯಿತು. ಆ ಶವದಿಂದ ಎಷ್ಟೀಗೆ ಮಿಂದಿಗಳಿಗೆ ಆಹಾರ ಸಿಕ್ಕಿತು.” ಎನ್ನಲು ಅವರು ಬಲು ಉಲ್ಲಾಸಗೊಂಡು ಏದು ನೋಟಿಗಳನ್ನು ಅವಸಿಗೆ ಬಹುಮಾನಕೊಟ್ಟಿರು.

ವಿಲಲ_ಅವನು ಅಪ್ಪು ಹೇಳಿದ್ದೊತ್ತರ್ಕೇ ಅಪ್ಪುಕೊಟ್ಟರೆ ?

ನಳಿಸಿಹಾದು. ಮತ್ತು ಅವರಿಬ್ಬರೂ ಆಕ್ಷಣವೇ ಹೊರಟುಹೋದರು. ಬ್ರಹ್ಮಕ ನಾಗೇಶನು ನನ್ನ ಬಳಿಗೆ ಬಂದು ತಾನು ಅವರಿಗೊಂದು ಗೂಳಿಯನ್ನು ಮಾರಿದ್ದಂತೆಯೂ ಅದರ ಶಣಪು ಬಂದಿತೆಂದೂ ಹೇಳಿದುದಲ್ಲದೆ, ಪ್ರಪುರ್ಯಾಯು ಹೇಗೇ ತಪ್ಪಿಸಿಕೊಂಡಿರುವಳೆಂದೂ ಪಾರ್ಯಾತಃ ಆ ವಿಷಯದಲ್ಲ ನೀನು (ವಿಲಲನು) ಅವಳಿಗೆ ಸಹಾಯವಾಗಿರಬಹುದೆಂದೂ ಹೇಳಿ ಮುಂದಕ್ಕೆ ಇದನ್ನು ನಾನು ಹತ್ತೆ ಮಾಡಿದರೆ ನನಗೆ ದೊಡ್ಡ ಬಹುಮಾನವನ್ನು ಕೊಡುವುದಾಗಿಯೂ ನನ್ನನ್ನು ದೇಹಿಕೊಂಡನು. ಅಂತು ಅವನಿಗೆ ಮರಣಕಂಪ ಹತ್ತಿದೆ.

ವಿಲಲ_ಬಂದುವೇಳೆ ಆ ಹುಡುಗಿ ಸಿಕ್ಕಿದರೆ ನಾಗೇಶನು ದೇಶಾಂತರ ಒಡೆಬಹುದಲ್ಲವೇ ? ಯಾಕೆಂದರೆ ಅವನು ಮಾಧವಭಾನ್ತರಿಗೆ ಅಪ್ಪು ಹೆದರಿತಾಗ್ತಿ ನೆಂದು ತೋರುವುದು.

ನಳಿಸಿ_ಅದು ದಿಟ. ನಾನು ಹೋಗಿ ಅವನ ಪಂಗಡ ಯಾವುದೆಂದು ವಿಷಯವನ್ನು ಹೇಳುವವರೆಗೂ ಅವನಿಗೆ ಚಿತ್ತಸ್ಥಿತ್ಯಾಗಿ ಇರುವುದಿಲ್ಲ.

ವಿಲಲ_ಪ್ರಪುರ್ಯಾಯು ಕೊಲ್ಲಲ್ಪಟ್ಟಿಂದೂ ಇತ್ತಿಸರೆ ತಾವೇನೂ ಭಯಾಚಾರೆ ಬೇಕಾದುದಿಲ್ಲವೆಂದೂ ಮಾಧವಭಾನ್ತರೂ ನಂಬಿರಬಹುದು. ಇದು ಬಹುದ್ದು ಯದೇ. ಮಹಾತಯನಾಗೇಶನೇ ಆ ಹುಡುಗಿಯು ತಪ್ಪಿಸಿಕೊಳ್ಳುವುದಕ್ಕೆ ಅವಕಾಶ ಕೊಟ್ಟಿರಬಹುದೇನೋ ! ನನಗೆ (ವಿಲಲನಿಗೆ) ಈ ವಿಷಯವೇನೂ ಗೊತ್ತಿಲ್ಲ ವೆಂದು ಹೇಳಿಬಿಡು.

ನಳಿಸಿ_ಹಾಗೆಯೇ ಮಾಡುತ್ತೇನೆ.

ಮುಂದಕ್ಕೆನ್ನೇನು ಮಾಡಬೇಕೆಂಬುದನ್ನೆಲ್ಲ ವಿಲಲನು ನಳಿಸಿಗೆ ಹೇಳಿ ಕೊಟ್ಟು ಕಳುಹಿಸಿ ತಾನು ಪ್ರಪುರ್ಯಾಯ ಸೋದರಮಾವವಾಗೇಶನ ವೇಷಕ್ಕೆ ತಕ್ಕಂತಹ ಪ್ರಾಣಿ ವಾರಣಾಲನ ಮನಿಗೆ ಸೌಧಾಮಿನಿ (ಕೃತಕಪ್ರಪುರ್ಯಾಯ ಬಳಿಗೆ ಹೊರಟನು.

ಅಲ್ಲಿ ಒಳಗೆ ಮೂವರು ನಾಲ್ಕುರು ಮಾತಾಡುತ್ತಿದ್ದಂತೆ ಕೇಳಿಸಿತು. ಒಂದು ಶೂಲಿಕಾನನ್ (Sofa) ದ ಮೇಲೆ ವಾರಣನೂ ಅವನ ಮಗ್ಗಿಲಳ್ಳಿ ತಲುಪುಯೂ ಕುಳಿತ್ತಿದ್ದರು. ಸೌದಾಮಿನಿಯು ತಲುಪುಯ ಹತ್ತಿರ ದೀಪದಬಳಿ ಒಂದು ವಿಶ್ರಮಾನನ್ (An Easy Chair)ದ ಮೇಲೆ ಬರಿದ್ದಳು. ವಾಧವನು ಒಂದು ಕಾಲ್ಪನ್ (Stool)ಯ ಮೇಲಿದ್ದನು. ಭಾನ್ಯರನು ರಾಗಮಾಲನ್ನು ಬಾರಿಸುತ್ತಿದ್ದನು.

ವಿಲಿಲನು ಒಳಹೊಕ್ಕುದ್ದನ್ನು ಹೊದಲು ಕಂಡವಳು ಸೌದಾಮಿನಿ. ಅವರು ಆಕ್ಕಣವೇ ಹೇಳಕ್ಕೆದ್ದು—ಮಾವಯ್ಯು, ಬಾ. ಸಂತೋಷ, ಇಗೋರ್, ಇವರೆಲ್ಲ, ನಮಗೇ ಬೇಕಾದ ಅಪ್ತರು. ಈ ಮಧ್ಯಾಹ್ನತಾನೆ ನಾವೆಲ್ಲರೂ ಈ ಮನೆಗೆ ಬಂದವು. ಈತನು ನಮ್ಮ ಗೆಳತಿಯಾದ ಭರತಮಾಧವಿಯ ಪತಿಯಾದ ಮಾಧವ. ಈ ಭಾನ್ಯ ರನು ಈತನ ಸ್ನೇಹಿತ.

ಇಷ್ಟುಕೇಳಿದವೇಲೆ ಅವರೆಲ್ಲರಿಗೂ ವಿಲಿನಿಗೂ ಪರಸ್ಪರ ಮರ್ಮಾದೆ ಪ್ರತಿ ಮರ್ಮಾದೆಗಳು ನಡೆದವು. ಅದರೆ ಅವರೆಲ್ಲರೂ ಮನಸ್ಸಿನಲ್ಲಿ ಈ ಮುದುಕನು ಬಾ ದಿದ್ದರೆ ಹೇಳಾಗಿರುತ್ತಿದ್ದ ತಂದುಕೊಂಡರು. ವಾರಣನು ಆ ಹೋಹನಿಯು ವಿಂಗುಲನ್ನು ಬಿಟ್ಟು ಅಡ್ಡಾಡುತ್ತಿರಲ್ಲಿವಾಗಿ ಅವನ ಸಂಗಡ ಒಂದು ಕ್ಷಣದ ರಹಸ್ಯೋತ್ತಿಗೂ ವಿಲಿನಿಗೆ ಅವಕಾಶ ಸಿಕ್ಕಿಲ್ಲ. ಮಾಧವನೂ ಭಾನ್ಯರನೂ ಧರಿಸಿದ್ದ ಪರಃಗಳಿಗೆ ಹಾಕಿದ್ದ ಕ್ಷಿಗುಂಡಿಗಳ ವಜ್ರಗಳು ಆ ಪಚೋಲಯಾಗ ದೀಪದ ಬೆಳಿನಲ್ಲಿ ಭಾಧಿಲುನುತ್ತ ನಕ್ಕತ್ತಗಳನ್ನು ಜಿನುವಂತಿದ್ದವು. ಕಡೆಗೆ ಆ ರಾತ್ರಿ ಹನ್ಮೊಂದು ಫಂಟಯಲ್ಲಿ ತಿಲಮೆ (ತಲೋತ್ತಮೆ ಅಥವಾ ಭರತಮಾಧವಿ) ಯು ಎದ್ದು ಇನ್ನು ತಾವು ತಮ್ಮ ಮನೆಗೆ ಹೂರಡುವುದಾಗಿ ಹೇಳಿದರು.

ಆಗ ಸೌದಾಮಿನಿಯು—ಬೇಡಬೇಡ, ಇನ್ನುಬೇಡ. ಈ ರಾತ್ರಿ ಇಲ್ಲಿಯೇ ಇರಿ. ಇಲ್ಲಿ ಬೇಕಾದಷ್ಟು ಕಿರುವನೆಗಳಿವೆಯಲ್ಲಾ?

ತಿಲಮೆಯನು ಕುಚೇಡ್ಡೆ ಮಾಡುತ್ತೇಯೇ? ಅಂತಹುದೇನೂ ಬೇಡ. ನಾನು ಮನೆಗೆ ಹೋಗಬೇಕು.

ಕೃತಕಪ್ರಪಂತ (ಸೌದಾಭಿಸಿ)-ಇರಲ, ಸಂಕೋಚವೇತಕ್ಕು? ಇನ್ನೂ ಈಗಲೇಬೇಡ. ಕಡೆಗೆ ಈರಾತ್ಮಘಟಗಾದರೂ ಇಲ್ಲಿದ್ದುಹೋಗಬೇಕು.

ಹೀಗೆಂದು ಮಾತಾಡುತ್ತ ಈ ಇಬ್ಬರು ಸ್ತ್ರೀಯರೂ ಒಳಕ್ಕೆ ಹೋದರು.

ಭಾಸ್ಯರ-ನಿದ್ರೆಬಿರುವವರೆಗಾದರೂ ಸ್ವಲ್ಪಹೊತ್ತು ಇಸ್ತ್ರೀಷಾಡೋಣವೇ?

ವಾರಣ_ಅಹಾ! ಅಗತ್ಯವಾಗಾಗಬಹುದು. ಎಂದು ಹೇಳಿ ಒಳಗಿನಿಂದ ಒಂದು ಕಟ್ಟ (Packet) ನ್ನು ತಂದುಹಾಕಿದನು. ಎಲ್ಲರೂ ವಿಶಲನ ಬಳಗೆ ಒಂದು ಕುಳಿತುಕೊಂಡರು.

ವಿಶಲ_ಇಲ್ಲ, ನನಗೆ ಅಷವು ಅಷ್ಟು ಚೆನ್ನಾಗಿ ಬರುವುದಿಲ್ಲ, ಕ್ಷಮಿನ ದೇಕು. ನೀವುಗಳಾಡುತ್ತಿರಿ. ನಾನು ನೋಡುತ್ತಿರುವೆನು.

ಮಾಥವ_ಉಂಟಹೋ! ಇದೇನು! ನೀನು ಕದೀಮು. ಇದರಿಂದ ಕಳಿಂಗ. ನನಗೆ ಬರುವುದಿಲ್ಲ ಹೆಂಬಾಣು ನೋಡಿಗ.

ವಿಶಲ_ಇಲ್ಲ, ನಾನು ಈಚೆಗೆ ಅನೇಕ ವರ್ಷಗಳಿಂದ ಅಡಿಲ್ಲ.

ಮಾಥವ_ಹುಣಿನೇವುರ ಮುದಿಯಾದರೆ ಹುಳಿ ಬಿಟ್ಟೇತೆ? ಹೆಚ್ಚಾಗೇನೂ ದುಡ್ಡಿಡದೀಕಾದುದಿಲ್ಲ. ವಾರಣ, ಬಾ ಅಡೋಣ.

ವಿಶಲನು ತನಗೆ ಅಷದ ಮುರು ಗೊತ್ತಿಲ್ಲ ಹೆಂದು ಏನೇನೋ ನೇಪ ಹೇಳಿದರೂ ತಪ್ಪಿಸಿಕೊಳ್ಳಲಾಗಲಿಲ್ಲ. ವಿಶಲನು ನಿಜವಾಗಿ ಒಮ್ಮೇ ಅಷಗಾದ. ಏರೆಗಳನ್ನು ಕರೆಸುವುದರಲ್ಲಿ ಮರೆಸುವುದರಲ್ಲಿ ಬಲು ತುರುಕಾದ ಮೇಧಾವಿ. ಅವನು ಮನಸ್ಸು ಮಾಡಿದರೆ ಯಾರ ಕ್ಷಯೂ ಏನೂ ನಡೆಯಿದು.

ಮಾಥವ_ಎಲ್ಲರೂ ಸ್ವಲ್ಪಸ್ವಲ್ಪ ದುಡ್ಡಿಟ್ಟು ಆಡೋಣ.

ಅಷಕ್ಕೆ ಪ್ರಾರಂಭವಾಯಿತು. ನುಮಾರು ಅರ್ಥಹಂಚಿಯಲ್ಲೇ ವಿಶಲನು ಉಳಿದವರನ್ನು ಬಿಡುಮಾಡಿ ತಾನೇ ಗೆದ್ದು ಇನ್ನು ಎಲ್ಲಿರುಗೂ ನಿಷ್ಟೆಯ ಹೊತ್ತಾಯಿತೆಂದೂ ಎಲ್ಲರೂ ಮಲಗಿಕೆಳ್ಳೋಣವೆಂದೂ ಹೇಳಿದನು.

ಮಾಥವಭಾಸ್ಯರಿಗೆ ಮುಖ ಕೆಟ್ಟತು. ಅವರಿಬ್ಬರೂ ಮಲಗಿಕೊಳ್ಳುವುದಕ್ಕೊನ್ನರ ಮಹಡಿಯ ಮೇಲಕ್ಕು ಹೋಗುತ್ತ ಹೀಗೆ ಮಾತನಾಡಿಕೊಳ್ಳುತ್ತಿದ್ದುದು ವಿಶಿಷ್ಟ ಕಿಂಗೆ ಬಿಡ್ಡತು. , ಆ ಮುದಿಗೃಧ್ರಿಗೆ ಇಡಕ್ಕು ತಕ್ಕದ್ದನ್ನು ಮಾಡಬೇಕು. ಅವನು ಮುದಿನರಿಯೆಂತಹ ಕುರುತ್ತಿಗಾರ. ಹೆಚ್ಚು ಗಮಾರಿಗೆ ಹಾಕುವಂತೆ ನಮಗೂ ಚೋಧಿ ಹಾಕಿ ಎಲ್ಲವನ್ನೂ ಕನುಗೊಂಡವರಾಳಿ ! ’

ಈ ಸಂಭಾಷಣೆಯಾಗುವಾಗ ವಿಶಿಷ್ಟನು ವಾರಣಿರಾಲನ ಸಂಗಡ ಕೆಲವು ನಿಮಿಷಗಳವರೆಗೆ ಗುಟ್ಟಾಗಿ ವಾತಾಡುತ್ತ ನಿಂತಿದ್ದನು. ವಾರಣನು ತನ್ನ ತಂಗಿಯ ವಿಷಯಕ್ಕೆನಾದರೂ ಗ್ರಂತಾಯಿತೆಂದು ವಿಶಿಷ್ಟನ್ನು ಕೇಳಲು, ಅದಕ್ಕುವನು ತನಗೇನೂ ತಿಳಿಯಲಪ್ಪವೆಂದು ಹೇಳಿದುದಲ್ಲದೆ ತನಗೆ ಅವನು (ವಾರಣ) ಕಾಗಿದ ಬರೆದಿದ್ದ ಸಮಾಚಾರವೇನೆಂದು ಕೇಳಿದನು. ಅಗ ವಾರಣನು ತನಗೆ ಆ ಕೃತಕನಹೋದರಿಯು ತನ್ನನ್ನು ಬರಹೇಳಿ ಬರೆದು ಕಷಾಹಿಸಿದುದು ಮುಂತಾದುದನ್ನೆಲ್ಲ ವಿಶದವಾಗಿ ತಿಳಿಯಿಸಿದನಾದರೂ ತಿಳಿಯ ಮೇಲಕ್ಕೆ ಬರೆಗೆ ತಾನು ಹೇಗೆ ಶಿಕ್ಕಬಿಡ್ಡನೆಂಬುದನ್ನು ಮಾತ್ರ ಹೇಳಿದೆ ಮರೆ ಮಾಡಿದನು. ಬಳಿಕ ಮಲಗಿಕೊಳ್ಳುವುದಕ್ಕು ಇಬ್ಬರೂ ಬೇರೆ ಬೇರೆ ಸ್ವಾಂಗಳಿಗೆ ಹೊರಟುಹೋದರು.

— — —

ಒಂಬತ್ತೆನೆಯೆ ಪರಿಷ್ಟೇರ್ದ.

ಮಹಡಿಯಮೇಲೆ ಮಾಥವನೂ ಭಾಸ್ಯರನೂ ಮಲಗಿದ್ದ ಕೊತಡಿಯ ಮಗ್ಗುಲ ಕೊತಡಿಯಲ್ಲಿ ವಿಶಿಷ್ಟನು ಮಲಗುವುದಕ್ಕು ಹೋದನು. ಮಾಥವ ಭಾಸ್ಯರರು ಬಹಳಹೊತ್ತು ಏನುಮಾತಾಡುತ್ತ ಇಲ್ಲಿಂದಲ್ಲಿಗೂ ಅಲ್ಲಿಂದಲ್ಲಿಗೂ ಸುಳಿದಾಡುತ್ತಿದ್ದರು. ಅದರೆ ಅವರೇನು ಮಾಡುತ್ತಿದ್ದ ರೆಂಬಿದು ವಿಶಿಷ್ಟನಿಗೆ ಗೊತ್ತಾಗಲಿಲ್ಲ. ಬಳಿಕ ಅವರು ಥಟ್ಟನೆ ಮಾತು ನಿಲ್ಲಿಸಿ ದೀಪವನ್ನು ತುಂಬಲು ಅವರಿಗೆ ನಿದ್ದಿಕತ್ತಿ

ತೆಂದು ವಿಶೇಷವು ಭಾವಿಸಿ ತನ್ನ ಕೊರಡಿಯ ಬಾಗಿಲನ್ನು ಭದ್ರವಾಗಿ ಹಾಕಿ
ಕೊಂಡು ನಿಷ್ಟಿಂತೆಯಾಗಿ ಮಳಗಿದನು. ಗಾಥನದ್ವಯು ಬಂದಿತು.

ತನ್ನ ದುಡ್ಡ ಹೋದುದಕ್ಕಾಗಿ ತುಂಬಿ ಸಂಕಣಪಡುತ್ತ ಮಾಧವನು
ಭಾಸ್ಯರನನ್ನು ಕುರಿತು ರಹಸ್ಯವಾಗಿ—ನಾವು ಇನ್ನು ಈ ಮುದಿಗೂಬೆಯನ್ನು
ತೊಲಗಿಸಿಬಿಡಬೇಕವ್ವೆ. ಇವನು ಯಾರೆಂಬುದನ್ನು ನೀನು ಬಲ್ಲೇ ಹೋ ? ನನ
ಗೇನೋ ಸಂಶಯವಾಗಬೆತ್ತಿದೆ.

ಭಾಸ್ಯರ—ಇವನುವಾರಣನ ಸೋದರಮಾವನೆಂಬುದು ನಿನಗೆ ಗೂತ್ತಿಲ್ಲವೇ?
ಖಾಧವ—ಅವನೆಂತಹ ಸೋದರಮಾವನೋ ಏನೋ !

ಭಾಸ್ಯರ—ವಾರಣಿಗೇನಾದರೂ ನಮ್ಮೆ ಮೇಲೆ ಸಂಶಯ ಮುಟ್ಟಿಯಾರಾದ
ರೇಖೆ ಪತ್ತೇದಾರನನ್ನು ಅವನು ಕರೆತಂದಿರಬಹುದೆ ?

ಮಾಧವ—ಇಲ್ಲ, ಅವನು ನಮ್ಮೆ ವಿಷಯದಲ್ಲಿ ಅನುಮಾನಪಡುತ್ತಾನೆಂಬು
ದನ್ನು ನಾನು ನಂಬಿಲಾರೆ. ಅವನು ನಮ್ಮೆ ತಿಲಮೆಯ ಕ್ಷೇತ್ರ ಬಿದ್ಬಾಗಲೇ
ನಮ್ಮೆ ಬರೆಗೂ ಸಿಕ್ಕಿದನು. ಅವನನ್ನು ಅವಳ ಭಾಗಕ್ಕೆ ಬಿಟ್ಟಿಬಿಡ್ದೇಣ
ಅವಳು ಎಲ್ಲವನ್ನೂ ಸುಮಾಡುತ್ತಾಲ್ಲ.

ಭಾಸ್ಯರ—ಹಾಗಾದರೆ ಈ ಮುದುಕನೊಬ್ಬ ಪತ್ತೇದಾರನಾಗಿದ್ದು ತಾ
ನಾಗಿತಾನೇ ಏನಾದರೂ ಇಲ್ಲಿಗೆ ಬಂದಿರಬಹುದೆ ?

ಖಾಧವ—ಇದುವರೆಗೂ ನಾನು ಹಾಗೆ ಭಾವಿಸಿರಲಿಲ್ಲ. ಒಳ್ಳೇದು.
ಒಂದುವರ್ಧ ಇವನು ಯಜಮಾನವಿಲಂಬನೇ ಅಗಿರಬಹುದೆ ?

ಭಾಸ್ಯರ—ಅವನನ್ನು ನಾವಿಬ್ಬಿರೂ ನೋಡಿಲ್ಲ. ಹೇಗೆ ತಿಳಿಯೋಣ ?

ಇಬ್ಬಿರೂ ಸುಮ್ಮಾನಾದರು. ಮತ್ತೆ ದೀಪವನ್ನ್ಹ್ಯಾಕೊತ್ತಿಸಿದನು. ಮಾಧ
ವನು ಗಾಬರಿಗೊಂಡನು. ಮುಖವು ಜೋಲುಬಿದ್ದಿತು. ಭಾಸ್ಯರನ ಮುಖಕ್ಕೆ
ಮುಸೀಬಳಿದಂತಾಯಿತು.

ಮಾಥವ—ಮಗು, ಅವನು ಪತ್ತೇದಾರನೇ ಆಗಲ ಅಥವಾ ಮತ್ತೊಬ್ಬು ನೇ ಆಗಲ ಅಂತು ನಾವು ಅವನನ್ನು ಬಲ್ಕಾಕಿಂದಬೇಕು. ಹೇಗಾಗೀರೂ ನಾವು ಮಾಡಬೇಕಾದುದನ್ನು ಸರಿಯಾಗಿ ಮಾಡಿ ಎಷ್ಟು ರೀಕೆಯಿಂದಿರುವುದುತ್ತದು.

ಭಾಸ್ಯರ—ಹೇಗೆ ಮಾಡಬೇಕು ?

ಮಾಥವ—ಹೊದಲು ದೀಪವನ್ನು ತೆಗೆ, ಅಮೇರಿ ನೋಡೋಣ.

ಭಾಸ್ಯರನು ದೀಪವನ್ನು ನೋಂದಿಸಿದನು. ಮಾಥವನು ಕತ್ತಲ್ಲೇ ಹಾಲಿನೋಳಕ್ಕೆ ಬಂದು ವಿರಲನ ಕೊರಡಿಯ ಬಾಗಿಲ್ಲಿ ನಿಂತನು. ವಿರಲನಿಗೆ ಗಾಢಸಿದ್ದೆ. ಮತ್ತು ಆ ಕಿರುಮನೆಯಲ್ಲಿದ್ದ ದೀಪವೂ ಅರಹೋಗಿದ್ದಿತು. ಇದನ್ನೆಲ್ಲಾ ನೋಡಿಕೊಂಡು ಭಾಸ್ಯರನ ಬಳಿಗೆ ಬಂದು ಕಿವಿಮಾತಿನಿಂದ—ಈ ವುದಿಗೊಬೆಗೆ ಚೆನ್ನಾಗಿ ಸಿದ್ದೆ ಹತ್ತಿದಂತಿದೆ....ಎಂದು ಹೇಳಿ ಮಾಥವನು ತನ್ನ ಜೀಬಿನಲ್ಲಿದ್ದ ಒಂದು ರಬ್ಬರು ಕೊಳವೆಯನ್ನು ಕಿಟಕಿಯ ಕಡೆ ಹಿಡಿದು ಬೋಂಗಾಲ್ಲಿ ಚೆನ್ನಾಗಿ ಪರೀಕ್ಷಿಸಿದನು. ಶಾಂತವಾದ ಆ ರಾತ್ರಿಯಲ್ಲಿ ನೌಮ್ಮಾದ ಡಂಡ್ರ ಪ್ರಭೆಯಲ್ಲಿ ಅವನ ಹೋರೆಯು ಅವನು ಯಾವ ಫೋರಕ್ತುಕ್ಕೂ ಹೇಸದ ಪಾಮಿಯೆಂಬುದನ್ನು ವ್ಯಕ್ತಗೊಳಿಸುತ್ತಿದ್ದಿತು.

ಭಾಸ್ಯರ—ಇದರಿಂದೇನು ಮಾಡಬೇಲ್ಲೇ ?

ಮಾಥವ—ಇಗೂ ! ಈ ಯಂತ್ರದೀಪದ ಲ್ಲಾಂಪನ್ನು ಉರಿಸಲು ತಂಡಿರುವ ಈ ಡಬ್ಬದಲ್ಲಿನ ಇಂಗಾಲಾಷ್ಮಾ (Carbonic acid gas) ವಾಯುವನ್ನು ಈ ಕೊಳವೆಯ ಮಾರ್ಗವಾಗಿ ಅವನ ಕೊರಡಿಯ ಬಾಗಿಲ್ಲಿರುವ ಬೀಗದ ಕ್ಷೇತ್ರದಲ್ಲಿ ಮೂಲಕ ಒಳಕ್ಕೆ ಬಿಡುತ್ತೇನೆ. ಅದು ತಾರಸಿಯ ಪ್ರಾಣಿ ಕೊಡಿ. ಈ ವಿಷವಾಯುವಿನಿಂದ ಅವನು ಸುಳಭವಾಗಿ ಪ್ರಾಣಿಬಡುತ್ತಾನೆ.

ಭಾಸ್ಯರ—ಈಕ್ಕೋ ! ಸರಿ. ಒಳ್ಳೆಯದು. ಅವನನ್ನು ಕೊಲ್ಲುವಷ್ಟು ವಿಷವಾಯು ಆ ಕೊರಡಿಯಲ್ಲಿ ನಿಲ್ಲುವುದೆ ? ಒಂದುವೇಳೆ ಅಲ್ಲಿನ ಕಿಟಕಿಯ ಬಾಗಿಲನ್ನು ತೆರೆದಿದ್ದೇರ್ಲೇ ?

ಮಾರ್ಥವ-ಇಲ್ಲ, ಕಿಟಕಿಯ ಬಾಗಿಲು ಹಾಕಿದೆ.

ಭಾನ್ಯಾರ-ಫಟ್ಟನೆ ಎಚ್ಚರವಾಗಿ ಅವನು ಸಂಕಷಿಂದ ಕೊಗಿಕೊಂಡರೋ?

ಮಾರ್ಥವ-ಆಗ ಮೇರೆಬಿದ್ದು ಗುದ್ದಿ ಉರುಳಿಸೋಣ.

ಈ ಕೆಲವನ್ನು ಸೀಡತಮುವೆಂಬುದನ್ನು ನಾವು ಹೇಳಬೇಕಾದುದೇ ಇಲ್ಲ. ಮಾರ್ಥವನು ತನ್ನ ದುರುದ್ದೋಗಕ್ಕೆ ತೊಡಗಿದನು. ಒಳಗೆ ಸುಖಿಸುತ್ತಿರು ನಿಶ್ಚಯಸೋಚಾಪ್ಪನಗಳು ನಿರಾತಂಕವಾಗಿ ನಡೆಯುತ್ತಿದ್ದುದನ್ನು ನೋಡಿ ಅವನು ನಗುತ್ತಿದ್ದನು. ವಿಷವಾಯುವು ಕ್ರಮಕ್ರಮವಾಗಿ ಆ ಕೊರಡಿಯನ್ನೆಲ್ಲ ಅವರಿನುತ್ತ ಬಂದಿತು. ವಿಲಬನೇನಾದರೂ ಎಚ್ಚರವಾಗದಿದ್ದರೆ ಅವನಿಗೆ ದೀಪ್ರಸಿದ್ದರೋ ಉಂಟಾಗುತ್ತಿದ್ದಿತು. ಬಳಿಕ ಮಾರ್ಥವನು ಬೆಕ್ಕಿನಂತೆ ನಿಶ್ಚಯವಾಗಿ ನಡೆದು ತನ್ನ ಕೊರಡಿಗೆ ಹೋಗಿ ಭಾನ್ಯಾರನಂ ಕುರಂತು ವಿನುಮಾತನ್ನೆಲ್ಲಾ ಬಾಟಿ, ಆ ಮುದಿಮೃಗವು, ಇನ್ನೇನು, ಶೀಪ್ರದಲ್ಲೇ ಪರಲೋಕಪ್ರಯಾಳ ಮಾಡುವುದು.

ಭಾನ್ಯಾರ-ಒಹೋ! ಅದೇನು ನದ್ದು! ಎನ್ನುತ್ತ ಮಾರ್ಥವನನ್ನು ರೆಚ್ಚೆ ಹಿಡಿದೆಂದನು.

ವಿಲಬನ ಕೊರಡಿಯಲ್ಲಿಂಬಾದ ನದ್ದಿನಿಂದ ಇವರ ಗುಂಡಿಗೆಯೊಡಲಿಲುತ್ತಾನೆ. ವಿಲಬನ ಎಚ್ಚತ್ತಿದ್ದು, ಎದ್ದು ಕುಳಿತದ್ದು, ಉಸಿರುಕಟ್ಟಿಕೊಂಡುದು, ಕಡೆಗೆ ಅವನು ಎದ್ದು ತಡಕಿಸೋಡುತ್ತ ಬಾಗಿಲಕಡೆಗೆ ಬರುತ್ತಿದ್ದುದು, ಇಷ್ಟನ್ನು ಈ ಕೊರೆಪಾತಕರು ತಿಳಿದರು.

ಇನ್ನು ಸ್ವಲ್ಪವೂ ತಡಮಾಡಕೂಡದು. ಹಾಗೆ ತಡವಾದರೆ ಇವರ ಕೃತ್ಯ ಮಾರ್ಥವನು ಪ್ರಕಟಗೊಳ್ಳುವುದು. ಅದುದರಿಂದ ಆಕ್ಷಣೆ ಮಾರ್ಥವನು ಹೋಗಿ ಆ ರಬ್ಬಿರು ಕೊಳಿಪಿಯನ್ನು ತೆಗೆದುಬಿಟ್ಟು ಭಾನ್ಯಾರನ ಕ್ಷೇಗೆ ಕೊಟ್ಟು ಅದನ್ನೆಲ್ಲಾ ದರೂ ಜಿಬಿಡುವಂತೆ ಹೇಳಿ ತಾನು ಜೀಬಿನಲ್ಲಿದ್ದ ಕರಿಯ ಕರವನ್ನೆನ್ನು ಮುಖಕ್ಕೆ ಕಟ್ಟಿಕೊಂಡು ಗುರುತುಮರೆಸಿಕೊಂಡು ವಿಲಬನು ಮಲಗಿದ್ದ ಕೊರಡಿಯ ಬಾಗಿಲ ಪಾಶ್ಚಯದಲ್ಲಿ ನಿಂತುಕೊಂಡನು. ವಿಲಬನಿಗೆ ಉಸಿರುಕಟ್ಟಿಕೊಂಡು ತಡಮಾಡಿಕೊಂಡು ಅದನ್ನು ಕೊರಡಿದ್ದ ಬಾಗಿಲ ಪಾಶ್ಚಯದಲ್ಲಿ ನಿಂತುಕೊಂಡನು.

ಡುಡಲ್ಲದೆ ಎದೆಯಲ್ಲಿ ನೇರೆವೂ ಉಂಟಾಯಿತು. ಹೇಗಾದರೂ ಕೊರಡಿಯಿಂದ ಹೂರಕ್ಕೆ ಬಂದುಬಿಡಬೇಕೆಂದು ಆಶನು ಯಿತ್ತಿಸಿದನು. ವಿರಲನು ಈ ದುರವಸ್ಥೆಗೆ ಸಿಕ್ಕಿದಾಗ ವಿಷವಾಯುಪ್ರಯೋಗದಿಂದ ತನಗೆ ಹೇಗಾಗಿರುವುದೆಂದು ತಳಿಯ ಲಾರದಾದನು. ಕಡೆಗೆ ಹೇಗೋ ಕಷ್ಟಪಟ್ಟುಕೊಂಡು ಬಾಗಿಲನ್ನು ತೆರೆದು ಈಚೆಗೆ ಬರುವಪ್ಪುರಲ್ಲಿಯೇ ಮಾಧವನು ಬಂದು ತನ್ನ ಮುಷ್ಟಿಯಿಂದ ಬಲವಾಗಿ ವಿರಲನ ತರೆಯನ್ನು ಕುಟ್ಟಿ ಕೆಡವಲು ಅವನು ಜ್ಞಾನತಪ್ಪಿ ನೆಲಕ್ಕೆ ಬಿಡ್ಡನು. ಹಾಗೆ ಬಿಡ್ಡವನು ಆರ್ಥಿಕಿಯನ್ನು ಕೂಡ ಮಾತಾಡರಾದೆ ಹೋದನು. ಪಟ್ಟು ಅಷ್ಟು ಬಲವಾಗಿದ್ದಿತು.

ಮಾಧವನು—ಭಾನ್ಯ ರನನ್ನು ಕುರತು—ಎಲೋ ಬಾಚಿ, ಜಾಗ್ರತೆ ಮಾಡು. ಈ ಮುದುಕನ ಬ್ರಿ ಒಡವೆತ್ತು ಹಣಕಾಸು ಏನಾದರೂ ಇದ್ದರೆ ತೆಗೆದುಕೋ, ನಡೆ, ನಾವು ನಮ್ಮ ಕೊರಡಿಯೋಳಕ್ಕೆ ಹೇಗೋಣ.

ಭಾನ್ಯ ರ—ನಾಷ್ಟಿ ಇವನನ್ನು ಮುಗಿಸಿಬಿಟ್ಟು ತರುವಾಯ ಹೇಳಿಗುವುದು ಮೇಲಲ್ಲವೇ ?

ಮಾಧವ—ಚಿಃ ಹುಚ್ಚೆ ! ಶ್ರೋಲೀಸಿನವರೇನಾದರೂ ಒಂದುವೇಳೆ ನಮ್ಮು ನ್ನು ವಿಕಾರಣಿಗೆ ಗುರಿವಾಡಿದರೂ ನಾವೇನೂ ಅರಿಯದವರೆಂದು ನಮ್ಮ ಕೊರಡಿಯಿಂದ ಹೂರಕ್ಕೆ ಬಂದವರೇ ಅಲ್ಲಿವೆಂದೂ ಧ್ವಯುವಾಗಿ ವಾಡಿಸಬಹುದು.

ಭಾನ್ಯ ರ—ಒಂದು ಬೆಂಕೆಕಡ್ಡಿಯನ್ನು ಗೀಚಿ ಈ ಮುದುಕನ ಅವಸ್ಥೆಯೇ ನಾಗಿದೆಯೋ ನೋಡೋಣವೇ ?

ಮಾಧವ—ಚೇಡ, ಚೇಡ, ಅದು ಕೇವಲ ಅಪಾಯಕರ.

ಭಾನ್ಯ ರ—ಹಾಗಾದರೆ ಈ ಬೆಳುದಿಂಗಳ ದೇಹಕೇ ನಾಕು.

ಮಾಧವನು ವಿರಲನು ಮಲಗಿದ್ದ ಕೊರಡಿಗೆ ಹೋಗಿ ಅವನ ಉಡುಪುಗಳ ನ್ನೆರ್ಲಾ ನೋಡಿ ಅವನ ಜೀಬಿನಲ್ಲಿದ್ದ ಅಲ್ಪಸ್ವಲ್ಪ ದ್ರವ್ಯವನ್ನು ಬಡವೆಗಳನ್ನು ಅಪಕರಿಸಿಕೊಂಡು ಹೂರಕ್ಕೆ ಬಂದನು. ಅದರೆ ಅಲ್ಲಿ ಕಾಗದ ಪತ್ರಗಳಿನ್ನೊಂದರ ಉಲ್ಲಾವಾಗಿ ಅವನು ವಿರಲಮೂರ್ತಿಯೆಂದು ನಂಬಲು ಮಾಧವ ಭಾನ್ಯರಿಗೆ ತಕ್ಕು

ನಾಥನಗರೇನೂ ಸಿಕ್ಕಲಿಲ್ಲ. ಮಾದವನು ತಂದುದನ್ನೆಲ್ಲ ಭಾಸ್ಯರನ ಕ್ಷೇಗೆ ಕೊಟ್ಟು ತಾನು ಕೆಳಕ್ಕುಳಿದು ಹೋಗಿ ಮನೆಯ ತರೆಬಾಗಿಲನ್ನೂ ಹೆಚ್ಚಿಗಿಲನ್ನೂ (Gate) ತೆರೆದುಹಾಕಿ ಪುನಃ ಹೇಳಲ್ಕೆ ಭಾಸ್ಯರನ ಬಳಿಗೆ ಬಂದನು. ಅ ಮನೆಗೆ ಯಾರೋ ಕಳ್ಳರು ನುಗಿದ್ದ ರೆಂದು ಎಲ್ಲರೂ ತಿಳಿದುಕೊಳ್ಳಲ ಎಂಬುದೇ ಇವರ ಉದ್ದೇಶ. ಮತ್ತೆ ಒಂದು ಕ್ಷಣದಲ್ಲೇ ಈ ಪಾಠಕಿಯು ಆ ಕತ್ತಲೆಯಲ್ಲ ವಿಶಲನ ಎದೆಯನ್ನು ಮುಟ್ಟಿ ಪಾಠನಾಡಿಯಾದುವುದೋ ಇಲ್ಲವೋ ಎಂದು ಹರೀ ಕ್ಷಿಂದನು. ಅವನು ನಾಮುಲಲ್ಲವೆಂದು ದೃಢಪಟ್ಟಬಳಿಕ ಇದ್ದುದರಲ್ಲಿ ಸ್ವಲ್ಪ ಧೈಯವನ್ನು ತಾಳ ತಮ್ಮ ಕೊರಡಿಗೆ ಹೋಗಿ ಆ ಒಡವೆವನ್ನು ಹಣಕಾಸು ಇವನ್ನು ಬೈಟಿಟ್ಟು ಭದ್ರಪಡಿಸುವುದರಲ್ಲಿ ಭಾಸ್ಯರನಿಗೆ ಸಹಾಯಕನಾದನು. ಅವನ್ನು ರಬ್ಬಿರು ಕೊಳಪೆಯನ್ನು ಸಹ ಒಂದು ಗಂಟಾಗಿ ಕಟ್ಟಿ ಆ ಗಂಟಗೆ ಉದ್ದ್ವಾದೋಂದು ದಾರವನ್ನು ಬಿಗಿದ್ದಾ, ಹೇಳಿಂದ ಕೆಳಮುಖವಾಗಿದಲ್ಲಿಟ್ಟಿದ್ದು ಒಡೆದುಹೋಗಿದ್ದ ಒಂದು ತವರದ (Tim) ದೋಷೋಯೋಳಕ್ಕೆ ಒಂದರಡುವಾರು ಗಳಧಾರ ಆ ಗಂಟನ್ನಿಳಿಯಬಿಟ್ಟು ಆ ದಾರವನ್ನು ಕೊರಡಿಯ ಗೋಡೆಯ ಒಂದು ಪೂರ್ಣಗೆ ಕಟ್ಟಿದರು. ಆ ಜಬ್ಬರೂ ಇಷ್ಟುವಾದುವಾಗ್ಗೆ ಮಹಡಿಯ ಕೆಳಗೆ ಗಡ್ಡ ಲಾಂತಿಯಾಯಿತು. ಅನಂತರ ಅವರು ಬಾಗಿಲುಹಾಕಿಕೊಂಡು ಮಲಗಿ ಹೋರ ಗೇನೇನಾಗುವುದೆಂಬುದನ್ನು ನಾವಧಾನವಾಗಿ ಅಲನುತ್ತಿದ್ದರು.

ಆ ಬೀದಿಯಲ್ಲ ಗನ್ತು ತರುಗುತ್ತಿದ್ದ ಹೋಲೀಸಿನವನು ಈ ಬಂಗಲೆಯ ಬಾಗಿಲು ಅಪೇಕ್ಷೆಯಲ್ಲಿ ತರೆಯಲ್ಪಟ್ಟಿದ್ದುದನ್ನು ಕಂಡು ಇಲ್ಲೇನೋ ಕಳುವಾಗಿ ರಬಹುದೆಂದೂಹಿಸಿ ಬಾಗಿಲಲ್ಲಿ ಬಂದು ನಿಂತು ಬಲವಾಗಿ ಕುಗಿದನು. ವಾರಣ ಲಾಲನು ಚಟ್ಟಿ ಬೆದರಿ ಬೇಗ ಬೀದಿಗೆ ಒಡಿಬಂದನು. ತರುವಾಯ ಆ ಮನೆಯನ್ನು ಬಂದು ಕಡೆಯಿಂದ ಪರೀಕ್ಷಣೆತ್ತ ಬರಲು ಮಹಡಿಯಹೇಲೆ ಮುದುಕನ ವಾಲು ಕಳುವು ನಡೆದಿರುವಂತೆ ಗೊತ್ತಾಯಿತು. ಪಕ್ಕದ ಕೊರಡಿಯನ್ನು ನೇರ್ಡಲು ಅದರೂಳಗೆ ಜನರಿದ್ದದ್ದು ಒಳಗಿನ ಅಗ್ಳಿಯನ್ನು ಹಾಕಿದ್ದರಿಂದ ಗುಹಿಸಬಹುದಾಯಿತು. ಹೋಲೀನ್ ಅಧಿಕಾರಿಯು ತನ್ನ ಕೈರಾಂದ್ರವನ್ನು ಆ ಯಜಮಾನನಕಡೆಗೆ ಹಿಡಿದು ನೇರ್ಡಿಟೆಹೋ! ಈ ಮನೆಯಲ್ಲಿ ಕಳುವ ಘಾತ್ರವಲ್ಲ. ಕೊಲೆಯೂ ನಡೆದಂತೆ ತೋರುತ್ತದೆ, ಎನ್ನುತ್ತಾ ವಾರಣ ಕಡೆ

ಇರುಗಿ_ಅಯ್ಯ, ಈ ಮನಸ್ಯ ಯಾರು ನನಗೆ ಗೊತ್ತುಂಜೆ ?—ಎಂದು ರಹಸ್ಯ ವಾಗಿ ಕೇಳಿದನು. ಈಗ ವಾರಣಿಗೆ ದಿಕ್ಕು ತೋರಿದಂತಾಯಿತು.

ಪ್ರೋಲೀನ್ ನವನು_ಅಯ್ಯ, ಇವನು ಪ್ರಸಿದ್ಧ ಪತ್ತೇಡಾರನಾದ ಏರಲ ಮೂರ್ತಿ.

ವಾರಣಿ_ಅಯ್ಯ, ಅ ಹೆನರನ್ನು ಹೇಳಬೇಡ, ದಯಾವಿಷ್ಯ ಕ್ಷಮಿಸು, ಎಂದು ಹಿಸುವಾತಿನಲ್ಲಿ ಹೇಳಿ ಬಳಿಕ ಗಟ್ಟಿಯಾಗಿ_ಅಯ್ಯೋ ! ನಮ್ಮ ಸೋದರ ಮಾವನಿಗೆ ಈಗತಿಯಾಯಿತಲಾಲ್ಲ ! ಕೆಳಕಾ೰ದರೂ ಹಿಡಿಯೋಣ ! ಎಂದನು. ವಾರಣನೂ ಪ್ರೋಲೀನಿನವನೂ ಯಜಮಾನನನ್ನು ಕೆಳಕ್ಕೆ ಒಯ್ಯಿರು. ಒಂದು ಕಿರುಮನೆಯಲ್ಲಿ ಮಲಗಿಸಿ ಉಪಕರಿನಲು ಅತನಿಗೆ ಸ್ವಲ್ಪಮಟ್ಟಿಗೆ ಜ್ಞಾನ ಬಂದಿತು. ವಾರಣನು ಮುದುಕನ ಸಂಗಡ ಕವಿಯಲ್ಲೇನನನ್ನೋ ಹೇಳಿದನಲ್ಲಿದೆ ತನ್ನ ಅನುಮಾನವನ್ನೂ ತಳಿಯಿಸಿದನು.

ಅದಕ್ಕಾ ತನು_ಅಯ್ಯ, ಈ ಕೆಲಸವನ್ನು ಯಾರು ನಡೆಯಿಸಿದರೆಂಬುದನ್ನು ನಾನು ಬಿಡ್ಲೆ. ಅದರೂ ನಾವೇನೋ ಸಭ್ಯತೆಯನ್ನೋ ಅವಲಂಬಿಸೋಣ. ಯಾರೊ ಹೊರಗಿನವರೇ ಬಂದು ನನ್ನನ್ನು ಹೊಡೆದು ಹಿಂಸಿಸಿ ದರೊಡೆಮಾಡಿ ಕೊಂಡು ಹೋದರೆಂದು ತಿಳಿದುಕೊಂಡಿರುವಂತಹೇ ನಟಿಸೋಣ. ಅಯ್ಯ, ಪ್ರೋಲೀನ್ ಅಧಿಕಾರಿಯೇ, ನೀನು ಹೊಗ್ಗಿ ನನ್ನ ಕೊರಡಿಯ ಮಗ್ಗಲು ಕೊರಡಿ ಯಲ್ಲಿ ಮಲಗಿರುವವರನ್ನು ಏಬ್ಬಿಸಿ ಅವರಿಗೇನಾವರೂ ನದ್ದು ಕೇಳಿಸಿತೋ ಇಲ್ಲವೋ ತಿಳಿದುಕೊಂಡುಬಾ. ಅದರೆ ನಿನಗೆ ಅವರ ಮೇಲೆ ಅನುಮಾನ (ಗುಮಾನಿ) ಏರುಪುದಾಗಿ ತೋರ್ಪಿದಿತದೇಡ.

ವಾರಣಾಲನು ಈ ಪತ್ತೇಡಾರನ ಭವ್ಯವೇಷಣ ಪತ್ತೇಯಾಗದಂತೆ ಎಚ್ಚರಿಕೆಯಿಂದ ನೋಡಿಕೊಳ್ಳುತ್ತದ್ದು ಒಳಕ್ಕೆ ಹೊಗ್ಗಿ ನೌವಾಮಿನಿತಿಲಮುರನ್ನೆಬ್ಬಿಸಿ ಈ ದರೊಡೆಯೇ ಏಷಯಿವನ್ನು ತಿಳಿಸಿದನು. ಈ ಕೃತ್ಯವು ಯಾರಿಂದ ನಡೆಯಿತಂಬುದು ಅವರಿಗೂ ಗೊತ್ತೇಇದ್ದರೂ ತೋರ್ಪಿದಿತದೆ ಮಾವಯ್ಯನಿಗೆ ಇಂತಹ ಕೂರಕ್ಕತ್ತೆ ನಡೆಯಿತಲಾಲ್ಲ ಎಂದು ಬಹು ದುಃಖವನ್ನು ನಟಿಸಿದರು

ಅ ಶ್ರೋಲೀನ್ ಅಧಿಕಾರಿಯು ಮಂಡಿಯಪ್ಪೇಲನ ಕೂತದಿಯಬಳಿಗೆ ಹೋಗಿ ಎಷ್ಟೋ ಹೊತ್ತು ಕೂಗಿದಮೇರೆ ಮಾಥವನು ಕದವನ್ನು ತೆರೆದು ಹೂರಕ್ಕೆ ತಲೆಯಿಟ್ಟು ನೋಡಿ ದೂತ ದರ್ಶನವಾಗಲು_ಅದೇನಷ್ಟ್ವ ವಿಷಯ? ಎಂದು ಕಣ್ಣನ್ನು ಹೊಸಗಿಕೊಳ್ಳುತ್ತ ಕೇಳಿದನು.

ಶ್ರೋಲೀನ್_ವಾರಣಲಾಲನ ಸೋದರವಾವನಾದ ಕಳಿಂಗದೇಶದ ವಾಗೀ ಶನನ್ನು ಯಾರೋ ಸಾಯಂವಮಟ್ಟಿಗೂ ಹೊಡೆದುಬಿಟ್ಟ ಅವನ ಸ್ವತ್ತನ್ನೆಲ್ಲ ದೋಚಿಕೊಂಡು ಹೋಗಿದಾರಲ್ಲಾ! ಏನು! ನಿಮಗೆ ಸದ್ಗೂ ಕೇಳಿಸಲಿಲ್ಲವೇ?

ಮಾಥವ_ಅಯ್ಯೋ ದೇವರೇ! ನಮಗೇನೂ ತಿಳಿಯಿದು. ಎಲ್ಲೋ ಭಾನ್ಯಾರ, ನಮ್ಮ ವಾಗೀಶನನ್ನು ಯಾರೋ ಹೊಡೆದು ಕೊಳ್ಳೇವಾಡಿಕೊಂಡು ಹೋದರಂ ತಲ್ಲೂ! ಕೇಳಿದೆಯಾ?

ಈ ಮಾತನ್ನು ಕೇಳಿ ಭಾನ್ಯಾರನು ವಿನ್ಯಾಯವನ್ನು ಅಭಿನಯಿಸಿದನು. ಶ್ರೋಲೀನ್ ಅಧಿಕಾರಿಯು ಪುನಃ ಕೆಳಕ್ಕಳಿದು ಹೋಗಿ ನೋಡಲು ಅಲ್ಲಿ ಮುದು ಕನಹತ್ತಿರ ಆ ಇಬ್ಬರು ಸ್ತೇಯರು ಕುಳಿತು ಉಪಡಿಸುತ್ತಿದ್ದರು. ವಾರಣನು ರಕನ್ಯವಾಗಿ_ಅಯ್ಯ, ಶ್ರೋಲೀನ್ ಅಫೀನರ್, ಈ ವಿಷಯವನ್ನು ನೀನು ನಿವ್ಯಾ ಇವಾರ್ಬಿಯವರಿಗೆ ರಿಶ್ರೋಷ್ರ್ ಮಾಡಬೇಕಾದುದಿಲ್ಲ ವೆಂದು ವಿರಲನ ಅಪ್ಪಣಿ, ಎನ್ನಲು ಅದಕ್ಕುವನು ಒಟ್ಟಿಕೊಂಡನು.

ತರುವಾಯ ವಿರಲನು_ಬಹಿರಂಗವಾಗಿ_ಅಯ್ಯ, ಅಫೀನರ್, ನೀನು ಈ ಮೊಕದ್ದಮೆಯನ್ನು ಈಕ್ಕಣ ರಿಶ್ರೋಷ್ರ್ ಮಾಡುವುದಲ್ಲದೆ ಇದರ ಪತ್ತಿಗಾಗಿ ನಾಧ್ಯವಾದಮಟ್ಟಿಗೂ ಈಕ್ಕಾದ ಪತ್ತೇದಾರರನ್ನು ನೇಮಿಸುವಂತೆ ನೋಡಿಕೊ.

ಶ್ರೋಲೀನ್_ಯಾಜಮಾನ ವಿರಲಮೂತ್ರಯನ್ನೋ ವಿತಕ್ಕೆ ನೇಮಿಸಬಾರದು?

ವಿರಲ_ಅವನು ಯಾರು?

ಶ್ರೋಲೀನ್_ಇದೇನು! ಹೀಗೆನ್ನುವೇ? ಅತನು ಜಗತ್ತಾಸಿದ್ದನಾದ ಪತ್ತೇ ಡಾರ (Famous detective) ನಲ್ಲವೇ?

ವಿಲು_ಟಕೋ ! ಹಾಗಾದರೆ ಅತನಿಗೇ ಹೇಳಿಕಳುಹನಬೇಕು.

ಪ್ರೋಲೀನ್ ಅಫೀನರು ಹೊರಟುಹೊಡರು. ಮಾಧವನೂ ಭಾಸ್ತುರನೂ ಕೆಳಕ್ಕಿಳಿದು ಬಂದು ಮರೆಯಲ್ಲಿನಿಂತು ಈ ನಂಭಾಷಣೆಯನ್ನು ಹೇಳಿದರು.

ಮಾಧವ_ನದ್ಯಕ್ಕೆ ನಮಗೇನೂ ಅಪಾಯುವಿಲ್ಲ ಯಜಮಾನ ವಿಲುನೆಂಬ ಪತ್ತೇದಾರನಿಗೆ ಹೇಳಿ ಕಳುಹಿಸುವುದಕ್ಕಿಂತ ಹೊದರೇ ನಾವು ಪರಾಯನ ಸೂಕ್ತ ಪಾರಾಯಣಮಾಡಬಿಡೋಣ.

ಭಾಸ್ತುರ_ಹೌದು, ಆ ಯಮದೂತರ ಕರೆಯವರು ಬರುವುದಕ್ಕಿಂತ ಹೊದರೇ ಕಾಲಿಗೆ ಬುದ್ದಿ ಹೇಳಬೇಕು.

ಮಾಧವ_ನದ್ಯಕ್ಕೆ ಇವನೇನೋ ಆದಿವಿಲಲನಲ್ಲ, ಆಥವಾ ಮತ್ತೆ ಯಾವ ಪತ್ತೇದಾರನೂ ಅಲ್ಲ, ಆದು ಬಂಡಿತ. ಆ ಒಡವಯ_ಗಂಟಿಗೇನು ಗತಿ ?

ಭಾಸ್ತುರ_ಅದು ಇದ್ದಕರೆಯೇ ಇರಲಿ, ಆ ಸ್ವಾಧವನ್ನು ಸೌದಾಮಿನಿಯೋ ಬ್ಳಿಂಗೆ ತಿಳಿನೋಣ. ಬಳಿಕ ನಾವು ಬೇಕಾದಾಗ ಅದನ್ನು ತೆಗೆದುಕೊಳ್ಳಬ ಹುದು.

ಬೆಳಗಾಯಿತು. ಪತಂಗಪುಂಜವು ಪತಂಗನಿಗೆ ಸುಖಾಗಮನವನ್ನು ಬಿಯಸಿತು. ಮಂದಾನಿಲಯವು ಅಂದವಾದ ಪ್ರವೃತ್ತಿ ಮಕರಂದದ ಸುವಾಸನೆಯನ್ನು ತಂದು ಎಲ್ಲಿರಿಗೂ ನಜರೆಹೊಸ್ತುಸುತ್ತಿರುತ್ತಿತು. ವಿಲುನಿಗೆ ಎದ್ದ ಓಡಾದುವ ಮಚ್ಚಿಗೆ ಸ್ವಲ್ಪ ಚೈತನ್ಯ ಬಂಡಿತು. ಪಾರುತನ್ನಂಧಾಯಕಾರ್ಯವು ಉಪ್ಪಿಟ್ಟು ಕಾಫಿ ಮುಂತಾದುವುಗಳ ವಿನಿಯೋಗರೂಪದಲ್ಲಿ ಮಾತ್ರ ಯಥಾಶಕ್ತಿ ನಿರಾತಂಕವಾಗಿ ನಡೆಯಿಸಲ್ಪಟ್ಟಿತು. ಈ ಇಬ್ಬರು ಧೂತರೂ ಬೆಳಕು ಹಿರಿಯುತ್ತಿರುವಾಗರೇ ಎಲ್ಲಿಗೋ ಹೊರಟುಹೊಡರು. ಇಷ್ಟೇಲ್ಲಾ ಅದ ನಂತರ ವಿಲುನು ಹೊರಕ್ಕೆ ಹೊರಡಲುಜ್ಜಿಗಿಸಿ ಸೌದಾಮಿನಿಯನ್ನು ಹತ್ತಿರಕ್ಕೆ ಕರೆದು_ಎಲ್ಲಾ ಪ್ರಪಣೆ, ನಾನು ಪತ್ತೇದಾರನಾದ ಯಜಮಾನ ಆದಿವಿಲಮಂತ್ರಿಗೆ ಹೇಳಿ ಕಳುಹಿಸಿ ಈ ಕೇಸಿನ ಪತ್ತೆಗೆ ಪ್ರಯತ್ನಮಾಡುವುದಕ್ಕೆ ಹೋಗಿಬರುತ್ತೇನೆ.

ಸೌದಾಮಿನಿ ಚರ್ಮಕಿತ್ಯಾಗಿ—ಅವನನ್ನು ಗೊತ್ತುಮಾಡುವೆಯಾ? ಸರಿ, ಇಂದಿರಿಯ ಈ ಕೃತ್ಯೆ ನಡೆಯತೆಂಬುದನ್ನು ಅತನು ಪತ್ತೆಮಾಡಬಲ್ಲನೆಂದು ನನಗೆ ತ್ವರಿತವಾಗಿ.

ವಿಶ್ಲಭ—ಅದುದರಿಂದರೇ ನಾನೂ ಹಾಗೆ ಯೋಜಿಸುತ್ತಿದ್ದೇನೆ.

ಸೌದಾಮಿನಿ—ಒಳ್ಳೆಯದು, ಮಾವಯ್ಯ, ನೀನು ಎಷ್ಟು ಹೊತ್ತಿಗೆ ಬರುತ್ತೀರೆಯೇ?

ವಿಶ್ಲಭ—ಹೊತ್ತಿಗೆ ಮುಂಚೆಯೇ ಬರುವೆನ್ನೋ ಅಥವಾ ತಡವಾಗಿ ಬರುವೆನ್ನೋ ಹೇಗೆ ಹೇಳಲಿಯಷ್ಟು?

ವಿಶ್ಲಭನು ಹೇಳಬೇಕಾದ ಹೊಗಿ ಕೆಲವು ಕೆಲಸಕಾರ್ಯಗಳನ್ನು ತೀರಿಸಿ ಕೊಂಡು ಸ್ಥಳ್ಯ ಹೊತ್ತಿನ ಮೇಲೆ ತನ್ನ ಕೃತಕವೇಷವನ್ನೆಲ್ಲಾ ತೆಗೆದುಹಾಕಿ ನಿಜವಾದ ಪತ್ತೇರ್ದಾರನಾಗಿ ಪುನಃ ಸೌದಾಮಿನಿಯ ಮನೆಗೆ ಬಂದನು.

ಸೌದಾಮಿನಿಯು ಗಾಬರಿಗೊಂಡು ಅವನ ಸಂಗಡ—ವಿಶ್ಲಭಮೂತಿ, ನೀನು ದಯವಾಡಿದುದು ಬಲು ಸಂತೋಷ. ನಿನ್ನಿಂದ ಒಂದು ವಿಪಯವನು ಅಳಿಯಬೇಕಾಗಿದೆ.

ವಿಶ್ಲಭ—ನಾನೇನನ್ನೂ ನಿನಗೆ ಹೇಳುವುದಕ್ಕೊಣ್ಣುರ ಬಂದಿಲ್ಲ. ನಿಮ್ಮನೊಂದರಮಾವಿನಿಗೆ ನಡೆದ ದರೇಕೆಂಬು ಕೇಣನ್ನು ಪತ್ತೆಮಾಡುವುದಕ್ಕೊಣ್ಣುರ ಬಂದಿದೇನೆ. ಆ ಸಂಗತಿಯನ್ನೆಲ್ಲಾ ಹೇಳಿ.

ಈಗ ಇವಳಿಗೆ ಬಲು ತೊಂದರೆಗಿಟ್ಟತು. ಅದರೂ ಇದ್ದುದರಲ್ಲಿ ಧೀರೆಯಾಗಿ ಕೆಲವಂಶಗಳನ್ನು ತಿಳಿಸಿದಳು.

ವಿಶ್ಲಭ—ಮಾಧವ ಭಾನ್ಯುರ ಏಬಿವರು ಯಾರು?

ಸೌದಾಮಿನಿ—ಮಾಧವ ನನ್ನ ಗೆಳತಿಯ ಗಂಡ. ಭಾನ್ಯುರನು ಪ್ರಯಾಣಿಕನಾದ ಒಬ್ಬ ಪರಸ್ಪರಿಕ.

ವಿಲರ್-ಸಿನಗೂ ಕಾಂತನಾಥಸಿಗೂ ಈ ಮಾಧವನೇ ಲಗ್ಗುಮಾಡಿಸಿದವ ನೆಂದು ಸೀನು ಒಂದಾನೊಂದುನಲ್ಪ ನನ್ನ ನಂಗಡ ಹೇಳಿರಲಿಲ್ಲಾರೆ?

ಈ ನಂಗತಿಯನ್ನು ಹೇಳುತ್ತೇನೇ ಸೌದಾಮಿನಿಗೆ ಮರಣಕಂಪ ಹತ್ತಿತು. ಈ ಪಶ್ಚೇದಾರನಿಗೆ ಎಷ್ಟು ತಿಳಿದಿರುವುದೆಂದು ತಾನು ಭಾವಿಸಿದ್ದೀರೋ ಅದ ಕ್ಷಿಂತ ಹೆಚ್ಚಾಗಿ ಅವನಿಗೆ ಗೊತ್ತುಂಟಂಬುದನ್ನು ಈಗ ಅರಿತಳು. ಅವಳು ಸ್ವಲ್ಪ ಹಿಮ್ಮೆಟ್ಟಿ ಕಡೆಗೆ-ವಿಲರ್, ಸೀನು ತಪ್ಪು ಶಿಲ್ಪದೆಂದಿದ್ದೀರೀಯೇ. ನಾನು ಅವನೆ ಹೆನರು ಮಾಧವನೆಂದು ಹೇಳಲಿಲ್ಲವಲ್ಲಾ! ಅವನ ಹೆನರು ಶ್ರೀಪತಿಮಿಶ್ರನೆಂದು ನಾನು ಹೇಳಿದುದು, ಮತ್ತು ಈಗಿನ ಕೇಸಿನ ವಿಷಯವನ್ನು ಮಾತಾಡುತ್ತಿರು ವಾಗ ನನ್ನ ಸ್ವಂತ ಕೇಸಿನ ವಿಷಯವನ್ನು ಪ್ರಸಾತು ಸಂಬಂಧಿಸಿಕಾದ ಅವಶ್ಯಕತೆ ಯೇನೂ ಇಲ್ಲ. ನನಗೆ ಚೇಕಾಗಿದ್ದ ದನ್ನೆಲ್ಲ ನಾನು ತಿಳಿದುಕೊಂಡೇ ಇದೇನೇ.

ವಿಲರ್-ಬಿ ! ಸೀನು ತಿಳಿದುಕೊಂಡಿದ್ದೀರೋ ? ಪ್ರಫಲ್ಲ, ನನಗೆ ಚೇಕಾ ದುದೆಲ್ಲ ನನಗಿನ್ನು ಗೊತ್ತಾಗಲಿಲ್ಲವಾಗಿ ಎಲ್ಲವನ್ನೂ ಕೇಳಬೇಕಾಗಿದೆ. ಅದು ದರಿಂದ ಈಗಲಾದರೂ ಕಾಂತನಾಥನ ಶವದ ಗಳಿಯೇನಾಯಿತೋ ಹೇಳು.

ಸೌದಾಮಿನಿ-ಬಿಹೋ ! ಅದೇನು ! ಧಾರಾಳವಾಗಿ ಹೇಳಬೇಲ್ಲ. ಅದು ಈಗ ವಿಶಾಲದೇಶದಲ್ಲಿದೆ. ಇನ್ನು ಸ್ವಲ್ಪ ದಿನಕ್ಕೆ ನಾನು ಅಲ್ಲಿಗೆ ಹೋಗುವೆನು. ಅಗ ನಮ್ಮ ತ್ರೈಯ ಮನೆಯವರಿಗೂ ನನಗೂ ಚೆನಾಗ್ಗಿ ಪರಿಚಯವಾಗುವುದು.

ವಿಲರ್-ನಿನಗೆ ಅದು ದೃಢಜ್ಞೋ ?

ಸೌದಾಮಿನಿ-ಬಿಹೋ ! ಈನೂ ಶಂಕರೇಯೇ ಇಲ್ಲ.

ವಿಲರ್-ಅವರು ನಿನ್ನನ್ನು ಸೇವಿಯೆಂದು ಒಟ್ಟಿಕೊಳ್ಳುತ್ತಿದ್ದಿಲ್ಲಂದೆ ನನ್ನ ನಂಬಿಕೆ.

ಸೌದಾಮಿನಿ-ಬಿಹೋದು. ಸೀನು ಈ ವಿಷಯವಾಗಿ ನನ್ನನ್ನು ತೆಂಬರೆಷಡಿ ಸಂಬಂಧಿಸಿಲ್ಲ. ಸೀನು ದಯಾವಿಷ್ಟು ನನ್ನ ಪಕ್ಷದ್ದೆಯ ಪಕ್ಷಗೆಯನ್ನು ನನಗೆ ಹಿಂದಕ್ಕೆ ಕೊಟ್ಟಿಟ್ಟರಾದೀತು.

ವಿಶಲ—ನಿನ್ನ ವಿವಾಹದ ಸಂಗತಿಯು ಸಮ್ಮಣಿಸಿಗೆ ಗೊತ್ತುಂಟೋ?

ನೌದಾಮಿನಿ—ಇನ್ನೂ ತಿಳಿಸಿಲ್ಲ. ಮುಂದಕ್ಕೆ ಹೇಳುವೆನು.

ವಿಶಲ—ಇನ್ನೂ ಮುಂದಕ್ಕೆ ಹೇಳುವೆಯೋ? ಎಪ್ಪು ಮೈಲದೂರ ಮುಂದಕ್ಕೆ? ಆಗಲ. ನಿನ್ನ ಲಗ್ಗಿವಾದುದಕ್ಕೆ ಸಾಕ್ಷಿಯಾರು?

ನೌದಾಮಿನಿ—ಶ್ರೀಪತಿಮಿಶ್ರ.

ವಿಶಲ—ಅ ದೊಡ್ಡ ಮನಃಷಿನನ್ನು ನೀನು ಪುನಃ ಯಾವಾಗೆ ಕಂಡಿದ್ದೆ!

ನೌದಾಮಿನಿ—ಅತನು ಕೆಲವು ದಿನಗಳಿಗೆ ಮೊದಲು ಬಂದಿದ್ದನು.

ವಿಶಲ—ಪಾಲಪಾಣಿಯ ಸ್ಕೃತಾನದಲ್ಲಿ ಕಲ್ಲು ಗುಂಡು ತುಂಬಿದ ಪೆಟ್ಟಿಗೆಯನ್ನು ಹೂತಿದ್ದುದಕ್ಕೇನು ಕಾರಣವಂತೆ?

ನೌದಾಮಿನಿ—ಅದನ್ನೆಲ್ಲಾ ನಾನು ನಿನಗೆ ಹೇಳಬೇಕಾದ ಜರೂರೇನೂ ಇಲ್ಲ.

ವಿಶಲ—ಬಹೋ! ಒಳ್ಳೇದು. ನೀನು ವಿಲಕ್ಷಣಾದ ಸ್ತ್ರೀ. ನಾನು ಮಹಡಿಯ ಮೇಲಕ್ಕೆ ಹೋಗಿ ಈ ದರೋಡಕೇಸಿನ ವಿಷಯವಾಗಿ ಸ್ವಲ್ಪ ನೋಡಬೇಕಾಗಿದೆ.

ನೌದಾಮಿನಿ—ನಾನೂ ಸಂಗಡ ಬರಬಹುದಷ್ಟೇ?

ವಿಶಲ—ನಿನಗೇನೂ ಅಪ್ಪು ತೊಂದರೆಯವಶ್ಯಕವಿಲ್ಲ.

ವಿಶಲನು ಸರ್ಪನೆ ಉಪ್ಪರಿಗೆಯನ್ನೇರಿ ಪಾಧವ ಭಾಸ್ತುರು ಮಲಗಿದ್ದ ಕೊತಡಿಗೇ ನೇರವಾಗಿ ಹೋದನು. ಅಲ್ಲಿ ಕಣ್ಣಲ್ಲಿ ಕಣ್ಣಿಟ್ಟುಕೊಂಡು ನೋಡಲು ತಿಟಕಿಯ ಹತ್ತಿರ ಗೋಡೆಯಲ್ಲಿದ್ದ ಮೊಳೆಯಿಂದ ಬಂದು ದಾರವು ಹೊರಟು ಬಡು ದೊಣಿಯೋಳಕ್ಕೆ ಹೋಗಿದ್ದಿತು. ಅದನ್ನು ಸೇರಿ ನೋಡಲು ಗಂಟು ಸಿಕ್ಕಿತು. ವಿಶಲನು ಅದನ್ನು ತೆಗೆದು ಜೇಬಿನಲ್ಲಿ ಮುಚ್ಚಿಟ್ಟುಕೊಂಡು ಬಂದು ಪುನಃ ಸೌದಾ ಮುನಿಯ ಸಂಗಡ ನಾಧಿನತೋಡಿದನು.

ಹತ್ತನೆಯ ಪರಿಷ್ಠೇದ.

ವಿಶಲನು ಮಹಡಿಯನ್ನೇರಿದಾಗ ಸೌದಾಮಿನಿಯೂ ಅವನರಿಯದಂತೆ ಮೆಲ್ಲಿಗೆ ಹತ್ತಿ ಹೋಗಿದ್ದಳು. ವಿಶಲನು ಕಂಡುಬಿಟ್ಟಿನು. ಆಗ ಅವರು ಏಲಕ್ಕಿಂತ ಯಾಗಿ ನಿಂತಳು.

ವಿಶಲ_ಪ್ರಪುಲ್ಲೆ, ನೀನೇತಕ್ಕಿಲ್ಲಿಗೆ ಬಂದೆ? ಬರಕೂಡದೆಂದು ನಾನು ಹೇಳಿ ರಲಪ್ಪಾವೆ?

ಸೌದಾಮಿನಿಯು_ನಾನೇನೂ ನಿನ್ನ ಕೇರಿಗೋಣನ್ನರ ಬರಲಲ್ಲ. ನಮ್ಮ ಮಾವ ಯ್ಯಾನ ಕೊತಡಿಯಲ್ಲಿ ಒವಲನ್ನಿಟ್ಟು ಹೋಗೋಣವೆಂದು ಬಂದಿದ್ದೆ.

ವಿಶಲ_ಈ ಕೊತಡಿಗೆ ಬೀಗ ಹಾಕಿದೆಯಲ್ಲ?

ಸೌದಾಮಿನಿ_ಈಗತಾನೆ ನಾನು ಒವಲನ್ನೊಳಿಟ್ಟು ಬೀಗಹಾಕಿಕೊಂಡು ಬಂದೆ.

ವಿಶಲ_ನಿನ್ನಲ್ಲಿದರ ಬೀಗದಕ್ಕೆ ಇದೆಯೆ?

ಸೌದಾಮಿನಿ_ತನ್ನ ಡಾಬಿಗೆ ತಗಲಸಿಕೊಂಡಿದ್ದ ಬೀಗದಕ್ಕೆ ಕುಟ್ಟಿನೆಲ್ಲದ್ದ ಒಂದಾನೊಂದು ಬೀಗದಕ್ಕೆಯಿಂದ ಬೀಗವನ್ನು ಬಿಟ್ಟಿ ಕದವನ್ನು ತೇರೆದು ಕುಟ್ಟಿರು ಮೇಲಿಟ್ಟಿದ್ದ ಒವಲನ್ನು ತೋರಿಸಿದಳು.

ಇವಳ ಬಳಿಯಲ್ಲ ತನ್ನ ಕೊತಡಿಗೆ ಕಳ್ಳಬೀಗದಕ್ಕೆ ಇದ್ದುದನ್ನು ಕಂಡು ವಿಶಲನು_ಈ ಸೌದಾಮಿನಿಯು ಇಷ್ಟ್ಟು ಚಾಲಾಕಿನವಾದುದರಿಂದರೇ ಇಷ್ಟ್ಟಿರುತ್ತಿದ್ದಿರು ಮಾಡಿ ತಾನೇ ಪ್ರಪುಲ್ಲೆಯಿಂದು ನಟನುತ್ತ ಎಂತಹವರ ಕಣ್ಣಿಗೂ ಮಂಕು ಬೂದಿ ಎರಚುತ್ತಿರುವಳು_ಎಂದು ಅಚ್ಚಿರಿಗೊಂಡನು.

ಬಳಿಕ ವಿಶಲನು_ಪ್ರಪುಲ್ಲೆ, ಇನ್ನು ನಾನು ಹೊರಡುತ್ತೇನೆ. ಈ ಕೇಸಿನಲ್ಲಿ ನೀನು ಇಷ್ಟ್ಟು ಸಹಾಯವಾಡಿದುದು ತುಂಬ ನಂತೋಷ.

ಸೌದಾಮಿನಿ_ಉತ್ತಂತತೆಯಿಂದ_ಇಲ್ಲಿ ಏನಾದರೂ ಪತ್ತೆಯಾಯಿತೆ!

ವಿಶ್ಲ-ಅಪ್ಪು ಮುಖ್ಯವಾದುದೇನೂ ಸಿಕ್ಕಲಲ್ಲ. ಇನ್ನು ಕೆಲವು ದಿನಕ್ಕೆ ನಾನು ಪುನಃ ಬರಬೇಕಾಗುವುದು.

ಸೌದಾಮಿನಿ-ತಾದಿನವಾದರೂ ಕೃಪೆಯಟ್ಟು ಅನನ್ನ ಪಚ್ಚೆಯ ಪಟ್ಟಿಗೆ ಯನ್ನ ಕೆಳುಹಿಸುತ್ತೀರೋ?

ವಿಶ್ಲ-ಅದು ಅನಾಧ್ಯ. ಅದು ಒಂದೆರಡು ದಿನಗಳಲ್ಲಿ ದೂರೆ ಯಂವಂತಿಲ್ಲ.

ಸೌದಾಮಿನಿ-ನಾನು ಆದನ್ನು ಪರೋಗಿಸಿಕೊಳ್ಳಬೇಕಾಗಿದೆಯಲ್ಲ?

ವಿಶ್ಲ-ನೀನು ಪರೋಗಿಸಬೇಕೇ? ಆದರಲ್ಲೇನಿದೆ?

ಸೌದಾಮಿನಿ-ಆದರಲ್ಲೇನಾದರೂ ಇರಲ, ಇಲ್ಲದಿರಲ, ನಿನ್ನನಂಗಡ ಕೇಳಬೇಕಾದುದೇನೂ ಇಲ್ಲ. ಕಡೆಗೆ ಇನ್ನು ಮುಂದಕ್ಕೆ ನನ್ನ ಕೇಸಿನ ವಿಷಯ ವಾಗಿ ಯಾರೊಬ್ಬಿರ ಸಂಗಡವೂ ಯೋಣಿಸಬಾರದೆಂದು ನಿರ್ಧರಿಸಬೇಕಾಗುವುದು.

ವಿಶ್ಲ-ಹಾಗಾದರೆ ನಿನ್ನಪ್ಪು-ಎಂದು ಹೇಳಿ ಹೂರಟುಹೋದನು.

ಸೌದಾಮಿನಿಯ ಮುಖ್ಯ ಕಳೆಗುಂದಿತು. ಪ್ರೇಮ್ಯಾಂಗಿ ತುಟಿಗಳದುರಿದವು. ವಿಶ್ಲನು ಅ ಬಂಗರೆಯ ಹೆಬ್ಬಾಗಿಲನ್ನು ದಾಟಿದ್ದೆಂದೇ ಆವಳು ಮಹಡಿಯ ಮೇಲಕ್ಕೆ ಮಾಥವಭಾಸ್ತುರು ಮಲಗಿದ್ದ ಕೊತಡಿಗೆ ಹೋಗಿ ಥ್ರಿಣಿನ ಆ ಒಡಕುದೊಳಿಯಲ್ಲಿ ನೋಡಿದಳು. ಗಂಟು ಇರಲಲ್ಲ. ಕೇವಲ ಖಿನ್ನಿಂಬಾದಳು. ಇದು ಕರ್ಜನನ್ನು ಚೇಳು ಕುಟುಂಬಾಯಿತು! ಬಳಿಕ-ತಿಲಮೇ! ತಿಲಮೇ, ಬಾರೆ! ನೋಡಿ, ಹೋಯಿತಲ್ಲೇ ಗಂಟು-ಎಂದು ಕೂಗಿಕೊಂಡಳು. ತಲ ಮೇಯು ದೆರಿದ ಜಿಂಕೆಯಂತೆ ನಾಧ್ಯಸಗೊಂಡು ಒಂದೇ ಹೆಚ್ಚಿಗೆ ಭಡಂಗನೇ ಉಪ್ಪರಿಗೆಯನ್ನೇರಿದಳು. ಅ ಲಾವಣ್ಯವತ್ಯಯು ಬೆಳುದಿಂಗಳಂತರೆವ ಬಳಿ ಮಲ್ಲನ್ನು ಷ್ಟುಕೊಂಡು ನೆಗೆದುನ್ನು ನೇರಿದ ಯಾವ ಪುರಾಷನೂ ಬಿತ್ತುವಿಕಾರವನ್ನು ದರೆಯದರುವುದು ದುಸ್ತರವಾಗಿದ್ದಿತು..

ಸೌದಾಮಿನಿ-ಬಾರೆ! ನೋಡಮ್ಮು! ಅಯ್ಯೋ ಕಚ್ಚೆವರ್ಲೇ!

ತಲಮೇ_ದಿಗ್ನಿ_ಮುಗೊಂಡು_ಅದೇನೇ ವಿಷಯ !

ಸೌದಾಮಿನಿ_ಆ ಪಟ್ಟಿಗಂಟನ್ನು ಬಚ್ಚಿಟ್ಟಿದ್ದು ನಿನಗೂ ತಳಿದಿದ್ದಿತಷ್ಟೇ:
ಅದನ್ನು ವಿಶಲನು ಕೊಂಡುಹೋದನು. ಅದು ಒಡಕು ದೊರ್ಕೆಯಲ್ಲಿ.

ತಲಮೇ_ಇದೇನೇ ? ಹೀಗೆನ್ನುವೇ ! ಸರ್ಪನಾಶ !

ಸೌದಾಮಿನಿ_ಅಷ್ಟಲ್ಲಿದೆಯೇನು ! ನಾವು ನಮ್ಮ ವರು ಯಾರನಾ೦ದರೂ
ಅಗ್ಗೆ ಕರೆಯಿಸಿಕೊಳ್ಳಬೇಕಾಗಿದ್ದಿತು.

ತಲಮೇ_ವಿಶಲನು ನಿನ್ನ ವಿಷಯದಲ್ಲಿನಾದರೂ ಸಂಶಯಪಟ್ಟಂತೆ ಅವನ
ಮಾತುಗಳಿಂದ ಗೊತ್ತಾಯಿತೆ ?

ಸೌದಾಮಿನಿ_ಸ್ವಲ್ಪ ಮಟ್ಟಿಗೆ ಹಾಗೆಯೇ ತೇರುಷಾದು.

ತಲಮೇ_ಹಾಗಾದರೆ ಅದಕ್ಕೇನಾದರೂ ಚಾಡಬೇಕು. ಆ ಪಟ್ಟಿಗೆಯನ್ನು
ಹಿಂದಕ್ಕೆ ಕೊಡೆಂದು ನೀನು ಕೇಳಿದೆಯೂ ? ಅದಕ್ಕುವನೇನು ಹೇಳಿದನೂ ?

ಸೌದಾಮಿನಿ_ಕೇಳಿದೆ, ಉಂಟು ಎನ್ನಲೂ ಇಲ್ಲ, ಇಲ್ಲವೆನ್ನಲೂ ಇಲ್ಲ.

ತಲಮೇ_ಆ ಮುದಿವಿಶಲನಗೆ ಹೆಚ್ಚು ಸಂಗತಿ ಗೊತ್ತಾಗಿರಬಹುದು. ಅವಕೇ
ನೀನು ಪ್ರವೃತ್ತಿಯಲ್ಲಿವೆಂಬುದು ಮಾತ್ರಗೊತ್ತಾಗಿರಲಾರದು. ಅವನು ಚತುರೆ
ನಾದುದರಿಂದ ಅದನ್ನು ಪಾರುಯಂತಹ ಗೊತ್ತುಮಾಡಬಿಡ್ಡಾನು. ಅದುದರಿಂದ ನಾವು
ಅವನನ್ನು ಜೀವದೊಡನೆ ಉಳಿಸಬಾರದು.

ಸೌದಾಮಿನಿ_ಹೌದುಕಾಣಿ. ಸ್ವಲ್ಪವೂ ತಡವಾಡಬೊಂದು. ಈ ವಿಶ
ಲನು ಆ ಗಂಟನ್ನು ಆ ನಮ್ಮ ಕಳಿಂಗನಿಗೆ ಕೊಟ್ಟಿರೆ ಅವನೇನು ಉಹಿಸಿಕೊಂ
ಡಾನು !

ತಲಮೇ_ಅದುದರಿಂದರೇ ವಿಶಲನಾ: ವಾಗೀಶನನ್ನು ನೋಡುವುದಕ್ಕುವರ್ಕಾ
ತಕ್ಕೊಡಿದಂತೆ ಮೊದಲೇ ಸರಿಮಾಡಬೇಕು.

ಸೌದಾಮಿನಿ_ಅದನ್ನು ಮಾಡುವುದು ಹೇಗೆ ?

ತಲಮೇ_ಮೊದಲು ವಿರಲವನ್ನು ಪುನರಾಯಿಸಿ ಎಲ್ಲಿಗಾದರೂ ನಾಗಿನ ದೇಕು.

ನೌದಾಮಿನಿ_ಅ ಕೆಲಸವನ್ನು ಮಾಡತಕ್ಕವರು ಯಾರು ?

ತಲಮೇ_ನವನ್ನು ನಾಗೇಶ. ಒಕ್ಕೋ ! ನಾವು ವ್ಯಧಾ ಹೊತ್ತು ಕಳೆಯು ತ್ತಿದೇವೆ.

ಈಗ ತಲಮೇ ನೌದಾಮಿನಿಯರು ಬೇರೆ ಉದ್ದಪನ್ನು ಧರಿಸ ಯಾರಿಗೂ ಗೋಚರವಾಗಬಾರದೆಂದು ಶಾಲನ್ನು ಮುನುಕಿಟ್ಟುಕೊಂಡು ಸರ್ನೇ ಹೊರ ಇರು. ಮತ್ತೊಂದು ರಾಜಮಾರ್ಗದ ಅಡ್ಡರಸ್ತೀಯ ಸಂದಿನಲ್ಲಿದ್ದ ವಿಕಾಂತಗ್ಗ ಹಕ್ಕೆ ಸಂದುಗೊಂದಿಗಳ ವಾಗ್ರವಾಗಿ ಹೋಗಿ ಸೇರಿದರು. ಅಗ್ಗ ಅಲ್ಲಿದ್ದ ಮಾಥವಭಾನ್ಯಾರರು ಎಲ್ಲಿಗೇ ಪ್ರಯಾಣೋನ್ಯಾಬರಾಗಿದ್ದವರು ನೌದಾಮಿನಿಯ ಈ ಕಥೆಯನ್ನೆಲ್ಲ ಕೇಳಿ ಸಿಡಿಲು ಬಡಿದಂತಾದರು. ಅದರೂ ದುಷ್ಪರ್ಯವನ್ನು ವಂಬಿಸಿ ಅಲ್ಲಿಗೆ ನಮಿಪದ ಮನೆಯಲ್ಲಿದ್ದ ನಾಗೇಶನನ್ನು ಕರೆಯಿಸಿಕೊಂಡರು.

ನಾಗೇಶನು ಬಂದು ನಡೆದ ಸಂಗತಿಯನ್ನೆಲ್ಲ ಮಾಥವನಿಂದ ತಿಳಿದನು. ತಾನು ಮೃತ್ಯುರೋಕದ ಮಹಾಮಾರ್ಗದಲ್ಲಿ ಅಗರೇ ಒಂದೆರಡು ಹೆಚ್ಚಿಗಳ ನ್ನಿಟ್ಟು ನಡೆಯುತ್ತರುವುದಾಗಿ ಭಾವಿಸಿಕೊಂಡನು. ಹೃದಯಃಪು ಬೇಗ ಬೇಗ ಬಡಿಯುತ ಬಂದಿತು. ಗಡಗಡನೆ ನಡುಗಿದನು. ಮಾತು ಹೊರಡುವುದೂ ಕಷ್ಟವಾಯಿತು. ಅವನ ದುರವಸ್ತಿಗೆ ಈಗ ಹೇಳಿದುದು ಕಾರಣವಲ್ಲ. ಪ್ರಪು ಲ್ಲೀಯು ಸೆರೆಮನೆಯಿಂದ ತಪ್ಪಿಸಿಕೊಂಡುದೊಂದೇ ನಾಗೇಶನಿಗೆ ಗರುಡಾನ್ಯವಾಗಿದ್ದಿತು. ಅನ್ನವುದಕ್ಕಾಗಿಲ್ಲ ಅನುಭವನುವುದಕ್ಕಾಗಿಲ್ಲ ಅಗದು. ಕಡೆಗೆ ಇವನು ಮಾಥವನ ದುರುಪದೇಶಗಳನ್ನೆಲ್ಲ ಕೇಳಿ ಅದರೆಂತೆಯೇ ನಡೆಯಿಸುವಂತೆ ಒಮ್ಮೆ ಕೊಂಡು ಹೊರಡಿನು. ಅವನು ಸ್ವಲ್ಪದೂರ ಹೋದ ತರುವಾಯಿ

ಮಾಥವ_ಹೇಡಿಯಾದ ಆ ಖೂಳನು ಏನನ್ನೂ ಮಾಡಲಾರನು. ಅವನು ತುಂಬ ಹೆದರಿದಾನೆ. ಏನಿದ್ದುರೂ ನಾಮೇ ಮಾಡದೇಕು. ಅದುದರಿಂದ ಈಗ ನಾಮೇನು ಮಾಡೋಣ ?

ಭಾಸ್ತರ—ಎಲ್ಲಾದರೂ ವಿಶಲನು ಬರತಕ್ಕ ಸ್ಥಳದಲ್ಲಿ ಅವಿತುಕೊಂಡಿದ್ದು ಅವನನ್ನು ಮಟ್ಟ ಮಾಡಬೇಕು.

ಮಾಧವ—ನನಗೊಂದು ಯೋಚನೆ ತೋರುತ್ತಿದೆ. ಏನೋ ಒಂದು ಅಮೂಲ್ಯವಾದ ಪದಾರ್ಥ ಹೋಗಿಬಿಟ್ಟಿರುವುದಾಗಿಯೂ ಅದರ ಪತ್ತಿಗಾಗಿ ಕಂಪುದಿನೀ ನದಿಯ ತೀರದಲ್ಲಿರುವ ಮಂಗಳತರಂಗವೆಂಬ ಬಂಗರೆಗೆ ದಯ ಮಾಡಿಸಬೇಕೆಂದೂ ವಿಶಲನಗೊಂದು ಕಾಗದಮನ್ನು ಬರೆಯಬೇಕೆಂದಿದೆನೇ.

ಭಾಸ್ತರ—ಕಾಗದ ಬರೆದವರು ಯಾರೆಂದು ರುಜು ಹಾಕುತ್ತಿರ್ಯೇ ?

ಮಾಧವ—ಶಾಂತಕುಮಾರಿಯೆಂದು.

ಭಾಸ್ತರ—ಅ ವಿಶಲನನ್ನು ಹೊದಲು ಅಲ್ಲ ಯಾರು ನೋಡಬೇಕು ?

ಮಾಧವ—ಶಿಲಪೆಯು ಒಟ್ಟು ವಿಧವೆಯೆಂದು ನಟನುತ್ತ ಅವನನ್ನು ನೋಡಲಿ.

ಭಾಸ್ತರ—ಅವನು ತಿಲಪೆಯನ್ನು ಅರಿಯನೇ ?

ಮಾಧವ—ಅವನು ನೋಡಿರಲಿ, ನೋಡಿರಲಿ, ಏನೂ ವ್ಯತ್ಯಾಸವಿಲ್ಲ. ಅವನು ಆ ಮನೆಯೋಚಕ್ಕ ಕಾಲಿಟ್ಟಮೇಲೆ ಪುನಃ ಬದುಕಿ ಬರುವ ನಂಭವವಿಲ್ಲ.

ಮಾಧವನು ಕಾಗದವನ್ನು ಬರೆದನು. ಈ ನಾಲ್ಕುರೂ ಸೇರಿ ಮುಂದಿನ ಕಾರ್ಯಕ್ರಾಗಿ ಆ ಮಂಗಳತರಂಗವೆಂಬ ಮನೆಗೆ ತೆರಳಿದರು. ಆ ಮನೆಯು ಪುಟ್ಟದಾಗಿದ್ದರೂ ಸುಂದರವಾಗಿಯೂ ರಮ್ಯಾವಾಗಿಯೂ ಇದ್ದಿತು. ಬೇಸೆಗೆಯ ಸಂಜೀಯಿಲ್ಲ ಅಮನೆಯಂಗಳದ ಉದ್ಯಾನದಲ್ಲಿ ಶಿರಾಹೀಲಗಳ ಚೇಳಿ ಕುಳಿತು ವಿಹರಿಸುವವರಿಗೆ ಆಹಾಳ್ಳದಕರವಾದ ವಾತಪ್ರೋತಮ ಕುಮುದಿನಿಯ ಕರುದೇರೆಗಳಿಂದ ಹೊರಟು ಗುಣತ್ಯವಿಶಿಷ್ಟವಾಗಿ ಬೀಸುತ್ತು ಅಪ್ಯಾಯನ ಗೊಳಿಸುವುದರಿಂದ ಈ ಮನೆಗೆ ಈ ಹೆಸರು ಬಂದಿರುವುದು. ಈಗ ತಾವು ತಂಗಿದ್ದ ಮನೆಯಲ್ಲಿ ತಮ್ಮ ದುರುದ್ದೋಗ್ರೋಧಾದರೂ ಹೊರಪಟ್ಟು ತೋಂದರೆ ಯಾಗುವದಾದರೆ ಅಗ್ಗಿ ಕ್ಷುಗಾವಲರಬೇಕೆಂದು ಈಚೆಗೆ ಇವರು ಈ ಮನೆಯನ್ನು

ಬಾಡಿಗೆಗೆ ತೆಗೆದುಕೊಡ್ಡರು. ಇವರು ಹೀಗೆ ನರಕತ್ಯಕ್ತ ಸಚ್ಚಾಗೋಳಿನು ಶ್ರೀರೂಪಾಗ ಆ ಪಾಪಿಯಾದ ನಾಗೇಶನು ಏನು ಮಾಡುತ್ತದ್ದನು? ಅವನೂ ವಿಶಿಂಗಾ ಮಾಡಿದ್ದರೂ ಯಾತ್ಮಿನುತ್ತದ್ದನೇ?

ನಾಗೇಶನು ಕೃತ್ರಿಮನಂಧಾನದಲ್ಲಿ ದುರಾರೋಚನೆಯಲ್ಲಿ ಈ ಕರಣಕದಮನಕರಿಗಿಂತ ಏನೂ ಕಡಿಮೆಯಾದವನಲ್ಲ. ಅವನು ಮಾಧವನ ದುರುಪದೇಶಗಳನ್ನೆಲ್ಲಾ ಅಂಗಿರೆರಿಸಿಕೊಂಡು ಹೋಗಿ ಬಳಿಕ ಸ್ವಾಂತಿಕ್ಯನುಪ ಯೋಗಿಸಿದನು. ಅಂತು ಈ ಹೊಕದ್ದೆಮೆಯಲ್ಲಿ ಏನೋಽ ದೊಡ್ಡದೊಡ್ಡ ಗಂಡ ಗ್ರಾಂಟಿಂದೂಹಿನಂಬಲ್ಲ ಕಾಲಜಾನಿಯೇ ಆದನು. ಅವನು ನಳಿಸಿಯನ್ನು ಕರೆಯಿಸಿಕೊಂಡು ಅವಳಿ ವಿಶಿಂಗಾ ಬಳಿಯಲ್ಲೇನಾದರೂ ಹೊಸನಂಗತಿಗಳನ್ನು ತಿಳಿದಳೇ ಎಂದು ವಿಚಾರಿಸಿ ನೋಡಿದನು. ವಿಶಿಂಗಾ ಪ್ರಪೂರ್ವಿಯ ವಿಷಯದಲ್ಲಿ ಯಾವ ಸಂಗತಿಯೂ ಗೊತ್ತಿಲ್ಲವಂದು ನಳಿಸಿಯು ನಂಬಿಕೆ ಹೇಳಿದೆ.

ಅದರೂ ‘ಕಳ್ಳನ ಮನನ್ನು ಹುಳ್ಳುಹುಳ್ಳಿಗೆ’ ಎಂಬಂತೆ ನಾಗೇಶನ ಚಿತ್ರವು ಅಷ್ಟಾದ್ವಾಯಿತು. ಅವನು ಕೂಡಲೇ ತನ್ನ ರಜನ್ಯನಾನ್ನವಾದ ಶವ ಮಂದಿರಕ್ಕ ಹೋದನು. ಹೋಗಿ ಒಳಗಿನ ಆಗುಳಿಯನ್ನು ಭವ್ಯವಾಗಿ ಹಾಕಿಕೊಂಡು ನೇರವಾಗಿ ನೆಲವಾಳಿಗೆ ಇಂದನು. ವ್ಯಾಕುಲಚತ್ತನಾದ ಆ ಧೂರ್ಜನ ನೀಚೆ ಮುಖವು ಆ ಬೆಳಕಿನಲ್ಲಿ ಜೀವಚ್ಛವದ ಹೋರೆಯಂತೆ ಮಂಕಾಗಿದ್ದಿತು. ಬಾವಿಯ ಬಳಿಗೆ ಹೋಗುಲು ಮುಚ್ಚಿದವು ತೆರೆದಿದ್ದಿತು. ನಮಿಂದಿನಲ್ಲಿ ಹೆಚ್ಚೆಯ ಗುರುತು ಇದ್ದುದಲ್ಲಿದೆ ಅಲ್ಲಲ್ಲಿ ಬದಿಯು ತಾನೇ ತಾನಾಗಿದ್ದಿತು. ಆ ಬದಿಯ ಗುರುತು ತನ್ನೇ ಥಿಂಬಾಲನಲು ಅದು ಜಾಕಾಯ ಪೆಟ್ಟಿಗೆಯಾನ್ನು ತೋರಿಸಿತು. ನಾಗೇಶನು—ಅಯ್ಯೋ ಕೆಷ್ಟೆನರಾ! ಎಂದು ಅರಚುತ್ತ ಎದೆಬದೆ ಬಡಿದುಕೊಂಡು ಅಪಕ್ಕರವಾದ ಅಭಯಂಕರಶವವು ಅದರೊಳಗಿದ್ದುದನ್ನು ಕಂಡನು. ಅವನಿಗೆ ಮರಣಕಂಪವುಂಟಾಯಿತು. ಕಟ್ಟಿಕಡಿಗೆ—ಅಯ್ಯೋ! ಇದು ವಿಶಿಂಗಾ ಕೆಲನ ಇದಾಗಬಾರದು. ಇನ್ನು ನನ್ನ ಪದಕ್ಕೆ ಮುಕ್ತಾಯ—ಎಂದು ಗೋಳಾಡಿದನು.

ಇವನು ಈಗ ಜಾಗುವಾನ್ವಯಕವಾದೊಂದು ಕಾಯ್ದಾವನ್ನು ಕೈಗೊಂಡನು ತರೆಯ ಮೇರೆ ಕೃಂಬಿಕ್ಕಿಂಡು.“ಇನ್ನೇನುಗತಿಯಾಪ್ತ” ಎಂದು ಯೋಚನುತ್ತ

ವ್ಯಥಾ ಕಾಲಕರೆಯಲ್ಲ. ಒಂದು ಗೋಡೆಯಚೀಲದಲ್ಲಿ ಅ ಹೆಣವನ್ನು ತುರುತ್ತದೆನು.

ಅಹಾ! ಈ ಕೃತ್ಯಗಳನ್ನು ಕೇಳಿದರೇನೇ ಸಾಧುಬಿಂಬಣೆಗಳ ಮೃದು ಹೃದಯವು ಕರಗಿ ಕಣ್ಣೀರು ಹರಿಯುವುದು. ಫೋರಪಾತಕಿಗಳ ಹೃದಯವಾದರೋ ಘಸೀಭೂತನಾಗಿ ಶಿಲಾವಸ್ತೇಯಲ್ಲೇ ಇರುವುದು. ಕೀಗೆನ್ನುವಲ್ಲಿ ನಾಗೇ ತನಿಗೆ ಇದೆಲ್ಲ ಅಷ್ಟೇನೂ ದೊಡ್ಡ ವಿಷಯವಾಗಿ ತೋರಲಲ್ಲ ಪೆಂಬುದೇನೂ ಸೋಣಿಗವಲ್ಲ.

ಹಾಗೆ ಚೀಲಕ್ಕೆ ಕೂಡ ಹೆಣವನ್ನು_ಹೆಣದ ತುಂಡಗಳನ್ನು_ಅಥವಾ ಅನ್ನಪಂಚರವನ್ನು ನಾಗೇಶನು ಹೆಗಲಮೇಲೆ ಹೊತ್ತುಕೊಂಡು ಮೇಲಕ್ಕೇರಿ ಬಂದು ಧೊಪ್ಪನೇ ನೆಲದಮೇಲೆ ಕೆಡವಿದನು. ಬಳಿಕ ನಾನಾ ದುಭಾಗಿಗಳಿಂದ ಬ್ರೇಡು ಅ ಚೀಲವನ್ನು ಕಾಲಿನಿಂದ ಒದೆದು ಉರುಳಿಸಿದನು. ಈ ವಿಧವಾದ ವಿವೇಕಕ್ಕೆ ಯಾವುದು ಕಾರಣಪೆಂಬುದನ್ನು ಹೇಳುವುದು ನಮ್ಮ ಕೆಲವೆಲ್ಲ, ಹೋಗಲಿ. ಅಂತು ಇಷ್ಟಾಗಲು ಒಂದೆರಡು ನಿಮಿಷ ಸ್ವಲ್ಪಮುಟ್ಟಿಗೆ ಸುದಾರಿಸಿ ಕೊಂಡು ಅ ಮನೆಯ ಗಭಾರಂಕಳಿದಲ್ಲಿದ್ದ ಒಂದಾನೋಂದು ಕಿರುಮನೆಯ ಬಾಗಿ ಉನ್ನ ತೆರೆದು ಬಂದು ಮೂಲೆಯ ನೆಲವನ್ನು ನುಷಾರು ಅಥ ಅಡಿಯಷ್ಟು ಅಳ ತನ್ನ ಬೆರಳುಗಳಿಂದತೇ ತೋಡಿದನು. ಎರಡು ಕಬ್ಬಿಣದ ರೇಖುಗಳು ಕಂಡು ಬಂದವು. ಅವನ್ನು ತೆರೆದನು. ಒಳಗೆ ವ್ಯಾತರಣೀ ನದಿ ಹರಿಯುತ್ತಿದ್ದಿತು.

ನಮ್ಮ ಮೈಸೂರು ಬೆಂಗಳೂರಂತಹ ಪಟ್ಟಣಗಳ ಗ್ರಾಮಸಾರದ ಚರಂದಿಯ ಕಾಲ್ಯಾಗಳೇ ಎಷ್ಟೀ ಅಳವಾಗಿ ಹರಿಯುತ್ತಿರುವಲ್ಲಿ ಹತ್ತುಲಕ್ಷ ಜನರಿಗಾವಾನವಾದ ಅನವನಗರಿಯಲ್ಲಿ ಪೂರಕಾರ್ಯನಿರ್ವಹಕನಮಾಜ (ಮ್ಯಾನಿಪಾಲಿ) ದವರು ಅನೇಕಲಕ್ಷ ರೂಪಾಯಿ ವೆಚ್ಚುವಾಡಿ ಏರ್ಪಡಿಸಿರುವ ಗ್ರಾಮಸಾರದ ಕಾಲುವೆಗಳು ಎಷ್ಟುಮಣಿನವೆಂಬುದನ್ನು ಹೇಳಬೇಕಾದುದೇ ಇಲ್ಲ! ಅವು ಅನೇಕ ಶಾಖೆಗಳಾಗಿ ಹರಿಯುತ್ತವೆಯಾದರೂ ಯಾವುದೊಂದು ದೊಡ್ಡ ಚರಂದಿಯಲ್ಲಿ ಎಂಟಿಗಿರು ಅಳಕ್ಕಿಂತ ಕಡಿಮೆ ನೀರು ಹರಿಯುತ್ತಿರಲಿಲ್ಲ. ಈ ಮಹಾ ಬಿಲವು ಅ ವ್ಯಾತರಣೀನಡಿಗೆ ಬಂದು ಪ್ರವೇಶವೊಗ್ಗಬಾಗಿದ್ದಿತು. ನಾಗೇಶನು

ಆ ಚೀಲವನ್ನು ಎಡಗೈಯಿಂದ ದರದರನೆ ಎಳೆದುಕೊಂಡು ಹೋಗಿ ಆ ಮೂಡಿ ಯನ್ನು ಉಳಿಸಿ ಉಪರೂ ಎತ್ತಿ—ಥು, ದುಷ್ಟಪ್ರಾರಬ್ಧವೇ, ಹಾಳಾಗಿಹೋಗು, ಇನ್ನಾನ್ನಾದರೂ ನಾನು ಸುಖವಾಗಿರುವೆನು—ಎಂದು ಹೇಳುತ್ತ ಅದನ್ನು ಆ ಕಾಲು ಪೆಗೆ ತಳ್ಳಿದನು. ಪುನಃ ಆ ರೇಖಾಗಳನ್ನೇ ಗಡಿಯಾಗಿ ಮುಚ್ಚಿ ಮೇಲೆ ಮೂಲನ್ನು ಹರಡಿ ಅದರಮೇಲೆ ಧೂಳನ್ನೇರಚಿ ಬಬು ಸಿಕ್ಕಿದಂತೆ ಮಾಡಿಟ್ಟು ಇನ್ನು ಮುಂದಕ್ಕೆ ತನ್ನ ತಪ್ಪಿತವನ್ನು ತೋರಿಸಬಲ್ಲ ಕುರುಹುಗಳು ಯಾವುವೂ ಇಲ್ಲವೆಂದು ತನ್ನ ಕಷ್ಟಕ್ಕೆ ತಾನೇ ಸಮಾಧಾನಮಾಡಿಕೊಂಡು ಎಲಾಳ ಬಾಗಿಲುಗಳನ್ನು ಹಾಕಿ ಕೊಂಡು ಹೊರಗೆ ಬಂದನು.

ತಾನು ಮಾಡಿದ ಕೆಲಸವನ್ನು ಮತ್ತೆಯಾರೂ ಹೋಡಿಲ್ಲವೆಂದು ನಾಗೇ ತನು ನಂಬಿಕೊಂಡನು. ಇದು—ದೇಕ್ಕು ಕಣ್ಣ ಮುಚ್ಚಿಕೊಂಡು ಹಾಲು ಕುಡಿದಂ ತಾಯಿತು. ನಾಗೇಶನು ಆ ಮನೆಯನ್ನು ಬಿಟ್ಟು ಒಂದೆರಡು ಹೆಚ್ಚಿ ನಡೆದನೋ ಇಲ್ಲವೇ, ಇದುವರೆಗೂ ನೇರಳಿನಂತೆ ಹಿಂಬಾಲಿಸಿ ಎಲ್ಲವನ್ನೂ ಪರಿಶೀಲನೆತ್ತಿದ್ದು ಒಬ್ಬ ವೃದ್ಧನು ಮತ್ತೆ ಬೆನ್ನುಹೆತ್ತಿದನು. ನಾಗೇಶನು ತನ್ನ ಮನಗೆ ಹೋಗಿ ಇನ್ನು ಕೆಲವು ದಿನಗಳವರೆಗೆ ತಾನು ಉರಳಿರುವುದಿಲ್ಲವೆಂದು ತನ್ನ ಹೆಂಡಳಿಗೆ ಹೇಳಿ ಕೃಯಲ್ಲಿ ಒಂದು ಯಾನಭಸ್ತಿಕೆ (ರೈಲ್ ಚೀಲ) ಯನ್ನು ಹಿಡಿದುಕೊಂಡು ಹೂರಣನು. ಇವನು ಸ್ವಂತದೇಶಕ್ಕೆ ಹೊರಟಿಹೋಗುವನೆಂದು ಈ ವೃದ್ಧನಾದ ನಡೆತನು ಭಾವಿಸಿದ್ದನು. ಅದರೆ ನಾಗೇಶನು ರೈಲ್‌ಸೈಕ್ಕಿಷ್ಟಿಗೆ ಹೋಗಿ ಛದಾಣಿಗೆ ಛಕೇಚ್ಚೆ ತೆಗೆದುಕೊಂಡನು. ಇದರಿಂದ ಅವನು ಈ ದೇಶದಲ್ಲೇ ಇರುವನೆಂದಾಯಿತು. ಈ ಸುಳಿವನ್ನು ತಿಳಿದು ನಡೆತನು ಛದಾಣಿಯಲ್ಲಿರುವ ತನ್ನ ಕಡೆಯ ಅಪ್ಪನಾದೊಬ್ಬ ದೊಡ್ಡ ಮನುಷ್ಯನಿಗೆ—ಈ ರೈಲನಲ್ಲಿ ಇಂತಹವನೋ ಇಲ್ಲನು ಬರುವನೆಂದೂ ಇವನ ಡಾಲುಡಲನುಗಳನ್ನೇಲ್ಲ ರಹಸ್ಯವಾಗಿ ಪರೀಕ್ಷೆ ನುತ್ತು ಇವನವೇಲೆ ಬಲವಾದ ಕಾವಲಿಚ್ಚಿರಬೇಕೆಂದೂ ಚೆಲಗಾರಭಕೊಟ್ಟನು. ಇಪ್ಪಾದೊಂದು ನಡೆದ ಸಂಗತಿಯನ್ನು ತಾನು ಪೊಡಿದ ಕೆಲಸವನ್ನೂ ವಿಶಲನಿಗೆ ಅರಿಕೊಡುವುದಕ್ಕೆ ಒಂದು ಅಫೀಸಿಗೆ ಬಂದನು.

ಅಫೀಸಿನಲ್ಲಿ ನೋಡಿದರೆ ಎಲಾಳ ಪದಾರ್ಥಗಳನ್ನು ಚೆರಾಳಿಪ್ಪಿಯಾಗಿ ಹರಡಿದಾರೆ. ಬೀರುಗಳು ಮತ್ತು ಮೇಜಾಗಳ ಬಾಗಿಲ್ಲ ಬಂದಾಗಿವೆ.

ಕಾಗದಪತ್ರಗಳಲ್ಲ ಗಾಳಿಪಡವಾಗಿ ಹಾರಾಡುತ್ತಿವೆ. ಡೈರಿಗಳೂ ಲೈಕ್ಯುಡ ಪ್ರಸ್ತುತಿಗಳೂ ತಲೆಕೆಳಗಾಗಿ ಬಿಡ್ಡಿವೆ. ಒಳಗೆ ವಿರಲಮೂರ್ತಿಯು ಮಲಗುವ ಮನೆಯೆಲ್ಲಾ ಬರಿದಾಗಿದೆ. ನಟೇಶನಿಗೆ ಸಂಶಯವುಂಟಾಯಿತು. ಈ ಅನಾಹತುದಲ್ಲಿ ವಿರಲಮೂರ್ತಿಗೆ ಏನೋ ಅನಧರವುಂಟೆಂದು ಕೊರಗಿದನು. ಸ್ವಲ್ಪ ಹೊತ್ತು ಮೂರಿನಮೇಲೆ ಬೆರಳಿಟ್ಟುಕೊಂಡು ಯೋಚಿಸಿ ಕೊನೆಗೆಟೆಕ್ಕೋ ಈಗ ಎರಾಗೊತಾಯಿತು—ಎಂದು ಗೊಣಗುಷ್ಟುತ್ತೇ ಆ ಕಾಗದಪತ್ರಗಳನ್ನೆಲ್ಲಾ ಒಂದೊಂದನಾಗಿ ಅಯ್ಯಾತ್ತಿದ್ದನು. “ಹಾಳುಚೆಟ್ಟಿಗೆಯಿಂದ ಇಷ್ಟ್ಟು ಅನಧರ” ಎಂದು ಷವನೆ ಗೊಣಿದನು. ಅದಕ್ಕೆ “ಅ ಹೆಚ್ಚಿಗೆ ಯಾವುದು” ಎಂದು ಸದ್ವಾಯಿತು ವಿಜವಾದ ಆ ಸ್ವೇಳದಲ್ಲಿ ಹಿಂದಂಗಡೆಯಿಂದ ಬಂದ ಈ ಧ್ವನಿಯನ್ನು ಕೇಳುತ್ತೇ ನಟೇಶನು ಬೆರಗಾದನು. ಈ ಧ್ವನಿಯು ಗಂಭೀರವಾಗಿಯೂ ಅದರಪುರಸ್ತರ ವಾಗಿಯೂ ಇದ್ದಿತು. ಹಿಂದಿರುಗಿ ನೋಡಲು ಒಂದು ವ್ಯಕ್ತಿ. ಎದೆ ಅಗಲ, ಅಜಾನುಬಾಹೆ. ನಾಮ್ಮೆಸ್ವಭಾವವನ್ನು ನೂಡಿಸುವ ನುಂದರಮುಖ.

ನಟೇಶನು ಬೆಟ್ಟಿ ಹಿಂದಿರುಗಿ ನೋಡಿದುದನ್ನು ಕಂಡು ಆ ವ್ಯಕ್ತಿಯು ಪಕ್ಷಕನೆ ನಗುತ್ತ ನಟೇಶನ ಹೆಗಲನ್ನು ತಟ್ಟಿತ್ತು—ಇನು ಮಾಡುಕಯ್ಯಾ? ಏಕೆ ಹೀಗೆ ದೆವ್ವವನ್ನು ಕಂಡಂತೆ ಹೆದರುತ್ತೀಯಲ್ಲಾ! ಸೀನು ಇಷ್ಟ್ಟಿತನಾಗುವೆಯೆಂದು ನಾನು ತಿಳಿದಿರಲ್ಲು. ಸೀನು ಗಟ್ಟಿಯಾಗಿ ಗೊಣಗುತ್ತಿದ್ದೆ. ನಾನು ಉತ್ತರಕೊಳ್ಳೇ. ನಾನು ಶ್ರೀಮತಿಯೆಂಬ ಹಡಗಿನ ಯಜಮಾನನಾದ ಪಲ್ಲವ. ನನ್ನ ಹಡಗು ಈ ಪ್ರಪಂಚದ ಎಲ್ಲಾ ನಾಗರಗಳ ಎದೆಯ ಮೇಲೂ ದೇಕಾಡಿದೆ.

ನಟೇಶಟೆಕ್ಕೋ! ಅಯ್ಯಾ, ನಿನ್ನನ್ನು ನೋಡಿ ಬಹಳ ಹಷರ್ಗೆಗೊಂಡೆನು, ನೀನು ಪಾರ್ಯಿತಃ ನನ್ನನ್ನು ಮರೆತರಬಹುದೇನೋ! ನನ್ನ ಹೆನರು ನಟೇಶ. ನಾನು ಒಂದುನೆಲ ನಿನ್ನನ್ನು ಲಲತಪಟ್ಟಣಿಯಲ್ಲಿ ನೋಡಿದ್ದೆ.

ಪಲ್ಲವ್‌ಇಡೇನು! ನಿನ್ನ ಹೆನರು ಪರಂತಪನೆಂದಲ್ಲವೇ? ನಾವು ಒಬ್ಬಿರ ನೌಕಿರು ನೋಡಿದ್ದು ನುಮಾರು ಹತ್ತಿರ ಹತ್ತಿರ ಇಷ್ಟ್ಟಿತ್ತು ವರ್ಷಕ್ಕೆ ಬಂದಿದೆ. ಅಗ್ಗೆ ಆ ಲಲತಪಟ್ಟಣದಲ್ಲಿ ನಿನೇ ಮಹಾ ಪ್ರಭಾತನಾದ ಪತ್ತಿದಾರನಾಗಿ ದ್ವೈಲ್ಲಾವೆ? ಇಷ್ಟ್ಟಿತ್ತು ವರ್ಷಗಳ ಹಿಂದೆ ಚಂಡಗಳನ್ನು ಕದಿದ್ದ ಕಳ್ಳರನ್ನು ಪತ್ತಿವಾಡಿದ ಕ್ರಿಂಶಾಲಯ ನಿನೇ ಅಲ್ಲವೇ?

ನಚೇತನು ಮಂದಹಾಸವನ್ನು ಬೀರುತ್ತೆ, ಈ ಪಲ್ಲವನು ಪತಕ್ಕಿಲ್ಲಗೆ ಬಂದಿರುವನೋ ಎಂದು ಪರಿಭಾಷಿಸುವೆಯೇ ನಾವಿಕರೀಯಮಣಿ, ಈಗ ನನ್ನಂದ ನಿನಗೇನಾಗಬೇಕು ?

ಪಲ್ಲವ-ಇಲ್ಲಿ ಪ್ರಸಿದ್ಧ ಪತ್ತೆದಾರ ಯಜಮಾನ ವಿಶಿಳಿಸಿ ನಂಗಡ ಮಾತಾ ದುಪುದಕ್ಕೊಂಡ್ವೇರ ಬಂದೆನು. ಅದರೆ ಇಲ್ಲಿ ನನಗೆ ಈ ಪ್ರಾರ್ಥನ್ಯೇಹಿತನ ಭೇಟಿಯೂ ಆಗುವುದೆಂಬುದು ಸ್ವಪ್ನದಲ್ಲಿ ಇರಲಿಲ್ಲ.

ನಚೇತ-ವಿಶಿಳಿಸಿ ಈ ಇಲ್ಲಿಲ್ಲ. ಎಷ್ಟು ಹೊತ್ತಿಗೆ ಬರುವನೋ ಅದೂ ಗೊತ್ತಿಲ್ಲ. ನನ್ನಂದೇನಾದರೂ ಆಗಬಹುದಾಗಿದ್ದರೆ ಹೇಳಿ.

ಪಲ್ಲವ-ಒಂದು ವಿಚಿತ್ರವಾದ ಹೊಕದ್ದು ಮೆಯುಂಟು. ನಾನು ಅತನನ್ನೇ ಸಾಕ್ಷಾತ್ಕಾರಿಗಾಗಿ ಕಂಡು ಮಾತಾದತಕ್ಕದ್ದು. ಅದು ಒಂದು ಪುಟ್ಟಪಟ್ಟಿಗೆಯ ವಿಷಯ. ನೀನು ‘ಪಟ್ಟಿಗೆ’ ಯಂದು ಸುಧಿದಕ್ಕಾಡಲೇ ಆ ವಿಷಯವೇ ಅಗಿರಬಹುದೇ ಎಂದುಕೊಂಡೆನು.

ಆಗ ನಚೇತನು ಸಂತಯಗ್ರಸ್ತನಾಗಿ ಅಪಾದಮಸ್ತಕವೂ ಅವನನ್ನು ದೃಷ್ಟಿಸಿ ನೋಡಿದನು. ಅದರೆ ಪಲ್ಲವನ ಮುಖದಲ್ಲಿ ಸಹಜವಾದ ಪ್ರಸನ್ನ ತಯ್ಯಾತೀರುತ್ತಿದ್ದಿತೇ ಏನಾ ಯಾವ ಕೃತಿಮಭಾವವೂ ಕಾಣಲಿಲ್ಲ. ಅದುದ ರಿಂದ ಅವನು ಪ್ರಾರ್ಥನೆಕೆನಿರಬಹುದೆಂದು ನಚೇತನ ಮನನ್ನು ಸ್ವಲ್ಪಮಟ್ಟಿಗೆ ನಂಬಿವಂತಾಯಿತು.

ನಚೇತ-ಅ ಪಟ್ಟಿಗೆಯ ವಿಷಯವೇನು ?

ಪಲ್ಲವ-ನಚೇತ, ನನಗೇನೂ ಗೊತ್ತಿಲ್ಲ. ಅದರೆ ಕೆಲವು ನಂಗತ ಯುಂಟು. ಅದು ವಿಶಿಳಿಸಬ್ಬಿನಿಗೆ ಮಾತ್ರ ಹೇಳತಕ್ಕುದೆಂದು ನನಗೆ ಕಟ್ಟಿಂತಿರುತ್ತಾನೆ. ನೋಡು, ಆ ವಿಧವಾದ ನಂಬಿಕೆಯನ್ನು ಲಿಸಿಕೊಳ್ಳುವುದೇ ಒಳ್ಳೆಯ ದಲ್ಲಿವೇ ? ಬಂಧುರಿಗೊಂದು ಮಾತು ಕೊಟ್ಟಿರುವ ಪತ್ರ ಬರೆದುಕೊಟ್ಟುದಕ್ಕಿಂತ ಹಚ್ಚಾಗಿ ಅದನ್ನು ಗೌರವಿಸಬೇಕಂಬುದೇ ನನ್ನ ಮತ.

ನಚೇಶ—ನನಗೋನ್ನರ ನಿನ್ನ ಪ್ರತಿಭ್ಯೇಗೂ ವಾಗ್ಧಾನಕ್ಕೂ ವಿರೋಧವಾಗಿ ನಡೆಯಬೇಕೆಂಬುದಿಲ್ಲ. ಅದರೆ ಒಂದು ಸಂಗತಿಯುಂಟು. ವಿರಲನು ಯಾವು ದೊಂದು ರಹಸ್ಯ ವಿಷಯವನ್ನೂ ನನ್ನ ಸಂಗಡ ಹೇಳಿರುವುದಿಲ್ಲ. ಆದುದ ರಿಂದ ಯಾವ ವಿಧವಾದ ಪೆಟ್ಟಿಗೆಯೆಂದು ನಾನು ನಿನ್ನನ್ನು ಕೇಳಬಹುದೋ.

ಪಲ್ಲವ—ಅದನ್ನು ಹೇಳುವುದರಲ್ಲೇನೂ ಬಾಧ ತೋರಲಿಲ್ಲ. ಅದು ಅದ್ವಿತಮಹಿಮೆಯುಳ್ಳ ಪಟ್ಟಿಯ ಪೆಟ್ಟಿಗೆ. ಅದರಲ್ಲಿ ಅತ್ಯಂತ ರಹಸ್ಯಗಳುಂ ಚಂಬಾದು ನನ್ನ ನಂಬಿಕೆ.

ನಚೇಶ—ಆಂತಹದೊಂದು ಪೆಟ್ಟಿಗೆಯು ನಿನ್ನ ಯಜಮಾನ ವಿರಲ ಮೂರ್ತಿಯ ಬಳಿಯಲ್ಲಂತು.

ಪಲ್ಲವ—ಹಾಗಾದರೇಣಿಯದು.

ನಚೇಶ—ಕಗ ನಮ್ಮ ವಿರಲನು ನಜೆಯಿಸುತ್ತಿರುವ ಕಾಂತನಾಥನ ವರ ಈ ವಿಷಯಕವಾದ ವೊಕದ್ದು ಮುಂಭ್ರಿ ಸೀಸೇನಾದರೂ ಹೇಳತಕ್ಕುದ್ದುಂಚೋ!

ಪಲ್ಲವ—ಎಷ್ಟೇ ಇದೆ. ಬಾ, ಆಗಲ. ಸೇನು ನನ್ನ ಕಢಿಯನ್ನು ಕೇಳಿ ದರೆ ಸಿನಗೆ ನಂಬಿಕೆಯೇ ಹುಟ್ಟಿರುಬಹುದು.

ನಚೇಶ—ನಾವಿಕಮಹಾತಯ, ಹಡಗಿನ ಪಯಣದಲ್ಲಿ ಹೂತ್ತು ಕಢಿಯವು ದಕ್ಕೊಂಡ್ರಿ ನೀನು ಹೇಳುತ್ತಿದ್ದ ಕಷ್ಟ ಕಢಿಗಳನ್ನು ಹೂರತು ಉಳಿದ ಯಾವು ದನ್ನು ನೀನು ಹೇಳಿದರೂ ನಾನು ನಂಬಿತ್ತೇನೆ.

ಪಲ್ಲವ—ಆಯ್ದೋ ಆಯ್ದೋ! ಅವು ನಕ್ರಿಯ ಕಢಿಗಳು. ಇದಕ್ಕೂ ಅವಕ್ಕೂ ಎಲ್ಲಿಪದ್ದಿಗೆ? ಇದು ಪರಮಾದ್ಭುತವಿಷಯ. (ಅಲಿ) ಅಗೋ! ಆದೇನು ಸದ್ಗು!

ಪಲ್ಲವನು ಕುಚಿರಿಯಿಂದ ಥಟ್ಟನೆ ಏದ್ದು ಒಂದೇ ಉಸಿರಿನಲ್ಲಿ ಒದಿ ಕದ ವನ್ನು ತರೆದನು. ಹನೇಳಿ ಕಾಣಿಸಿತು. ಅವನು ನಾವಿಕಪತಿಯಾದರೂ ಎದೆ ಗುಂಡಿ ಗಾಬರಿಗೊಂದು ಒಂದು ಹೆಚ್ಚಿ ಹಿಂದಕ್ಕೆ ಸರಿದನು. ಅಗ ಚೆನ್ನಾಗಿ

ನೋಡಲು ಒಂದಾನೊಂದು ವ್ಯಕ್ತಿಯು ಕಂಡಬಂದಿತು. ಬಚ್ಚೆಬರೆಗಳೆಲ್ಲ ಬದಿ. ಮುಖದಲ್ಲಿ ರಕ್ತ ಸುರಿಯುತ್ತಿದ್ದಿತು. ನರಭತ್ತ ಬಂದು ಅಫೀಸಿನ ನಡುವೆ ನೆಲಕ್ಕೆ ಬಿದ್ದ ತೆಪತೆಪನೆ ಕ್ಷೇತ್ರಾಲುಗಳನ್ನು ಬಡಿಯಾರಾರಂಭಿಸಿತು.

ನಟೇಶನು ಈ ಅತ್ಯಾಹಿತದಲ್ಲಿ ಬಲು ಚಟುವಟಿಕೆಯಿಂದ ಸರ್ಪನೆ ಓಡಿ ಹೋಗಿ ಬಂದು ಗಾಜಿನ ಲೋಟಿದಲ್ಲಿ ನೀರನ್ನು ಸ್ವಂಜನ್ನು ತಂದು ನರಭು ತ್ವಿದ್ವ ಆ ವ್ಯಕ್ತಿಯ ಮುಖವನ್ನು ಚೆನ್ನಾಗಿ ತೋಳಿದು ನೋಡಿದನು. ಅದುವ ರೆಗು ಆ ವ್ಯಕ್ತಿ ಯಾರೆಂಬುದನ್ನು ಗುರುತಿಸುವುದೇ ಕಷ್ಟವಾಗಿದ್ದಿತು. ಈಗ ಕರೆಕಟ್ಟಿದ್ದ ರಕ್ತವನ್ನು ತೊಳಿದು ಪರೀಕ್ಷಿಸಲು ಯಜಮಾನ ವಿಲಂಬೇ ಆ ವ್ಯಕ್ತಿ ಯೆಂದು ಗೊತ್ತಾಯಿತು. ಅಗ ನಟೇಶನಿಗೆ ಪಕಾಲದಲ್ಲೇ ಹಷಟವಿಷಾದಗ ಶಂಖಾದುವು. ಬಳಿಕ, ವಿಲಂಬೇ ಎಂದು ಗಟ್ಟಿಯಾಗಿ ಕೂಗಿದ್ದಲ್ಲದೆ, ಅಯ್ಯೋ! ಪಾಪಿಗಳು ನಮ್ಮೆ ವಿಲಂಬನ್ನು ಕೊಲ್ಲಲೇಣಿದ್ದರಲ್ಲಾ! ಅಥವಾ ಕೊಲ್ಲಲ್ತೆ ಲೇಣಿದ್ದರಲ್ಲಾ! ಅಹಾ! ಆ ಕೊರೆಪಾತಕಿಗಳನ್ನು ನಾನೇನಾದರೂ ಕಂಡರೇನೇ! — ಎಂದು ಹೇಳುತ್ತ ತುಂಬ ಮರಂಗಿದನು.

— — —

ಹನ್ನೊಂದನೆಯ ಪರಿಚ್ಛೇದ

ಇನ್ನು ಮುಂದಕ್ಕೆನು ಮಾಡಬೇಕೆಂಬುದು ನಟೇಶನಿಗೆ ಗೊತ್ತಾಗಲಿಲ್ಲ. ಅದರೆ ನೌಕಾಧ್ಯಕ್ಷನಾದ ಪಲ್ಲಿವನು ಮಾತ್ರ ಶಾಂತನಾಗಿ ವಿಲಂಬ ನಾಡಿ ಯನ್ನು ಗಾಯಗಳನ್ನು ಪರೀಕ್ಷಿಸಿದನು. ಪ್ರಾಣಭಯವೇನೂ ತೋರಿದಿದ್ದರೂ ಎದಗಣ್ಣಿನ ಬಳಿಯಲ್ಲಿ ಮಾತ್ರ, ಬಲವಾಗಿ ಕತ್ತರಿಸಿಹೋಗಿದ್ದಿತು. ಅದನ್ನು ನೋಡಿದರೆ ಅವನ ತಲೆಯ ಉಪ್ಪನ್ನು ಕಳಚಿ ತೆಗೆಯುವುದಕ್ಕೂನ್ನು ರಕೆರಿತವಾದ ಬಂದು ಅಯುಧದಿಂದ ಎಷ್ಟಿದಂತೆ ತೋರುತ್ತಿದ್ದಿತು. ಇಪ್ಪೇಕ್ಷಾ ಅಲ್ಲದೆ ಬಂದು ತೋಳಿನ ಮೂರಿಗೆ ಬಹಳ ಪೆಟ್ಟು ತಗ್ಗಲ ಅಲ್ಲಾದಿನುವುದಕ್ಕೂ ಅನಾಧ್ಯವಾಗಿದ್ದಿತು.

ಪಲ್ಲವನು ಇಷ್ಟನ್ನೇಲ್ಲ ಪರೀಕ್ಷಿಸಿದನಂತರ—ನಚೇತ ಹೋಗು, ಬೇಗ ವೈದ್ಯ ನನ್ನ ಕರೆದುಕೊಂಡು ಬಾ. ವಿಶಲನು ಇನ್ನೂ ಸತ್ತಿಲ್ಲ. ಪಚೇನೋ ಬಲ ವಾಗಿ ಬಿಡ್ಡಿದೆ.

ನಚೇತ—ಆ ಹಾಳುಪೆಟ್ಟಿಗೆಯಿಂದರೇ ಇಷ್ಟು ಅನಧಿ—ಎನ್ನುತ್ತ ಹೋಗಿಲುತ್ತರಕ್ಕಾಡಲ್ಲೇ ಶತ್ರುವೈದ್ಯ (A surgeon) ನನ್ನ ಕರೆತಂದನು. ಅತನು ವಿಶೇಷ ಶ್ರಮಪಟ್ಟು ಪ್ರಿಯಾರ್ಥಿಕಾರಗಳಿಂದ ನತ್ತಿರಿಸಲು ಸುಮಾರು ಒಂದು ಫಂಟಿಯ ಮೇಲೆ ವಿಶಲನಿಗೆ ಜ್ಞಾನಬಂದಿತು. ಅದರೆ ತನಗೇನು ನದೆಯ ತಂಬುದು ವಿಶಲನಿಗೆ ಸ್ವಷ್ಟವಾಗಿ ಗೊತ್ತಿರಲ್ಲ. ಶಾಂತಕುಮಾರಿಯೆಂಬ ಯಾವಳೂ ಒಬ್ಬ ಸ್ತ್ರೀಯ ಕುಮುದಿಸಿ ನದಿತೀರದ ಮಂಗಳತರಂಗವೆಂಬ ಮನೆಗೆ ತಾನು (ವಿಶಲನು) ಬರಬೇಕೆಂದೂ ತನ್ನ ಸಂಗಡ ರಹಸ್ಯವಾದೊಂದು ಹೊಕ್ಕದ್ದುಪ್ಪೆಯ ವಿಪುಲವನ್ನು ಯೋಚಿಸಬೇಕಾಗಿದೆಯೆಂದೂ ಕಾಗದ ಬಂದು ದರಿಂದ ಅಲ್ಲಿಗೆ ಹೋಗಬೇಕಾಯಿತು. ವಿಶಲನು ಆ ಮನೆಯ ಬಾಗಿಲಿಗೆ ಹೋಗುವಾಗ್ಗೆ ನಿರಿಯಾಗಿ ಒಬ್ಬ ಸ್ತ್ರೀಯು ಬಾದು ಕದವನ್ನು ತೆರೆದಳು. ಅವಳು ವದನಾಲಂಕಾರಕೆನ್ನೋ ಅಥವಾ ಮತ್ತೆ ಯಾವ ಉದ್ದೀಕಿದಿಂದಲೋ ಮುಖಕ್ಕೆ ಬಣ್ಣವನ್ನು (Face Powder) ಹತ್ತಿಸಿಕೊಂಡಿದ್ದಂತೆ ತೋರಿತು. ಒಳಗೆ ನಡುಮನೆಯುಕಡೆ ಹೋಗಲು ಮಾರ್ಗವು ಬಲುಕತ್ತಲಾಗಿದ್ದಿತು. ಅಲ್ಲಿಗವನು ಅದಿಯಾಟ್ಟು ಕೂಡತೇ ಇಬ್ಬರು ಬಂದು ಮೇಲೆ ಬಿಡ್ಡಿರು. ಬಳಿಕ ಪರಸ್ಪರ ಗುದಾಷಕ್ಕೂ ಕುಸ್ತಿಗೂ ಹೊದಣಾಯಿತು. ಅವರಿಬ್ಬರೂ, ಇವನೆಂಬ್ಬಿ. ಅದುದರಿಂದ ವಿಶಲನ ಯತ್ನ ನಾಗಲಿಲ್ಲ. ಅವರಿಬ್ಬರೂ ಇವನನ್ನೆತ್ತಿಕೊಂಡು ಹೋಗೆಯ ಆಚೆಯ ಕರೆಗೈದಿ ಮುಂದಕ್ಕೆ ಬಂದು ಗುಡ್ಡದ ಮೇಲಕ್ಕೆ ನಡೆದರು. ಬಿಡುಕೊಳ್ಳಬೇಕೆಂದು ಒದೆದಾಡಿದುದೆಲ್ಲ ವ್ಯಧಿ ವಾಯಿತು. ಎಷ್ಟೋ ಕೂಗಿಕೊಂಡನು. ಅದರೂ ಯಾರೂ ಸಹಾಯಕ್ಕೆ ಬರಲಿಲ್ಲ. ಅವರಿಬ್ಬರೂ ಮೌನವಾಗಿ ಎತ್ತಿಕೊಂಡು ಹೋಗಿ ಗುಡ್ಡದ ಮೇಲಿನಿಂದ ಒಂದು ಕಮರಿಗೆ ಏಸೆದರು. ಅದರೆ ಜಗದೀಶ್ವರನ ಅನುಜ್ಞಯಲ್ಲಿದೆ ಅಣು ರೇಣುತ್ತಣಕಾಷ್ಟಗಳೂ ತಲಸರಾರವಲ್ಲವೇ? ಹಾಗೆ ತಳ್ಳಿಲ್ಪಿಟ್ಟ ನಿಭಾರಗ್ಗೆ ನಾದ—ಒಕ್ಕೋ! ಅವನೆಂದಿಗೂ ನಿಭಾರಗ್ಗೆನಲ್ಲ, ವಿಶಲನು ಪುಣ್ಯವಶಾತ್ ಬಂದು

ಮರದ ಮೇಲೆ ಬಿಡ್ಡನು. ಅದುದರಿಂದ ಪಾಣವಾದರೂ ಉಳಿಯತು. ಅನಂತರ ಅವರು ಹೇಗಾದರೂ ವಿಶಲನು ಸತ್ತೇ ಇರೆಬೇಕೆಂದು ದೃಢವಾಗಿ ನಂಬಿಸಂತಹೇಷದಿಂದ ಹಿಂದಿರುಗಿದರು. ಆ ಹತ್ಯಾಕಾರಿಗಳು ಹೊರಟು ಹೋದ ನುಳಿವು ತಿಳಿದ ಮೇಲೆ ವಿಶಲನು ತನ್ನ ಅಭೀಸಿಗೆ ಒಂದೇ ಉಸಿರನಲ್ಲಿ ಓಡಿಬಂದನು. ಮೇಲಿಂದ ಆ ಕಲ್ಲುಕಮರಿಯಲ್ಲಿ ಬಿದಾಗ ತೋಳಿಗೆ ಪೆಟ್ಟು ತಗುಲಿದುದರಿಂದ ಅದು ಮುರಿದುಹೋಯಿತಲ್ಲದೆ ತರೆಗೂ ಪ್ರಬುವಾದ ಪೆಟ್ಟು ಉಂಟಾಯಿತು. ಇಷ್ಟ್ವು ನೆಡೆದ ನಿಜಾಂತ.

ವಿಶಲನು ಸ್ವಲ್ಪ ತೆಪ್ಪತ್ತುಕೊಳ್ಳಲು ಪಲ್ಲಿವನು ನಚೇಶನಂ ಕುರಿತು_ಅಯ್ಯನಾನು ಪ್ರನಃ ಯಾವಾಗಲಾದರೂ ಬಂದು ವಿಶಲನ ಸಂಗಡ ಮಾತಾಡುತ್ತೇನೆ, ಎಂದು ಹೇಳಿ ಹೊರಡಲುಜ್ಞಗಿಸಿದನು. ಈ ಚಂಧ್ಯೆ ವಿಶಲನಿಗೆ ಜ್ಞಾನಬಿಂದ ಮೇಲೆ ನಚೇಶನು ಪಲ್ಲಿವನು ಬಂದಿರುವ ಉದ್ದೇಶವನ್ನು ಹೇಳಿ ಪರಿಚಯ ಮಾಡಿಸಿದ್ದನು. ಈಗ ಪಲ್ಲಿವನು ನಚೇಶನ ಸಂಗಡ ಹೇಳಿದ, ಮೇಲೆ ಕಂಡ ಏಷುಮಾತನ್ನು ಹಾವಿನ ಕಿವಿಯಿಳ್ಳ ವಿಶಲನು ಅಲಸಿ ಪಲ್ಲಿವನಂ ಕುರಿತು_ಎಲ್ಲೆ, ನಾವಿಕ ಪತ್ತಿ, ನೀನು ಹೊರಡಬೇದ. ನೀನು ಬಂದ ಕಲಪವೇನೋ ದಯವಿಟ್ಟು ತಿಳಿನು.

ಪಲ್ಲಿವ_ನಿನಗೆ ಇದರಿಂದೇನೂ ಅಯಾನವಾಗಿದ್ದರೆ ಅವಶ್ಯಕವಾಗಿ ಹೇಳುವನು.

ವಿಶಲ_ನನಗೆ ಇಂತಹ ಪೆಟ್ಟುಗಳಿಗೇನೂ ಕಡಿಮೆಯಲ್ಲ. ಜನಗಳ ಯೋಗ್ಯಕ್ಕೇಮಂತಹಿಗೆ ಬಿಡ್ಡ ಕಂಕಣಾದ ಪತ್ತೇದಾರಾರು ಸ್ವಸುಖದ ಮೇಲೆ ದೃಷ್ಟಿಯಿಟ್ಟು ಇಂತಹುದಕ್ಕೆಲ್ಲ ಹಿಂದಿಗೆದರಾದೀತೆ? ನಮ್ಮ ಕರ್ತವ್ಯವನ್ನು ನಾವು ಮಾಡುವುದರಿಂದೆ ಇದಕ್ಕಿಂತ ಹೆಚ್ಚಾದ ಇನ್ನು ಯಾವ ಯಾವ ಗಂಡಗಳನ್ನನುಭವಿಸಬೇಕಾಗಿದೆಯೋ ಏನೋ! ಈಗ ನನ್ನಿಂದಾಗಬೇಕಾದುದೇನು?

ಪಲ್ಲಿವ_ನಾನು ನಿನ್ನಿಷ್ಟಿನ ಹೊರತು ಮತ್ತಾರೆದುರಿಗೂ ಆ ಸಂಗತಿಯನ್ನು ಹೇಳುವುದಿಲ್ಲವೆಂದು ಮಾತ್ರಹೊಣ್ಣುರುಚೆನಲಾ!

ವಿಶಲನು_ನಾನು ಏಂತಹ ರಹಸ್ಯವನ್ನು ನಮ್ಮ ನಚೇಶನಿಗೆ ತಿಳಿಸಿ ರುಫುದಿಲ್ಲ.

ನಚೇತ-ಮಹಾಶಯ, ಇಗೇ ! ನಾನು ಹೊರಕ್ಕೆ ಹೂರಿಡುತ್ತೇನೆ, ಮಾತಾ ದಿಕೊಳ್ಳಿರಿ.

ವಿಲಿನಿಗೂ ಪಲ್ಲವನಿಗೂ ಒಂದು ಫೋಟೋ ಸಂಭಾಷಣೆಯಾದ ನಂತರ ಪಲ್ಲವನು ಹೂರಕ್ಕೆ ಬಂದು_ನಚೇತ, ಕ್ಷಮಿಸು. ಇನ್ನು ಸೀನು ಬರಬಹು_ಎನ್ನಲು ನಚೇತನು ಬಳಕ್ಕೆ ಬಂದನು. ಬಾಹು ವಿಲಿನ ಮುಖವನ್ನು ನೋಡಲು ಅತನು ಯಾವಾಗ್ಗಿಂತ ಗಂಭೀರವಾಗಿ ಉನ್ನೇಣಿಸುತ್ತಿರಿ ಪ್ರದಾಗಿ ಕಂಡುಬಂದಿತು.

ವಿಲಿ_ನಚೇತ ಹಡಗೊಡೆಯನಾದ ಪಲ್ಲವನು ಹೃದಯಫೇದಕವಾದೊಂದು ಕಥೆಯನ್ನು ಹೇಳಿದನು ಅದಲ್ಲಿ ದಿಟವಾಗಿದ್ದಲ್ಲಿ ದೈವಕೃಪೆಯಿಂದ ನಮ್ಮ ಕೇಸಿಗೆ ಬೇಕಾದ ನಾಧನ (Evidences) ಗಳಲ್ಲಿ ದೂರೆತಂತೆಯೇ.

ನಚೇತ_ಒಳ್ಳೆಯದು. ಅದು ಚಾರುಚಂದ್ರನ ಕುಟುಂಬದ ವಿಷಯವೋ ? ಯಾರದು ?

ವಿಲಿ_ಆಹಾ ! ಕಾಂತನಾಥನದೇ.

ಪಲ್ಲವ_ನೇರಿ ಹಾಗಾದರೆ, ನಂದೂಕ ಜೋಡಿಯಾಗಿದೆ. ಹುಡುಗಿ ಸುರಕ್ಷಿತಾಗಿದಾರಿ.

ವಿಲಿ_ಸೀನು ಹೇಳಿದನ್ನು ನಾನು ನೋಡಿಕೊಳ್ಳುತ್ತೇನೆ. ಆದರೆ ಈ ಮಧ್ಯ ಏನು ನನ್ನನ್ನು ಕಂಡುದನ್ನು ಯಾರಿಗೂ ಹೇಳಿಕೂಡಿದ್ದು.

ಪಲ್ಲವ_ಸಿನ್ನ ಬುದ್ಧಿವಾದವನ್ನನುಸಿಸುವುದು ನನ್ನ ಭಾರ, ಎಂದು ಇಬ್ಬರನ್ನೂ ವಂದಿಸಿ ಹೂರಣಿಕೊಂಡನು.

ತನ್ನ ಕೇಸಿಗೆ ಸಹಾಯಕನಾದ ಪಲ್ಲವನು ಹೊರಣಿಕೊಂಡಮೇಲೆ ಏಷಲನು ಒಂದು ಕಾಗದವನ್ನು ಬರೆದು ಅದನ್ನು ಕೈಯಲ್ಲಿಟ್ಟುಕೊಂಡು ನಚೇತನಂ ಕುರಿತು_ಅಯ್ಯ, ಕೇಳು, ಕಾಂತನಾಥನಿಗೆ ಒಬ್ಬ ಅಣ್ಣನಿರುವನುತ್ತೆ.

ನಚೇತ_ಹೌದು. ಅವನ ಹೆಸರು ವನಜಚಂದ್ರ, ಅವನು ಬಹಳ ತುಂಡಿ, ಜೂಜುಕೋರ, ದುಂದುಗಾರ, ಕಂಡುಕ.

ವಿಲಲ_ಇಗೋ, ಈ ಕಾಗದವನ್ನೂ ದುತ್ತೇನೇ ಕೇಳು. ಇದನ್ನು ಉಲಿತ ಪಟ್ಟಣದಲ್ಲಿರುವ ನನ್ನ ಮಿಶ್ರನಾಡೆಬ್ಬಿ ಪ್ರಸಿದ್ಧ ಪತ್ತೆದಾರನಿಗೆ ಕಳುಹಿಸತಕ್ಕುದು 'ವನಜಚಂದ್ರನು ನಾನ್ಯಾಯವಾದ ಹಕ್ಕು ದಾರನಲ್ಲಿ ಚೆಂದೂ ಕಾಂತನಾಥನೇ ನಿಜ ವಾದ ಹಕ್ಕು ದಾರನೆಂದೂ ಕೇಳುತ್ತೇನೇ. ಈ ವಿಷಯವನ್ನು ಜೆನ್ನಾಗಿ ತಿಳಿದು ದಯವಿಟ್ಟು ಇನ್ನೂ ವಿಶೇಷ ಸಂಗತಿಗಳೊಷನೆ ವಿಶದವಾಗಿ ಬರೆಯಿಸದೇಕೆಂದು ಕೋರುತ್ತೇನೇ.' ಹೀಗೆ ಕಾಗದವನ್ನು ಒಂದಿನಂತರ, ನಚೇತ_ಹಾಗಿದ್ದರೆ ಕಾಂತನಾಥನನ್ನು ಕೂಡೆ ಮಾಡಿದುದಕ್ಕೆ ನರಿಯಾದ ಕಾರಣಿದ್ದುತ್ತಾಯಿತು.

ವಿಲಲ_ವನಜಚಂದ್ರನೇ ಈ ದುಷ್ಪೃಶ್ಯವನ್ನು ಯೋಚಿಸಿದವಿರಬಹುದು. ದಿಟ್ಟ, ಅವನೇ ಎಂದು ನನಗೆ ತೋರುತ್ತಿದೆ. ಜಾರುಚಂದ್ರನು ಉಡುಗಿದ ಮುದುಕ, ಅವನೇನು ಇಂದೊ ನಾಳಿಯೋ! ಮುಂದೆ ತಂದೆ ಸತ್ತಮೇಶೆ ಕಾಂತನಾಥನು ತನ್ನ ಮುಟ್ಟು ಪೂರ್ಣಿಽತ್ತರವನ್ನೇ ಎತ್ತಿದರೆ ತನಗೆ (ವನಜಚಂದ್ರನಿಗೆ) ತೊಂದರೆಯಾಗುವುದೆಂದೂಹಿಸಿ ಕಾಂತನಾಥನನ್ನು ಕೊಲ್ಲಿಸಲೇಸಿರಬಹುದು.

ನಚೇತ_ಇದನ್ನು ಪಲ್ಲಿ ಚನು ನಿನ್ನ ಕೂಡೆ ಹೇಳಿದನ್ನೋ?

ವಿಲಲ_ಹಾಡು, ಇಪ್ಪೇಂಳ್ಳ, ಇನ್ನೂ ಮುಖ್ಯವಾದುದನ್ನೆಪ್ಪಿನ್ನೂ ಹೇಳಿದನ್ನು. ಅಂತು ಪಟ್ಟಿಯ ಪಟ್ಟಿಗೆಯು ಬಹು ಅಮಾಲ್ಯವಾದ ಶ್ರೇಷ್ಠವನ್ನು.

ನಚೇತ_ಗಲಬಿಲ ಮಾಡುವ ಆ ಹಾಳು ಪಟ್ಟಿಗೆಯು ನನಗೇನ್ನೀರ್ ಅರೆಕಾ ಸಿನ ಬೆಗೊ ಬಾಳದು. ಅವನ್ನು ನಮುದ್ರಕಾಂಡರೂ ಎನೆದುಬಟ್ಟರೆ ಕ್ಷೇಮವಾಗಿರಬಹುದು.

ರರಲ_ನೀನು ಹರಹಿಡಿದು ಯಾವಾಗ್ಗೂ ಅದನ್ನು ದ್ವೇಷಿಸುತ್ತಿದ್ದೀರೆ. ಅಗಲ ನಚೇತ, ನನ್ನ ಹೆಸರಿನಲ್ಲಿ ಈ ಚೆಲಗಾರಫನ್ನು ಕೊಟ್ಟುಬಾ. ಪ್ರತ್ಯೇಕ ಯೆಡನೆ ಸ್ವಲ್ಪ ಮಾತಾಡಿಕೊಂಡು ಬರಬೇಕಾಗಿರುವುದರಿಂದ ನಾನು ಈ ರಾತ್ರಿ ಹಳ್ಳಿಗೆ ಹೊರಡುತ್ತೇನೇ. ಇಲ್ಲಿನವರ ಮೇರೆ ನೀನೊಂದು ಕಣ್ಣಿಣ್ಣೇ ಇರಬೇಕು. ಮೂರು ಕೇಳಿದರೂ ಏಲರನು ಏನಾದನ್ನೋ ಗೆನ್ನತಿಲ್ಲವೆಂದು ಹೇಳುತ್ತಿರು. ನಾನು ಹೊಳೆಯಲ್ಲಿ ಬಿದ್ದು ಸತ್ತನೆಂದು ಅವರು ತಿಳಿದುಕೊಳ್ಳು.

ನಚೇಣು ಹಾಗೆಯೇ ಒಟ್ಟಿಕೊಂಡು ಉಲಗಾರ್ಥ ಕೊಡುವುದಕ್ಕೆ ಹೋಗು. ವಿಶಲನು ರ್ಯಾಲೀಸ್‌ಎಷ್ನಿಗೆ ಹೋದನು. ವಿಶಲನಿಗೆ ಎಂದೂ ಇಲ್ಲದಷ್ಟು ಪಂಸ ಸ್ತ್ರೀಯು ಈಗ ಲಂಟಾಗಿದೆ. ಈ ವಿಧವಾದ ಸಂತೋಷಕ್ಕೂ ತೃಪ್ತಿಗೂ ಪಲ್ಲವನು ತಳಿಸಿದ ಸುವಾರ್ತೆಯೇ ಕಾರಣ. ಈಗ ಸ್ವಲ್ಪಕಾಲ ವಿಶ್ವಾರಂತಿ ಸುಖವನ್ನನುಭವಿಸಬೇಕೆಂದು ವಿಶಲನು ಯೋಚಿಸಿದನು. ಈ ಮಧ್ಯ ವಿಶಲನು ವಾರಣಿಲಾಲನಿಗೆ ಒಂದು ಕಾಗದವನ್ನು ಬರೆದು (ಸೋದರಮಾವನಾದ ವಾಗೀ ಶನು ಬರೆದಂತೆ) ಅದರಲ್ಲಿ ನಿಮ್ಮ ಸೋದರಮಾವನಾದ ತನಗೆ ಕೆಲವುಕಾಲದ ಮಟ್ಟಿಗೆ ಸಮುದ್ರಮಾರುತವು ಆವ್ಯಾಕವಾಗಿರುವುದರಿಂದ ತೀರಪಾರ್ಪಂತಕ್ಕ ಹೋಗಿರುವುದಾಗಿಯೂ ಈ ಸಂಗಿತಿಯನ್ನು ಪ್ರಪಳೆ (ಕೃತಕಪ್ರಪಳೆಯಾದ ಸೌದಾಮಿನಿಗೆ) ಮುಂತಾದವರಿಗೆ ತಳಿಸಬೇಕೆಂದೂ ಕೇಳಿದನು. ವಿಶಲನು ಸ್ವಲ್ಪದಿನ ಸುದಾರಿಸಿಕೊಂಡಮೇಲೆ ಪುನಃ ಸೋದರಮಾವನಂತೆ ವೇಷಧಾರಿ ಯಾಗಿ ಬಂದು ವಾರಣ ಸೌದಾಮಿನಿ ಮುಂತಾದವರೊಡನೆ ಆದೇ ಮನೆಯ ಲ್ಲಿದ್ದು ಮುಂದೆ ತನ್ನ ಕೇಸಿಗೆ ಸಂಬಂಧಪಟ್ಟುದನ್ನೇಲ್ಲ ನರಿಪಡಿಸಿಕೊಳ್ಳಬೇಕೆಂದೂ ಅಗೇನಾದರೂ ಅವರು ತನ್ನನ್ನು ಗುರುತಿಸಲಾರಿದ್ದು ರೆ ಮಾಧವ ಮುಂತಾದವರನ್ನು ಬಯಲಗೆಳಯಬೇಕೆಂದೂ ಲಾಂಡ್ವೇಶಿಲಿಕೊಂಡಿದ್ದನು.

ಪ್ರಪಳೆಯು ಬಲು ಸಂತೋಷದಿಂದ ವಿಶಲಮೂರ್ತಿಯನ್ನು ಬರಮಾಡಿ ಕೊಂಡು ನಾಕ್ಕಾತ್ತ ಓರನಪುತ್ತಿಗಿಂತ ಅತಿಶಯವಾಗಿ ಆದರಿಸಿದಳು. ಆತನಿಗೆ ಸಂಭವಿಸಿದ್ದ ಅಪಾಯವನ್ನು ಕೇಳಿ ಮವ್ಯಾಲ ಮರುಗಿದಳು. ವಿಶಲನು ಹೂಸ ಮಂಗಲವನ್ನು ತಲಪಿದ ಏರಡು ದಿನಗಳಮೇಲೆ ಒಂದುದಿನ ಸಂಜೀಯಲ್ಲಿ ಒಂದು ಜಾರಾಕುಟ್ಟ (Eesy chair) ಯಮೇಲೆ ಕುಳಿತು ಬರಗಿಕೊಂಡಿದ್ದನು. ಆ ಅಂಗಳದಲ್ಲಿ ಸಮಾಪದ ಹಲಸಿನ ಮರದಡಿಯಲ್ಲಿ ಒಂದು ಬೆಂಟನಮೇಲೆ ಪ್ರಪಳೆಯು ಕುಳಿತು ಪನೋ ಒಂದು ಪುನ್ತರವನೋಽದುತ್ತಿದ್ದಳು. ಈ ಪತ್ತೇದಾರನಿಗೆ ಹಿಂದುಗಡೆಯಂದ ಏನೋ ಕೇಳಿತು. ಈತನು ಸುತ್ತಲೂ ನೋಡುವಲ್ಲಿ ಬೇಲಯಮೇಲಂದ ಒಂದು ಪುಟ್ಟಕಲ್ಲು ಬಂದು ಪ್ರಪಳೆಯ ಕಾಲಗೆ ತಗುಲತು. ಅದರ ಸುತ್ತಲೂ ಕಾಗದವನ್ನು ಸುತ್ತಿದ್ದಿತು. ಪ್ರಪಳೆಯು ಸಣ್ಣ ಧ್ವನಿಯಲ್ಲಿ ಏನನೋ ಅಂದುಕೊಂಡು ಅದನ್ನು ಕೃಗೆ ತೆಗೆದುಕೊಂಡಳು. ಮುಂದಕ್ಕೆ ಅವ

ಈನು ವಾಡುವಳೋ ತಿಳಿಯಬೇಕೆಂದು ವಿಶಲನು ಕಣ್ಣ ಮುಚ್ಚಿ ಸಿದ್ರೆಯನ್ನು ನಟಿಸತ್ತಿದ್ದನು. ಇಪ್ಪಾಗುವಾಗ್ಗೆ ನಂಜೆಗತ್ತಲೇಯ ಕಾವಣವು ಹೆಚ್ಚುತ್ತ ಬಂದಿತು. ಪ್ರಪುಲ್ಲೆಯು ಹೊದಲು ಅಧಿಕೆಯಾದಳು. ಅದರೂ ಯಾರೂ ಕಾಣಲಾರರೆಂದು ಫಾವಿಸಿ ಆ ಕಲ್ಲಿಗೆ ನುತ್ತಿದ್ದ ಕಾಗದವನ್ನು ದಿಕ್ಕೊಡಳ್ಳು. ಒಮ್ಮತ್ತ ಬಂದರು ತೆಲ್ಲ ಮುಖವು ಸ್ವಲ್ಪ ಕಳೆಗುಂದುತ್ತದ್ದು ದಲ್ಲಿದೆ ಕ್ಕೆ ಕಾಲುಗಳು ನಡಗುತ್ತ ಬಂದವು ಆ ಮೇಲೆ ಆ ಕಾಗದವನ್ನು ಮಾಡಿಸಿ ತನ್ನ ಘರಟು ಕುಪ್ಪನ (Jacket) ದ ಬೇಳಿನಲ್ಲಿಟ್ಟುಕೊಂಡು ವಿಶಲನ ಬಳಿಗೆ ಹೋಗಿ ನೋಡಿದಳು. ಅದರೆ ಏನೂ ಮಾತಾಡಲಿಲ್ಲ. ಪ್ರಪುಲ್ಲೆಯು ಅವಸಿಗಾಯಾನ ಕೊಡಲಿಲ್ಲ. ಆಕೆಯು ಇನ್ನು ತನ್ನ ಕಷ್ಟ ಹರಿಯತೆಂಬುದನ್ನು ನೂಡಿದೆಳೋ ಎಂಬಂತೆ ನಿಟ್ಟು ಸಿರಿಟ್ಟು ಹೆಚ್ಚಿಗಿಲ ಹಾದಿಯಾಲ್ಲಿ ಹೋಗಿ ಬಂದು ಅರಣ್ಣವನ್ನು ಹೊಕ್ಕು ಬಳಿಕ ಬೇಗ ಬೇಗ ಸಿಟಲಾರಂಭಿಸಿದಳು.

ವಿಶಲ್-ಒಹೋ ! ಈ ವೇಳೆಯಲ್ಲ ಕೋಮುಣಾಂಗಿಯಾದ ಈ ಪರೆಯದ ಈಡುಗಿಯು ಮನೆಯಿಂದ ಹೂರಿಗೆ ಹೋಗುವುದೆಂದರೇನು ! ಈಗ ಯಾವನೋ ಒಬ್ಬನು ಅಭಿಗೊಂದು ಕಾಗದವನ್ನೆಸೆಡಿದ್ದನು. ಅಗಲ್- ಎಂದುಕೊಂಡು ಕ್ಕೆಯಂತ್ರಿಲ್ಲಿಂದು ಬೆತ್ತುವಾಸ್ತು ಕಿಡಿದುಕೊಂಡು ಬೇಗಬೇಗ ಹೂರಟು ಪ್ರಪುಲ್ಲೆಯನ್ನು ನಮಿಂಬಿಸುತ್ತ ಬಂದನು. ಅದರೆ ಇವಳು ತನ್ನನ್ನು ನೋಡಿಬಿ ಬ್ರಾಥಿಂದು ಸ್ವಲ್ಪ ಸ್ವಲ್ಪ ಹಿಂದಾಗಿ ಮರಗಳ ಮರೆಯಲ್ಲಿ ನಡೆಯುತ್ತಿದ್ದನು.

ಆ ಕಾಂತಾರದಲ್ಲಿಂದು ವಿನಾ೟ಿರವಾದ ಚ್ಯಾದಾನ. ಅಲ್ಲಿಗೆ ಹೋಗಲಿಯ ಯಾವನೋ ಒಬ್ಬನು ಈಕೆಯ ಬಳಿಗೆ ಬಂದುದನ್ನು ವಿಶಲನು ದೂರದಿಂದ ಸೆಟ್ಟಿದನು. ಅವರಿಬ್ಬಿಗೂ ಪ್ರೇಮನೂಡಿಕೆವಾದ ಸರಸ ಸಲಾಹುವಾದಳು ನಡೆ ಮತ್ತು. ಇಲ್ಲಿಯವರೆಗೂ ಸಹಿಪ್ಪಾವಾಗಿದ್ದ ವಿಶಲನು ಇನ್ನು ಸುಮ್ಮುಸಿರಲಾರ ದಾದನು. ಕಣ್ಣಗಳು ತನಿಗೆಂಡಗಳನ್ನು ಸುರಿಸುವಂತಾದುವು. ಮನಸ್ಸಿ ನಲ್ಲಿ_ಅಹಾ ! ಈ ಅತ್ಯಾಚಾರವನ್ನು ವಾಡುತ್ತರುವವನಾರು ? ಇರಲಿ. ಇದಕ್ಕೆ ತಕ್ಕುದನ್ನು ವಾಡಬೆಲ್ಲೆ_ಎಂದುಕೊಂಡನು. ಪ್ರಪುಲ್ಲೆಯೂ ಆ ಮನುಷ್ಯನೀ ಫಿನುಮಾತಾಡಿಕೊಂಡರು. ಅದೇನೆಂಬುದು ವಿಶಲನಿಗೆ ತಿಳಿಯಲ್ಲ. ಅವನ ಮುಖವು ವಿಶಲನಿಗೆಂದೂ ಪೂರ್ವಪರಿಚಿತವಾದುದಲ್ಲ. ಅವರ ಸಂಭಾಷಣೆ

ನುವೂರು ಅರ್ಧಗಂಟೆ ನಡೆಯಿತು. ಕಟ್ಟಕಡೆಯಲ್ಲಿ ಪ್ರಪುರ್ಲೇಯು ಗಟ್ಟಿಯಾಗಿ_
ನೀನು ಹೋಗಿ ಯಜಮಾನ ವಿಶ್ವಾಸ ಕಾಣಿ. ಕಾಣಿತ್ತೀರೋ? ಎಂದಳು.

ಅ ಮನುಷ್ಯ_ಇನ್ನೂ ಈಗಲೇ ಬೇಡ. ಕೆಲವು ದಿನಗಳ ಮೇರಾಗಲಿ.
ನನ್ನ ಮಾತನ್ನು ನಂಬಿ. ಎಲ್ಲಿವೂ ಸರಿಹೋಗುವುದು. ನಾನು ಹೊರಡು
ವೆನು. ಅದರೆ ನನ್ನನ್ನು ನೀನು ಕಂಡುಬು ಈಗ ಯಾರಿಗೂ ಗೊತ್ತಾಗ
ಕೂಡಬು. ನೀನು ಮನೆಗೆ ಹೊರಡು.

ಪ್ರಪುರ್ಲೇ_ನಾನು ಪುನಃ ನಿನ್ನನ್ನು ನೋಡುವುದು ಯಾವಾಗೆ?

ಮನುಷ್ಯ_ಇನ್ನೂ ಕೆಲವು ದಿನಗಳಲ್ಲೇ ನಾನು ಹಂದಿರುಗಿ ಬರುವೆನು
ಹೇಗೆಂದು ಹೇಳಿ ನಿಂತುಬಿಟ್ಟನು.

ಪ್ರಪುರ್ಲೇಯು ಗೃಹಾಭಿಮೂಲಿಕಾದಳು. ಅತನು ಬಹಳ ಹೊತ್ತು ಆಕೆಯು
ಕಡೆಯೇ ಬಹು ಕುಶಾಹಲದಿಂದ ನೋಡುತ್ತಿದ್ದನು. ಪ್ರಪುರ್ಲೇಯು ಮರೆಯಾ
ಗುವವರೆಗೂ ಅವಿತುಕೊಂಡಿದ್ದ ವಿಶ್ವಾಸ ಈಗ ಸರ್ಪನೇ ಬಾಣದಂತೆ ಈಚೆಗೆ ನುಗ್ಗಿ
ಅ ಹೊಸಬನ ಮುಂದೆ ಬಂದು ನಿಂತು ಗಂಭೀರೇ ಗಜರ್ನೆಯಿಂದ_ ಯಾರಯ್ಯಾ
ನೀನು? ಏಮ ನಿನ್ನ ಈ ಅಕಾರ್ಯ?

ಮೋಡಪಿಲ್ಲದ ಗಗನದಿಂದ ಸಿಡಿಲು ಬದಿದಂತೆ ಅನಿರೀಕ್ಷಿತವಾಗಿ ಹೇಗೆ
ಯಾರೋ ಬಂದು ತನ್ನ ಕೃತ್ಯವನ್ನು ಕಂಡರಲ್ಲಾ ಎಂದು ಅತನು ಕೇವಲ ಗಾಬ
ರಿಗೇಂಡನು. ಏನೂ ತೋರದೆ ನೆಟ್ಟಿಬ್ಬಿನಾಗಿ ನಿಂತನು. ಬಂದರೆಡು ಕ್ಷಣ
ಮಾತಾಡಲಾರದೆ ಹೋದನು. ಕಟ್ಟಕಡಗೆ ವಿಶ್ವಾಸ ಮುಖವನ್ನು ದುರುಗುಟ್ಟಿ
ಕೊಂಡು ನೋಡುತ್ತೆ ಕೈಗಳನ್ನು ಹಿಂಡಕ್ಕು ಕಟ್ಟಿಕೊಂಡು_ಅದೇನಾದರೂ ಆಗಲಿ,
ನೀನು ಯಾರು? ಎಂದನು.

ವಿಶ್ವಾಸ ನಾನು ಯಾರಾದರೂ ಆಗಲಿ, ನಿನಗೇನು? ನೀನು ಯಾರೆಂಬುದು
ನನಗೆ ಗೊತ್ತಾಗಬೇಕಾದುದು ಮುಖ್ಯ. ನಮ್ಮ ಬಾಲೆಯನ್ನು ಪುನರಾಯಿಸಿ
ಮನೆಯಿಂದ ಹೊರಕ್ಕೆ ಬರಮಾಡಿಕೊಂಡ ದುರುಳನ ವಿಘಯವನ್ನು ಹೊದಲು ತಿಳಿ
ಯಬೇಕು.

ಅ ಮನುಷ್ಯ_ಸೀನು ವಿಶಲಮೂರ್ತಿಯೋ ?

ವಿಶಲ_ಹೌದು.

ಅ ಮನುಷ್ಯ_ಸೀನು ನನಗೆ ತುಂಬ ಗಾಬರಿ ಹತ್ತಿಸಿಬಿಟ್ಟೆಯಲ್ಲ. ಹೀಗಾಗುವುದೆಂದು ನಾನು ತಳಿದಿರಲಿಲ್ಲ. ನಾನು ಪ್ರಪುಲ್ಲೆಯನ್ನು ನೋಡಬೇಕಾಗಿದ್ದುತ್ತು. ನೋಡಿದುದಾಯಿತು.

ವಿಶಲ_ಆದರೆ ಅ ಪರಸ್ಪೀರ್ಯ ಕೈಯನ್ನು ಮುಟ್ಟಿ ಮುತ್ತು ಕೊಡುವುದಕ್ಕೆ ಹೇಗೆ ಮನಸ್ಸು ಬಂದಿತು ? ಅದು ಎಂತಹ ಅಯೋಗ್ಯರು ಮಾಡುವ ಕೆಲನ !

ಅ ಮನುಷ್ಯ_ಅದು ಆದರೂ ಆಗಬಹುದಾಗಿದ್ದಿತು. ಇಲ್ಲದಿದ್ದರೂ ಅನಾವಶ್ಯಕವೇ ಅಗಿದ್ದಿತು. ಸೀನು ನಾನಿಳಿದಿರುವ ಸ್ಥಳಕ್ಕೆ ಬಂದರೆ ನಾನು ಯಾರೆಂಬುದನ್ನು ನನಗೆ ಇಲ್ಲ ಏನು ಕೆಲನವಿದೆಯಂಬಾದನ್ನು ಹೇಳುವೆನು.

ವಿಶಲ_ಹಾಗಾದರೆ ಬರುತ್ತೇನೆ.

ವಿಶಲನೂ ಹೊಸಬನೂ ಜಡೆಯಲ್ಲಿ ಹೊರಟರು. ಆತನು ಸಮಾಪದತಾಲ್ಲಿಕ್ಕೆ ಹೆಡ್‌ಕ್ವಾಟರಿನ ಬಂದು ಹೋಟಿಲನಲ್ಲಿಉದಿದ್ದನು. ಭೋಜನವಾದನಂತರ ಬಂದು ಕೊಟಿದಿಯಲ್ಲಿ ಇವರಿಂದಿಗೂ ರಹಸ್ಯವಾಗಿ ಸಂಭಾಷಣೆ ನಡೆಯಿತು. ತರುವಾಯ ವಿಶಲನು ಮನೆಗೆಹೊರಡುವಾಗ್ಗೆ ಸುಮಾರು ಅರ್ಥರಾತ್ರಿಯ ಸಮಯ. ಆ ಹೊಸಬನು ಕೊಣ್ಣಿ ವಾಗ್ನುಲವು ವಿಶಲಮೂರ್ತಿಗೆ ತೃಪ್ತಿಕರವಾಗಿದ್ದಿತು. ಹೊರಡುವುದಕ್ಕೆ ಮುಂಚೆ ವಿಶಲನು_ಸೀನು ಹೋಟಿಲಲ್ಲಿರುವುದು ಉಚಿತವಲ್ಲ. ಬಂದು ನಮ್ಮ ಹಳ್ಳಿಯಮನೆಯಲ್ಲಿದ್ದ್ದುಬಿಡು. ಅದರೆ ನಿನ್ನ ನಡತೆಯನ್ನು ಸೀನು ಸರಿಯಾಗಿ ನೋಡಿಕೊಳ್ಳಬೇಕು. ಪ್ರಪುಲ್ಲೆಯು ವಿವಾಹಿತಳಾದ ಕುಲವರ್ಧಿವೆಂಬುದನ್ನು ನೆನೆಹಿನಲ್ಲಿಡಬೇಕು. ನಾನು ನಾಳೆಬಂದು ನಿನ್ನನ್ನು ಕರೆದುಕೊಂಡು ಹೋಗುತ್ತೇನೆ.

ಅತರುಣ_ಆ ಕಾಡಿನಲ್ಲಿ ನಾನು ನಿನ್ನನ್ನು ಕಂಡುದು, ಬಳಿಕ ನಡೆದ ವಿಷಯ ಇವನ್ನು ರಾಳಿ ಸೀನು ಪ್ರಮಾರ್ಗೆ ತಳಿಸಬೇಡ.

ವಿಲಲ_ಹಾಗೆ ತಿಳಿನುವುದಕ್ಕೆ ಇನ್ನು ಕೆಲವು ಕಾಲ ಹೋಗಬೇಕು. ಎಂದು ಹೊರಟುಹೋದನು.

ಬೆಳಗ್ಗೆ ವಿಲಲನು ಪುನಃ ಬಂದು ಆ ಯುವಕನನ್ನು ಕರೆದುಕೊಂಡು ಹೋದನು. ಇವರಿಬ್ಬಿರೂ ಬರುವಾಗ್ಗೆ ಪ್ರಪುಲ್ಲೆಯು ದಿವಾನ್ ಬಾನೆಯಾಲ್ಲಿ ಕುಳಿತು ವರ್ತಮಾನಪತ್ತಿಕೆಯನೇೇದುತ್ತಿದ್ದಳು. ಈಗ ಧಟ್ಟನೆ ಎದ್ದುಸಿಂತು ಸೋಡಿ ದಳು. ಈ ತರುಣನನ್ನು ಕಾಣುತ್ತಲೇ ಪ್ರಪುಲ್ಲೆಯ ಮನನ್ನು ಪ್ರಪುಲ್ಲವಾಯಿತು. ಅದರೂ ವಿವೇಕ ಶಾಲಿನಿಯಾದುದರಿಂದ ಜರ್ಜ್-ವಿಪಾದಗಳಲ್ಲಿ ಯಾವುದೊಂದರ ಕುರುಹನ್ನೂ ತೋರ್ಪಿಡಿಸಲಿಲ್ಲ, ಇದಲ್ಲವೇ ಮನೇದಾಡ್ರ್ಯಾ! ವಿಲಲನು ಏನೆನ್ನುವನೋ ಎಂದು ಆಕೆಯ ದೃಷ್ಟಿಯೆಲ್ಲಾ ಅತನ ತಾಟಗಳ ಮೇಲೆಯೇ ಇದ್ದಿತು.

ವಿಲಲ_ಪ್ರಪುಲ್ಲೆ ಈತನು ನನ್ನ ಏಂತ್ರ, ಈತನ ಹೆಸರು ಕುಲಚಂದ್ರ_ಎಂದು ಹೇಳಿ ಅತನ ಕಡೆಗೆ ತರುಗಿ_ಅಯ್ಯ_ಈಕೆ ಬಲು ಒಳ್ಳೆ ಕುಡುಗಿ_ಎಂದು ತೋರಿಸಿದನು.

ಪ್ರಪುಲ್ಲೆಯು ಲಜಿ ತಳಾಗಿ ನಿಂತಳು. ಯಾವ ಘಾತನ್ನು ಆಡಲಿಲ್ಲ ವಿಲಲನು ಮುಖವನ್ನು ನೋಡಿದನು. ಗಂಭೀರತೆ ಹೊರತು ಮತ್ತೆ ಯಾವ ಬಿದಲಾವಳಿಯೂ ತೋರ್ಪಡಲಿಲ್ಲ. ವಿಲಲನು ಕಾರಾಯ್-ಥಿರ್ಯಾಗಿ ಎಲ್ಲಿಗೋ ಹೊರಟು ಹೋದನು. ತರುವಾಯ ಪ್ರಪುಲ್ಲೆಯು ತ ತರುಣನನ್ನು ಕುರಿತು_ಅತನಿಗೇ ನಾದರೂ ಈ ವಿಷಯ ಗೊತ್ತುಂಟೋ?

ತರುಣ_ಅತನಿಗೆಷ್ಟೂ ತಿಳಿದಿರಬಹುದೆಂದು ನಾವು ನಿರೀಕ್ಷಿಸಿದ್ದೇವೋ ಅದಕ್ಕಿಂತ ಹೆಚ್ಚಾಗಿಯೇ ಅತನಿಗೆ ಗೊತ್ತುಂಷು.

ಪ್ರಪುಲ್ಲೆ_ನಿನಗೆ ವಿಲಲಮೂರ್ತಿರ್ಯಾ ಪರಿಚಯವಿರುವುದೆಂದು ನೀನು ನನಗೆ ಹೇಳಿರಲೇ ಇಲ್ಲವಲ್ಲ!

ತರುಣ_ಇಲ್ಲ, ನನ್ನ ರಾತ್ರಿ ತಾನೆ ನನಗೆ ಪರಿಚಯವಾಯಿತು.

ಹನ್ನೆ ರಡನೆಯು ಪರಿಚ್ಛೇದ

ಅತ್ಯಂತ ಸುಂದರಿಯಾಗಿಯೂ ತುಂಬ ಚಾಲಾಕುಗಾತಿಯೂ ಅದ ಒಟ್ಟು ಜಗನ್ನೋಹಿಸಿಯು ತನ್ನ ಬಲೆಗೆ ಬೀಳುವ ಪುರಾಣನ್ನು ಸೂತ್ರದ ಗೊಂದೆಯಂತೆ ತನ್ನಿಷ್ಟು ಬಂದಂತೆಲ್ಲ ಕುಣಿಸಬಲ್ಲಳೆಂಬ ಸಂಗತಿಯು ಪ್ರಕೃತದಲ್ಲಿ ವಾರಣಲಾಲನ ಸ್ಥಿತಿಗಳಿಂದ ಹೇಳಾಗಿ ತಿಳಿಯಬಹುದು. ಲಾಖ್ಯಾವತಿಯಾದ ತಿರೋತ್ತಮೆಯು ಇವನನ್ನು ಸಂಪೂರ್ಣವಾಗಿ ವರಮಾಡಿಕೊಂಡು ಬಿಟ್ಟಳು. ವಾರಣನ ಪರಮೋದ್ದೇಶವು ಈ ಮಾಯಾಗಾತಿಯು ಮುಗುಳಿನಗೆಯಂಬ ಬೀಳು ದಂಗಳ ಬೇಳಕು ತನ್ನ ಮೇಲೆ ಬೀಳುವಷ್ಟು ಪ್ರಾಣ ಮಾತ್ರ ಲಭಿಸಿದರೂ ನಾಕೆಂದಿದ್ದಿತು. ಇದಕ್ಕಾಗಿ ಏನೇನೋ ಮಾಡಿದನು. ಅನೇಕ ಸಹಸ್ರ ರೂಪಾಯಿಗಳನ್ನು ಹುಣಿಸೆಯ ಬೀಳಿದಂತೆ ನಿಲರ್ಕ್ಷ್ಯವಾಗಿ ವೆಚ್ಚಿಸಿದುವ ದುಂದುಗಾರಿಸಾದನು. ಗಳಿಗೆಗೊಂದು ಕ್ಷಣಕ್ಕೋಂದರಂತೆ ಇವಳಿಗೆ ಬಗೆಬಗೆಯಾದ ಬಹುಮಾನಗಳನ್ನು ಕೂಡುತ್ತ ಬಂದನು. ಇವಳಿಗೆನೋ ಮಹಾತ್ಮ್ಯವಂತಿಂದು ತಳಿದು ಮರುಳಾಗುತ ಬಂದನು. ಕಡೆಗೆ ಇವಳಿ ಏನೋ ಮಿಶ್ರಮಾಡಿಕೊಡುತ್ತಿದ್ದ ಮದಿರವನ್ನು ಕೂಡ ನಿಶ್ಚಯೆಯಿಂದ ಅಮೃತಪೆಂದೇ ಭಾವಿಸಿಕೂಡಿದು ಆನಂದಪಡುತ್ತಿದ್ದನು.

ಶಿಲಹೆಯಲ್ಲಿ ಮಹಿಮೆಯಿದ್ದು ದೇನೋ ಸಚೆಯಲ್ಲ. ಪರವಶನಾದ ಈ ತರುಣನು ಸದಾ ಮನನ್ನು ಬಂದಂತೆ ನಡೆಯುತ್ತಲೂ ಕನವರಿಣಿಕೊಳ್ಳುತ್ತಲೂ ಇದ್ದನು. ಅಷ್ಟು ಮೇಧಾವಿಯಾಗಿದ್ದ ಈ ತರಣನನ್ನು ಹೀಗೆ ಮಾಡಿದುಮಾ ಒಂದು ಮಹಿಮೆಯಲ್ಲವೇ ! ಯಾರೋಬ್ಬಿರು ವಾರಣನನ್ನು ನೋಡಿದರೂ ಇವನಿಗೇನೋ ಒಂದು ಮೂಲಕಾಪ್ಯಯೋಗವಾಗಿರುವುದೆಂದು ಸುಲಭವಾಗಿ ಉಹಿಸಬಹುದಾಗಿದ್ದಿತು.

ಹಿಂದೆ ಹೇಳಿದಂತೆ ವಿಶುಲನ ಅಫೀಸಿಗೆ ನುಗ್ಗಿ ಅಲ್ಲಿ ದರೋಡೆ ಮಾಡಿದ್ದ ವನು ದುರುಳನಾದ ಮಾಧವ. ಪಚ್ಚೆಯ ಪಚ್ಚಿಗೆಯನ್ನು ಪರಿಸರಿಸಬೇಕೆಂಬುದು ಅವನ ಉದ್ದೇಶ. ಅದರೆ ದಾಖಾರ್ಗ್ಯವಶಾತ್ ಆ ಪಾಠಿಗೆ ಅದು ದೂರೆಯಲ್ಲ.

ಒಂದಾನೇಂದು ದಿನ ರಾತ್ರಿ ಪ್ರಪಳೀಯ ಪ್ರತಿಕೃತಿಯಾದ ಸೌದಾಮಿ ನಿಯು ವಾರಣ ಕಿರುಮನೆಗೆ ಬಂದು 'ಅಣ್ಣಿಯ್ಯ' ಎಂದು ಮುದ್ದಿಸುತ್ತ ತಾನು ಕಾಂತನಾಥನನ್ನು ಮದುವೆಯಾಗಿರುವಳಿಂಬುದು ಮುಂತಾದುದನ್ನು ಬಹು ಅಪ್ತತೆಯಾದ ರಹಸ್ಯವಾಗಿ ಹೇಳಿದಳು. ಈಯಂತವು ವಾರಣನಿಗೆ ತಿಳಿಯಾದರ ಲಿಲ್ಲಪೆಂಬುದನ್ನು ನಾವು ಹೇಳಬೇಕಾದುದೇ ಇಲ್ಲ. ಅದರೂ ವಾರಣನು, ಅವಳು ಸುಳ್ಳು ಹೇಳಿ ಮೋನಮಾಡುತ್ತಿರುವಳಿಂಬುದನ್ನಾಗಲ ತನಗೀವಿಷಯವೇ ನಾದರೂ ಗೊತ್ತಿರುವುದೆಂಬುದನ್ನಾಗಲ ತೋರ್ಪದಿಸಿಕೊಳ್ಳಲಿ. ಅತನ ಅಗನ ಮನೋಭಾವವು ಹೇಗಿದ್ದಿತೆಂಬುದನ್ನು ಉಹಿಸುವುದೂ ಅನಾಧ್ಯ. ಅದರೂ ಈ ಹಿತೂರಿಗಾರರಿಲ್ಲ ಸೇರಿ ದುರಾಲೋಚನೆಯಂದ ದುಷ್ಪಾಕ್ರಗಳನ್ನು ಮಾಡುತ್ತ ರುವುದು ತನಗೆ ತಿಳಿದರುವುದೆಂದು ಬಾಯಿಬಿಟ್ಟರೆ ತಿಲಪೆಯು ಎಲ್ಲಿ ತನ್ನಕ್ಕೆತೆಪ್ಪಿ ಹೇಳಿದಾರ್ಜೋ ಎಂದು ವಾರಣನು ಭೀತನಾಗಿದ್ದನು.

ಕಟ್ಟಕಡೆಗೆ ವಾರಣನು_ತಂಗಿ, ನೀನು ಕಾಂತನಾಥನನ್ನು ಮದುವೆಯಾಗಿದ್ದಿಯೇಂದೂ ಅತನು ಸ್ವಾಗಂಸ್ಯನಾದನೆಂದೂ ಹೇಳುತ್ತೀರೆಯೆ. ಹಾಗಾದರೆ ಉತ್ಪಣಿಕ್ಕೆ ಹೋಗಿ ಅತನ ಅಸ್ತಿಗೆಲ್ಲ ಹಕ್ಕುದಾರಳಾಗಿ ಏತಕ್ಕೆ ನಿಲ್ಲಬಾರದು ?

ಸೌದಾಮಿನಿ_ತನ್ನ ಉದ್ದೇಶವೂ ಅದೇ. ಅದಕ್ಕೆ ಇನ್ನೂ ಕೆಲವು ಕಾಲ ಹೋಗಬೇಕು. ನನ್ನಲ್ಲಿ ಕಾಗದ ಪತ್ರಗಳಲ್ಲ ಬಲವಾಗಿವೆ. ಅದರೆ ನನಗೆ ಬೇಕಾಗಿರುವುದು ಅದೊಂದು ಪಟ್ಟಿ ನಂದೂಕ. ನಾನು ಅದನ್ನು ಭದ್ರವಾಗಿ ಟ್ಟಿರುದು ಪ್ರಸಿದ್ಧಪತ್ತೇದಾರನಾದ ವಿರಲಮೂರ್ತಿ ಎಂಬಾತನ ವರದಲ್ಲಿಟ್ಟಿದೇನೇ ಅದು ಬರುವುದೊಂದೇ ತಡ.

ವಾರಣ_ಅವನೊಬ್ಬ ಪತ್ತೇದಾರನೇ ?

ಸೌದಾಮಿನಿ_ಹೌದು, ಅವನು ಜಗತ್ಪುರಸಿದ್ದ.

ವಾರಣ_ಬೇಗ ಅದನ್ನು ಹಿಂದಕ್ಕೆ ಕೊಡಲಾರನೇ ?

ಸೌದಾಮಿನಿ_ನಾನು ಎಮೆಣ್ಣೀ ವೇಳಿ ತಗಾದೆಮಾಡಿ ನಾಕಾಯಿತು. ಈಗಲಾದರೆ ಅತನೆಲ್ಲೋ ಹೋಗಿಬಿಟ್ಟರುವಂತೆ ವರ್ತಮಾನ ! ಅಣ್ಣಿಯ್ಯ ನೀನಾದರೂ ಪ್ರಯತ್ನಮಾಡಿ ಆ ನಂದೂಕವನ್ನು ತಂದುಕೊಡಬಾರದೆ ?

ವಾರಣಿನು ಈಗ ಮಾಡಿರುವುದಕ್ಕಿಂತ ಹೆಚ್ಚು ಪ್ರಯತ್ನ ನನ್ನಿಂದೇ ನೂ ನಡೆಯಲಾರದು.

ವಾರಣನು ಅನೇಕ ಸಲ ಮಾಥವ ಭಾಸ್ಯಾರರೋದನೆ ಜೂಬಾಡಿ ಬಹು ದೃಷ್ಟಿವನ್ನು ಹಾಳುಮಾಡಿಕೊಂಡನು. ಪಾನಕ್ಕೆ ತು ಝಾರವೇ ಇಲ್ಲ. ತಿಲಮೆಯು ಕೊಟ್ಟುದು ಕೊಟ್ಟುದೇ, ವಾರಣನು ಕುಡಿದುದೂ ಕುಡಿದುದೇ. ತಿಲಮೆಯು ಯಾವ ಅಷಿವನ್ನು ಬೇಕಾದರೂ ಅಡಿನಬಲ್ಲ ರಕ್ತನ್ನೂ ಥಳಕನ್ನೂ ಚೊಲಾಕನ್ನೂ ಬಲ್ಲ ಎಳ್ಳು ತನಗೆ ವಾರಣನು ಇನ್ನೆಷ್ಟೇ ಐಶ್ವರ್ಯವನ್ನು ಕೊಟ್ಟ ರೂ ತಾನೂ ಅವನ ನಂಗಡ ಸ್ವೇಹ ಬೆಳಸಿಕೊಂಡಿರುವ ನಂಗತಿಯು ಮಾಥವನಿಗೆ ತಿಳಿಯಕೂಡನೇಂದು ಹೆದರಿಸುತ್ತಿದ್ದಿಲ್ಲದೆ ಮಾಥವಭಾನ್ಯಾರಿದ್ದಾಗ ವಾರಣನು ತನ್ನ ಹತ್ತಿರ ಕೂಡ ನುಳಿಯಕೂಡನೇಂದೂ ಕಟ್ಟಪ್ಪಣಿ ಮಾಡಿದ್ದಳು. ಅವನು ಎಲ್ಲಾ ಮಹಾಪ್ರಸಾದವರೆಂದು ತರೆದೆಗುತ್ತಿದ್ದನು. ಅದರೆ ತಾನು ತಿಲಮೆಯು ಸಹವಾತದಲ್ಲಿರುವ ನಂಗತಿಯನ್ನು ಮಾಥವನು ಒಲ್ಲನೆಂಬುದು ವಾರಣಿಗೆ ಗೊತ್ತಿದ್ದಿತ್ತೇ ಇಲ್ಲವೇ ಹೇಳುವುದು ಕಪ್ಪು. ಹೇಗೂ ಈ ಸಿಟ್ರೇಯು ಎಷ್ಟೇ ಕೆಟ್ಟವರೆಂದು ಗೊತ್ತಾದರೂ ಅವನು ಇವಳನ್ನು ಪರದೇವತೆಯನ್ನಾಗಿ ಭಾವಿಸಿ ದ್ವನೆಂಬುದನ್ನು ನಂಬಬಹುದು. ಮತ್ತು ತಿಲಮೆಯು ತಾನೂ ಯಂಕ್ಕಣಿ ಮಾರ್ಯ ಮುಂತಾದುವುಗಳಲ್ಲಿ ಡತುರೆಯಾದ ಮಂತ್ರಗಾತಿಯೇಂದು ವಾರಣನ ಮನಸ್ಸಿಗೆ ನಂಬಿಕೆ ಹುಟ್ಟಿನುವುದಕ್ಕೂ ಇನ್ನು ನಿತ್ಯವೂ ಎಷ್ಟೇಷ್ಟೂ ಕೈಕರಣಗಳನ್ನು ಮಾಡುತ್ತಿದ್ದಳು. ಅವಲ್ಲ ಅತ್ಯಂತಾಶ್ಚರ್ಯಕರವಾಗಿದ್ದರಿಂದ ವಾರಣನು ಮತ್ತುಪ್ಪು ಮರುಳಾಗಲು ತುಂಬ ಅವಕಾಶವಿದ್ದಿತು. ಅದುದರಿಂದಲೇ ಇವನು ಎಷ್ಟು ಹೊತ್ತಾದರೂ ಮೇಲಕ್ಕೆಳಿದೆ ಇವಳ ಕೆಲಸಗಳನ್ನೆಲ್ಲ ಕಣಳಲ್ಲಿ ಕಣಳ್ಟುಕೊಂಡು ನೋಡುತ್ತದ್ದನು. ಅವಸಿಗೇನ್ನು ಇವಳು ಉದ್ದೇಶಪೂರ್ವಕವಾಗಿ ಕೈ ಚೊತ್ತಾರ್ಗಳನ್ನು ಮಾಡುತ್ತಿದ್ದು ಹೆಂಬುದಕ್ಕೆ ನಂಶಯವೇ ಇಲ್ಲ.

ಸೌದಾಮಿನಿಯೂ ಮಾಥವನೂ ತಮ್ಮ ಹರಣ ಭರಣ ಶಕ್ತಿಯನ್ನೆಲ್ಲ ಹೆಚ್ಚು ಮಾಡಿದರೂ ಆ ಹಚ್ಚೆಯ ಹಚ್ಚಿಗೆ ಇರುವ ಸ್ವೀಕೃತಿ ಕೂಡ ಪತ್ತೆಯಾಗಲಿಲ್ಲ. ಈ ಮಧ್ಯ ನಂಜೇನೂ ಕಣ್ಣಿರೆಯಾದನು. ಅವನೆಲ್ಲ ಹೊದನೆಂಬುದನ್ನು ತಿಳಿಯುವುದಕ್ಕೂ ಮಾಥವನು ಬಲು ನಾಕನಮಾಡಿದನು. ಅದರೂ ಗೊತ್ತಾಗಲ್ಲ.

ನಚೇಶನು ನಾಗೇಶನ ಬೆನ್ನುಹತ್ತಿ ಅಲ್ಲಿನ ವಿಷಯವನ್ನು ನೋಡುತ್ತೇ ಒದಾಣೊ ಗ್ರಾಮದಲ್ಲಿದಾನೆ.

ಈ ಕಪಟನಾಟಕದ ಸನ್ನಿಹೇಳಿಗಳಲ್ಲಿ ಈ ಸ್ಥಿತಿಯಲ್ಲಿರುವಾಗ ಒಂದಾ ನೇನಿಂದು ದಿನ ಪ್ರಾತ್ತಃಕಾಲ ವಾರಣಿಗೆ ಒಂದು ಚೆಲಿಗ್ರಾಫ್ ಬಂದಿತು. ಅದು ವಿರಲನಿಂದ ಬಂದ ವರ್ತಮಾನ. ಅದರಲ್ಲಿ ಆ ದಿನ ಸಾಯಂಕಾಲ ವಾಗಿಳಿಕಾದ ಮಾವಯ್ಯ ತಾನು ಉರಿಗೆ ಹಿಂದಿರುಗಿ ಬರುವುದಾಗಿ ಬರೆದಿದ್ದಿತು. ಏನೇನು ಮಾಡಿದರೂ ವಿರಲನನ್ನು ಬಾರದಂತೆ ತಡೆಯುವುದು ಶಕ್ಯವಲ್ಲ ಹೆಂದು ತಿಳಿಯ ವಾರಣನು ಕಚೇಗೆ ತನ್ನ ಕೃತ್ರಿಮ್ ಸಹೋದರಿಗೆ ಆ ದಿನ ಸಂಚೇಗೆ ಮಾವಯ್ಯ ನಾದ ವಾಗಿಳಿನು ಬರುವನೆಂಬುದನ್ನು ತಿಳಿಸಿದನು.

ನೌದಾವಿನಿ_ಅತನು ಬಂದರೆ ಇಲ್ಲೇ ಇಂದುಬಿಡುವನೇನೋ ! ಹೋಚಿಲಗೆ ಸಾಗಿಕೋಗುವಂತೆ ನೀನೇನಾದರೇನಿಂದುವಾರು ಪೂಡರಾರೆಯಾ ?

ವಾರಣ_ಅದು ಹೇಗೆ ನಾಧ್ಯ ! ಅವನು ಶಾನೇದಿನ ನಿಲ್ಲಲಾರ. ಅದು ದರಿಂದ ಇರಲೇಳು. ಉಂ ; ನಾನು ಹೊರಟೆ.

ನೌದಾವಿನಿ_ಈಗ ನೀನು ಎಲ್ಲಿಗೆ ಹೊರಟೆ ? ತಿಲಮೆಯನ್ನು ಬೆಸಗೊಳ್ಳುವುದಕ್ಕೀಂತು ? ಓಹೋ ! ಅಹಾ ! ಹಾ ! ಅಣ್ಣಿಯ್ಯ, ಹುಟ್ಟಾರಾಗಿರು. ಇಲ್ಲಿದಿದ್ದರೆ ಗುಂಡಿಗೆಯು ತುಪಾಕಿಯ ಗುಂಡಿನೇಟಗೆ ಗುರಿಯಾದೀತು ! ಎಂದಾದರೋಂದು ದಿನ ಮಾಡವನೇನಾದರೂ ಅಕನ್ನಾತ್ತಾಗಿ ಬಂದುಬಿಟ್ಟರೆ ದೊಡ್ಡ ಅನಾಹುತ ನಡೆದೀತು !

ವಾರಣ_(ಲೋಚಿಗರೆಯುತ) ನರಿಸರಿ, ಅದಕ್ಕೆ ಲಾಲ್ ನಾನು ಬಲು ಜಾಗರೂಕ.

ವಾರಣನು ಮನೆಯಿಂದ ಹೊರಟು ಬಂದೇ ಹೆಚ್ಚೆಯಲ್ಲಿ ತಿಲಮೆಯ ನಾನ್ನಿಧ್ಯವನ್ನು ಸೇರಿದನು. ಇವನನ್ನು ದೂರದಿಂದ ಕಾಣಿತಲೇ ಅವಳು ಬಾಗಿಲಬಳಿಗೆ ಬಂದು ಎಡುರುಗೊಂಡು ಹಸ್ತಲಾಘವವನ್ನು ಕೊಟ್ಟು ಉಪಹರಿಸಿದನು. ವಾರಣನು ಸ್ವರ್ವಸುಖಕ್ಕೆ ನೋತುಹೋಗಿ ಅವಣನ್ನಾಲಂಗಿಸಿಕೊಂಡನು. ಅವರಿಭ್ರಂಶ

ನಂತೋರ್ವಸಾಗರದಲ್ಲಿ ಓಲಾಡುವಾಗ ಈ ಲೋಕವನ್ನೇ ಮರೆತುಬಿಟ್ಟರು. ಸ್ವರ್ಗ ಕ್ಕೆ ಒಂದು ಬೆರಳೆತ್ತರವೂ ನಾಲಿದರಲ್ಲಿ. ಅಹಾ! ಇದೆಂತಹ ನಶರೀರ ಸ್ವರ್ಗ ನುಖವೋ ಏನೋ! ಯಥಾಪ್ರಕಾರ ಮಹಾಮೂಲಕಾ ಪ್ರಯುಕ್ತವಾದ ಮಧ್ಯವು ಮತ್ತಷ್ಟು ನುಖ ಸಹಾಯಕವಾಯಿತು. ವಾರಣಿಗೆ ಈಗೇನಾದರೂ ಮಾನ ಮರ್ಯಾದೆಗಳ ಶಂಕೆಯಂಚೆ? ದೃವ್ಯದ ಲಕ್ಷ್ಯವುಂಚೆ? ಅಥವಾ ಜನಮಂಡಲ ಯಲ್ಲಿ ತನ್ನ ಸ್ವಿತ್ತಿ ಹೇಗಾಯಿತೆಂಬ ಯೋಜನೆಯಾದ್ದರೂ ಉಂಟೆ? “ಕಾಮಾ ತುರಾಣಾಂ ನ ಭಯಂ ನ ಲಜ್ಜಾ” ಎಂಬ ಆರೋಕ್ತಿಗೆ ಇದಕ್ಕಿಂತ ಉತ್ತಮ ವಾದ ಲಕ್ಷ್ಯವಾವುದು! ಒಂದುವೇಳೆ ಯಾರಾದರೂ ಬಂದು ವಾರಣನನ್ನು ಮೇರೆ ಕಂಡ ಈ ಮೂರು ಪ್ರಶ್ನೆಗಳನ್ನು ಕೇಳಿದ್ದರೆ ಅವನು_ಪ್ರೇಮಲತೆಯೊಂದ ನ್ನಲ್ಲದೆ ಎತ್ತಾವುದನ್ನೂ ನಾನು ಪರಿಗಣಿಸ್ತು. ಅದೂ ಈ ನನ್ನ ಪೋಕನಾಂ ಗಿಯ, ಈ ನನ್ನ ಪಾರ್ಶ್ವಿಕಾಂತೆಯ, ಈ ಹೊ, ಅಲ್ಲ, ಈ ನನ್ನ ಪಾರ್ಶ್ವಾ ಧಿಕಳಾದ ತಿಲೇಕೆತ್ತಮೆಯ ನಾನಿಧ್ವನೆಯೇ ನನಗೆ ನಂಷ್ಟಿಶಾಯಿ ಸ್ವರ್ಗ_ಎಂದೆ ನ್ನು ತಿಳ್ಳಿಸು. ತಿಲಮೆಯು ಕೆಲವು ನಿಖಿಂಬಗಳವರೆಗೆ ವಾರಣನನ್ನು ಹೀಗೆಂದಿದ್ದು ಬಳಿಕ ಒಂದುನಲ್ಲ ಉಲ್ಲೇಹಾಕಿ ನಕ್ಕಳು. ಅದು ಅವನ ಭಾಗಕ್ಕೆ ಏಂಷಿನ, ಬೆಳು ದಂಗಳ ಅಥವಾ ವಜ್ರಮಣಿಯ ಪ್ರಕಾಶಕ್ಕಿಂತ ಮೇಲಾಗಿ ತೋರಿತು. ಈ ಕೇಕೆಯಿಂದ ಮನೆಯಲ್ಲ ಮೊಳಗುಮಾತಾಯಿತು. ಬಳಿಕ ಮಹಡಿಯನ್ನು ಏರು ವಾಗ ವಾರಣನ ಕೈಯನ್ನು ಹಿಡಿದುಕೊಂಡು_ಪಾರ್ಶ್ವಿಕ, ಬಾ, ನಮ್ಮ ಶೃಂಗಾರವಲ್ಲಿಯಿಂದ ನುತ್ತು_ಪರಿಯಲ್ಪಟ್ಟ ಪ್ರೇಮಮಂಟಪಕ್ಕೆ ತೆರಳೋಣ, ಎಂದಳು. ಪರವಶನಾದ ವಾರಣನ ಗಂಡು ನಾಯಂತೆ ಹಿಂಬಾಲಿಸಿದನು. ಅವಳು ತನ್ನ ಕುಡಿಗಳೊಣ್ಣಿಗೆಯಂಬ ಕಾಲಪಾಠಗಳಿಂದ ಅವನನ್ನು ಕಟ್ಟಿ ಎಳೆಯುತ್ತಿದ್ದೇಳಾಗಿ ಎಂಬಂತಿತ್ತು. ಅಥವಾ ಗಾರುಡಮಂತ್ರಕ್ಕೆ ಕೃಷ್ಣನರ್ವವು ಕಟ್ಟುಬಿಡಿತೆಂದರೂ ಒಪ್ಪುತ್ತಿದ್ದಿತು. ಇಬ್ಬರೂ ಉಪ್ಪರಿಗೆಯಮೇಲೆ ಒಂದು ಕರುಮನೆಯನ್ನು ಸೇರಿದ ಕೂಡಲೇ ತಿಲಮೆಯು ಒಳಗಡಿಯ ಕದವನ್ನು ಭದ್ರಪಡಿಸಿ ತೂಗಾಡುವ Spring ಮಂಟಪಮೇಲೆ ಹಾಸಿದ್ದ ಹಂಸತೂಲಕಾಶಲ್ಪದ ಮೇಲಕ್ಕೆ ಉರುಳಿಕೊಂಡಳು. ನಾನಾಬಗೆಯ ಮೃಗಗಳು, ಪಕ್ಷಿಗಳು, ಲತೆಗಳು ಮುಂತಾದವರ್ಗಳಿಂದ ಚಿತ್ರಿಸಿದ್ದ ಒಳಿಟೆಯ ಬಳಿಕೆಯ ಗೌಸುಗಳಾಳ್ಳಿ ನಾನಾ ಪ್ರಮಾಣದ ದಿಂಬಿಗಳು ಆ ಹಾಸಿಗೆಯಮೇರೆ ಇಚ್ಛಿದ್ದಾತದ್ದುವು. ಅಲ್ಲಿನ ಗೋಡೆಗಳಿಗೆಲ್ಲ ನಲಫಾಗನ್ನುಡಿ

ಗಳು ಸೇರಿತಲ್ಪಟ್ಟಿದ್ದವು. ಅಲ್ಲಿಲ್ಲ ಸೋಧಾಗಳೂ ಇದ್ದವು. ಮಂಚಕ್ಕೆದುರು ಪಾಶ್ಚಯದಲ್ಲಿ ಒಂದುಕಡೆ ಶೈಪ್ಪಾವಾದೊಂದು ಚಿತ್ರಾನನವು ಹಾಸಲ್ಪಟ್ಟಿದ್ದು.

ತಿಲಮೆಯು ಮಂದಹಾನದಿಂದ ವಾರಣವೆ೦ತೆ ಇಂದುಕಾಂತಿಯನ್ನು ಚೆಲ್ಪಿತ್ತು ಅವನ ತೋಳನ್ನು ಹಿಡಿದೆಂದು_ಪಾರಣಿಯಿಂದ, ಬಾ, ನನ್ನ ಪಕ್ಕದಲ್ಲಿ ಕುಳಿತುಕೊಂಡೆಂದಳು. ಆ ಮೇ೦ತೆ ಎದ್ದು ಹಿಂದುಗಡೆ ಗೂಡಿನಲ್ಲಿಟ್ಟಿದ್ದ ಒಂದು ಹುಕ್ಕು ಹಾತೆಯನ್ನು ತಂದು ಕೆಳಗುಷ್ಟು ಅಗ್ನಿ ಪ್ರತಿಪಾತನೆಮಾಡಿ ಅದಕ್ಕೆ ಕೊನೆಯಲ್ಲಿ ಕವಲೊಡೆದ ಒಂದು ಕೊಳವೆಯನ್ನು ಸೇರಿಸಿ_ಬಾ, ಬಾ, ನಲ್ಲಿ, ಇಗೆ ! ತೆಗೆದುಕೊ, ಸೇದು, ಸೋಗನಾದ ತಂಬಾಕು ! ಉತ್ತರಷ್ಟುವಾವ ಗುಡು ಗುಡಿ ! ಎಂದು ಅವನ ಕ್ಕೆಗೆ ಆ ಕೊಳವೆಯು ಒಂದು ತುದಿಯನ್ನು ಕೈಟ್ಟು ಪ್ರಂತಿ_ಸೇದು ಸೇದು, ಏನಿದ್ದರೂ ಈಗಳಿದು ನಮ್ಮುದು, ನಾತೆ ಯಾವುದೋ ನಾವು ಯಾರೋ ! ಇಗೆ ! ಆಗ ನನ್ನ ಆತ್ಮವು ಎಲ್ಲಾ ಲೋಕಗಳಲ್ಲಾ ಸಂಚರಿಸುತ್ತಿದೆ ಎಲ್ಲಾ ಶಕ್ತಿಗಳನ್ನೂ ಪಡೆದಿದೆ. ನೀನು ನನ್ನ ಪಾರಣ, ಮೋಹನಾಂಗ, ಕೇಳು, ನಿನಗೇನುಬೇಕೋ ಕೇಳು, ಅನುಗ್ರಹಿಸುತ್ತೇನೆ. ಹುಕ್ಕು ಸೇದು.

ವಾರಣ-(ಒಂದು ತುದಿಯನ್ನು ತನ್ನ ಬಾಯಲ್ಲಿ ಇಟ್ಟುಕೊಂಡು ಸೇದು ತ್ವರಿತ ತಿಲಮೆ, ನಾವಿಬ್ಬಿರೂ ಒಟ್ಟಿಗೆ ಸೇದೋಣ. ತಿಲಮೆಯೂ ಸೇದಿದಳು. ಅದರೆ ಒಂದುಸಲಕ್ಕಿಂತ ಹೆಚ್ಚಾಗಿ ಹಂಗೆಯನ್ನು ಮೇಲಕ್ಕೆ ಸೇದಿಕೊಳ್ಳಲಿಲ್ಲ. ಹಾಗೆಯೇ ಹಿಂದುಗಡೆಯ ದಿಂಬಿಗೊರಗಿಕೊಂಡು ಕಾಲುಚಾಚಿದಳು. ವಾರಣ ನಾದರೋ ಹುಚ್ಚೆಯ್ಯೇ ಕಲಗಿಟ್ಟೆನ್ನು ಕಂಡಂತೆ ಹೆಚ್ಚುಹೆಚ್ಚಾಗಿ ಸೇದುತ್ತ ಬಂದನು. ಕೊರಡಿಯಲ್ಲಾ ಪುಟ್ಟಪುಟ್ಟ ಮೋಡಗಳಿಂದಲೂ ನುವಾಸನೆಯಿಂದಲೂ ತುಂಬಿಕೊಳ್ಳಿತು. ವಾರಣನು_ಎಲ್ಲಾ ಇದ್ದಂತೆ ಭಾವಿಸಿಕೊಳ್ಳುವವನಾದನು.

ತಿಲಮೆಯು ಈಗ ತಾರಸ್ವರೆದಿಂದ ಕಿವಿಗೆ ಅಮೃತರನವನ್ನು ಬೀರುವ ದಿವ್ಯವಾದ ಗಂಥರ್ವಗಾನವನ್ನು ಹಾಡತೋಡಿದಳು. ಅವಳಿದು ಅಪೂರ್ವವಾದ ಶಾರೀರ ಸಂಪತ್ತು. ಅದು ವಾರಣಿಗೆ ಮಾತ್ರವೇ ಅಲ್ಲ, ಎಂತಹ ಸಂಗೀತ ವಿದ್ಯಾವಿಶಾರದಿಗೂ ಭಾರ್ಯಾಮಹಿಳಾಗಿದ್ದಿತು. ಹಾಡುವಾಗ ತರೆಯನ್ನು ಹಿಂದಕ್ಕೂ ಮುಂದಕ್ಕೂ ತೋಗುತ್ತ ವಾರಣ ತರೆಯನ್ನು ತನ್ನ ತೊಡೆಯ ಮೇಲಿಟ್ಟು

ಕೊಂಡು ಬಂದು ಕೈಯಿಂದ ಅವನ ತಲೆಯನ್ನು ನೇರಿಸುತ್ತಲೂ ಮತ್ತೊಂದು
ರಿಂದ ತಾಳಿ ಹಾಕುತ್ತಲೂ ಇದ್ದಳು. ತರುವಾಯ ಘನಃ—ಎಲ್ಲೆ ವೋಹ
ನಾಂಗ, ಹೇಮವು ತಾನೇ ತಾನಾಗಿ ತುಳುಕುತ್ತದೆ. ಇಗೋ ! ತೇರೆ
ಮರೆಯಾಗುತ್ತದೆ. ನಮ್ಮ ಮಾಂದಿನ ಗತಿಯ ಮಾರ್ಗಕ್ಕೆ ಈಗಲೇ ಬೆಳಕು
ತೋರುತ್ತದೆ.—ಎಂದು ಹೇಳುತ್ತ ವಾರಣ ತಲೆಯನ್ನು ಕೆಳಕ್ಕಿಳಿಸಿ ತಾನೆದ್ದು
ನಿಂತುಕೊಂಡು ಯಕ್ಷಿಣಿಯ ದೊಳ್ಳಿಯನ್ನು ಕೈಯಲ್ಲಿ ಹಿಡಿದುಕೊಂಡು ಅನನ್ನ
ಮೇಲಕ್ಕೆತ್ತಿದ್ದಳು. ಅಲ್ಲಿ ಏರಡು ತಟ್ಟೆಗಳಲ್ಲಿ ತುಂಬಿಟ್ಟಿದ್ದ ಬಳ್ಳಿದ ಪ್ರದಿಯನ್ನು
ತಗೆದುಕೊಂಡು ಏನೇನೋ ಮಂತ್ರಗಳನ್ನು ಒತ್ತು ಒತ್ತು ಉಚ್ಚರಿಸುತ್ತ ಬೆಂಕಿಸೇ
ದಳು. ಒಂದು ಕಡೆ ಕೆಂಪು ಹೊಗೆಯೂ ಮತ್ತೊಂದು ಕಡೆ ಹನುರು ಹೊಗೆಯೂ
ಹೊರಟು ಏರಡೂ ಒಟ್ಟಿಗೆ ಸೇರಿ ವಿಚಿತ್ರವಜ್ಞವಾಗಿ ಪರಿಣಮಿಸಿತು. ಬಳಿಕ
ತಿಂಚೆಯು ಅದರ ಮೇಲೆ ಕಪ್ಪಾದ ಬಂದು ಬಗೆಯ ಪ್ರದಿಯನ್ನು ರಚಲು ಭಯಂ
ಕರವಾದ ಬಂದಾನೊಂದು ಇಂದ್ರಜಾಲಪು ನಡೆಯಿತು. ಆಗ ಅವಳಿ ವಾರಣ
ನನ್ನ ತಟ್ಟೆ ಎಬ್ಬಿಸಿ ಅದನ್ನು ತೋರಿಸಿದೆಲು. ಅವನು ಹತ್ತಿರಕ್ಕೆ ಬಂದು ನೋ
ಡಲು ಹೈದರ್ಯವು ಜೀಗಬೇಗ ಬಡಿಯುತ್ತ ಮೈಯೆಲ್ಲ ಬೆವತು ಮರಣಕಂಪಫಂ
ಜಾಯಿತು. ಆ ಜ್ವಾಲೆಯಲ್ಲಿ ತರುಣನಾದ ತನ್ನ ಚಿತ್ರವೂ ಇದ್ದಿತು. ಅದರ
ಮುಂದಕ್ಕೆ ತನ್ನ ಈ ತಾರಣಾವಸ್ಥೆಯಲ್ಲಿ ನಂಭವಿಸಿದುದೆಲ್ಲಾ ಒಂದೊಂದಾಗಿ
ಚಿತ್ರರೂಪದಲ್ಲಿ ಕಾಣಿಸುತ್ತ ಬಂದಿತು. ವಾರಣಿಗೆ ಮಾತು ನಂತಾಹೋಯಿತು.
ತಿಲಮೆಯು ತನ್ನ (ವಾರಣ) ಹೆಗು ಮೇಲೆ ಕೈಯಿಟ್ಟುಕೊಂಡಿದ್ದುದನ್ನು ಅವನೇ
ನಾದರೂ ನೋಡಿದ್ದಲ್ಲಿ ಇದೆಲ್ಲ ಸ್ವಪ್ನವೆಂದೇ ಭಾವಿಸಬಹುದಾಗಿದ್ದಿತು.
ವಾರಣನು ತಿಲಮೆಯ ಸಂಗಡ ಮೈತ್ರಿಗಳಿರುವ ಚಿತ್ರವೂ ಕಂಗೊಳಿ
ಸಿತು. ಇಪ್ಪಾದ ಮೇಲೆ ಇನ್ನೊಂದು ಚಿತ್ರವನ್ನು ಕಾಣುತ್ತಲೇ ವಾರ
ಣನು ಅನಾತ್ಮವಸ್ಥೆಗೆ ಬರುವ ಹಾಗಾಯಿತು. ಅದೇನೆಂದರೆ_(೧) ಅನೇಕರು
ಸೇರಿರುವ ಒಂದು ಕೊಳಕಿ. ವಾರಣನು ತಿಲಮೆಯ ಪಕ್ಕದಲ್ಲಿ ಕುಳಿತಿರುವುದು,
ಅಲ್ಲಿಗೆ ಥಟ್ಟನೆ ಮಾಧವನು ಬರುವುದು. (೨) ಇಪ್ಪರಲ್ಲಿ ಮತ್ತೊಂದು ಚಿತ್ರ.
ಅದರಲ್ಲಿ ತನ್ನ ಹಂಡಿಯಾದ ತಿಲಮೆಯನ್ನು ಅಪಹರಿಸಿದುದಕ್ಕೊನ್ನೆಸ್ತರನೆಂದು
ಮಾಧವನು ವಾರಣ ಸಂಗಡ ಜಗತ್ಕಕ್ಕೆ ನಿಂತು ಅವರಿಬ್ಬಿರೂ ಅರಣ್ಯಮಾರ್ಗದಲ್ಲಿ
ಪ್ರವಹಿಸುವ ಬಂದಾನೊಂದು ಸದಿಯು ತೀರಿಹಳ್ಳಿರುವುದು. ಇಬ್ಬೆ ಕೈಯಲ್ಲಿ

ನಣ್ಣ ಕೈ ತುಪಾಕಿ (ಪಿನ್ಮೂಲು) ಗಳು. ಇಬ್ಬರೂ ಮದ್ದುಹತ್ತಿಸುವುದು. ವಾರ್ಡೆ ಚನು ಉರುಳುವುದು, ವಾರಣನು ಓಡಿಹೋಗುವುದು. (ಇ) ಇನ್ನೊಂದು ಚಿತ್ರವು ಈಚೆಗೆ ಹೊರಟಿತು. ಅದನ್ನು ನೋಡುತ್ತು ಲೆ ವಾರಣನು ದೀನಧ್ವನಿ ಯಾಂದು_ಅಯ್ಯೇ ! ದೇವರೇ ! ಇದು ಮಾತ್ರ ಅಗಬಾರದು_ಎಂದನು.

ತಿಲಮೆಯು ಕದಲಮೆದಲದೆ ಶಿಲಾವಿಗ್ರಹದಂತೆ ಸ್ಥಾಭ್ಯಳಾಗಿ ನಿಂತು ನೋಡುತ್ತಿದ್ದೇಳು. ವಾರಣನು ಹಿಂದಿನ ಎಲ್ಲಾ ಚಿತ್ರಗಳನ್ನು ನೋಡಿ ಸಾಮಾನ್ಯವಾಗಿ ಫೀತಿಗೊಂಡಿದ್ದು ನಾದರೂ ಇಷ್ಟು ಎದೆಯೋಡಿರಲಲ್ಲ. ಈ ಚಿತ್ರದಲ್ಲಿ_ದಿವ್ಯವಾಗಿ ಕೃಂಗರಿಸಿದ ರಮಣೀಯವಾದೊಂದು ಕಿರುಮನೆ, ಆಲ್ಲಿ ವಾರಣನೂ ತಿಲಮೆಯೂ ವಿಹರಿಸುತ್ತಿರುವುದು. ತಿಲಮೆಯು ಮತ್ತು ವಾರಣನ ತೋಳುಗಳನ್ನು ಸೇರಿ ಅಯ್ಯನ್ನು ಕಣ (ಹಾತ್ತಾಬೇಣಿ)ಗಳನ್ನು ತೊಡಿಸಿರುವುದು ಮತ್ತು ಇವರಿಬ್ಬರೂ ನತ್ತುಬಿದ್ದಿರುವುದು. ಸಮಾಜದ ಮೇಜಿನ ಮೇಲೆ ಸ್ಪಷ್ಟವಾದರದು ಶಿಜೆಗಳಲ್ಲಿ ನರ್ಹೇತ್ತು ಮವಾದ ವಿಷಪು ತುಂಬಲ್ಪಟ್ಟಿರುವುದು.

ಸಾವಾನ್ಯವಾಗಿ ಇತರರಿಗೆ ನಂಬಂಧಪಟ್ಟಿ ಇಂತಹ ಚಿತ್ರಗಳನ್ನು ನೋಡಿದರೂ ಚುನಸ್ಸಿಗೆ ಎಚ್ಚೇರ್ಪಿ ಭಯವಾಗುವಳ್ಳಿ ಸ್ವವಿಷಯಕವಾದ ಭೂತಭವಿಷ್ಯದ್ವಿತ್ಯವಾನಗಳ ನರ್ಹಳಿಕೆಗಳನ್ನೆಲ್ಲ ಸ್ವಪ್ಪವಾಗಿ ತೋರುವ ಮತ್ತು ತಮ್ಮ ದುರಾಕ್ಷಾರಗಳನ್ನು ನಾರಿ ಹೇಳಿ ಕಣ್ಣಿಗೆ ತೋರಿಸುವ ಈ ಮಾಯಾಚಿತ್ರವನ್ನು ನೋಡಿ ವಾರಣನೂ ತಿಲಮೆಯೂ ಭಯಪಟ್ಟಿರಂಬಿದ್ದು ನಮಗೇನೂ ಆಕ್ಷರ್ಯಕರವಾಗಿ ತೋರುವುದಲ್ಲ. ಕಚೆಗೆ ಎಲ್ಲಾ ಮಾರ್ಯವಾಯಿತು. ಹೊಗೆಯು ಕುರುಹು ಕೂಡ ಇಲ್ಲ. ತಿಲಮೆಯು ಯಾಕ್ಷಣಿಯ ದೇಸಣ್ಣ ಯನ್ನು ಕೆಳಕ್ಕುಸೆದು ಘೋಪ್ಪನೆ ನೆಲಕ್ಕೆ ಬಿದ್ದು ಗೊಳೊಳಿ ಎಂದು ಅಳಿಲಾರಂಭಿಸಿದ್ದು. ವಾರಣಾವಾಲನು ಅವೆ ಇನ್ನು ನಮಾಧಾನವಡಿಸುವುದಕ್ಕೂಸ್ಯಾರ ಮಾಡಿದ ಪ್ರಯಾತ್ತಿಗಳೆಲ್ಲ ವ್ಯಧಿವಾದುವು. ಸ್ವವಿಷಯಕವಾದ ಚಿತ್ರಗಳನ್ನು ನೋಡಿದುದರಿಂದ ಮಾಂದೆ ತನಗೇ ನುಗತಿಯೆಂದು ಎದೆಗುಂದಿದನು. ತಿಲಮೆಯು ಇಂತಹ ಬಾರಾಬಂಗಾಳಿ ವಿಧೇಗಳಲ್ಲಿ ಅಗ್ನೇಸರಳು.

ವಾರಣ_ತಿಲಮೆ, ಬಾ, ಈ ಮನೆಯಿಲ್ಲಿರಬಾರದು. ಇನ್ನೆಲ್ಲಿಗಾದರೂ ಹೋಗೇಂಳಿ. ಎಂದು ಅವಳನ್ನೆತ್ತಿಕೊಂಡು ಎದುರಿಗಿದ್ದ ಮತ್ತೊಂದು ಕೊತ್ತಿಗೆ ಹೇಳಿದನು.

ತಿಲಮೇ_ಅಹಾ ! ಹೀಗೆ ಇಂದ್ರಜಾಲದಲ್ಲಿ ನನ್ನ ಸ್ವಂತ ಪರಿಣಾಮವು ಕೊರುವುದೆಂದು ನನಗೆ ಹೊದರೆ ಗೊತ್ತಾಗಿದ್ದಲ್ಲಿ ನಾನೆಂದಿಗೂ ಇಡಕ್ಕೆ ಕೈ ಹಾಕುತ್ತಲೇ ಇರಲಿಲ್ಲ.

ವಾರಣ_ತಿಲಮೇ, ಹೋಹನೆ, ಹೆದರಬೇಡ. ಅಪಾಯದ ಕರ್ತವೇ ಮನನ್ನು ಕೊಡಬೇಡ. ನಾವು ವಿಧಿಯುತ್ತಣ್ಣಿಗೆ ಮಣ್ಣರಚಿ ಸುಖವಾಗಿರೋಣ. ಈ ಮನ ಯನ್ನೇ ಬಿಟ್ಟು ಮತ್ತೆಲ್ಲಿಗಾದರೂ ಹೋಗಿ ಸುಷಾಗಿ ವಾಸವಾಡೋಣ.

ತಿಲಮೇ_ಇಲ್ಲ, ಇಲ್ಲ, ಅದೆಂದಿಗಾದಿತ್ತು ? ನಾವೆಲ್ಲಿಕ್ಕೇದರೂ ವಿಧಿಯು ಬೆನ್ನಹತ್ತಿ ಬಂದೇ ಬರುವುದು. ನರಿ. ನಮ್ಮ ಪರಿಣಾಮ ಇಷ್ಟೇನರಿ.

ವಾರಣ_ಹಾಗಾದರೆ ಸದ್ಯಕ್ಕೆ ಅದನ್ನು ಮರೆತು ಬದುಕಿರುವಷ್ಟು ಕಾಲವಾದರೂ ಸುಖವಾಗಿರೋಣ.

ತಿಲಮೇಯು ಸ್ವಲ್ಪಹೊತ್ತು ಸುಮೃಸಿದ್ದು ಬಳಿಕ ಕೇವಲ ಅಪ್ತತೆಯಿಂದ_ವಾರಣ. ನನ್ನಲ್ಲಿ ನಿನಗೆ ಪ್ರೇಮವಿರುವುದು ನಿಜವೇ ?

ವಾರಣ_ನಿನಗಾವಿಷಯದಲ್ಲೇನಾದರೂ ಸಂಶಯವುಂಟೋ ?

ತಿಲಮೇ_ಹಾಗಾದರೆ ನಿನ್ನ ಪ್ರೇಮವು ನಾನು ಕೊರುವುದನ್ನು ಅನುಗ್ರಹಿಸುಲ್ಲದೋ ?

ವಾರಣ_ಅಂತಹ ಅನುಗ್ರಹನೇನು ನಿನಗೆ ಬೇಕಾದುದು ?

ತಿಲಮೇ_ನನಗೆ ಈಗ ದೃಷ್ಟಿ ಅತ್ಯಾವಶ್ಯಕವಾಗಿದೆ.

ವಾರಣ_ಒಹೋ ! ಹಾಗೋ ? ಎಷ್ಟು ಬೇಕಾಗಿದೆ ?

ತಿಲಮೇ_ಈಗ ದರಿದ್ರಪಕ್ಷ ಹತ್ತುನಾವಿರ ರಾಷ್ಟ್ರಾಯಿಗಳಾದರೂ ಬೇಕು. ನೀನು ನಾಲಾಕೆಟ್ಟಿದ್ದರೆ ಜಾವಿಾನನ್ನು ಬೇಕಾದರೂ ಕೊಡುತ್ತೇನೆ.

ವಾರಣನು ಸ್ವಲ್ಪ ಹಿಂದೆಗೆದನು. ದೃಷ್ಟಿ ಅಷ್ಟಿಷ್ಟಲ್ಲ, ಹತ್ತುನಾವಿರ ಶೈವಾಯಿ ! ಅಳಿದರೆ ನಾಮಾರು ಎಷ್ಟೋ ಕೊಳಗಳಾಗಿಬಹುದು. ವಾರ

ಇನು ಕಟ್ಟಕಡಗೆ ಕಟ್ಟಬಿದ್ದು—ತಿಲಮೇ, ಅಗಲ_ಎಂದು ಒಂದು ಸುಂಡಿಯನ್ನು (ಚೊ) ಬರೆದುಕೊಟ್ಟಿನು.

ತಿಲಮೇ_ಉಕೋ ! ಸೀನು ನನ್ನನ್ನ ಕಡೆಗಾಣತಕ್ಕ ಪನ್ನಲ್ಲವೆಂಬುದನ್ನು ನಾನು ಮೊದಲೇ ಬರ್ಲೆ. ನೀನೇ ದಾವಕಣ್ಣ. ನೀನೇ ಮಹತ್ತೆ. ಇಗೇ ಒಂದು ಮುತ್ತು !—ಎಂದು ವಾರಣನನ್ನು ಮನಸ್ಪತಿಯಾಗಿ ಕಟ್ಟಿಕೊಂಡು ಮುದ್ದಾಡಿದಳು.

ಹೀಗೆ ಅಗಿನ ಸರನನಲ್ಲಾಪಾದಿಗಳಿಂದ ಮಂದಿನ ಗಂಡವನ್ನು ಪರೆತು ಹೋದ ಈ ನಾಯಿಕಾ ನಾಯಕರುಗಳಲ್ಲಿ ವಾರಣನು ಮನಗೆ ಹೋಗಲು ತಲ ಮೆಯು ಬೀದಿಯ ಸುತ್ತಾರಕ್ಕೆ ತಕ್ಕ ಬೆಂಗಿನ ಬಟ್ಟಗಳನ್ನುಟ್ಟು ಪ್ರಯಾರದಿಂದ ಸಿನ್ತುಮಾಡಿಕೊಂಡು ಕುಲುಕುತ್ತ ಹೂರಟು ಆ ತಕ್ಕನ್ನು ಮುರಿಸಿ ಹಣವನ್ನು ತೆಗೆದುಕೊಂಡಳು. ಅಲ್ಲಿದೆ ಚೆಲಿಗಾರಫ್ರೆ ಅಫೀಸಿಗೆ ಹೋಗಿ ಅಲ್ಲಿನ ಮ್ಯಾನೇಜರ್‌ನ ರೂಪನೇ ರಹಸ್ಯವಾಗಿ ಬಹಳಹೊತ್ತು ಮಾತಾಡಿದಳು.

ತಿಲಮೆಯು ಆ ಅಫೀಸಿನೊಳಕ್ಕೆ ಹೋದುದನ್ನು ಬಬ್ಬ ವ್ಯಾದ್ದನು ಗಮನ ವಿಟ್ಟು ನೋಡುತ್ತಿದ್ದು ಅವರು ಹಿಂದಕ್ಕೆ ಹೋದನಂತರ ತಾನೂ ಆ ಮ್ಯಾನೇಜರ ನನ್ನ ಕಂಡು ಕೃತಕವೇಷಕ್ಕೆ ಸಂಬಂಧಪಟ್ಟ ತನ್ನ ಗಡ್ಡವನ್ನು ಬಿಟ್ಟಿ ಬೇಬಿನಿಷ್ಟ್ ಬ್ಲೂಕೊಂಡು ನಿಲ್ಲಲು, ಆ ಮ್ಯಾನೇಜರನು ಈ ಮುದುಕನನ್ನು ನುಲಭವಾಗಿ ಗುತ್ತಿಸಿ_ಉಕೋ ! ಇದೇನು ವಿಶ್ಲಿಂಧುತ್ವ ! ಅಯ್ಯ, ನನ್ನಿಂದ ಏನು ಕೆಲವ ವಾಗಬೇಕು ? ಎಂದನು.

ವಿಶ್ಲಿಂದು ಆ ದಿನ ಪ್ರಾತಿಕಾಲ ತನ್ನ ಹಳ್ಳಿಯಿಂದ ಹಿಂದಿರುಗಿ ಬಂಡಿದ್ದನು. ಪೇಟಯಲ್ಲಿ ಹೋಗುತ್ತಿದ್ದಾಗ ಅಕನ್ನಾತ್ತಾಗಿ ತಿಲಮೆಯನ್ನು ಕಾಣಲು ಅವಳನ್ನು ಹಿಂಬಾಲಿಸಿ ಬ್ಯಾಂಕಿಗೂ ಹೋಗಿದ್ದು, ಅಲ್ಲಿ ಅವರು ವಾರಣಾಲನ ಚೆಕ್ಕನ್ನು ಮುರಿಸಿ ನೋಟುಗೊಳಿಸಿ ತೆಗೆದುಕೊಂಡುದನ್ನು ನೋಡಿ ಭೇತಾಳ ನಂತೆ ಬೆನ್ನಹತ್ತಿ ಆ ಚೆಲಿಗಾರಫ್ರೆ ಅಫೀಸಿಗೂ ಬಂದಿದ್ದನು.

ವಿಶ್ಲಿಂಧಹಸ್ಯವಾಗಿ_ಆ ಹಂಗನು ಇಲ್ಲಿಗೇತಕೊಂಡನ್ನರ ಬಂದಿದ್ದಳು ಎಂಬುದು ಈಗ ಸ್ವಲ್ಪ ಬೇಕಾಗಿದೆ.

ಮ್ಯಾನೇಜರ್_ಅವರು ಲಲತಪಟ್ಟಣದಲ್ಲಿರುವ ತನ್ನ ಕಡೆಯವರಿಗೆ ಈ ಪನ್ನ ತಂತಿ ಮಣಿಯಾಡರ್ ಮೂಲಕ ಕಳುಹಿಸುವುದಕ್ಕೂ ನ್ಯಾರ್ ಇಂಗೆ ಬಂದಿದ್ದೆಳು.

ವಿಶ್ಲೇಷಣೆ ಅವಳ ಪರಿಚಯವುಂಟೋ ?

ಮ್ಯಾನೇಜರ್_ಇಲ್ಲ, ಇಷ್ಟಕ್ಕು ಮುಂತೆ ನಾನವಳನ್ನು ನೋಡಿಯೇ ಇರಲಿಲ್ಲ.

ವಿಶ್ಲೇಷಣೆ ಹೀಗೆ ?

ಮ್ಯಾನೇಜರ್_ಹತ್ತುನಾವಿರ ರೂಪಾಯಿಗಳು.

ವಿಶ್ಲೇಷಣೆ ಕಳುಹಿಸಿದುದು !

ಮ್ಯಾನೇಜರ್_ಚೊರಾಚೆಂದ್ರನ ಹಿರಿಯಮಗ ವನಜಚಂದ್ರನಿಗೆ.

ವಿಶ್ಲೇಷಣೆ ನಾದರೂ ನಾಮಾಚಾರವನ್ನು ಕಳುಹಿಸಿದಳ್ಳೂ ?

ಮ್ಯಾನೇಜರ್_ಇಹಾ ! ಕಳುಹಿಸಿದ್ದಾಳೆ, ಇಗೋರ್, ಇಲ್ಲಿದೆ_ಇದು ಸಿನ್ನ ಸಮಯಕ್ಕೂ ದಗ್ಬಿಕೆಯೇ. ಆ ಮೂದುಕನ ಪಿಷ್ಟುವೇನು ? ಏನು ಕೂಡಲೇ ಇಲ್ಲಿಗೆ ಬಂದುಬಿಡತಕ್ಕುದು. ನಾಷ್ಟ ಲಲತಪಟ್ಟಣದಲ್ಲಿ ನಡೆಸುವುದಕ್ಕೂ ಅನು ಕೂಲವಾಗಿ ಎಲ್ಲವನ್ನೂ ಇಲ್ಲೆ ಏರ್ಥಾದಿನಬ್ಲೆವು.—ತಲೋತ್ತಮೇ.

ವಿಶ್ಲೇಷಣೆ ಮ್ಯಾನೇಜರ್, ನಿನ್ನ ಸಹಾಯವು ಅಮೃಲ್ಯವಾದುದು. ಮುಂದೆ ಇಡಕ್ಕುನ್ನ ಉತ್ತರಬರುವುದೋ ಅದರ ಒಂದು ಪ್ರತಿ (ಕಾಫಿ) ಯನ್ನು ದಯ್ಯಾ ವಿಟ್ಟು ನನಗೋನ್ಯಾರ್ ತೆಗೆದುಟ್ಟು ಇರು. ನಾನು ಇಂಗೆ ಬಂದಿದ್ದ ನಂಗತಿಯನು ಯಾರಿಗೂ ಹೇಳಬೇಡ.

ಮ್ಯಾನೇಜರ್ ಹಾಗೇ ಆಗಲೆಂದು ಒಪ್ಪಿಕೊಳ್ಳುಲು ವಿಶ್ಲೇಷಣೆ ಹೋದನು. ವಿಶ್ಲೇಷಣೆ ಇಲ್ಲಿ ತಿಳಿದ ಈಯಂತಹಿಂದೆ_ತಿಲಮೇಗೂ ವನಜಚಂದ್ರ ಏಗೂ ನಾಮಾನ್ಯಸ್ವೇಹಮಾತ್ರವೇ ಇರಲಾರದೆಂದೂ ಅದಕ್ಕೂ ಅದಕ್ಕೂ ದೂಡ್ಕಿದಾದ ಕುನೋ ಒಂದು ಸವಿಾಪನಂಬಿಂಥವೇ ಇರಬೇಕೆಂದೂ ಮನಸ್ಸಿನಲ್ಲಿ ನಿಶ್ಚಯಿಸಿದನು.

ಹಂದಿಮೂರನೆಯೆ ಪರಿಚೇಧ

ವಿರಲನು ವಾರಣಾಲನ ಮನೆಗೆ ಹೋಗಿ ಸೋದರಪಾವ ವಾಗೀತನಂತೆ ನಟಿಸಿದ್ದು, ಸೌದಾಮಿನಿಯೂ ಸಂತೋಷವನ್ನು ನಟಿಸಿ ಸುಖಾಗಮನವನ್ನು ಬರುಸಿದ್ದಾರು. ಆ ರಾತ್ರಿ ವಾರಣನು ಮನೆಗೆ ಬರುವಾಗ್ಗೆ ಸುಮಾರು ಹನ್ನೆ ರದು ಘಂಟೆ. ಮತ್ತು ಆತನ ತಲೆಗೆ ತುಂಬ ಮತ್ತು ಪರಿದ್ದಿತು. ಇದನ್ನು ವಿರಲನು ಬುರುಕಾಗಿ ಗ್ರಹಿಸಿಕೊಂಡನು. ಮಾರನೆಯ ಬೆಳಗ್ಗೆ ವಾರಣನೂ ವಿರಲನೂ ಜತೆಯಲ್ಲಿ ಬಹಳ ದೂರದ ವರೆಗೂ ಗಾಳಿಸವಾರಿ (ವಾಕಿಂಗ್) ಹೇಳಿರಿದ್ದರು.

ಆಗ ವಿರಲನು_ಆ ಸ್ತ್ರೀಯನ್ನು ಸಂಬಂತಕ್ಕು ದಲ್ಲಿ ವೆಂತಲೂ ಹಣವನ್ನು ಕಡು ಗೊಳ್ಳುವುದೇ ಅವಳ ಚುಂಪ್ಯೋದ್ದೇಶವಾದುದರಿಂದ ಅವನ (ವಾರಣ) ಯೋಗ್ಗ ಕ್ಷೇಮಗಳನ್ನು ಪರಿಗಳಿನತಕ್ಕ ವಳಲ್ಲಿ ವೆಂತಲೂ ಎಪ್ಪು ಹೊಸ್ತ್ತು ಏ ವಿಧವಾಗಿ ವಾರಣ ನಿಗೆ ಬುದ್ಧಿವಾದ ಹೇಳಿದರೂ ಅವನು ಒಂದಕ್ಕೂ ತಿಂಗೊಡಿದೆಯೂ ಕಡೆಗೆ ‘ಉಂಟಾಗಿದೆಯೂ ತ್ಯಾಗಿದೆಯೂ ನಾಗಿದೆನು. ಅದರೂ ಬಿಡದೆ ವಿರಲನು_ನಿನ್ನ ನೀನು ಹತ್ತು ನಾವಿರ ರೂಪಾಯಿಗಳನ್ನು ಕೊಡಲಿಲ್ಲವೇ ?_ಎಂದನು.

ವಾರಣ_ಈ ಮಾತನ್ನು ಕೇಳಿದ ಕೂಡಲೇ ಏಷ್ಟು ತನಾಗಿ_ಅದು ನಿನಗೆ ಹೇಗೆ ಗೊತ್ತಾಯಿತು ?

ವಿರಲ_ನಾನು ನಿನ್ನ ಚಕ್ಕನ್ನೇ ಸೋಡಿದೆನು.

ವಾರಣ_ಎಲ್ಲ ಸೋಡಿದೆ ?

ವಿರಲ_ಬ್ಯಾಂಕಿನಲ್ಲಿ.

ವಾರ_ಒಳ್ಳೆಯಿದು. ಹಣವನ್ನೇನೋ ಕೊಟ್ಟುದಾಯಿತು. ಅಪ್ಪೇ. ಇನ್ನೇನೂ ಮುಂದಕ್ಕೆ ಕೊಷುವುದಿಲ್ಲ.

ವಿರಲ_ಅವಣ ಆ ಹಣವನ್ನೇನು ಮಾಡಿದ್ದಾರು ಬೆಳೆಯಾ ?

ವಾರಣ_ಅವರೇನಾದರೂ ಮಾಡಿಕೊಳ್ಳಲಿ. ಅದನ್ನೆಲ್ಲಾ ಕಟ್ಟಿಕೊಂಡು ನಿನಗೇನು !

ವಿಶಲ_ವಾರಣ, ನೀನು ಮಾಡುತ್ತಿರುವುದು ತಪ್ಪುಕೆಲಸ. ಅವಳು ನಿನ್ನನ್ನು ಹಾಳುಮಾಡುವಳು.

ವಾರಣ_ಹಾಗಾದರೆ ಅವಳು ನನ್ನನ್ನು ನಾಶಮಾಡಲಿಯೇಳು.

ವಿಶಲ_ಅವಳೂ ಈಗ ನಿಮ್ಮ ಮನೆಯಲ್ಲಿ ಬಂದು ಸೇರಿಕೊಂಡಿರುವವೇಳೂ ಸೇರಿ ನಿನ್ನ ಸಕೋಡರಿಗೆ ವಿರೋಧವಾಗಿ ಪನೇನು ಮಾಡಿದಾರೆಂಬುದು ನಿನಗೆ ಗೊತ್ತಿಲ್ಲವೋ ?

ವಾರಣ_ತಿಲಚೆಯು ಈ ಕೃತ್ಯಾದಲ್ಲಿ ಸೇರಿರುವಳೆಂಬುದನ್ನು ನೀನು ದೃಢ ಪಡಿಸಲಾರೆ.

ವಿಶಲ_ಅವಳು ನಿನ್ನ ತಂಗಿಯನ್ನು ಅಟಮರಿಸುವುದರಲ್ಲಿ ಭಾಗಿಸಿಯಾಗಿ ಯವಲೆಂಬುದನ್ನು ಮಾತ್ರವಲ್ಲದೆ ಅಡಕ್ಕಿಂತ ದೊಡ್ಡದಾದ, ಮಾಡಬಾರದ ಇನ್ನೂ ಅನೇಕ ಕೂರಕೃತ್ಯಾಗಳನ್ನು ನಡೆಯಿಸಿರುವಳೆಂಬುದನ್ನು ನಾನು ರಾಜುವಾತು ಮಾಡಬೇ.

ವಾರಣ_ನಿನ್ನ ಕೈಲಾದರೆ ರಾಜುವಾತು ಮಾಡು ನೋಡೋಣ. ಅದಿಲ್ಲ, ರಾಜುವಾತು ಮಾಡಬೇ. ಇನ್ನೂ ಏನೇನೋ ದೊಡ್ಡ ದೊಡ್ಡದನ್ನು ಮಾಡಬೇ ಎಂದು ಹೇಳುತ್ತ ಎಲ್ಲವನ್ನೂ ಬಲ್ಲೆ ಬಲ್ಲೆ ಎನ್ನುವುದರಲ್ಲೇ ಪದ್ಯವನಾನ ಮಾಡುತ್ತಿದ್ದೀರು. ನಿನಗೆ ಅಪ್ಪು ವಿಷಯಗಳೇನಾದರೂ ಗೊತ್ತಿದ್ದರೇ ಪ್ರಪಂಚೀಯನ್ನೇತಕ್ಕೆ ಪತ್ತೆ ಮಾಡಲಾರದಿದ್ದೀರು ?

ವಿಶಲ_ವಾರಣ, ನಾನು ಪ್ರಪುಲ್ಲೆಯನ್ನು ಪತ್ತೆ ಮಾಡುವೆನು. ಮತ್ತು ನಮಯಿಬಂದಾಗ ಕರೆಯಿಸಲೂ ಕರೆಯಿಸುವೆನು. ಈ ನೀಚೆ ಸ್ತ್ರೀಯನ್ನು ನೀನೇ ನಾದರೂ ಬಿಟ್ಟುಬಿಡಿದ್ದರೇ ನಿನು ನಾಶವಾಗುವುದು ಬಂದಿತ.

ವಾರಣ_ವಿಶಲ, ನಿನಗೆ ಗೊತ್ತಿಲ್ಲ. ಆ ಸುಂದರಿಯಲ್ಲಿ ನಿನಗೆ ಅಪಾರ ವಾದ ಹೇಳು.

ವಿಶ್ಲ-ವಾರಣ, ನೀನು ಅವಳನ್ನು ಬಿಟ್ಟೇಬಿಡಬೇಕು.

ವಾರಣ-ನನ್ನಂದಾಗದು.

ವಾರಣನು ಮುಖ್ಯ. ಕಾರ್ಯಕರಣಗಳನ್ನು ಬಿಟ್ಟೇ ತೋರಿಸಿ ಎಪ್ಪು ವಿಶೇಷ ಹೇಳಿದರೂ ಕೇಳಲಲ್ಲಾಗಿ ಇನ್ನು ಮುಂದಕ್ಕೆ ಚರ್ಚೆ ಮಾಡದೆ ವಿಶ್ಲ ಲನು ಸುಮ್ಮನಾದನು. ಇಬ್ಬರೂ ಹಿಂದಿರುಗಿ ಬಂದು ಬಂದು ಕೊಳಡಿಯೋಳಕ್ಕೆ ಹೋದರು. ಬೀದಿಯ ಕಡೆಯು ಕಿಟಕಿಯಲ್ಲಿ ಬಂದು ಕಾಗದವಿದ್ದಿತು. ಅದು ಪಾರ್ಯತಃ ಆಗತಾನೆ ಬಂದಿರಬಹುದು. ಅದನ್ನು ಇನ್ನೂ ಯಾರೂ ನೋಡಿರಲಲ್ಲ. ವಿಶ್ಲನು ಹೊದಲು ಅದನ್ನೋದಿನೋಡಿಕೊಂಡನು. ಅದು ಲಲತ ಪಟ್ಟಣದಿಂದ ಬಂದಿದ್ದಿತು. ತತ್ತ್ವಣ ವಿಸ್ತೃತನಾಗಿ ಬೆರಳು ಕಡಿದುಕೊಂಡು, 'ಅಹಾಹಾ ! ' ಎಂದನು.

ವಾರಣ-ಅದೇನು ಅಂತಹ ಆಶ್ಚರ್ಯ?

ವಿಶ್ಲ-ಇಗೇ, ಉಪರಿಷತ್ತಣಿಂದ ಕಾಗದ ಬಂದಿದೆ. ನಿನ್ನ ರಾತ್ರಿ ಚಾರು ಚಂದ್ರನು ಹೃದಯರೋಗದಿಂದ ಸ್ವರ್ಗಸ್ಥನಾದನೆಂದು ತಿಳಿನುತ್ತದೆ. ವಾರಣ, ಚಾರುಚಂದ್ರನು ಹೃದಯರೋಗದಿಂದ ನತ್ತುದು ನುಳ್ಳು. ಅವನನ್ನು ಕೊರೆ ಮಾಡಿದಾರೆ. ಮತ್ತು ನಿನ್ನನ್ನು ಬರೆಗೆ ಸಿಕ್ಕಿಸಿಕೊಂಡಿರುವ ತಿಲಮೆಯು ಆ ಹತ್ಯಾಕಾರಿಗಳಲೇಳಬ್ಬಳು. ಪಾರ್ಯತಃ ನಿನ್ನ ಹತ್ತು ನಾವಿರ ರಾಷಾಯಿಗಳು ಅ ಕೊರೆಗಾಗಿ ವಿಸಿಯೋಗಿನಲ್ಪಟ್ಟಿದೆ.

ವಾರಣ-ಇದಕ್ಕೆಲ್ಲ ನಿನಗೇನು ಅಧಾರವಿದೆ ?

ವಿಶ್ಲ-ಈಗ ಯಾವ ಅಧಾರವೂ ಇಲ್ಲ. ಅದರೆ ನನಗೊಂದು ವಿವರು ಗೊತ್ತುಂಟು. ತಿಲಮೆಯು ವನಜಚಂದ್ರಸಿಗೆ ಹಣವನ್ನು ಕಳುಹಿಸಿದಳು. ಭರತ ಮಾಧವಿಯೆಂದು ರುಜು ಮಾಡಿರಲಲ್ಲ. ತಿಲೋತ್ತಮೆಯೆಂದು ರುಜು ಮಾಡಿದ್ದಳು. ನನಗೇನೋ ಇವರು ಮಾಧವನ ಹೆಂಡತಿಯಾಗಿ ತೋರುವುದಿಲ್ಲ. ಇವರು ವನಜಚಂದ್ರನ ನಾಯಿಕೆಯೇ ಆಗಿರಬೇಕು.

ವಾರಣ-ವಿಶ್ಲ, ಇದು ನಿನಗೆ ದೃಢವೋ ?

ವಿಲಲ_ಕಾಲಬರಲ. ನಾನು ರುಚುವಾತು ಮಾಡಿಕೊಡುವೆನು. ಈ ಪಾಠಿಗಳೆಲ್ಲ ಸೇರಿ ಬಂದಾನೊಂದು ಉದ್ದೇಶಕ್ಕೂ ಇನ್ನರ ಕಾಂತನಾಥನನ್ನು ಕೊಂದರು; ತಾರುಚೆಂದ್ರನನ್ನು ಕೊಲ್ಲಿಸಿದರು. ನೋಡುವೆಯಂತೆ, ಇನ್ನು ಸ್ವಲ್ಪ ದಿನಗಳಲ್ಲೇ ಆ ವನಜಚಂದ್ರನೂ ಇಲ್ಲಿಗೆ ಬರುವನು.

ವಾರಣವ ಮನಸ್ಸು ಅಲ್ಲೋಲಕಲ್ಲೋಲವಾಯಿತು. ಅವನು ಎರಡು ಕ್ಷೇಗಳನ್ನು ಹಿಂದಕ್ಕೆ ಜೋಡಿಸಿಕೊಂದು ಶತಪಥ ತುಳಿಯುತ್ತಿದ್ದನು. ಗಾಬರಿ ಹೆಚ್ಚಿತು. ಈ ಪತ್ತೆದಾರನು ಇಷ್ಟು ದೃಢವಾಗಿ ಹೇಳುವುದಕ್ಕೆ ಏನೋಇ ಪ್ರಬು ಕಾರಣವಿರಬೇಕೆಂದುಕೊಂಡನು. ಅದರೂ ಅವನಿಗೆ ತಿಲಮೆಯಲ್ಲಿದ್ದ ಅನುರಾಗಾಂಧಿ ಕಂಟಿತ್ತೂ ನ್ಯಾನವಾಗಲಿಲ್ಲ. ಇಷ್ಟ್ಯೇ ಅಲ್ಲ, ತಿಲಮೆಯು ಇನ್ನೂ ಹನ್ನೆರಡು ಜನರನ್ನು ಕೈಯಾರ ಕೊಂದು ಅವಳ ಹಸ್ತವು ರಕ್ತಸಿಕ್ತವಾಗಿದ್ದರೂ ವಾರಣನು ಅವಳನ್ನು ಬಿಡಲಾರದೆ ಇದ್ದನು. ಅಹೇಣ್ಯಾ! ಹೋಹಪಾತದ ಮಹಾ ಮಹಿಮೆಯೇ!

ವಾರಣ_ವಿಲಲ, ನೀನು ಈ ದಿನ ನನ್ನ ಸಂಗಡ ತಿಲಮೆಯ ಮನಿಗೆ ಬರುತ್ತೀಯಾ?

ವಿಲಲ_ನಾನು ಬಂದು ಮಾಡತಕ್ಕು ದೇನು?

ವಾರಣ_ನೀನೇನೂ ಮಾಡಬೇಕಾದುದಿಲ್ಲ. ಅವಳ ಚಹರೆಗಳನ್ನೇಲ್ಲ ಜೆನಾಗಿ ಪರೀಕ್ಷಿಸಿ ತಳಿಯುವೆಯಂತೆ. ಅಲ್ಲದ ಏನೋಇ ಪ್ರಸಾರವದಪೇರೆ ತಾರುಚಂದ್ರನ ಮರಣವಾರ್ತೆಯನ್ನು ಹೇಳಿದರೆ ಅವಳ ಮುಖಭಾವವು ಹೇಗಾಗುವುದೋ ಅಗತ್ಯವಾಗಿ ನೋಡತಕ್ಕುದು.

ವಿಲಲ_ನೀನು ಇನ್ನು ಮೇಲಾದರೂ ಕಣ್ಣಬಿಟ್ಟು ನೋಡಿ ವಿವೇಕ ತಂದು ಕೊಂಡು ಅವಳನ್ನು ಬಿಟ್ಟು ಬಿಡುವುದಾದರೆ ನಾನು ಬರುತ್ತೇನೆ.

ವಾರಣನೂ ವಿಲಲನೂ ಹೀಗೆ ಮಾತಾಡುತ್ತಿರುವಾಗ ಕದವು ಸದ್ವಾಯಿತು. ತರೆದು ನೋಡಲು ಸೌದಾಖಿನಿ! ಅವಳು ಕಾಫಿಯನ್ನೂ ರೆಚ್ಚೆಯನ್ನೂ ಸಿದ್ಧಪಡಿಸಿ ತೆಗೆಯಿಸಿಕೊಂಡು ಬಂದಿದ್ದಳು. ವಿಲಲನು ಅಪಾದಮಾನ

ಕವೂ ಅವಣನ್ನು ನೋಡಿ—ಪ್ರಪುಲ್ಲೆ, ಅತ್ಯಾಶ್ಚರ್ಯಕರವಾದ ನಿನ್ನ ಮಧುವೇಯ ನಮಾಚಾರವನ್ನು ಈ ವಾರಣು ನನಗೆ ಹೇಳಿದನು. ಅಲ್ಲದೆ ಈ ದಿನದ ಪರ್ವತಮಾನದಲ್ಲಿ ನಿಮ್ಮ ಮಾವನೂ ಕಾಲವಾದಂತೆ ತಳಿಯಬರುತ್ತದೆ.

ನೌದಾಮಿನಿಯ ಮುಖ ಬಾಡಿತು. ಅವರೇನೂ ಮಾತಾಡದೇಯೇ ಧಟ್ಟನೆ ಹೋಗಿ ಒಂದು ಪೂರ್ವೆಯಲ್ಲಿ ನಿಂತಳು. ಏರಲನನ್ನು ದೃಷ್ಟಿಸಿ ನೋಡಿದಜ್ಞ,

ವಿಶ್ಲ_ಅಮ್ಮೆಯ್ಯ, ಈ ಭಯಂಕರವಾದ ಸಂದಿಯಂದ ನಾನು ಬಹು ವ್ಯಾನಪಡುತ್ತಿದೇನೆ. ಅಮ್ಮೋ ! ಪಾಪ ! ಆ ಚಾರುಚಂದ್ರನ ಮರಣವು ಏನೋ ಕೃತ್ರಿಮದಿಂದ ನಡೆದಂತೆ ನನಗೆ ತೋರುತ್ತಿದೆ. ಬಹುತಃ ಆತನ ಹಿರೀ ಮಗನ ಮೂಲಕ ಈ ಪಾಪಕೃತ್ಯ ನಡೆದಿರಬಹುದು. ಆಹಾ ! ಈಗೇನಾದರೂ ಅ ಪ್ರಸಿದ್ಧ ಪತ್ತೆದಾರನಾದ ವಿಶ್ಲವೂತ್ಯಾಯಿದ್ದಿದ್ದರೆ !

ನೌದಾಮಿನಿ_ಅಯ್ಯೋ ! ಆ ವಿಶ್ಲನು ಹಿಂದಿರಾಗಿ ಬರುವಹಾಗಿಲ್ಲ ! ಎಂದು ಬಾಯಿತಟ್ಟಿ ಹೇಳಿಬಿಟ್ಟಳು.

ವಿಶ್ಲ_ಹಾಗೆ ಹೇಳಬೇಡಮ್ಮೆ ! ಆ ರಾತ್ರಿ ನನ್ನ ಕೊರಡಿಯಲ್ಲಿ ವಿಚಿತ್ರ ವಾಗಿ ಕಳುವಾಗಿದ್ದ ನಾಮಾನುಗಳಲ್ಲಿ ಇನ್ನೂ ಅವನ ಬಳಿಯಲ್ಲೇ ಇವೆ. ನಧ್ಯಃ ಅವನು ಸಿಕ್ಕಿದರಾದೀತು !

ನೌದಾಮಿನಿ_ಹಾಗಾದರೆ ನೀನಿನ್ನೂ ಆ ನಾಮಾನನ್ನು ಹಿಂದಕ್ಕೆ ತೆಗೆದು ಕೊಳ್ಳಲ್ಲಿ ಇಲ್ಲವೇ ?

ನೌದಾಮಿನಿ_ಇದೇನು ! ನಿಮ್ಮ ಮಾವ ಚಾರುಚಂದ್ರನ ಮರಣವು ಏನೋ ಕೃತ್ರಿಮದಿಂದ ನಡೆದುದೆನ್ನುತ್ತೀರೋ ? ಆತನಿಗೆ ಬಹು ದಿನಗಳಿಂದ ವ್ಯಾಧಿಯಂಟಾಗಿತ್ತೆಂದು ಹೇಳಿದ್ದೇನಲಾನ್ !

ವಿಶ್ಲ_ಅದೇನೋ ನನಗೆ ತಳಿಯದು. ನೀನು ಲಲತಪಟ್ಟಣಕ್ಕೆ ಯಾವಾಗ ಹೊರಡುವೇ ?

ನೌರಾಮಿನಿ_ನಾನಿನ್ನು ಪಡ್ಯಕ್ಕು ಹೊರಡುವ ಹಾಗಿಲ್ಲ. ನನ್ನ ಪತಿಯ ಅಣ್ಣನಾದ ವನಜಚಂದ್ರನು ಇನ್ನು ಕೆಲವು ದಿನಗಳಲ್ಲೇ ಈ ನವನಗರಿಗೆ ಬರುವುದಾಗಿ ಕಾಗದ ಬರೆದಿದ್ದಾನೆ. ಅದನ್ನು ನೋಡಿಕೊಂಡು ತರುವಾಯು ಹೊರಡಬೇಕು. ಈಗ ಅತನೇ ಮನೆಯು ಯಜಮಾನನಪ್ಪೆ !

ಉತ್ತರಾರವಾದನಂತರ ವಾರಣನೂ ವಿಶ್ಲಭಿಸು ತಿಲಮೆಯು ಮನೆಗೆ ಹೋದರು. ಅವಣು ಬಹು ಆದರಳೆಯಂದ ಇವರನ್ನು ಬರವಾಡಿಕೊಂಡಳು. ಇವರೆಲ್ಲ ಮಾತಾಡುತ್ತ ಕುಳಿತದ್ದಾಗ ವಿಶ್ಲಭಿಸು ಚಾರುಚಂದ್ರನ ಮರಣವಾರೆಯನ್ನು ಹೇಳಿದನು. ಆದರೂ ತಿಲಮೆಯು ಯಾವುದೊಂದು ವಿಕಾರವನ್ನು ತೋರ್ಪಿದಿನಲ್ಲ.

ವಿಶ್ಲ- ಅದು ಸಹಜವಾದ ಮರಣವಲ್ಲವೆಂದೂ_ಕೊರೆಯಾಗಿದೆಯೆಂದೂ ಮನಾದ ವನಜಚಂದ್ರನೇ ಈ ದುಷ್ಪಾಶ್ಚೋದ್ಯೋಗಿಯೆಂದೂ ಈಗ ಅವನನ್ನು ಸರಾತ್ತರದವರು ದಸ್ತಗಿರಿ ಮಾಡಿಥಾರೆಂದೂ ಪ್ರವಾದವಿದೆ.

ಈಗ ವಿಶ್ಲನ ಸಿರೀಕ್ಕಣಿಯು ಸಪಳವಾಯಿತು. ತಿಲಮೆಯು ಕಳೆಗುಂದಿದಳು. ಮುಖವು ಜೋಲುಬಿಡ್ಡಿತು. ತುಟಿಗಳೊಳಗಿದವು ಮೈಯಲ್ಲಿ ಬೆವರು ತೊಟ್ಟಿದ್ದುತ್ತ ಬಂದಿತು. ಕಣ್ಣ ಕಳೆಗುಂದಿತು.

ತಿಲಮೆ_ವಾಗಿತಮಾವಯ್ಯ, ಆ ನಮ್ಮ ವನಜಚಂದ್ರನನ್ನು ದಸ್ತಗಿರಿಮಾಡಿದಾರೆಂಬುದು ನಿನಗೆ ಚೆನ್ನಾಗಿ ಗೊತ್ತುಂಟೋ?

ವಿಶ್ಲ_ಯಾಫದೋ ಒಂದು ವರ್ತಮಾನ ಪತಿ,ಕೆಯಲ್ಲಿ ಓದಿದ ಜ್ಞಾಪಕ:

ತಿಲಮೆ_ಆ ಪತ್ರಿಕೆ ನಿನ್ನಲ್ಲಿದೆಯೇ ?

ವಿಶ್ಲ_ನನ್ನ ಹತ್ತಿರವಿಲ್ಲ, ಅದೇನು ನಿನಗೆ ಅಷ್ಟು ಕುತ್ತಳೆಲು ?

ತಿಲಮೆ_ಲಂ, ಸ್ವಲ್ಪ ಲಂಟು. ನಾನು ಒಂದುಸಲ ಅತನನ್ನು ನೋಡಿದ್ದೆ.

ವಿಶ್ಲ_ನಿನಗೂ ಅತನಿಗೂ ತುಂಬ ಅಪ್ತತೆಯಾಂಚೆಂದು ತೋರುವುದು. ಅದುದರಿಂದರೇ ನೀನು ಅವನಿಗೆ ಹಣವನ್ನು ಕಳುಹಿಸಿರುವೆ.

ತಿಲಮೆ—ಹುಬ್ಬಿಗಂಟಕ್ಕು—ಹನು ! ಅದೇನು ಹಾಗೆಂದರೆ ?

ತಿಲಮೆಯು ವಾರಣನ್ನು ಬಿರುಗಳ್ಳಿಬಿಟ್ಟು ನೋಡಿದೆಂಬು. ಅವನೇನಾ ದರೂ ತನ್ನ ಸೋದರಮಾನವಿಗೆ ಈ ಹಣದ ಸಂಗತಿಯನ್ನು ಹೇಳಿರಬಹುದು ಎಂದು ಅವಳ ಅನುಮಾನ.

ವಿಶ್ಲೇಷಣೆ—ನನಗಿನ್ನೇನೂ ತಿಳಿಯೆದು. ಆ ವನಜಚಂದ್ರನು ಬಾಲ್ಯದಿಂದ ಮಂದುಗಾರ. ಗುರುತುಪರಿಜಯಮಾತ್ರವಿದ್ದವರಲ್ಲಿ ಕೂಡ ಸಾಲಮಾಡುತ್ತಿರು ವುದೇ ಅವನ ಸ್ವಭಾವ. ಅಲ್ಲದೆ ಕೊಟ್ಟಿರುತ್ತಾಡಯೆಯನ್ನು ಹಿಂದಕ್ಕೆ ಕೊಡು ವುದೇ ಕಷ್ಟ. ಇನ್ನು ಮೇಲೆ ಅಂತಹ ತೊಂದರೆಯೇನೂ ಇಲ್ಲ. ತಂದೆಯು ಕಾಲವಾಗಿರುವುದರಿಂದ ಮುಂದೆ ಜರ್ಗಿರಿ ಮುಂತಾದ ಪಿತಾರ್ಚಿಫ್ರಿತವಾದ ನಮನ್ನು ಆಸ್ತಿಯಾ ಅವನಿಗೇ ಸೇರುವುದು. ನಿನ್ನ ಹಣವನ್ನು ಬೇಗನೇ ತೀರಿಸಿಬಿಡ್ಡಾನು. ಹನೂ ಸಂಶಯಪಡಬೇದು

ವಿಶ್ಲೇಷಣೆ—ನನಗಿನ್ನೇಲ್ಲ ಹೇಳಿತ್ತಿದ್ದಾಗ ತಿಲಮೆಗೆ ಗುಂಡಿಗೆಯೋಡೆಯಿತು. ಪುರಣಕಂಪಪುಂಜಾಯಿತು. ಇವರಿಬ್ಬಿರೂ ಬೇಗ ಹೊರಣ್ಣ ಹೊರಣ್ಣಹೋದರಾ ದೀತರಾಣಿ ಎಂದು ಹಾರಯಿಸಿದೆಂಬು. ಅವಳ ಪುಟ್ಟಿಕ್ಕೆ ತಕ್ಕಂತೆ ವಿಶ್ಲೇಷಣೆ ವಾರಣರೂ ಎದ್ದು ಹೊರಟಿರು. ಇವರು ಕಣ್ಣರೆಯಾಗುವುದನ್ನೇ ಕಾದಿದ್ದು ಒಂದು ಕ್ಷಣಿಪೂರ್ವ ತಡಮಾಡದೆ ತಿಲಮೆಯು ಚೆಲಗಾರ್ಥ ಅಭಿಸಿಗೆ ಹೋಗಿ ವನಜಚಂದ್ರನಿಗೆ ಮತ್ತೊಂದು ಚೆಲಗಾರ್ಥನ್ನು ಕಳುಹಿಸಿದೆಂಬು.

ವಿಶ್ಲೇಷಣೆ—ನನಗಿನ್ನೇ ಕೆಲವು ಬುದ್ಧಿವಾದವನ್ನು ಬೋಧಿಸಿ ಮನಸೆಗೆ ಹೋಗ ತಾನೊಬ್ಬಿನೇ ಕೊರಟು ತಿಲಮೆಯನ್ನು ಹಿಂಬಾಲಿಸಿದನು. ಅದ್ದು ಅಭಿಸಿನಿಂದ ಹಿಂದಿರುಗಿದ ಒಂದೆರಡು ನಿಮಿಷಗಳಲ್ಲೇ ತಾನೂ ಒಳಕ್ಕೆ ಹೋಗಿ ಅವಳು ಬರೆದುಕೊಟ್ಟಿದರ ನಕಲು (ಕಾರ್ಪಿ)ನ್ನು ಮ್ಯಾನೇಜರಿಂದ ತೆಗೆದುಕೊಂಡು ನೋಡುವಲ್ಲ ಅದು ‘ಕಾರುಚಂದ್ರನ ಮರಣವು ನಿಜವೇ ? ’ ಎಂಬ ಬರೀ ಪ್ರಶ್ನೆಯಾಗಿದ್ದಿತು. ವಿಶ್ಲೇಷಣೆ—ಅ ಮ್ಯಾನೇಜರ ಸಂಗಡ ಮಾತಾಡುತ್ತಿದ್ದಹಾಗೆಯೇ ಬಿಬ್ಬಾನೊಬ್ಬಿ ಅಸಿಸ್ಟೆಂಟ್ ಮ್ಯಾನೇಜರು ಬೇರೆ ಕೊಳಡಿಯೋಳಿಗಿನಿಂದ ಬಂದು ಮ್ಯಾನೇಜರ ಕುಗೆ ಒಂದು ಚೆಲಗಾರ್ಥನ್ನು ತಂದುಕೊಟ್ಟಿನು. ಅದು ವನಜಚಂ

ದ್ವಿನಿಂದ ತಿಲಮೆಗೆ ಬಂದ ಉತ್ತರ. ಅದರಲ್ಲಿ ‘ಕಾಂತೆ, ತಿಲಮೆ, ತಂದೆಯು ಸತ್ತಮೆ. ಎಲ್ಲಾ ಅನುಕೂಲಿ. ಎಲ್ಲಾರಿಗೂ ದೃಷ್ಟಿ ಹಂಡಿಸ್ತುತ್ತದೆ. ನಾಳೆ ಕರ್ಕಣಕ್ಕೆ ಪಶ್ಚಾರಂಭ. ಯಾವ ತೊಂದರೆಯೂ ಇಲ್ಲ. ನಾಳೆ ಶನಿವಾರ ಅಲ್ಲಿಗೆ ಹೋರಬುವೆನು. ವನಜಚಂದ್ರನ ರುಜು, ಏಂದು ಇದ್ದಿತು. ವಿರಲನು ಬಹು ಕುತೂಹಲಿಂದ ಇದನ್ನು ಒದಿಕೊಂಡು ಅದುವರೆಗೆ ನಟೇಶನೇನಾದರೂ ವರ್ತ ಮಾನವನ್ನು ಸಂಗ್ರಹಿಸಿದಾನೇನೋ ನೋಡೋಣವೆಂದು ಗುಟಕ್ಕಾಗಿ ತನ್ನ ಅಭೀ ಸಿಗೆ ಹೇಳಿದನು. ಅಲ್ಲಿನ ಕಾಗದ ಪತ್ರಗಳನ್ನು ನೋಡುವಲ್ಲಿ ತಾನು ಲಲತ ಪಟ್ಟಣದಲ್ಲಿ ಸೆಮಿಸಿಕೊಂಡಿದ್ದ ಅಪ್ತನಾದ ಪತ್ತೇದಾರನಿಂದ ಬಂದು ಕಾಗದ ಬಂದಿದ್ದ ತು. ಅದರಲ್ಲಿ ಅತನು ವಿರಲನು ಕೇಳಿರುವ ಸಂಗತಿಗಳನ್ನೇಲ್ಲ ಬಹು ಕಷ್ಟಪಟ್ಟು ಪತ್ತೆ ಮಾಡುತ್ತಿರುವುದಾಗಿಯೂ ಕಾಣಿಸಿದ್ದುನು. ಚಾರುಚಂದ್ರನು ಖೂಸಿಯಾದನು. ಈ ಹಿತೂರಿಯು ಪಾರ್ಯತಿಃ ವನಜಚಂದ್ರನಿಂದರೇ ನಡೆದಿದೆ. ತಾನು ನಿಜವಾದ ಹಕ್ಕು ದಾರನಲ್ಲಿವೆಂದೂ ತನ್ನ ತಂದೆಯು ಮರಣವಾಗಿ ವಾಗ್ಗೆ ಕಾಂತನಾಥನು ಬಧುಕಿದ್ದರೆ ಎಲ್ಲಾವೂ ಅವನಿಗೇ ಸಿಕ್ಕಿಹೋಗುವುದೆಂದೂ ಯೋಚಿಸಿ ಫೊದಲು ಕಾಂತನಾಥನನ್ನು ಬಳಿಕ ಚಾರುಚಂದ್ರನನ್ನೂ ಕೊಳ್ಳಿಸಿದಾನೆ. ಈ ಕೃತ್ಯಕ್ಕೆ ನವನಗರಿಯಲ್ಲಿ ಕೆಲವು ಜನ ಸಹಾಯ ಮಾಡಿರಬಹುದು. ಮತ್ತೆ ಪ್ರಶ್ನಾಪ್ತಿಯನ್ನು ಹಾರಿಸುವುದು ಮಾತ್ರವಲ್ಲದೆ ನಾಧ್ಯವಾದ ಮಣಿಗೂ ಅವಳ ಅಣ್ಣ ವಾರಣಿಲಾಲನ ಅಸ್ತಿಯನ್ನು ಅಪರೆಸಿ ಅವನಿಂದ ಎಂಟಿಕಾಲಾ ಜೆಯು ಯೋಗ್ಯತಾಪತ್ರ (ಪಾಪರ್ ಸರ್ಟಿಫಿಕೇಟ್) ಕ್ಕೆ ದರಖಾಸ್ತು ಕೊಡಿಸಿ ಚಿಕ್ಕನಾಯಿಕನಕಳಿಯ ಪಾತ್ರೆಯನ್ನು ಅವನ ಕುಗೆ ಕೊಡಿಸಿ ನಪ್ಪಾತ್ರಿ ಮಂತ್ರ (ಭವತಿಭಿಕ್ಷಾಂದೇಹಿ) ವನ್ನು ಅವನಿಗೆ ಉಪದೇಶಮಾಡಬೇಕೆಂಬುದೇ ಈ ದುರುಳರ ಉದ್ದೇಶ. ಕುಶಾಗ್ರಬುದ್ಧಿಯಾದ ವಿರಲನು ಇದುವರೆಗೆ ದೊರೆತ ಎಲ್ಲಾ ಅಧಾರಗಳ ಮೇಲೆ ಇಷ್ಟನ್ನು ಉಹಿಸಿಕೊಂಡನು.

ವಾರಣಿ ವಿರಲನನ್ನು ಬಿಟ್ಟುಹೋದ ಕೂಡಲೇ ಪೂರ್ವಾ ಭಾಸ್ತರರನ್ನು ಕಂಡನು. ಬಳಿಕ ಅವರಿಬ್ಬರೂ ಇವನನ್ನು ಪ್ರೌತ್ತಾಖಿಸಿ ಎಲ್ಲಿಗೋ ಕರೆದು ಕೊಂಡು ಹೋಗುತ್ತಿದ್ದರು.

ಅವರು ವಾರಣಿಗೆ ಸ್ವಲ್ಪ ಮಿಲಾಯನ್ನು ಕೊಟ್ಟುದಲ್ಲದೆ ಅವನ ಭಾಗದ ಸಾರ್ವಕಾಲಕ ಮೃತ್ಯುವಾದ ವಾರಣಿಯನ್ನು ಯಥೇಷ್ಟುವಾಗಿ ಕೊಟ್ಟಿರು.

ವಾರಣಿಗೆ ಅಕ್ಷಯವೇ ಅದರ ಮಹಿಮೆಯು ತೋರಬಂದು ಯಾರು ಈನು ಹೇಳಿದರೂ ಎಲ್ಲ ಕ್ಷಾನ್ಯ ನಮ್ಮೆ ತನುವಂತಾಯ್ತು. ಅಗೆ ಎಲ್ಲರೂ ಎಲ್ಲಿಗಾದ ರೊಂದು ರಹಸ್ಯ ರಾಧಿನಕ್ಕೆ ಹೋಗಿ ಇನ್ನೇಚ್ಚು ಅಡಬೇಕೆಂದು ನಿಶ್ಚಯಿಸಿಕೊಂಡು ಬೀದಿಯಲ್ಲಿ ಹೋಗುತ್ತದ್ದರು. ಅಕನ್ವಾತ್ತಾಗಿ ತಿಲಮೆಯು ಎದುರಿಗೆ ಸಿಕ್ಕಿದಳು ಅವಳು ವಾರಣ್ಯೇಮದವಿಪ್ಪಲನಾದ ವಾರಣನನ್ನು ಮಾಥವ ಭಾಸ್ಯರರನ್ನು ನೋಡಿ 'ಎಲ್ಲಿಗೆ ಹೋಗುವಿರಿ ? ' ಎಂದಳು.

ಮಾಥವ_ನಾಷ್ಟ ಅಷವಾಡ_ಪುರಕ್ಕೆ ಹೋಗುತ್ತದೇವೆ.

ತಿಲಮೆಯ ಸ್ವಭಾವವು ಈಗ ಎಷ್ಟೇ ಬದಲಾಯಿಸಿ ಹೋಗಿದ್ದಿತು. ಅವಳು ಒಮ್ಮೆ ಅಂತಹಕರುಣದಿಂದ_ಮಾಥವ, ನಮ್ಮ ವಾರಣನು ಈಯವನ್ನು ಲ್ಲಿರುವಾಗ ನೀವು ಇವನನ್ನು ಸಿಕಿದಕರಂತೆ ಬಯ್ದು ಪುದು ಯುತ್ತವಲ್ಲ.

ಮಾಥವ_ತಿಲಮು, ನಿನಗೆ ಈ ಧರ್ಮ_ಜಾಡ್ಯ ಪ್ರಾಪ್ತವಾಗಿ ಎಷ್ಟುದಿನ ವಾಯಿತು ?

ತಿಲಮು_ಆದನ್ನೆಲ್ಲ ಕೇಳಬಿ ಮಕ್ಕಾ ನಿನಗಿಲ್ಲ. ವಾರಣನು ನಿಮ್ಮ ಸಂಗಡ ಬರುವುದಿಲ್ಲ. ನಾನೂ ಅವನೂ ಮನಗೆ ಹೋಗುತ್ತೇನೆ.

ಮಾಥವ_ಅದೇಂಜಿ ? ಅವನು ನಮ್ಮೊಡನೆಯೇ ಬರುತ್ತಾನೆ. ಅಲ್ಲವೇ ನಮ್ಮ ವಾರಣ ?

ವಾರಣನು ತಿಲಮೆಯನ್ನು ಹಿಂದಕ್ಕೆ ತಳ್ಳಿ_ಟಿಕೋ ! ನಾನು ನಿಮ್ಮೊಡನೆಯೇ ಬರುತ್ತೇನೆ.

ಇದರಿಂದ ತಿಲಮೆಗೆ ಚಂಡಕೋಪವಂಟಾಗಿ ಉಡಿಕಿಡಿಯಾದಳು. ಕಣ್ಣ ಕೆಂಪೇರಿತು. ಇರಲು ಇದಕ್ಕೆ ತಕ್ಕದ್ದನ್ನು ಮಾಡುವೆನು' ಎಂದು ದೃಢನಂತಲ್ಪು ಮಾಡಿರುವಳೋ ಎಲ್ಲಿದನ್ನು ಅವಳ ಮುಖಭಾವವು ನೂಡಿಸುತ್ತಿದ್ದಿತು, ಅಂದರೆ ವಾರಣನ್ನು ನುಲಿಯುವುದಕ್ಕೆ ತಾನು ಅವಕಾಶ ಕೊಡಬಾರದೆಂಬುದೇ ಅವಳ ದೃಢನಂತಲ್ಪು. ಹೀಗೆ ನಿಶ್ಚಯಿಸಿಕೊಂಡು ಅವರೊಡನೆ ತಾನೂ ಜೂಜಿನ ಮನಗೆ ಹೋದಳು.

ವಾರಣ ನಿಷಯುದಲ್ಲಿ ಕೇವಲ ಅಭಿಮಾನ ಶಾಲಯಾದ ಮತ್ತಾಪುದೋ ಬಂದು ವ್ಯಕ್ತಿಯು ಅವರೆಲ್ಲರೂ ಒಳಕ್ಕೆಹೊಳೆದ ಸ್ವಲ್ಪಹತ್ತಿನ ಮೇರೆ ತಾನೂ ಒಳಕ್ಕೆ ಪ್ರವೇಶಿಸಿತು. ವಾರಣನನ್ನು ಇತರರು ನೂರುಮಾಡಗೊಡಬಾರದೆಂ ಬುದೇ ಈ ವ್ಯಕ್ತಿಯ ಪರವೇದೀದ್ದೀಕೆ. ವಿಲಂಬೇ ಈ ವ್ಯಕ್ತಿ. ತಿಲಮೆಯು ಜ್ಞಾಗೆ ಪ್ರವೇಶಿಸಿದುದನ್ನು ಕಂಡು ಇದೇನೋ ನೋಡೋಣವೆಂದು ಈತನೂ ಒಳಕ್ಕೆ ಬಂದನು. ಯಾಫುಮೋ ನೇಷವನ್ನು ಧರಿಸಿದ್ದ ವಿಲಂಬ ಆ ಜೂಜಿನ ಕೆತ್ತಲಿಯ ಬಂದು ಕೂನೆಯಲ್ಲಿ ಕುಳಿತು ನೋಡಿವನ್ನು ನೋಡಿತ್ತಿದ್ದನು. ಆ ಹೃಜೀಲೀ ಪಟಾಲಂವರಲ್ಲಿ ಯಾರೂ ಇವನನ್ನು ಗುರ್ತಿಸಲಾರದಿವ್ಯರು. ಇಷ್ಟು ಮೇಲೆ ನೆಂಜಿಗತ್ತಲೇ. ಅಷಟ್ಕೆ ಹೊದರಾಯಿತು. ವಾರಣನು ಸೈಜ್ಞಯಾಗಿ ಹೆಚ್ಚು ಹೆಚ್ಚು ಹಣವನ್ನೇ ಪಾಧವೋಡ್ದುತ ಬಂದನು. ತಿಲಮೆಯು ಘರದೆಯೋಳಿಸಿಂದ ಇದೆಲ್ಲವನ್ನೂ ನೋಡುತ್ತಿದ್ದಳು. ಅಷವು ನಿಮಾರು ಅರ್ಥ ಪೂರ್ವ ನಮೆಯಿತು. ವಾರಣನು ಇಷ್ಟುದನ್ನೆಲ್ಲ ಕಳೆದುಕೊಳ್ಳುತ ಬಂದನು. ಬಳಿಕ ಸತ್ತವನಂತೆ ಮುಖವನ್ನು ಜೋಲಿಹಾಕಿಕೊಂಡು ಕಂಭಕ್ಷೂರಗಿಕೊಂಡು ಕಣ್ಣಲ್ಲಿ ನೀರು ಸುರಿ ಸುತ್ತ ಬಂದನು. ನೋಡುಗಳು ಸವರನ್ನು ಗೌರು ಎಲ್ಲಪೂ ಹೊಗಿ ಜೇಡು ಬರಿ ದಾಯಿತು. ಇದನ್ನೆಲ್ಲ ನೋಡುತ್ತಿದ್ದ ತಿಲಮೆಯು_ಇನ್ನೇನು, ಎದ್ದು ಇನಾ ದರೂ ಮಾಡೋಣ_ಎಂದು ಯೋಚಿಸುತ್ತಿರುವವ್ಯಾರಲ್ಲಿ ವೇಷಧಾರಿಯಾಗಿದ್ದ ವಿಲಂಬನು ನುಗ್ಗಿ, ವಾರಣನ್ನು ರೆಚ್ಚಿ ಹಿಡಿದು ಈಚೆಗೆ ಸೇಳಿದು ಅಲ್ಲಿದ್ದ ಸಣಿದ ಚೀಲ ವನ್ನು ಎಗರ್ಕಿಯಲ್ಲಿ ಹಿನ್ನೆಲ್ಲನ್ನು ಬಲಗ್ಗೆಯಲ್ಲಿ ಹಿಡಿದುಕೊಂಡು ಅಷಟ್ ಹಾನದಿಾದ ಗರ್ಜಿಸುತ್ತ_-'ನೀವೆಲ್ಲರೂ ಕಳ್ಳುರು. ಇದು ವೋನದ ಅಷ. ನೀವು ಈ ಅರಿಯದ ತರುಣನನ್ನು ದರೋಡೆಮಾಡುತ್ತಿದ್ದೀರಿ. ಈ ಹಣವು ನನ್ನ ಪರದಲ್ಲಿರಲಿ. ನೀವು ಹಿಂದಕ್ಕೆ ನಿಲ್ಲಿ' ಎಂದನು.

ಒರಟನಾದ ಒಬ್ಬ ಜೂಜಿಕೋರನು ಬಂದು ವಿಲಂಬನ್ನು ಮುಷ್ಟಿಯಿಂದ ಗುದ್ದಿದರೂ ಲಕ್ಷ್ಯಮಾಡದೆ ಅವನನ್ನು ಅತನು ತಳ್ಳಿಬಿಟ್ಟನು. ಆ ಮನೆಯಲ್ಲಿಲ್ಲ ಗದ್ದಲ ಹೆಚ್ಚಿ ಹಾಹಾಕಾರಕ್ಕೆ ವೇದಲಾಯಿತು. ವಾರಣನು ದಿಗ್ಂಬರಿತ ನಾಗಿ ಆ ದೊಂಬಿಯ ಮಧ್ಯ ನುಣುಡಿಕೊಂಡು ಮೆಲ್ಲನೇ ಬಾಗಿಲಕಡೆಗೆ ಬಂದನು. ತಿಲಮೆಯು ಅದನ್ನೇ ನೋಡಿಕೊಂಡಿದ್ದು ಉಪಾಯದಿಂದ ಅವನನ್ನು ನಾಗಿಸಿ

ಕೇಂದು ಹೋದಳು. ನಹಾಯಮಾಡುವುದಕ್ಕೆಂದು ಬಂದ ಮನುಷ್ಯನ ಗಿರೀ ನಾಯತೆಂಬುದನ್ನು ಕೂಡ ನೋಡಲೇನಲಪ್ಪ. ಹೊರಕ್ಕೆ ಹೋಗಿ ಒಂದು ಗಾಡಿಯನ್ನು ಬಾಡಿಗೆಗೆ ಮಾಡಿಕೊಂಡು ವಾರಣನನ್ನು ತನ್ನ ಮನೆಗೆ ಕರೆದು ಕೊಂಡು ಹೋದಳು.

ಈಗ ವಿಶ್ಲಭನು ಬಹು ದುರವಸ್ಥಿಗೆ ಸಿಕ್ಕಿದನು. ಅಲ್ಲಿನವರೆಲ್ಲ ಜೂಜು ಕೋರ್ರೋ ಶುದ್ಧಕರೂ ಕೆಳ್ಳಿರೂ ವ್ಯಾಖ್ಯಾತಾರ್ಥಿಗಳೂ ಆದ ತುಂಟರು. ಇವನು ಬಿಬ್ಬನೇ ಬಿಬ್ಬ. ಏನುಮಾಡುವುದಕ್ಕೂ ನಾಗದು. ಆದರೆ ವಿಶ್ಲಭನು ಬಹು ಚೆತುರನಾದ ಹಳೇ ಹಾಲಿ. ಇವನು ಹಣದ ಚೀಲವನ್ನು ಜೇಬಿನಲ್ಲಿಟ್ಟು ಕೊಂಡು ಹೊರಕ್ಕೆ ನುಗ್ಗಲು ಭಾನ್ಯರನು ವಿಶ್ಲಭನು ಮೇಲೆ ಬಿದ್ದು ಹೊಡಿಯಬೇಕೆಂದು ತನ್ನ ಸರ್ವಶಕ್ತಿಯನ್ನೂ ಉಪಯೋಗಿಸಿ ಮೇಲಿನಿಂದ ಕೈಯೆತ್ತಿದನು. ಆದರೆ ಗುರಿ ತಪ್ಪಿದುದರಿಂದ ಮುಗ್ಗರಿಸಿದನು. ಆದೇ ಸಮಯಪೆಂದು ವಿಶ್ಲಭನು ತನ್ನ ಫಿನ್ಚೂಲಿನ ಬುಡದಿಂದ ಅವನ ತಲೆಯಮೇಲೆ ಬಲವಾಗಿ ಬಡಿಯಲು ಭಾನ್ಯರನು ಮೂರ್ಛಿಕೊಂಡನು. ಇವನು ವಿಶ್ಲಭನೆಂಬುದು ಯಾರಿಗೂ ಗೊತ್ತಾಗಲಿಲ್ಲ— ಇಪ್ಪುಜನರನ್ನೆದುರಿಸಿ ಹೀಗೆ ಭಂಡೋಭಂಗಮಾಡುವ ಈ ಧೈರ್ಯಶಾಲ ಯಾರಿರ ಬಹುದೆಂದು ಎಲ್ಲರೂ ಗೊಣಗುಷ್ಟುತ್ತಿದ್ದರು. ಆ ಮಧ್ಯ ಯಾರೋ ಬಿಬ್ಬನು ಕುಟುಂಬಾನ್ಯ ತಂದು ವಿಶ್ಲಭನು ಮೇಲೆ ಕುಕ್ಕಿದನು. ಅಗ ವಿಶ್ಲಭನು ಹುಲಿಯಂತೆ ರೌದ್ರಾವೇಶಗೊಂಡು ತನ್ನ ಫಿನ್ಚೂಲನ್ನು ಬಾರುಮಾಡಲು ಗುಂಪೆಲ್ಲ ಚದುರಲಾ ಯಿತು. ವಿಶ್ಲಭನು ಸರ್ವನೆ ಬೀದಿಗೆ ಬಂದುಬಿಟ್ಟನು. ಹಾಗೆ ಈಚೆಗೆ ಬರುವಾಗ ಗಟ್ಟಿಯಾಗಿ ಪೂಲೀಸಿನವರನ್ನು ಕೂಗಿಕೊಂಡನು. ಇದ್ವಿಂದ ಈ ಜೂಜುಗಾರ ರೆಲ್ಲು ನಡುಗಿದರು. ಅವೇಕರು ಹಿಂದಿನ ಬಾಗಿಲಿಂದ ಓದಿಕೋದರು. ಆ ವೇಳೆಗೆ ಪೂಲೀಸಿನವರೂ ಬಂದರು. ಆದರೂ ಮೇಲೆ ತಿಳಿಸಿದಂತೆ ಗುಂಪೆಲ್ಲ ಚದುರಿಹೋಗಿದ್ದುದರಿಂದ ಯಾರೂ ಸಿಕ್ಕಲಲ್ಲ. ನಾನಾಬಗೆಯ ಇಸ್ತೇಷುಗಳನ್ನು ಕೆಲವು ಬಾಂದಿ ಬುಡ್ಡಿಗಳೂ ಹಲವು ನಸ್ಯದ ಪಣ್ಣಗಳೂ ಹೊರತಾಗಿ ಮತ್ತೆನೂ ಅಲ್ಲಿ ದೊರೆಯಲಲ್ಲ.

ಪರಿಚ್ಛೇದ ಪರಿಸಂಪರ್ಕ ನೆಯು

ತಿಲಮೆಯು ವಾರಣನನ್ನು ಉಪಾಯವಾಗಿ ಮನೆಗೆ ಕರೆದೊಯ್ದಿದ್ದು ನಮಗೆಲ್ಲ ಗೊತ್ತೇ ಇಲ್ಲಿದೆ. ಅವಳ ಮನೆಯ ಒಂದು ಕೊತಡಿಯಲ್ಲಿಬ್ಬ ರೂ ಕುಳಿತು ಕೊಂಡರು. ಅದುವರೆಗೆ ವಾರಣನಿಗೆ ಮತ್ತು ಸ್ವಲ್ಪ ಇಳಿದಿದ್ದಿತು. ತಿಲಮೆಯು ಇನ್ನಾಂತಿರುವೋ ಪ್ರಾಣಿಯನ್ನು ಬೇರೆಸಿ ಮತ್ತೊಂದು ವಿಧವಾದ ಪಾನಕವನ್ನು ಮಾಡಿ ಕುಡಿಸಿದಳು. ತರಃವಾಯ ಗಾಢಣಿದೇ ಬಂದಿತು.

ಅಗ್ಗ ಮಾಥವಭಾಸ್ಕು ರರೂ ಬರಲು ತಿಲಮೆಯು ಮಹಡಿಯಮೇಲಿನಿಂದ ಇಂದಿದ್ದು ಬಂದಳು.

ಮಾಥವ_ತಿಲಮೆ, ಇದೇನು ನಿನ್ನ ಕೆಲನ ! ನಿನ್ನ ಉದ್ದೇಶವೇನು ?

ತಿಲಮೆ_ನನ್ನ ಉದ್ದೇಶವೇನೇ ? ಇದು_ನೀವು ಇನ್ನುಮೇಲೆ ವಾರಣ ನನ್ನ ಕರೆದುಕೊಂಡು ಹೋಗಿ ಎಲ್ಲಿರ ಮುಂದೆಯೂ ಅವನನ್ನು ನುಲಿದು ಕೊಂಡು ತನ್ನಕೂಡದು ಇದರಿಂದ ನಿಮಗೇ ಗಂಡ. ಇಗೋ ನೋಡಿ ! ನೀವು ನಮ್ಮನ್ನು ಗೋಳಾಡಿಸಬಾರದು ! ನನಗೆಲ್ಲಿಬೇಕೋ ಆಲ್ಲಿಗೆ ನಾನು ವಾರಣನನ್ನು ಒಯ್ಯಬೇಕು. ನಾನು ಅವನನ್ನು ವಶಪಡಿಸಿಕೊಳ್ಳುಬಲ್ಲ. ಆಲ್ಲದೆ ನಿಮಗೆಪ್ಪು ಹಣ ದೇಕಾದರೂ ಅವನಿಂದ ಉಪಾಯವಾಗಿ ನಂಪಾಡಿಸಿ ನಾನು ಕೊಡಬಲ್ಲ, ಹಾಗೆ ವಾಡಿದರೆ ಅವನಿಗೂ ಏನೂ ಅನುಮಾನ ತೋರುವುದಿಲ್ಲ. ಹಾಗಿಲ್ಲದೆ ಈಗನೀತೆ ನೀವು ನಡೆದರೆ ಅವನು ಸಂಶಯ ಪಡುವುದು ಬಿಂಡಿತ.

ಮಾಥವ_ಒಹೋ ! ಹೌದು, ಎಲ್ಲಿವನ್ನೂ ನೀನೆ ನುಂಗಬೇಕು. ಪಾಪ !

ತಿಲಮೆ_ನಾನೇನೂ ಹಾಗೆ ಮಾಡುವುದಿಲ್ಲ.

ಮಾಥವ_ನೀನು ಮಾಡತಕ್ಕವರೇ.

ತಿಲಮೆ_ನೀನು ಮುಳ್ಳು ಬೋಗಳುತ್ತೋಯೆ.

ಮಾಥವ_ತಿಲಮೆ, ನನ್ನನ್ನು ತುಳ್ಳುಗಾರನೆನ್ನಬೇಡ. ಇಗೋ ! ನಿನೇನೋ ಗ್ರಹಕಾರ ಪಕ್ಷಿಸಿದೆ ನೋಡು ! ಎಂದು ಹೇಳಿತ್ತು ನಾನಾ ದುಧಾರಜೆ ಗಳಿಂದ ಬ್ರುಹುತ್ತ ತಿಲಮೆಯು ಕುತ್ತಿಗೆಯನ್ನು ಬಲವಾಗಿ ಅಷುಕಿದನು.

ತಿಲಮೆಗೆ ಮಹಾ ಅಗ್ರಹವುಂಟಾಯಿತು. ಅವಳು ಕಾಳರಾತ್ರಿಯಂತೆ ಹುಂಕರಿನಿಂಥೀರವಾಗಿ ಗರ್ಜಿಸುತ್ತೇ ತನ್ನ ಬಾಕೆಟ್ಟಿನಲ್ಲಿದ್ದ ನಣ್ಣ ಕರಾರಿಯನ್ನು ತೇಗೆದು ಅವನನ್ನು ತಿಖಿಯಲು ಯಾತ್ರಿಸಿದಳು. ಅದರೆ ದೈವವಶಾತ್ ಗುರಿತಪ್ಪಿದುದರಿಂದ ಆ ಪಾಠಿಯು ಉಳಿದುಕೊಂಡನು.

ಈ ಮಹಾಪಾಠಿಗಳ ಹೊಡೆದಾಟವಾಗುತ್ತಿದ್ದಾಗ ಬೀದಿಯ ಬಾಗಿಲ ಕದಕ್ಕೆ ಅಗುಳಿಯನ್ನು ಹಾಕಿದ್ದಿತು. ಈ ಮಧ್ಯ ಯಾರೋ ಕದವನ್ನು ತಷ್ಟಿದಂತೆ ಸದವ್ಯಾಯಿತು. ಈಗ ಈ ಹೊಡೆದಾಟವು ಸದ್ಯಕ್ಕೆ ಶಾಂತವಾಗೆ ಬೇಕಾಯಿತು.

ಭಾನ್ಯರನು ಭಯದಿಂದ ನೆಗೆದುಬಿದ್ದು - ಅಯ್ಯೇ ! ಅದಾರೋ ಬಂದರಲ್ಲಾ !

ಮಾಧವನೂ ಭಾರ್ಯಾ ಮತ್ತು ತನಾದನು. ತಿಲಮೆಯು ಕರಾರಿಯನ್ನು ತಿಂದಕ್ಕೆ ತೆಗೆದುಕೊಂಡು ಬಾಕೆಟ್ಟಿನೊಳಕ್ಕೆ ನೇರಿಸುತ್ತ ಬೇಗನೆ ಹೋಗಿ ಕದವನ್ನು ತೀರೆದಳು. ಅಜಾನುಬಾಹುವಾದ ಬಂದಾನೊಂದು ವ್ಯಕ್ತಿಯನ್ನು ಕಂಡು ‘ಅಯ್ಯೇ ! ಅಪ್ಪಾ !’ ಎಂದು ಚೀರುತ್ತ ಬಿದ್ದುಳು.

ಆ ಮೂರ್ತಿಯು ಒಳಕ್ಕೆ ಬಂದಿತು. ಅದು ಸ್ತೋಂಧವನಂತಹ ದೀಪ್ರದ ದೇಹವುಳ್ಳ ದೊಡ್ಡ ಆಳು. ಒಳಕ್ಕೆ ಬರುವಾಗ ಬೀದಿಯ ಕದವನ್ನು ಭದ್ರಪಡಿಸದೆ ನುವ್ವುನೆ ಸುದುಕೊಂಡು ಬಂದರೆ.

ಒಳಿಕ ಅತನು—ಫನೇ ಮಂಡಗಿ, ನಾನು ಈ ಸೀಮೆಗೆ ಬರುತ್ತೇನೆಂದು ನೀನು ತಿಳಿದಿರಲ್ಲಿವಲ್ಲಿವೆ ?

ಮಾಧವ ಭಾನ್ಯರರು ಬಂದು ನೇರ್ಣಿದರು. ಮಾಧವನ ದೃಷ್ಟಿಯಿರಾಣ ಅ ಹೊನ ವ್ಯಕ್ತಿಯ ಮೇಲೆಯೇ. ಅವನು ಗಡಗಡನೆ ನಡುಗುತ್ತು—ಅಯ್ಯೇ ! ಅಯ್ಯೇ ! ಪಲ್ಲವ ! ಶ್ರೀಮತಿಬು ಯಜಮಾನ !

ಪಲ್ಲವ—ಎನೋ ದ್ರೋಹಿಗಳಿರಾ, ನೀವು ಇಲ್ಲಿಗೂ ಬಂದಿದ್ದೀರಾ ? “ನರ್ವ ಸ್ವಾಗಂಧೇಶು ಸ್ವಿಕ್ಯಾತ ” ಬಂದೇ ಕನಬಿನವರು ಬಂದೇ ಗುಂಪಾಗಿ ನೇರುಪ್ಪದು

ನಾವುಭಾವಿಕವೇ. ನಿಮ್ಮಗಳ ಜತೆಗೆ ವನಜಹಂದ್ರ ಸೌದಾಮಿನಿ ಆ ಇಚ್ಛರೂ ಸೇರಿಬಿಟ್ಟರೆ ಹಂಡಮಹಾಪಾತಕಗಳಲ್ಲಿ ಸೇರಿದಂತೆಯೇ—ಎಂದನು.

ತಿಲಮೆಯು ಸ್ವಲ್ಪ ತಪ್ಪತ್ತುಕೊಂಡು—ಅಪ್ಪಾ, ಒಳಕ್ಕೆ ಬಾ.

ಪಲ್ಲವ—ಎಲೆ, ಕುಲಪೂರುತ್ತಿನಿ, ನೀನು ಈ ನವನಗರಿಗೇಕೆ ಬಂದಿದ್ದೀರ್ಯೇ? ಎಂದು ಸಿದಿಲನಂತೆ ಗಂಟೆಸುತ್ತಲೂ ಹಲ್ಲು ಕಡಿಯುತ್ತಲೂ ಹುಬ್ಬ ಗಂಟಿಕ್ಕು ತ್ತಲೂ ಕೇಳಿದನು.

ಮಾಧವ—ಪಲ್ಲವ, ಅದನ್ನೆಲ್ಲ ನೀನೇನೂ ಕೇಳಬೇಕಾದ ಅವಶ್ಯಕತೆಯಲ್ಲಿ

ಪಲ್ಲವ—ಅಯ್ಯಾ, ನಾನು ನಿನ್ನನ್ನು ಕೇಳಲಿಲ್ಲ. (ತಿಲಮೆಯ ಕಡೆ ತಿರುಗಿ) ಏನೆ, ನೀಂತರೆ, ಹೇಳು—ಎಂದು ರಾದಾರುಚೇಷದಿಂದ ಅವಳ ರಚ್ಚೆಯನ್ನು ಹಿಡಿದೆಳ್ಳಿದು ಕುಕ್ಕುಲು ಅವಳ ಕಾಲಿಗೆ ಅವರೇ ಶರಣಾರ್ಥಿ ಮಾಡುವಂತಾಗಿ ಕೂಗಿದಳು. ತಿಲಮೆಯು ತನ್ನ ಜೀವಮಾನದಲ್ಲಿಂದೂ ಇಟ್ಟು ಹೆದರಿರಲಿಲ್ಲ.

ಪಲ್ಲವ—ನೀನು ಇದುವರೆಗೆ ನನ್ನ ಮಾನವನ್ನು ಕಳ್ಳಿದುದೇ ನಾಕು. ಇನ್ನು ಮುಂದಕ್ಕೆ ಬೇಡ. ಈ ನಿಮ್ಮ ಮುಖವರನ್ನೂ ಗುಂಡಿನಿಂದ ಒಂದೇ ಪಟಿಗೆ ಹೊಡೆದು ಕೊಂಡರೂ ನನಗೆ ಸ್ವಲ್ಪವೂ ವ್ಯಾಸವಾಗದು. ನಿಮ್ಮಲ್ಲಿರನ್ನೂ ಶೋಲೀಸಿಗೆ ಕೊಡಬೇಕೆಂದಿದೇನೆ, ನೀವು ಈ ಲೋಕದಲ್ಲಿರುವುದಕ್ಕುಂತ ಹಾಳಾದರೇ ಹೇಳು. ನೀನು ಒಟ್ಟು ಕುಡುಕನ ಸಂಗಡ ಜೂಜಿನ ಕಚ್ಚೆಯಿಂದ ಬರುತ್ತಿರಲಿಲ್ಲವೇ? ಏನು, ಅವನನ್ನು ಸುಲಿದು ತಿಂದುಬಿಟ್ಟೇಯೋ?

ತಿಲಮೆ—ಅಪ್ಪಾಜಿ, ನಾನು ಹೇಳಬೇವುದನ್ನು ಲಾಲಿಸು.

ಪಲ್ಲವ—ಮುಂದಕ್ಕೆ ಮಾತಾಡಗೊಳಿಸದೆ—ಎಂಬೆ ಚೆಂಡಾರೆ, ನನ್ನನ್ನು ಅಪ್ಪೆನೆಂದು ಕೂಗಬೇಡ. ನಾನು ನಿನ್ನ ತಂದೆಯಲ್ಲ. ನಿಮ್ಮ ತಾಯಿ ಗತಿನುವಾಗ ಹೆನ್ನಗೂನಾಗಿದ್ದ ನಿನ್ನನ್ನು ನನ್ನ ಮದಲಿಗೆ ಹಾಕಿ ಹೋದಳು. ಅದ್ದರಿಂದ ಅಂದಿನಿಂದ ಎಪ್ಪೋಣ ಕಪ್ಪಪಟ್ಟು ನಿನ್ನನ್ನು ಪಾರುಣಿರ್ಮಿಶೇಪವಾಗಿ ನಾಕಿದೆನು ನನ್ನ ಮುಟ್ಟಿನಲ್ಲಿ ಸ್ವಲ್ಪ ಗಂಟಿಯನ್ನಾದರೂ ಹಾಕಿ ಶೋಷಿಸುತ್ತಿರುತ್ತೇನು. ನಾನು ಹೋ

ದಹೋದ ಸೀಮೆಗಳಿಗಲ್ಲ ನಿನ್ನನ್ನು ಕರೆದುಕೊಡುಹೋದೆನು. ಯೋಗ್ಯವಾಗೆ ದಲ್ಲಿ ಏಧಾಭಾಗವನ್ನು ಚಾಡಿಸಿದ್ದೇನೆ. ಅದರೆ ನೀನು ನೀಚನಾದ ಆವನ ಜಡಂದ್ರನ ಬರೆಗೆಬಿಧ್ಯು ಭ್ರಷ್ಟಾಗಿ ಒಷಿಹೋದೆ. ಅಂದಿನಿಂದಲೂ ಲಜ್ಜಾನ್ವದ ವಾಗಿ ಬಾಳುತ್ತು ಕುಲಗೇಡಿ ಹೆಂಗಸಾಗಿವಿಚ್ಯೇಯ.

ಇದು ಪಲ್ಲವನ ಶೈಂಖಿತ ಪುತ್ತಿಯಾದ ತಿಂಪೆಯು ನಿಜವಾದ ಜೀವನಕ ರಿತ್ತೆ. ತಿಂಪೆಯು ಲಲಿತಪಟ್ಟಣದಲ್ಲಿ ವನಜಚಂದ್ರನ ಸಂಗಡ ಇದ್ದಾಗ ತನ್ನ ತವರು ಸಾನೆಯು ವಿಷಯವಾಗಿ ಚಿಕ್ಕವಿಚಿತ್ರಗಳಾದ ಕುಲಗೇಡಿಗಳನ್ನೂ ಅದ್ದುತ್ತ ಮಾರ್ಪಿಟೆಗಳನ್ನೂ ಕಲ್ಪಿಸಿ ಹೇಳಿ ಎಲ್ಲಾನ್ನೂ ವಾರಾಳು ಮಾಡುತ್ತಿದ್ದಾಗು.

ನಾವೆಯೋಡೆಯಾದ ಪಲ್ಲವನು ಒಂದರನೊಂದು ನಲ್ಲಿ ಹಿಂದೆನಾಗರದಲ್ಲಿ ತನ್ನ ಶ್ರೀಪಂತಿ ಹಂಡಗನ್ನು ನಡೆಯೆತುತ್ತಿದ್ದನು. ನಾದು ಪಟ್ಟಣವೇಳೆ ಎಂಬಂತಿದ್ದು ಆ ನಾವೆಯಲ್ಲಿ ನ್ನಾನಾ ದೇಶದವರು ಪ್ರಯಾಣಮಾಡುತ್ತಿದ್ದರು. ಕೇರಳಿಕ್ಕಿಂತರಾದ ಪರ್ಫರ್ಮರ್ ಕರೂ ಬಿಹಗೀರುವಾರಾರೂ ಹೊದಲನೆಯು ತರಗಳಿಷ್ಟಿದ್ದರು. ಅವರಲ್ಲಿ ಲಲಿತಪಟ್ಟಣದವರೇ ಹೆಚ್ಚು ಮಾರ್ಪಿ ಆಗ ಪನೇಂ ಪ್ರಸಾರಿಸದ ಹೇಳೆ ಲಲಿತಪಟ್ಟಣದ ಕಾರುಚಾದ್ರನ ಗೃಹಕ್ಕುತ್ತದೆ ವಿಷಯವಾಗಿ ವಾತು ಕಥೆ ನಡೆಯುವಲ್ಲಿ ತಾರುಚಾದ್ರನು ಒಬ್ಬ ವೇಣ್ಣೆಯನ್ನಿಣ್ಣುತ್ತುಕೊಂಡಿದ್ದನಂತೆ. ವನಜಚಂದ್ರನು ತಾರಾಃ ತಾರುದ್ರಸಿಗಾತ ಹಿಂದಿನ ವಿಷಸಿದ ಆವಳಲ್ಲಿ ಮುಕ್ಕಿದವ ನಂತೆ. ಕೆಲವು ಕಾಲದ ಹೇಳೆ ಆವಳು ಆ ವಾಗುವನ್ನು ತಾರುಚಂದ್ರನಲ್ಲಿ ಬಿಟ್ಟು ಬಿಟ್ಟು ಮತ್ತೆಂಬ್ಬಿನನ್ನು ಹೋಹಿತೆ ಆವನ ಹಿಂದೆಯೇ ಹೊರಟುಹೋದ ವಳು ಪ್ರಸಾರಿಸಿದ ತಾರುಚಂದ್ರನ ಬಳಿಗೆ ಹಿಂತಿರುಗಲಿಲ್ಲವಂತೆ ಆಗ್ನೀ ತಾರುಚಂದ್ರನ ಧರ್ಮಪತ್ನಿಗೆ ಇನ್ನೊಂದು ಮಕ್ಕಳಾಗಿರಲಿಲ್ಲವಾಗಿ ನಾಧ್ವಿಮಣೀಯಾದ ಅಕೆಯು ಆ ಮಗಾವನ್ನು ಬೆಿರಸಬ್ಲೆತ್ತಸಿಗಿಂತ ಹೆಚ್ಚು ಮಾಮತೆಯಿಂದ ನಾಕಿದ ಇಂತೆ. ಈ ದಂಪತಿಗಳಿಂದೂ ಯಾರಿಗೂ ಈ ಐಬು ಕೈದದಂತೆ ವನಜಚಂದ್ರನು ತಮ್ಮ ಬೆಿರಸಬ್ಲೆತ್ತನೇ ಎಂದು ಎಲ್ಲಾರಿಗೂ ಹೇಳಿತ್ತಿದ್ದರಂತೆ. ಹಲವು ಕಾಲದ ಹೇಳೆ ಆ ಧರ್ಮಪತ್ನಿಯಲ್ಲಿ ಕಾಂತನಾಥನೆಂಬ ಘಟನು ಜನಿಸಿದ ನಂತೆ. ವನಜಚಂದ್ರನ ತಾಯಾದ ವಾರಾಂಗನೆಯು ದೇಶಾಂತರದಲ್ಲಿ ಕ್ಷಯ ರೋಗಿಂದಿತಾಗಿದ್ದಾಗ ತನ್ನ ಮಗನನ್ನು ನೆನೆಸಿಕೊಂಡು ಕಣ್ಣೀರಿಡುತ್ತು

ಅವನ ಪ್ರೇರಣೆಯ ವಿಷಯವಾಗಿ ಚಾರುಚಂದ್ರನಿಗೆಂದು ಕಾಗದವನ್ನು ಬರೆ
ಮಂಸಿದಳಂತೆ.

ಕಾಗದ—

ಪೀಠಾಪ್ತಿಯ, ನನ್ನನ್ನ ಕೃತಷ್ಟಳನ್ನಿಂದೇ. ನನ್ನ ಕುಲಕನಿಂದೇ
ಇದು. ಅದರೆ ನಾನು ಸಿನ್ನನ್ನಾಗಲಿ ಬಂದರೂ ನನ್ನ ನಿನ್ನ ಪಂಬಂಧವು ಕಿತ್ತು
ಹೋಗಲಿಲ್ಲ. ಹೇಗೆಂದರೆ—ನಾನು ನನ್ನ ಪ್ರತಿಬಿಂಬವಾದ ವನಜನನ್ನು ನಿನ್ನ
ಭಾಗಕ್ಕೆ ಒಳ್ಳಿಸಿ ಬಂದಿದೇನೆ. ಜನ್ಮತಃ ಅಲ್ಲದಿದ್ದರೂ ಕರ್ನಾಟಕ ಅವನು
ನಿನ್ನ ಸ್ವರ್ಪತ್ರ. ಅದುದರಿಂದ ನಿನ್ನ ಲೇಖೆ ಇವಾನೆ. ಈಚೆಗೆ ನಿನ್ನ ಘರ್ಮಫಲತ್ವ
ಯಲ್ಲಿ ಪ್ರತ್ಯೇಕಿತ್ವತ್ವಿಯಾದಂತೆ ಪ್ರವಾದವನ್ನು ಕೇಳಿದ ನನ್ನನ್ನು ಹಷಟವಿಷಾದ
ಗಳಿರಡೂ ತೀರಿಸುತ್ತಿರು. ಹೇಗೂ ವನಜನನ್ನು ಕ್ರಿಬಿಡಬೇಡ. ಇದೇ ನನ್ನ ಕಡೆ
ಗಾಲಿದ ವಂದನೆ.

ಈ ಕಾಗದ ಬರುವಾಗೆ ಚಾರುಚಂದ್ರನು ಮನೆಯಲ್ಲಿರಲಿಲ್ಲವಾಗಿ ವನ
ಜನೇ ಅದನ್ನು ತಿಂದುಕೊಂಡನು. ವನಜನು ಆಗ್ಗೆ ವಯಸ್ಸು. ಅವನು ಜನಾಂತರ
ಯಾಗಿ ದುರುಖನೇ ಅದುದರಿಂದ ತಂಚುವುಷಣಿಯಲ್ಲಿದೆ ಆ ಕಾಗದವನ್ನು ದೆದು
ಬಿಡಿಕೊಂಡನು. ಏದೆಯ್ಲಾಡುವುಂತಾಯಿತು. ಅದುವರೆಗೂ ತಾನೂ ಕಾಂತ
ತನಾಥನೂ ಒಟ್ಟುತಾಯಿವುಕ್ಕು ಲೇ ಎಂದು ಭಾವಿಸಿದ್ದನು. ಈ ಕಾಗದದಿಂದ ತಾನು
ವೇಶಾಳ್ಯಪ್ರತಿನೆಂದು ಗೂತ್ತಾಗಲು ಇದರುಂದ ಹಂತಗೂಪ್ರಾಂತೀ ಎಂದು ಭೂಮಿ
ಗಳಿಂದಾದನಾದರೂ ಯಾವುದಕ್ಕೂ ಹೇಳದೆ ದುರಾಲೀಕಣನೆಗೆ ಪ್ರಾರಂಭಿ
ಸಿದನು. ಕಡೆಗೂ ಆ ಕಾಗದವನ್ನು ತಂದೆಗೆ ತೋರಿಸಲಿಲ್ಲ. ಇನ್ನು ಮುಂದೆ
ಚಾರುಚಂದ್ರನನ್ನು ನಂಬಿಕೆರದೇ ಕೊಂಡನು. ದಾಯಾದನಾದ ಕಾಂತ
ನಾಥನನ್ನು ಮೊದಲು ತೂಲಿಗಿಸಬೇಕೆಂದೂ ಬಳಿಕ ಮುದುಕನಾದ ಪಾಲಕರಿತ್ವ
ವನ್ನು ಮುರಿಯಬೇಕೆಂದೂ ಯೋಚಿಸಿ, ಅದಕ್ಕೆ ತಕ್ಕು ದುರಾತ್ಮರನ್ನು ರಟ್ಟಿ
ಕೊಂಡೆ ಕೆಲಸವಾಡುತ್ತ ಬಂದನು.

ಈ ಕಥೆಯೆಲ್ಲಾ ತನ್ನ ಶ್ರೀಮಾತಿ ಜಹಜಿನಾಲ್ಲಿ ಪಳ್ಳಿವನಿಗೆ ತೆನಾಗ್ಗಿ ತಿಳಿ
ಯಿತು. ವನಜಚಂದ್ರನು ತನ್ನ ಮಗಳನ್ನು ಹಾರಿಸಿಕೊಂಡು ಹೋದಂದಿನಿಂದ

ಹ್ಯಾದಯದೊಳಗೇ ಹೊಗೆಯಾಡುತ್ತದ್ದು ಕೋರಾಗಿಗೆ ಈಗ ಅಜಾಹುತಿಯೂ ಬಿದ್ದುಂ ತಾಯಿತು. ಆದರೂ ಪಲ್ಲವನು ವಿಶೇಷಕ್ಯಾಮಾದುದರೀಂದ ಕಾಲವನ್ನು ಕಾಯುತ್ತದ್ದನು. ಬಂದಾನೊಂದು ಸಲಪಲ್ಲವನು ಲಲಿತಪಟ್ಟಣಕ್ಕೆ ಹೋದನು. ಇವನು ತನ್ನ ಕಡೆಯಾವರನ್ನು ಬಿತ್ತು ಈ ಮಳ್ಳಾಕುಗಳಲ್ಲಿ ಯಾಧಾರ್ಥವಚಂಬಾದನ್ನು ತಿಳಿದ ನಲ್ಲಿದೆ ಕಾಂತನಾಥನ ಕೂರೆಗೆ ಯತ್ತಿಸ್ತೇದುದು, ಇನ್ನೂ ಮುಂದಕ್ಕೆ ನಡೆಯುಬಹುದಾದ ಫೋರಕ್ಕೆತ್ತುಗಳೇ, ಇವಕ್ಕಲ್ಲ ನವನಗರಿಯಾಗಿ ಅನೇಕರು ಒತ್ತಾಸೆಯಾಗಿರುವುದು. ಪಕ್ಕೆಯ ಪಕ್ಕಿಗೆಯ ವಿಷಯ ಇವನ್ನುಲ್ಲ ಅರಿತನು ನವನಗರಿಯಲ್ಲಿ ಪ್ರಸಿದ್ಧನಾದ ವಿರಲಮೂರ್ತಿಯೆಂಬ ಪತ್ತದಾರನನ್ನು ನೇಮಿಸಬೇಕೆಂದು ಆಪ್ತರಾದವರು ಪಲ್ಲವನಿಗೆ ಹೇಳಿದ್ದರು. ಪಲ್ಲವನು ನವನಗರಿಗೆ ಬಂದಾಗ ಈ ಸಂಗತಿ ಜ್ಞಾಪಕವಾಯಿತು. ಅಗಲೇ ವಿರಲಮೂರ್ತಿಯಾ ಅಥೇನಿಸಿಗೆ ಹೋಗಿ ಅದಿನ ಅಷ್ಟುಹೊತ್ತು ಮಾತಾಪಿಕೊಂಡು ಬಂದನು. ಅಲ್ಲಿಂದೇ ಚೆಗೆ ಬಹುದಿನಗಳ ವರೆಗೂ ವಿರಲನನ್ನು ಕಂಡಿರಲಿಲ್ಲ. ಯಾಕೆಂದರೆ— ಆ ವಿರಲನು ಎಲ್ಲಿಗೆ ಹೋದನೆಂಬುದು ಕಾಂತ ತಿಳಿಯಲಿಲ್ಲ. ಲಲಿತಪಟ್ಟಣದಿಂದ ತನಗೆ (ಪಲ್ಲವನಿಗೆ) ಬಂದ ಕಾಗದದಲ್ಲಿ ಚಾರುಚಂದ್ರನೂ ಕಾಲವಾದನೆಂದು ತಿಳಿಯಲು ಈ ಏರಡನೆಯ ಕೂರೆಯೂ ವನಜೀವಿದಲೇ ನಡೆಯಿಸುತ್ತಿರುಬಹುದೆಂದು ಪಲ್ಲವನು ಶಾಹಿಸಿದನು. ಪಲ್ಲವನು ನವನಗರಿಯ ಬೀದಿಯಲ್ಲಿ ವಾರಣಣ ನಂಗಡ ಬರುತ್ತಿದ್ದ ತನ್ನನಾಕುಮಾಗಳನ್ನು ನೋಡುವವರೆಗೂ ಅವಳು ನವನಗರಿಯಾಗಿರುವುದೇ ಅವಂಗೆ ಗೊತ್ತಿರಲಿಲ್ಲ. ಇದು ಪೂರ್ವಕಢಿ.

ತಿಲಮೇಗೆ ತನ್ನ ಪ್ರಾಂತಕಟ್ಟಿತ್ತವನ್ನು ಕಂಡಕೂಡಲೇ ಮಾರಣಕಂಪವುಂಟಾಯಿತು. ತನ್ನ ಮಾತ್ರ ಜಂಗಾರರ ಯೋಗ್ಯತೆಯನ್ನು ಆತನು ಬಲ್ಲನೆಂದೂ ತಮ್ಮ ಪರಾಂಪರೆನ್ನುಲ್ಲಿ ಬಹಿರಂಗಪಡಿಸಿ ಸರ್ವವಾಕಶವನ್ನುಂಟುಮಾಡುತ್ತಾನೆಂದೂ ಆಕೆಗೆ ಹೋಕೆಯಿತು. ಬೆಂಕಿಯಲ್ಲಿ ಬಿದ್ದ ಹುಳುವಿನಂತೆ ಸಂಕಣಪಟ್ಟಿಲ್ಲ. ಆದರೆ ಹೊದಲೇ ವಾಧವನಾದಿದ ದುರುಕ್ತಿಯು ಪಲ್ಲವನ ಪ್ರಸನ್ನತೆಗವರ್ಕಾಶವನ್ನು ಕೊಡಲಿಲ್ಲ. ವಾಧವನಿಗೆ ಮಹಾನಾವೆಯು ಅಧ್ಯಕ್ಷನಾದ ಪಲ್ಲವನ ಪುನಃಕೆಯು ಗೊತ್ತಿರಲಿಲ್ಲ. ಅವನು ಪುನಃ ದುಡುಕಿ—“ಪಲ್ಲವ, ಹೀಗೆ ವ್ಯಾಧಾ ಗಲಾಚೆವೊಡುವುದರಿಂದ ಏನೂ ಘಳಿಲ್ಲ ನಾವೂ ಏನಾದರೂ ಕೊಟ್ಟು ನಿನ್ನ ಮನಸ್ಸಂ

ತೋಷಪದಿಸಬೇಕಾದುವೇ. ನೀನು ನಮ್ಮನ್ನು ಸುಮ್ಮನೆ ಬಿಟ್ಟಬಿಟ್ಟರೆ ಇಪ್ಪೆ ತ್ತುಸಾರಿರ ರೂಪಾಯಿಗಳನ್ನು ಗುಡ್ಡಾಗಿ ಕೊಡುವೆಂಬು.

ಪಲ್ಲವ—ಧು, ಧು, ಚಿಃ ಚಿಃ—ಎಂದು ಅನಹ್ಯಪಡುತ್ತ ಮತ್ತಪ್ಪು ರೇಗಿ— ಎಲಾನೀಚ, ಈ ಮಾತನ್ನೇ ಹೇಳುವುದು? ಅದೂ ನನಗೆ ಈ ಮಾತನ್ನು ಹೇಳುವೆಯಾ? ನಾನು! ಶ್ರೀಮತಿಯ ಯಜವನಾನ! ಶಿವಿದಾ! ಎಂಬ, ನೀನು ಪರ ಮದ್ದೋತ್ತಿ. ಇಲ್ಲ, ಅಯ್ಯ, ನೀನು ಲಂಡವನ್ನು ಕೊಟ್ಟ ನನ್ನನ್ನು ಕೊಂಡು ಕೊಳ್ಳಲಾರೆ—ನನ್ನತ್ತ ಮಾಧವನನ್ನು ಪ್ರಹರಿಸುವುದಕ್ಕೆ ಹೋಗಲ.—

ತಿಲಮೆಯು ಬಂದು ಪಲ್ಲವನ ಕಾಲಿಗೆಬಿದ್ದು ಆತನ ವೋಣಕಾಲುಗಳನ್ನು ತಭಿಕೊಂಡು ಕಣ್ಣೀರು ನುರಿಸುತ್ತಾ—ತಂದೆ, ನಾನು ಹೇಳುವ ಕಾರಣವನ್ನು ಕೃಷ್ಯೇಟ್ಟ ಲಾಲನು.

ಪಲ್ಲವ—ಹುನಿಂದಿನ್ನನ್ನು ತಂದೆಯೆನ್ನಬೇಡ. ಇಗ್ಗೇ, ನಾನು ಹೂರಚೆ.

ತಿಲಮೆ—ಬೇಡ, ಬೇಡ, ಅಪ್ಪಾಜಿ, ಹೋಗಬೇಡ

ನಾವಿಕೇಂದ್ರನು ಗಂಭೀರವಾಗಿ ನಿಂತುಕೊಂಡು ಕಾಲಮೇಲೆ ಬಿಡ್ಡಿದ್ದ ಶೋಷಿತಪುತ್ರಯನ್ನು ನೋಡುತ್ತ—ತಿಲಮೆ, ಕಾಂತನಾಥನ ಮರಣವನ್ನೂ ಅವನಿಗೂ ಪ್ರಶ್ನಿಗೂ ಮಾಡುವೆಯಾದುದನ್ನೂ ನೀನು ಬರ್ಲೀಯಾ?

‘ತಿಲಮೆಯೂ ಮಾಧವಭಾನ್ಯಾರರೂ ಪರನ್ನರ ಮುಖಾವಲೋಕನ ಮಾಡಿ ಕೊಂಡರು.

ತಿಲಮೆ—ಇಲ್ಲ, ಅದೊಂದೂ ನನಗೆ ಗೊತ್ತಿಲ್ಲ.

ಪಲ್ಲವ—ಇಲ್ಲ, ನೀನು ನುಳ್ಳಬೊಂತುತ್ತಿ. ನಿನಗೆಲ್ಲಾಗೊತ್ತಿದೆ. ಅಲ್ಲದೆ ಅವನ ಹತ್ಯೆಗೆ ನೀನೂ ಪ್ರವರ್ತಿಸಿದ್ದೆಯೆಂದು ನನ್ನ ನಂಬಿಕೆ.

ಪಲ್ಲವನಲ್ಲದ ಮತ್ತುವನೆಬ್ಬಿನಾದರೊ ಇಂತಹ ಮಾತನ್ನಾದಿದ್ದರೆ ಮಾ ಧವಭಾನ್ಯಾರರು ಅವನನ್ನು ತೀರಿಸಿಬಿಡುತ್ತಿದ್ದರು. ಅದರೆ ಪಲ್ಲವನು ನಾವೆಯನ್ನು ಅದರ ಸ್ವಾನ್ಯವನ್ನು ಅಳಿದ ಅನುಭವಶಾಲಿಯಾದ ಸಿಂಹ. ಅದುದ

ರಿಂದ ಅವರ ಕೈ ಪನ್ನ ನಾಗುವಂತಿರಲ್ಲ. ಅವರಿಬ್ಬಿರೂ ಪಂಚಾಕ್ಷರಿಯನ್ನು ಜಹನುತ್ತ ಬಾಯಲ್ಲಿಕ್ಕಿಯ ಕಾಳನ್ನು ಒಡ್ಡಿಕೊಂಡಿದ್ದರು. ಪಲ್ಲವನು ಮತ್ತು ರಮನ್ನು ನಾಥಿನುವ ಕಾಳನಪರ್ವದೇತೆ ಈ ಮೂವರನ್ನು ಕೂರದೃಷ್ಟಿಯಿಂದ ನೋಡುತ್ತಿದ್ದನು.

ತಿಲಮೆಗೆ ಅಧ್ಯಾತ್ಮರೂಪವಾದ ಅತ್ಯಾಹಿತ. ಅವರು ಮೆಲ್ಲಿಗೆ ತಂದೆಯ ಕಾಲುಗಳನ್ನು ಬಿಟ್ಟು ಮೇಲಕ್ಕೆ ದ್ವಿನಿಂತುಕೊಂಡು ಕರುಣಾಕ್ರಂದನ ಪೂರ್ವ ಕವಾಗಿ ಅತನ ಮರುಕವನ್ನು ಪಾರ್ವತಿಸಿದ್ದಳು.

ಅದರೆ ದೃಢಚಿತ್ತನಾದ ಪಲ್ಲವನ ಹೃದಯವು ಕಲಾಗಿದ್ದಿತು. ಅತನು ಇನ್ನು ಮುಂದಕ್ಕೆ ತಾನು ಮಾಡಬೇಕಾದುದೇನೆಂಬುದನ್ನು ಯೋಚಿಸುತ್ತು ಒಂದು ಕಳಿದಮಟ್ಟಿಗೆ ತಿಲಮೆಯನ್ನು ನೋಡಿದೆ ನಾನಾಗ್ರಂಥ ಲೋಚನನಾಗಿದ್ದನು.

ಈಗ ತಿಲಮೆಯ ಕಣ್ಣಗಳಿಂದ ಪ್ರಭರುತ್ತಿರುತ್ತಾರೆ ತನಿಗೆಂಡಗಳು ಹೇರಬಬು ಮೆಲ್ಲಿಗೆ ತನ್ನ ಬಲಗ್ಗೆಯನ್ನು ಜಾಕೆಟ್ಟಿನೇಳಿಗೆ ತಂದು ಕತಾರಿಯನ್ನು ಬಲವಾಗಿ ಹಿಡಿದುಕೊಂಡಳು. ಬಳಿಕ ಬುಸುಗುಟ್ಟಿತ್ತು ಒಂದು ಹೆಚ್ಚೆ ಹಿಡಕ್ಕೆ ನರಿದು ನಿಂತುಕೊಂಡು ಆ ಅರ್ಥಾದವನ್ನು ತಲೆಯ ಮೇಲಕ್ಕೆ ತನ್ನ ಸರ್ವ ಶಕ್ತಿಯನ್ನು ವಿನಿಯೋಗಿಸಿ ಅತನ ಎದೆಯಲ್ಲಿರಿದ್ದಳು.

ಹರಹರಾ ! ಇವರೇ ಅಲ್ಲವೇ ನುಪ್ತಿ ! ಚಿ : ! ಇವರು ಅತನ ಓರನ ಪುತ್ತಿ ಯಾಗಿದ್ದರೆ ಈ ಬುದ್ಧಿ ಹುಟ್ಟುತ್ತಿದ್ದಿತೆ ! ಯಾವ ಕೂರಾತ್ಮನ ಮಗಳೂ ! ಬಾಲ್ಯದಲ್ಲಿ ಅನಾಧಿತಾದರೂ ಏನೋ ಪೂರ್ವ ಪುಣಿದಿಂದ ಪಲ್ಲವನಿಗೆ ಶೋಷಿತ ಪುತ್ತಿ ಯಾಗಿದ್ದಳು. ಅದರೇನು ! ಮಹಾ ಕೃತಪೂಜಾದ ಪಾಪಸ್ತೀ. ಪಲ್ಲವನು ಅರ್ಥಧ್ವನಿಯಿಂದ ಕೂಗುತ್ತ ಫೊಪ್ಪನೆ ನೆಲಕ್ಕೆ ಬಿಡ್ಡನು. ರಕ್ತಪ್ರವಾಹದಿಂದ ಅಲ್ಲಿನ ಜಂಖಾನೆಯೆಲ್ಲ ತೋಯ್ಯು ಹೋಯಿತು. ತಿಲಮೆಯು ರಕ್ತವು ತೊಟ್ಟಿದು ತ್ರಿಧ್ವ ತನ್ನ ಕತಾರಿಯನ್ನು ಪುನಃ ಪ್ರಯೋಗಿಸಬೇಕೆಂದು ಸನ್ನದ್ದಳಾಗುವ ಹೊತ್ತಿಗೆ ನರಿಯಾಗಿ ಅಧೋಽನ್ಯತ್ತನಾದ ವಾರಣನು ಮಹಡಿಯಂದಿಳಿದು ಬಂದು ತಿಲಮೆಯ ರಾದ್ವಾಕಾರವನ್ನೂ ಅವಳ ಕೈಯಲ್ಲಿದ್ದ ಶಸ್ತ್ರವನ್ನೂ ಮತ್ತು ಸಮಾಪ ದಲ್ಲಿದ್ದ ದೇಹವನ್ನೂ ನೋಡಿ ಭೀತನಾಗಿ ಮನಮರುಗಿ ನೋಡರಾರದೆ ಕಟ್ಟು

ಮುಚ್ಚಿಕೆಹಂಡು_ರಾಮರಾಮ ! ಇದಾಗಬಾರದು ! ತಿಲಮೇ ! ಮೂನಿಮಾಡುವುದು ! ಹರಿಹರೀ ! ನನಗೇನು ಸ್ವಪ್ನವೋ ! ನನ್ನ ಚುದುಳು ಗಿರಗುಟ್ಟುತ್ತದೆ. ಏನು ? ಇದರ ಅರ್ಥವೇನು ! _ಹೀಗೆನ್ನುತ್ತು ತಿಲಮೇಗೂ ಪಲ್ಲವನ ದೇಹಕ್ಕೂ ನಡುವೆ ಬಿದ್ದುಬಿಟ್ಟನು. ಪುನಃ ಮತ್ತೇರಿತು.

ತಿಲಮೇ_ವಾರಣನನ್ನು ಈಚೆಗೆ ಸೇಳಿದುಕೊಂಡು_ಎಲ್ಲಿ ! ಎಲ್ಲಿ ! ಇನ್ನು ಜಾಗ್ರತೆಮಾಡಿ ಇವನನ್ನು ಮೇಲಕ್ಕೆತ್ತಿಕೊಂಡು ಹೋಗಿ ಮಲಗಿಸಿ ಇವನ ಬಚ್ಚೆಗೆ ಇನ್ನು ತೆಗೆದು ರಕ್ತದ ಕಲೆಯನ್ನು ತೋಳಿಯಿರಿ. ಇವನಿಗೆ ಇನ್ನೂ ಸ್ವಲ್ಪಹೊತ್ತು ಎಚ್ಚರವಾಗುವುದಿಲ್ಲ. ಎದ್ದುಮೇಲೆ ಈ ಸಂಗತಿಯನ್ನೇಲ್ಲ ಕೇಳುವನು. ಆಗ್ನೇ ಇದೆಲ್ಲ ಅವನಿಗೆ ಬಂದಿದ್ದ ಸ್ವಪ್ನವೆಂದು ತಿಳಿಸಬಿಡೋಣ.

ಮಾಧವ ಭಾಸ್ತುರರು ವಾರಣನನ್ನು ಮೇಲಕ್ಕೆತ್ತಿಕೊಂಡು ಹೋದರು. ಮಾಧವನು ಬೇಗ ಇಳಿದು ಬಂದವು. ಪಲ್ಲವನ ದೇಹವು ಶವವಂದು ಹೇಳಿಸಿ ಕೊಳ್ಳುವುದಕ್ಕೆ ಅರ್ಹವಾದ ಸ್ತುತಿಯಲ್ಲಿದ್ದಿತು.

ಮಾಧವ_ಆಗ ಈ ಶರೀರವನ್ನೇನು ಮಾಡೋಣ ?

ತಿಲಮೇ_ಜುಗುಪ್ಪೆಯಿಂದ_ಎಲ್ಲಿಯಾದರೂ ತೊಲಗಿಸಬಿಡಿ_ಎಂದಳೇವಿನಾ ತನ್ನ ಪಾಲಕ ಫಿತ್ತವನ್ನು ತಾನೇ ಕ್ಷಯಾರಕೊಂಡುದಕ್ಕಾಗಿ ಸ್ವಲ್ಪವೂ ಪಶ್ಚಾತ್ತಾತ್ತ್ವಾದ ಪರದಲ್ಲ.

ಮಾಧವ_ಇದನ್ನು ಎಲ್ಲಿಗೆ ಒಯೋಗೇಣಿ?

ತಿಲಮೇ_ಹಿಂದಿನ ಅನುಭವಗಳೆಲ್ಲ ಸತ್ಯ_ಹೋದವೇ?

ಮಾಧವ_ನರಿ, ಹಾಗೆಯೇಮಾಡೋಣ. ಈಗ್ಗಂತ ಅರ್ಥರಾತ್ರಿ ಸಮಯ ಅನುಕೂಲ. ಸದ್ಯಕ್ಕೆ ಇದನ್ನು ಈ ಕೊರತದಿಯಲ್ಲಿಟ್ಟರೇಣಿ. ತಿಲಮೇಯು ಒಪ್ಪಿದೆಳು. ಇಬ್ಬರೂ ಆ ದೇಹವನ್ನು ಹಿಡಿದು ಬಂದು ಚಿಕ್ಕಮನೆಯಲ್ಲಿಟ್ಟು ಜಂಖಾನೆಯನ್ನು ಮೇಲಕ್ಕೆ ತೆಗೆದುಕೊಂಡುಹೋಗಿ ಅದನ್ನೂ ವಾರಣನಬಚ್ಚೆಗಳನ್ನೂ ತೊಳೆಯುವುದಕ್ಕೆ ಎಲ್ಲರೂ ಕುಳಿತುಕೊಂಡರು. ಅದರೆ ಗ್ರಹಣಾರವಶಾತ್ ಬೀದಿಯ ಕದವು ಭದ್ರಪರಿಸಲ್ಪಟ್ಟಿದೆಯೇ ಎಂಬುದನ್ನು ಯಾರೂ ಪರೀಕ್ಷನಲ್ಲಿ

ವಿಲರನು ಜೂಜಿನಮನೆಯಿಂದ ಈಚೆಗೆ ಬರುವುದಕ್ಕೆ ಮೇಡರೇ ವಾರ ಇನ್ನು ತಪ್ಪಿಸಿಕೊಂಡು ಹೊರಕ್ಕೆ ಬಂದುಬಿಟ್ಟಿದ್ದನಷ್ಟೆ. ಅವನು ಬಹಃಕಃ ತಲ ಹೇಯ ಮನೆಯಲ್ಲಿಬಂತುದೇ ವಿಲರನ ನಂಬಿಕೆ. ಅದುದರಿಂದ ಈದಿನ ಇಲ್ಲಿಗೆ ಬಂದವನು. ಸುಮಾರು ಸಂಜೀವತ್ತಲೆ. ಬಂದು ಕ್ಷುನಾಲೆಯ ಜಗಲ ಯಾನ್ಮಾ ಹತ್ತಿ ಒಳಗೆ ಇಂಖಿನೋಡಿದನು. ಆಗ ತಿಳಿಮೆಯೂ ಮಾಥವನೂ ಬಂದು ಮನುಷ್ಯದೇಹವನ್ನು ಕೊರಡಿಬೋಳಕ್ಕೆ ತ್ರಿಕೊಂಡು ಹೋಗುತ್ತಿದ್ದುದು ತಿಳಿ ತಿಯಮೂಲಕ ಕಾಣಿಸಿತು. ಅದರೆ ಯಾರ ದೇಹವೆಂಬುದು ವಿಲರನ ನ್ನು ಈಗೆ ಬರಲಿಲ್ಲ. ಅಂಬಲಿಯಲ್ಲಿ ಬಿದ್ದ ನೊಣದಂತೆ ತುಂಬ ಪೇಚಾಡಿದನು. ಅದರೂ ಒಳಕ್ಕೆ ಹೋಗಿಪುದು ಹೇಗೆಂದು ಯೋಚಿಸುತ್ತದ್ದನು.

ಮಾಥವನೂ ತಿಲಮೆಯೂ ಅಲ್ಲಿಂದ ಮಹಡಿಯ ಮೇಲಕ್ಕೆ ಹೋದವರು ಎಷ್ಟು ಹೊತ್ತಾದರೂ ಕೆಳಕ್ಕೆ ಬರಲಿಲ್ಲ. ವಿಲರನು ಅದೇ ಸಮಯದಲ್ಲಿ ಕದವನ್ನು ತಳ್ಳಿದನು. ಒಳಚಿಲಕವನ್ನು ಹಾಕಿರಲ್ಪುವಾದುದರಿಂದ ಥಟ್ಟನ ಒಳಕ್ಕೆ ನುಗ್ಗಿ ಆ ಕಿರುಮನೆಗೆ ಹೋಗಿನೋಡಿದನು. ಆ ದೇಹವು ಯಾರದೆಂಬುದು ಗೊತ್ತಾಗಲಿಲ್ಲ. ಗಾಢಾಂಧಕಾರ. ಬೇಳನಲ್ಲಿದ್ದ ವಿದ್ಯಾರ್ಥಿರವನ್ನು ಪ್ರಯೋಗಿಸಿ ನೋಡಲು ಪಲ್ಲಿವನೆಂದು ತಿಳಿಯಿತು. ವಿಲರನು ಬೇಗ ಸಾಹಸಮಾಡಿ ಆ ಶರೀರವನ್ನು ಹಂಗಲಮೇಲೆ ಹೊತ್ತುಕೊಂಡು ನಿಶ್ಚಯವಾಗಿ ಈಚೆಗೆ ಬಂದುಬಿಟ್ಟನು. ಆ ಮನೆಯ ಮುಂದೆ ವಿಶಾಲವಾದೊಂದು ಮೃದಾನ. ಅಲ್ಲಿ ಪ್ರಯತ್ನ ಪ್ರಾವರ್ಚವಾಗಿ ಅನೇಕ ವೃಕ್ಷಗಳನ್ನು ಬೆಳೆಯಿಸಿದ್ದ ಒಂದು ಕೃತಕವನ. ವಿಲರನು ಅಲ್ಲಿಗೆ ಬಂದು ಹೊರಯನ್ನಿಳಿಸಿ ಆ ದೇಹದ ಪ್ರತಿನಾಡಿಯನ್ನೂ ಪರೀಕ್ಷಿಸಿಕೊಡಿದನು. ಎದೆಯ ಮೂಡಿಗೆ ಮಾತ್ರ ಬಲವಾದ ಏಟು ತಗಲದಿಂತೆ ವಿನಾ ಆ ಕತಾರಿಯು ಎದೆಯೋಳಿಕ್ಕಿಳಿದಿರಲಿಲ್ಲ. ಮತ್ತು ಪೆಟ್ಟುತ್ತಾಗಲ ಬಚಳ ಹೊತ್ತಾಗಿದ್ದುದರಿಂದಲೂ ಆ ಸಂಧಾರ್ಯನವಿಾರಣವು ಹಿತವಾಗಿ ಬೀಸುತ್ತಿದ್ದುದರಿಂದಲೂ ಪಲ್ಲಿವನ ದೇಹದಲ್ಲಿ ಪಾರಾಣ ಪ್ರವಾಹವು ಮೆಲ್ಲಿಮೆಲ್ಲಿಗೆ ಆಗತಾನೆ ಹರಿಯಲಾರಂಭಿಸಿ ಏನೋ ಒಂದು ಭರವಸೆಯನ್ನು ಉಣಿಮಾಡುವಂತಿದ್ದಿತು. ಇದನ್ನು ರಿತು ವಿಲರನು ಸ್ವಲ್ಪ ಹೊತ್ತು ಆ ದೇಹವನ್ನಲ್ಲೇ ಇಟ್ಟಿಕೊಂಡಿದ್ದನು. ಇನ್ನು ಮೇಲಾದರೂ ತಕ್ಕ ಚಿಕಿತ್ಸೆ ಮಾಡಿಸಿದರೆ ಪಲ್ಲಿವನು ಬದುಕುವ ಸಂಭವವಿರುವುದೆಂಬ ನಂಬಿಕೆಯುಂಟಾಯಿತು.

ವಿಶಲನು ಪುನಃ ಆ ದೇಕವನ್ನೇ ಕೊಂಡುಹೋಗಿ ಬಂಡಿನೆಟ್ಟಿನಲ್ಲಿ ಬಂದು ಕುದುರೆಯ ಗಾಡಿಯನ್ನು ಗೊತ್ತುಮಾಡಿ ಅದರಲ್ಲಿಟ್ಟುಕೊಂಡು ಬೆಷಧೋಜಿಕಾರಶಾರೀಗೆ ನಾಗಿಸಿಕೊಂಡು ಹೋದನು. ಅಲ್ಲಿ ನುಮಾರು ಬಂದು ಘಂಟೆಯಕಾಲ ಉಪಕಾರ ನಡೆಯಲು ಪಲ್ಲವನಿಗೆ ಪ್ರಸ್ತು ಬಂದಿತು. ಹೀಗೆಯೇ ಕಾಲಕ್ರಮದಿಂದ ತಕ್ಕುವಣಿಗೆ ಗುಣವಾಯಿತು.

ಆ ರಾತ್ರಿ ಹನೆನ್ನಿಂದು ಘಂಟೆಗೆ ತಿಲಮೆಗೆ ಬುದ್ಧಿ ಚೂಂಡೆಲ್ಲ ಹತ್ತು ತಬಂದಿತು. ಅವಳು ಮಾಥವ ಭಾಸ್ತುರರನ್ನು ಕುರಿತು-ಆಯ್ದು, ಇನ್ನು ನೀವು ಹೇರದಿ. ಹೋಗಿ ಆ ಶವನ್ನು ತೀರಾತ್ಮನವಾಡಿಬಿಡಿ. ನಾನು ಪ್ರಂಜಿತಾದ ಮುಖವನ್ನು ನೋಡಲಾರೆ. ನನ್ನ ಮನಸ್ಸು ಕೇಗೆ ಹೇಗೊ ಇದೆ.

ಮಾಥವಬಾಸ್ತುರರು ಕೆಳಕ್ಕಿಳಿದು ಬಂದು ನೋಡಿದರು. ಆ ಕೊತಡಿಯಲ್ಲಿ ಶವಪಿರಲ್ಲು. ಈ ಸಂಗತಿಯನ್ನು ತಿಲಮೆಗೆ ತಳಿಯನಬೇಕೇ ಬೇಡವೇ ಎಂದು ಯೋಚಿಸಿ, ಕಡೆಗೆ ತಳಿಸಿದರೆ ಅದೊಂದು ದೊಡ್ಡ ರಗರಿಯಾಗುವುದೆಂದು ಹೆಡರಿದರಲ್ಲಿ ದೆ ಪ್ರಂಜಿತಾದ ಅವರೇನಾದರೂ ಕೇಳಿದರೆ ಅವಳ ಅಪ್ರಾಣಿಯಂತೆಯೇ ಅದನ್ನು ವಿನಿಯೋಗಿಸಿಬಿಟ್ಟಿರುವುದಾಗಿ ಹೇಳಬೇಕೆಂದು ನಿರ್ಧರಿಸಿಕೊಂಡು ಓಡಿಹೋದರು.

ಪಲ್ಲವನಿಗೆ ಗಾಯಪು ಚೆನ್ನಾಗಿ ವಾಸಿಯಾದ ಹೇಳೆ ವಿಶಲನು ಅವನನ್ನು ಹೊನಮಂಗಲಕ್ಕೆ ಕರೆದುಕೊಂಡು ಹೋದನಲ್ಲಿದೆ ಪರಿಣಾಮದಲ್ಲಿ ಅಂದರೆ ಈ ಕಫಣನಾಟಕದ ಕಡೆಯಂತಹದ್ದಿಲ್ಲ ಅವನ (ಪಲ್ಲವನ) ಪಾತ್ರದ ಅವಶ್ಯಕತೆ ಬರುವ ವರೆಗೂ ಅತನು ಅಶ್ಲೇ ವಿಶಾರ್ವಂತಿನುಖವನ್ನು ಅನುಭವಿಸುತ್ತಿರಬಹುದೆಂದು ಹೇಳಿತುಂಬಾ ಅದರಿಸಿದನು. ಪಲ್ಲವನು ಆಗ ನಡೆದ ಸಂಗತಿಯನ್ನೆಲ್ಲಾ ಅಮೂಲಾಗ್ರವಾಗಿ ತಳಿಸಿದನಲ್ಲಿದೆ ತಿಲಮೆಯ ಚರಿತ್ರೆಯನ್ನೆಲ್ಲಾ ಏನ್ತುರಿಸಿ ಹೇಳಿದನು.

ವಿಶಲನು ಪುನಃ ನವನಗರಿಗೆ ಹಿಂದಿರುಗಿ ಬಂದು ಈ ಕೇಸಿನ ಪಾರುಬಲ್ಯಕ್ಕೆ ಸಹಾಯಕವಾದ ಇನ್ನೂ ಅನೇಕ ವಿಚಯಗಳನ್ನು ತಳಿಯಲು ಯತ್ತಿನುತ್ತ ಕೆಲವು ಕಾಲದ ಹೇಳೆ ಕ್ರಮವಾದ ಮಾರ್ಗದಲ ಅವರನ್ನೆಲ್ಲಾ ಅಪರಾಧಕ್ಕೆ ಗುರಿಮಾಡಬೇಕೆಂದು (ಧಾರ್ಜು ಮಾಡಬೇಕೆಂದು)ಯೋಚಿಸುತ್ತಿದ್ದನು. ಈಮಧ್ಯೆ ಅಗಾಗ್ಗಿತಾನು ಸೋದರವಾವ ವಾಗಿತನಾಗಿ ಹೋಗಿ ನಾಡಾಮಿನಿಯ ಮನೆಯಲ್ಲಿರುತ್ತು

ଲୂ କେଳପୁହେଳି ତାନୁ ଲୋରଲୀରୁପୁଦିଲ୍ଲ ହେବାନ୍ତି ଅପରିଗେ ହେଲି ହେବାରଗେ ବିନ୍ଦୁ ରକ୍ଷେତାଗି ଇତରନ୍ତେ ଲାଗଇଲା ବାସମାଦୁତ୍ତିଲୁ ଇଦ୍ଦନୁ. ଅଦରଙ୍କ ଚାରିଯଶଙ୍କା ନାଦାମାମିନି ମୁଖରୀଦିବରିଗେ ଏଥିଲାନୁ ହେଲାକେତୁ କାଣ୍ଠେ ସିକ୍ଷେତ୍ର ତିଦ୍ଦି ଦେଇ ଏରା.

ಹದಿನ್ನೆದನೆಯ ಪರಿಚೀದ

విలువు నవనగరిగే బందమేళై బందు వారదవరేగూ యావు దొందు కూడ అంతపూ గొత్తుగుల్లా. సాధామినియు తను కృతక మాతురనాద ఈ కళింగన్ను బహు గౌరవదింద ఆదరిస్తుద్దులు.

వారణలాలనన్న జూచిగేళేయువ ఏప్పుదల్ల తిలమేగొ మాధవ
భాన్నరిగొ లంటాగిద్ద వననాత్తపపు ప్లువన మేలే ఘాతుక్కత్య
నడదందినిఁదిళెగే మాసికోల్యితు. వారణను ఈ కృతకమాతుల
నాద ఏలునిగే కణ్ణు మరెయాగియే తిరసుత్త బందను. ఒందువేళే అక
స్వాత్తాగ్ని నోర్దిదరూ బేషిబిద్దు తలేయన్న బగి సికోళ్తుద్దను. ఆ
రాత్రి జూచిన మనెయుల్ల తనగోన్నర హోడేదాది తన్న కణవన్న తెగెదు
కొండు హోదచను ఈ విలునే ఇరబముదేందు వారణను యోచిసిదను.
అదరే ఆ ఏప్పువాగి ఏలున సంగడ యావ మాతనాడుపుదక్కాగల ఆ
కణవన్న కేళువుదక్కాగల అవసిగే ధైర్యవిరలల్ల.

పల్లవనిగే ఆ నాయంకాల ఆ ఫోరక్షత్తు నడేద బహు కొత్తన చేరే వారణను ఎళ్ళత్తాగు తిలమేయు అవన మగ్గుల్లి కులితు బీనణో గేయింద బీనుత్త రుపడినుత్తిద్దు ఖా. ఆగ వారణను తాను కేళగిన కాలిగే ఇల్లింబందాగ తిలమేయు నడేయినుత్తిద్ద నరకత్తపు పునః నేన టిగే బందుదరింద రోధమాంచివన్న హీంది నడుగిదను. కీగాగుచు

ದಕ್ಕೆ ಕಾರಣವೇನೆಂದು ತಿಲಮೆಯು ಹೇಳಿದಳು. ವಾರಣನು ಅಗ ತಾನು ನೋಡಿದ ಸಂಗತಿಯನ್ನೆರಡ್ದು ತಿಳಿಸಿದನು. ಅದಕ್ಕೆ ತಿಲಮೆಯು ಆ ಮನಗೆ ಯಾರೂ ಬಂದೇ ಇರಲಿಲ್ಲವೆಂದೂ ತಾನು (ವಾರಣನು) ಹಾಸಗೆಯನ್ನು ಬಿಟ್ಟು ಎದ್ದೇ ಇರಲಿಲ್ಲವೆಂದೂ ಹೇಳಿದುದಲ್ಲದೆ ಅದೆಲ್ಲ ದುಸ್ಯಪ್ರವಾಗಿರಬಹುದೆಂದು ನಂಬಿದರು. ವಾರಣನನ್ನು ಕುರಿತು ತಿಲಮೆಯು ಆಗಾಗ್ಗೆ ಆ ದಿನ ಜೂಜಿನ ಕಟ್ಟಯನ್ನು ಆ ಮನುಷ್ಯನು ತೆಗೆದುಕೊಂಡು ಹೊಗಿದ್ದ ಹಣವು ಹಿಂದಕ್ಕೆ ಬಂದಿತೇ ಎಂದು ಪ್ರಶ್ನೆ ಮಾಡುತ್ತಿದ್ದಳು. ಅದಕ್ಕುವನು—ಹಣವು ಬರಲಿಲ್ಲವೆಂತಲೂ ಆ ಮನುಷ್ಯ ಯಾರೆಂಬುದು ಕೂಡ ತನಗೆ ಗೊತ್ತಿಲ್ಲವೆಂತಲೂ ಉತ್ತರ ಹೇಳುತ್ತಿದ್ದನು.

ನೌದಾವಿನಿ ಮತ್ತು ಮಾಥವಭಾನ್ಯಾರರು ವಾರಣನ ಗೊಡವೆಗೆ ಹೋಗು ಪುದನ್ನು ಬಿಟ್ಟುಬಿಟ್ಟಿರು. ಅವನಿಗೂ ಇವರಿಗೂ ಬಳಕೆಯು ಕಡಿಮೆಯಾಗುತ್ತೆ ಬಂದಿತು. ವಾರಣನು ತಿಲಮೆಯನ್ನೇ ಬಲವಾಗಿ ನಂಬಿದನು. ಮುಂದೆ ತನ್ನ ಪೂಜಾಮವೇನಾಗುವುದೆಂದು ಗೊತ್ತಿದ್ದರೂ ಅವನೇನೋ ತನ್ನ ದಾರಿಯನ್ನು ಬಿಡಲಿಲ್ಲ.

ತಿಲಮೆಯು ಅಕ್ತಾತ್ತಾತ್ತಾಗಿ ಬದಲಾಯಿಸಿಹೋದಳು. ಅದು ವಾರಣ ನಿಗೂ ಗೊತ್ತಾಗಿ ಹೀಗೆ ಅಸ್ವಸ್ಥತೆಗೆ ಕಾರಣವೇನೆಂದು ಅವನು ಎಷ್ಟೋ ಏಧ ವಾಗಿ ಬೇಡಿ ಕೇಳಿಸೊಂಡರೂ ತಿಲಮೆಯು ಬಾಯಿಬಿಡಲಿಲ್ಲ. ಅದ್ದು ಮಂಕಾದಳು. ಅಂಜುಪುರಕಿಯಾದಳು. ಗಾಳಿಯಿಂದ ತರಗೆಲೆಯಲುಗಿದರೂ ಕಷ್ಟನೇ ಕಿರುಚಿಕೊಳ್ಳುವವಳಾದಳು. ಅನೇಕ ಹಂಟೆಗಳಕಾಲ ಬಬ್ಬಿ ಶೇ ಕೂರಡಿಯಲ್ಲಿ ಕೂಳಿತು ಅಂಗ್ರೇಯಲ್ಲಿ ಗಲ್ಲವನ್ನಿಟ್ಟು ಕೊಂಡು ಕಣ್ಣಿರು ಸುರಿಸುವಳು. ಅಕ್ತಾತ್ತಾತ್ತಾಗಿ ತಿಟಕಿಯ ಕಡೆ ನೋಡಿದಾಗ ಮರದ ನೇರಳು ಪಡಸಾರೆಯ ಜಗುಲಯ ಮೇಲೆ ಬಿದ್ದುದನ್ನು ಕಂಡರೂ ಮನುಷ್ಯವೈಕಿಯ ಧಾರೆಯೆಂದು ಭೂಮಿಸಿ ನಡುಗುವಳು. ಪಲ್ಲವನು ದುಃಖನೂಡಕವಾದ ಮುಖದಿಂದ ಸರ್ವದಾ ತನ್ನದು ರಿಗೆ ಬಂದು ನಿರ್ತಿದ್ದಂತೆ ಅವಳಿಗೆ ತೋರುತ್ತಿದ್ದಿತು. ಮನೆಯಲ್ಲಿಬ್ಬಿ ಇದ್ದಾಗ ಇಲ್ಲಿಂದಲ್ಲಿಗೂ ಅಳ್ಳಿಂದಲ್ಲಿಗೂ ಸುತ್ತುತ್ತೆ ಕ್ರುಕ್ರುಹಿಸುಕೊಳ್ಳುತ್ತ ಹುಟ್ಟಿಯಂತೆ ದೀನಧ್ವನಿಯಿಂದ ಅರಚುತ್ತಿದ್ದಳು. ಇನ್ನೊಂದಾವೃತ್ತಿಯೇನಾದರೂ

ಪಲ್ಲವನು ಎದುರಿಗೆ ಬಂದು ನಿಂತಿದ್ದರೆ ತಿಲಮೆಯು ನಿರ್ದಿಂಚನೆಯಾಗಿ ತನ್ನ ಅಪರಾಧಗಳನ್ನೆಲ್ಲಾ ಒಟ್ಟಿಕೊಂಡು ಅತನ ಕ್ಷಮೆಯನ್ನು ಬೇರೆಹೀಕೊಳ್ಳುತ್ತಿದ್ದಳಿಂಬಾದು ಖಂಡಿತ. ಇದನ್ನೆಲ್ಲಾ ನೋಡಿದರೆ ತಿಲಮೆಗೆ ಇನ್ನು ಮೇಲಾದರೂ ಸನ್ನಾಗ ಪ್ರವರ್ತನೆಯಿಂಟಾದಿತೆಂದು ಯಾಂಂದರೂ ಬಂದುವೇಳೆ ಭಾವಿಸಬಹುದು; ಅದರೆ ಈ ರಾಜ್ಯಸಿಯು ಅದಕ್ಕೆ ಬದುಲಾಗಿ ತನ್ನ ಜಂಗಾರರೊಡನೆ ನೇರಿಕೊಂಡು ಇನ್ನೂ ಹೇಯವಾದ ಕೃತ್ಯಗಳನ್ನು ನಡೆಯಿಸುವುದಕ್ಕೆ ತಕ್ಕ ಹಿತೊರಿಗೆ ಇನ್ನು ಮಾಡುತ್ತಿದ್ದಳು.

ಹಾಗೂ ವಾರಣ ವಿಶಯದಲ್ಲಿನೋ ಇವಳ ಸ್ವಭಾವವು ಬದಲಾಯಿಸಿತು. ಇಂತಹ ಸುಬುದ್ದಿಯು ಇವಳ ಜನ್ಮಕಾಲದಿಂದ ಆದುವರೆಗೂ ಎಂದೂ ಇದ್ದುದಲ್ಲ. ಇನ್ನು ಮೇಲಾದರೂ ವಾರಣ ಯೋಗಕ್ಕೇಮವನ್ನು ಸರಿಯಾಗಿ ನೋಡಿಕೊಳ್ಳುತ್ತಿಕೆಂಬ ಅಭಿವಾನ ಮಟ್ಟಿತು. ಈಮಧ್ಯ ತಾನು ವನಜನಹಕ್ಕಿಗೆ ಸೇರಿದವಳಿಲ್ಲವೇ ಎಂದುಕೊಂಡರು. ಪುನಃ-ಚಿಂತಿ, ತನಗೂ ಅವನಿಗೂ ಶಾಸ್ತ್ರೀಕೃತವಾದ ವಿವಾಹವಾಗಿರಲ್ಲಿವಾಗಿ ಅವನಿಗೇನೂ ತನ್ನ ಮೇಲೆ ಅಧಿಕಾರವಿಲ್ಲವೆಂದೂ ತಾನು ವಾರಣ ಪತ್ತಿಯೇ ಸುಧೀಯಂದೂ ಅಂದುಕೊಂಡರು. ಇದುವರೆಗಿನಂತೆ ಇನ್ನು ಮುಂದಕ್ಕೂ ವಾದಕ ವಾನಕಗಳನ್ನು ಕುಡಿಸಿ ಅವನನ್ನು ಕುಡಿಸಿ ಅವನು ಉನ್ನತಾವಸ್ತೇಯಭ್ರಿದಾಗ ಪನನ್ನೂ ಕಪು ಕೊಳ್ಳಿಕೂಡಿದ್ದೂ, ವಿಷಭ್ರಯೋಗದಿಂದ ಕೊಲ್ಲಿಕೂಡಿದೂ, ಸುಲಗೆಕಾರರಾದ ಜಾಜುಗಾರರ ಕ್ಕಿಗೆ ಅವನನ್ನು ಸಿಕ್ಕಿಸಬಾರದೆಂದೂ ಸಾಧ್ಯವಾದಮಟ್ಟಿಗೂ ಅವನಿಗೆ ಒಳ್ಳೆಯಾದನ್ನೇ ಮಾಡಿಕೊಂಡೂ ಯೋಚಿಸಿದರು.

ವಾರಣನು ತಿಲಮೆಯನ್ನು ಬಹಳವಾಗಿ ಪ್ರೀತಿನುತ್ತಿದ್ದನು. ಅವನಿಗಿಂತ ಹೆಚ್ಚು ಅಕ್ಕತ್ರಿಮುಕ್ಕೀರ್ತಮುಖ್ಯ ಅಷ್ಟರನ್ನು ಅವಳು ಎಂದೂ ಕಂಡಬೇಕೆಲ್ಲ. ನರಪತ್ಯಾಕಾರ್ಯದಲ್ಲಿ ಮುಖಗಿದ ಸ್ವಭಾವವು ದುರುಳಿಸ್ತೀರ್ಯಾದ ತಿಲಮೆಗೆ ಕಡೆಗಾಲದಿಂದಿಂಥಿಂಥ ಈ ಬುದ್ಧಿಯಿಂಟಾದುದು “ ಏನಾಕ್ತಾಲೇ ಏವರಿತಿ ಬುದ್ಧಿಃ ” ಎಂಬ ಲೋಕೋಕ್ತಿಯನ್ನು ಸಾರ್ಥಕಪಡಿಸಿತು. ಅವಳ ಮನೋವೇದನಸ್ಯಾದರೂ ಯಾವುದರಿಂದಪೂರ್ವ ತಪ್ಪಲಿಲ್ಲ. ಮರುಗಿ ಕೂರಗಿ, ಬೆಂದುಬೆಂಡಾಗಿ ಒನವಳಿಯುತ್ತಿದ್ದಳು.

ಒಂದು ದಿನ ರಾತ್ರಿ ಸೌದಾಮಿನಿ, ವಾಧವ, ಭಾನ್ಯರ, ತಲಮೆ ಇವರೆಲ್ಲ ಒಟ್ಟಾಗಿ ಸೇರಿ ಮುಂದೆ ಏನೇನು ವಾಡಬೇಕೆಂದು ಯೋಚಿಸುತ್ತು ಕುಳಿತಿದ್ದರು ವನಜಕಂದ್ರನು ಲಲತಪಟ್ಟಣದಿಂದ ಒಂದೆರಡು ದಿನಗಳಲ್ಲೇ ಬರುವ ನಿರೀಕ್ಷೆಯೂ ಇದಿತ್ತು.

ಭಾನ್ಯರನಿಗೆ ಈ ಸೋದರವಾವ ವಾಗೀತನ ಹೆನ್ನು ಹೇಳಿದರೆ ಅಗದು. ಏನಾದರೂ ವಾಡಿ ಅವನ್ನೊಂದು ವಾರಣವನ್ನು ನಿರ್ನಾಲಮಾಡಿ ಬಿಂಬಿಪುದುತ್ತು ಮತ್ತೆ ಎಲ್ಲಾರಿಗೂ ಸಲಹೆ ಹೇಳಿದನು. ವಾಧವ-ಒಂದೇ ! ಹೆಡು ; ದಿಟ್ಟ. ಅವನನ್ನು ಮಣಿಮಾಡಬೇಕಾದುದೇ. ಆ ಕಳಿಂಗನು ಎಲ್ಲಕೂ ತರೆಪಾಠಿ ಕೊಂಡು ಬರುತ್ತಾನೆ. ಬರಬಾರದ ವೇಳಿಗಳಲ್ಲಿಲ್ಲ ಬಂದು ತೂಂದರೆ ಕೊಡುತ್ತಾನೆ. ಅವನಿಗೆ ನಮ್ಮಗಳಪೇರೇ ಏನೋಂದು ಸಂಶಯವಿರುವಕಾಗೂ ನನಗೆ ತೋರುತ್ತದೆ.

ಸೌದಾಮಿನಿ-ಅವನನ್ನು ತೊಲಗಿಸುವಾದಕ್ಕೇನುವಾಯ ವಾಡಬೇಕೆನ್ನು ತೀರಿ ?

ಮಾಧವ-ತಿಲಮೆಯು ಕಾಲಾಂತರ ರಸವನ್ನು ಸ್ವಲ್ಪ ಕೊಡುತ್ತಾರೆ. ನೀನು ಒಂದೆರಡು ತೊಟ್ಟಿಗಳನ್ನು ಕಿವಿಯಲ್ಲಿ ಹಾಕಿಟ್ಟಿರೆ ಬೇಗ ಪಾತ್ರ ಬಿಡುವನು.

ತಿಲಮೆಯು ಮಾಧವನನ್ನು ದುರುಗುಟ್ಟಿಕೊಂಡು ನೋಡಿದಳು. ಇನ್ನು ಮುಂದಕ್ಕೇನೋ ಇವರಿವರಿಗೆ ದೊಡ್ಡ ಕಲಪವಾದಿತೆಂದು ಯೋಚಿಸಿ ಸೌದಾಮಿನಿಯು ಆಪ್ಯಾರಲ್ಲೇ ಎಚ್ಚತ್ತು ವಿಷಯವನ್ನು ಬದಲಾಯಿಸಿ-ಆ ನಾಗೀತನ ಗತಿಯೇನಾಯಿತೋ ತಿಳಿಯಲೇ ಇಲ್ಲವರಾ ! ಎಂದಳು.

ಭಾನ್ಯರ-ಅದು ಹೇಳುವುದಕ್ಕೆ ನಾಧ್ಯವಿಲ್ಲ. ಅವನು ಬಹುದಿನಗಳಿಂದಲೂ ಎಲ್ಲಾ ಕಾಣಲಿಲ್ಲ. ಬಹುತೇ ಹೆದರಿಕೊಂಡು ಎಲ್ಲಾಗಾದರೂ ಓಡಿತೋ ದನೋ ಏನೋ ! ನಮ್ಮಂತಹವರಿಂದ ಅವನಿಗೇನೂ ಪ್ರಯೋಜನವಿಲ್ಲ, ಅವನು ಪುನಃ ಇಲ್ಲಿಗೆ ಬಾರದಿದ್ದರೆ ಕ್ಷೇಂಜವೇ ಆಯಿತು.

ಎಲ್ಲರೂ ಬಹುವಾಗಿ ಪ್ರೇತಾಹಿಂದ ಬಳಿಕ ಕಡೆಗೆ ತಿಲಮೆಯು ಕಾಲಾಂತರ ರಸವನ್ನು ನಾದಾಮಿನಿಯ ಕ್ಷೇತ್ರದಲ್ಲಿ ಕೊಟ್ಟಿರುತ್ತಾನೆ. ಆ ರಾತ್ರಿ ವಿಶಿಷ್ಟ ಮನೆಗೆ ಬರಲ್ಪೂರಾಗಿ ಅವನನ್ನು ಕೊಲ್ಲುವುದಕ್ಕೆ ಅವಕಾಶ ಸಿಕ್ಕುಲಲ್ಲ.

ನೆಲಿಂಬಾಳಿಗೆಯಲ್ಲಿ ಹೆಣವನ್ನು ಬಾನಿಯಲ್ಲಿನೆದಿದ್ದ ಆ ಮನೆಗೆ ವಿಶಿಷ್ಟ ಮನೆಗೆ ಕೆಲಪು ವಿಷಯಗಳನ್ನು ತಿಳಿದುಕೊಂಡು ಬಂದನಂತರ ನಚೀಕನಿಗೆ ಚೆಲಿಗಾರ್ಥಿ ಕೊಟ್ಟು ನಾಗೇಶನನ್ನು ದಸ್ತಗಿರಿ ಮಾಡಿ ಹಿಡಿಯುಬೇಕೆಂದೂ ಯಾವ ವಿಧಿವಲ್ಲಿ ಅವನು ತಪ್ಪಿಸಿಕೊಂಡು ಒಡಿಕೋಗದಂತೆಯೂ ಮತ್ತೆ ಯಾರೆಡನೆಯೂ ಮಾತ್ರ ಕಥೆಗಳನ್ನಾದದಂತೆಯೂ ಎಚ್ಚೆದ್ದಕೆಯಿಂದ ನೋಡಿಕೊಳ್ಳಬೇಕೆಂದೂ ತಿಳಿಸಿದನು ಇದಕ್ಕುತ್ತರವಾಗಿ ನಚೀಕನಿಂದ ಬಂದು ತಂತ್ರಿನಮಾಡಾರ ಬಂದಿತು. ಅದರಲ್ಲಿ ನಾಗೇಶನನ್ನು ದಸ್ತಗಿರಿ ಮಾಡಿದ್ದಾಯಿತೆಂದು ತಿಳಿಸಿ ಮುಂದಕ್ಕೆನ್ನು ಮಾಡಬೇಕೆಂದೂ ಕೇಳಿದ್ದುತ್ತಾನೆ. ಮಾರನೆಯುದಿನ ಬೆಳಗಾಗಿವಾಗ್ಗೆ ತಾನೂ ಬರುವುದಾಗಿ ವಿಶಿಷ್ಟ ಚೆಲಿಗಾರ್ಥಿ ಕೊಟ್ಟು ಆ ರಾತ್ರಿಯ ರೈಲಿನಲ್ಲೇ ಒದಾಳಿಗೆ ಹೂರಣು ಹೋದನು. ಬೆಳಿಗ್ಗೆ, ಎಲ್ಲರೂ ಅಲ್ಲಿ ನೇರುತ್ತಲೇ ವಿಶಿಷ್ಟನೂ ನಾಗೇಶನನ್ನು ಸೇರೆಯಲ್ಲಿಟ್ಟಿದ್ದ ಪೂರ್ವೀನ್ನು ಸ್ವೇಚ್ಛನ್ನಿಗೆ ಹೋದರು.

ನಾಗೇಶನು ವಿಶಿಷ್ಟ ಮುಖವನ್ನು ಕಾಣುತ್ತಲೇ ಎದೆಂದೆ ಬಿಡಿದು ಕೊಂಡು ಗೊರ್ಕೋ ಎಂದು ಅಳುತ್ತಲೂ ಹುಟ್ಟು ಹುಟ್ಟಾಗಿ ಅಡುತ್ತಲೂ ಅತಿಯಾಗಿ ಗದ್ದಲಮಾಡಿದನು. ಇದನ್ನು ತಪ್ಪಿಸಲು ಅವನನ್ನು ಕ್ಷೇತ್ರದಲ್ಲಿ ಕಟ್ಟಿಸಿ ಉರುಳಿಸಬೇಕಾಯಿತು.

ನಾಗೇಶ-ಅಯ್ಯಾ! ನನ್ನನ್ನೇನೂ ಮಾಡಬೇಡಿ. ನನ್ನ ಆಸ್ತಿಯನ್ನೆಲ್ಲ ಕೊಡುತ್ತೇನೆ, ನುಮ್ಮನೆ ಬಿಟ್ಟುಬಿಡಿ.

ವಿಶಿಷ್ಟ-ಎಂದಿಗೂ ಆಗುವುದಿಲ್ಲ. ನೀನು ಕೊರೆಪಾತಕ, ಕಳ್ಳಿ, ಪರಮ ನೀಡಿ, ನೀನು ಅನೇಕ ಪುರಾಣನ್ನು ಪ್ರಪಂಚೀಯಿಂಬ ಸ್ತ್ರೀಯನ್ನು ಖಚಿತಮಾಡಿ ರುಪುದನ್ನು ನಾನು ರಂಜುವಾತು ಮಾಡುವೆನು.

ನಾಗೇಶ_ಇಲ್ಲ, ಇಲ್ಲ. ನಾನು ಪ್ರಮಾಣವಾಡಿ ಹೇಳಿತ್ತೇನೆ. ನಾನು ಪ್ರಪುಲೆಯನ್ನು ಕೊಲ್ಲಲಿಲ್ಲ. ಅವಳು ನನ್ನ ಮನೆಯಿಂದ ತಪ್ಪಿಸಿಕೊಂಡು ಒಡಿ ಹೋದರು.

ವಿರಲ_ಒಮ್ಮೆ! ಹಾಗಾದರೆ ನೀನು ಅವಳನ್ನು ನಿನ್ನ ಮನೆಯಲ್ಲಿ ಸೇರೇಯ ಕ್ಷೀಢೆಯೋ?

ನಾಗೇಶ_ಹೀದು, ನಾನು ಹಾಗೆ ಮಾಡಿದುಧುಂಟು.

ವಿರಲ_ನೀನು ಒಬ್ಬ ತರುಣನ್ನು ಕೊಂಡು ಆ ಶವವನ್ನು ನೆಲಮಾಳಿಗೆ ಯಲ್ಲಿಟ್ಟಿರಲಿಲ್ಲವೇ?

ಈಗ ನಾಗೇಶನಿಗೆ ವಾತು ನಿಂತುಹೋಯಿತು. ಎದೆಗುಂದಿ ವಿಸ್ತೀರ್ಣವಾಗಿ ಸಿಂತನೆ. ನಾಗೇಶನು ಮೊದಲು ಮೊದಲು ತಾನೇನೂ ಅರಿಯದ ಸಾಧು ಹಂದು ಬಳಳವಾಗಿ ವಾದಿಸಿದನು. ಅದರೆ ವಿರಲನು ತಾನು ಅವರ (ನಾಗೇಶನಾ) ವಿಷಯದಲ್ಲಿ ಎಳ್ಳಬ್ಬಿ ಕನಿಕರತೋರಿನುವುದಿಲ್ಲ ಹೆಂದೂ ಈ ಮೊಕದ್ದುಮೆಯು ಅದ್ಯಂತವನ್ನು ಬಿಟ್ಟು ಒದರಿ ಪ್ರಾಂಡುಗಾರರ ಒಂದಾಯುವನ್ನು ದೊಸುವುದು ಖಂಡಿ ತಹೆಂದೂ ದೃಢ ಪ್ರತಿಜ್ಞೆಯಿಂದ ಹೇಳಲು, ಆಗ ನಾಗೇಶನು_ತಾನು ಮಾಡಿದು ದನ್ನೆಲ್ಲ ಯಾಥಾರ್ಥವಾಗಿ ಹೇಳಿದರೆ ವಿರಲನಿಗೇನಾದರೂ ಮರುಕಮ್ಮಿ ತನ್ನನ್ನು ಗಳಿಗೆ ಹಾಕಿನುವುದಕ್ಕೆ ಬದಲಾಗಿ ಯಾವಚ್ಚೀವ ಕಾರಾಗುಹವಾಪರೂಪವಾದ ಕಡಿಮೆಯು ಶಿಕ್ಷೆಯನ್ನಾದರೂ ವಾಡಿಸಿ ಪಾರ್ಶ್ವಾಲ್ಭಿನುವನೋ ಉನೋ ಎಂಬ ಭರವಸೆ ತೋರಿದುದೂದೂ ನಾಗೇಶನು ಕಡೆಗೆ ಶೀಗೆ ಬಾಯಿಬಿಟ್ಟು ಹೇಳಿತ್ತು ಬಂದನು

ನಾಗೇಶ_ನಾನು ಸತ್ಯವನ್ನೇ ಹೇಳಿದರೆ ನೀನು ನನ್ನನ್ನು ಗಳಿಗೆ ಹಾಕಿಸು ವುದಿಲ್ಲವೇ?

ವಿರಲ_ನಿನ್ನನು ಮಾಡಬೇಕೋ ಅದೆಲ್ಲ ನನಗೆ ಗೊತ್ತಿದೆ.

ನಾಗೇಶನು ವಿರಲನ ಈ ಮಾತನ್ನು ತನಗೆ ಕೊಟ್ಟ ಅಧಿಯಾವಂದು ತಿಳಿದು ಕೊಂಡು_ಹಾಗಾದರೆ ಎಲ್ಲಾವನ್ನೂ ಹೇಳಿತ್ತೇನೆ ಕೇರೂ, ಎಂದನು.

ಹದಿನಾರಂನೆಯ ಪರಿಚ್ಛೇದ

ವಿಲಲ—ನೀನು ಹುಟ್ಟಿದಂದಿನಿಂದ ಮಾಡಿದ ಅಪರಾಧಗಳನ್ನೆಲ್ಲ ಈಗ ಹೇಳಬೇಕಾದುದಿಲ್ಲ. ನಾನು ಕೇಳುವ ವಿಷಯಕ್ಕೆ ಸಂಬಂಧಪಟ್ಟಿದನ್ನು ಮಾತ್ರ ಹೇಳು.

ನಾಗೇಶ_ಆಗಲ, ಅಪ್ಪಣಿಯಂತೆ.

ವಿಲಲ—ಮಾಥವನಿಗೂ ನಿನಗೂ ಪರಿಚಯವಾದುದು ಯಾವಾಗ ?

ನಾಗೇಶ—ಅವನನ್ನು ನಾನು ಲಲಿತಪಟ್ಟಿಇದಲ್ಲಿ ಬರ್ತೆನು. ಅವನು ಸೃಷ್ಟಿನೆಯ ಕಾಗದಪತ್ರಗಳನ್ನು ತಯಾರಾಗುವುದರಲ್ಲಿ ಪ್ರಸಿದ್ಧ. ಭಾಸ್ತರನು ಆದರ ಪತ್ರಿರದ ದೇಶದವನು. ಕನಾ೜ ಚೋರಿಯ ಮೊಕದ್ದಮೆಗಳಲ್ಲಿ ಮಾಥವ ನಿಗೆ ಕೆಲವು ಸುಲ ನಜರ್ ಆಗಿದ್ದಿತು.

ವಿಲಲ—ನೀನು ನವನಗರಿಯಲ್ಲಿ ಅವನನ್ನು ಕಂಡುದು ಯಾವಾಗ ?

ನಾಗೇಶ_ಈಗ್ಗೆ ಎರಡು ತಿಂಗಳ ಮೊದಲು.

ವಿಲಲ—ಅವನು ನಿನಗೇನನ್ನು ಹೇಳಿದನು ?

ನಾಗೇಶ_ಹೇಚ್ಚಾಗಿ ಹಣ ಸಿಕ್ಕುವಂತಹ ಒಂದು ಕೆಲಸವಿದೆಯೆಂದೂ ಅದಕ್ಕೆ ನಾನು ಸಹಾಯ ಮಾಡಬೇಕೆಂದೂ ಹೇಳಿದನು.

ವಿಲಲ_ಆಹಾ ! ನೀನೇನು, ಅಗತ್ಯವಾಗಿ ಒಮ್ಮೆಕೊಂಡಿರಬಹುದಲ್ಲವೇ ?

ನಾಗೇಶ_ಹಾದು, ಒಮ್ಮೆಕೊಂಡೆನು.

ವಿಲಲ—ನೀನೇನು ಸಹಾಯಮಾಡಬೇಕೆಂದು ಕೇಳಿದನು ?

ನಾಗೇಶ_ತನಗೆ ಯಾವನೋ ಒಬ್ಬ ಏತ್ತನಿರುವನೇಂದೂ ಅವನು ಹೇಳೇಯ ಹುಟ್ಟಿದವನಾದರಿಂದ ತಂದೆಯ ಅಸ್ತಿಗೆ ಹಕ್ಕುದಾರನಲ್ಲಿ ವೆಂತಲೂ ಅಂತಹ ಹಕ್ಕುನ್ನು ಪಡೆಯಬೇಕಾದರೆ ನಾನ್ಯಾಯವಾಗಿ ಹಕ್ಕುದಾರ ಸಾದ ತಮ್ಮನನ್ನು ತಂದೆಯನ್ನು ನಕ ಉರ್ಣಿಲ ಮಾಡಬೇಕೆಂದೂ ಈ ವಾಕ್
೭

ತಾಮ್ರರ್ಹಕ್ಕೆ ಪ್ರಪತ್ತಿಸಿದರೆ ಲಕ್ಷ್ಮಾಂತರ ರಾಷ್ಟ್ರಾಯಿಗಳ ಸಂಪಾದನೆಯುಂಟೆಂದೂ ತಿಳಿಸಿದನು.

ವಿಶ್ಲೇಷಣೆ ಹೇಗೆ ನಡೆಸಬೇಕೆಂಬುದನ್ನೂ ಹೇಳಿದನೋ ?

ನಾಗೇಶ್-ಹೌದು, ಹೇಳಿದನು. ವಿಷಪ್ರಯೋಗದಿಂದ.

ವಿಶ್ಲೇಷಣೆ ಅವರ ಹೆಸರನಾನ್ವಯರೂ ಹೇಳಿದನೋ ?

ನಾಗೇಶ್-ಇಲ್ಲ. “ ಅ ತಮ್ಮನು ತನ್ನ ಸಂಗಡತೇ ಇರುವನು. ಅವನು ನಾಯುವಂತಿದಾನೆ. ಅವನು ನವನಗರಿಯಲ್ಲಿ ಒಬ್ಬ ಕೋಚೀಶ್ವರನ ಮಾರ್ಗ ಇನ್ನು ಮೋಹಿಸಿದಾನೆ. ಅವಳು ಭಾಸ್ತುರನ ಹಂಡಿಯಂತೆಯೇ ಇದಾಳೆ. ಯಾವ ವಿಷಯದಲ್ಲಿ ಭೇದವೇ ತೋರುವುದಿಲ್ಲ. ಅ ತರುಣನಾದ ತಮ್ಮನು ನಾಯುವುದಕ್ಕೆ ಮುಂಚೆ ಆ ಕನ್ಯೆಯನ್ನು ಮದುವೆಯಾದರೂ ಮಾಡಿಕೊಂಡು ಮನಸ್ಸಂತೋಷಪಡಬೇಕೆಂದಿದಾನೆ.” ಎಂತಲೂ ಅವನ ಇಷ್ಟಕ್ಕೆ ತಕ್ಕಂತೆ ಮದುವೆಯ ಶಾಸ್ತ್ರವನ್ನು ಮಾಡಿಸಬಿಂಬಿಸ್ತು ಬಳಿಕ ಆ ಹುದುಗಿಯನ್ನು ಹಾರಿಸಬಿಂಬಿಸ್ತು ಅಷಳಿಗೆ ಬದಲಾಗಿ ಭಾಸ್ತುರನ ಹಂಡಿಯನ್ನೇ ಅವಳಂದು ನಟನೆಮಾಡಿಸಿ ತರುವಾಯ ಲಲತಪಟ್ಟಣಕ್ಕೆ ಕರಂಡುಕೊಂಡು ಹೋಗಬೇಕೆಂತಲೂ ಯೋಚಿಸಿರುವುದಾಗಿ ಹೇಳಿದನು.

ವಿಶ್ಲೇಷಣೆಯನ್ನೆಲ್ಲ ನೆರವೇರಿಸಿಕೊಂಡರೇನೋ, ಅಲ್ಲವೇ ?

ನಾಗೇಶ್-ಹೌದು. ಅವರು ಕಾಂತನಾಥನಿಗೆ-ಇಲ್ಲ, ಈಚೆಗೆ ನನಗೆ ಆ ಹೆಸರು ತಿಳಿಯತು. ಕ್ಷಮಿಸು.-ವಿಷಪ್ರಯೋಗಮಾಡಿ ಕೊಂಡರು. ಅವನ ಶವ ಮನ್ನ ಇಂತಹಕಡೆ ಇಂತಹ ಮನಯಹಿಂದೆ ಹುಯುವ ಕಾಲುವೆಯಲ್ಲಿ ಹಾಕಿದರು. ಅನಂತರ ಅಪ್ರಪೂರ್ಲೆಯಂಬ ಹುದುಗಿಯನ್ನು ಹಾರಿಸಲು ನಾನು ಸಹಾಯ ಮಾಡಿದೆನು. ಬಳಿಕ ಮಾಥವನು ಸಿನ್ನನ್ನೂ (ವಿಶ್ಲಾಂತನ್ನು) ಆ ಹುದುಗಿಯನ್ನೂ ಕೊಲ್ಲುವಂತೆ ನನಗೆ ಹೇಳಿದನು. ನಾನೂ ಆಗಲೆಂದು ಮಾತು ಕೊಟ್ಟೇನು. ನಾನು ಅವಳನ್ನು ಬಂದು ಮನೆಯಲ್ಲಿಬಿಂಬಿಸ್ತು ಬೀಗ ಹಾಕಿದ್ದೇನು. ಅವಳ ಮುಖ ಮನ್ನ ಮೋಹಿದಾಗಿ ನನಗೆ ಆವ್ಯಾಸ ಕೊಲ್ಲಲು ಮನಸ್ಸು ಬರಲಿಲ್ಲ. ನನಗೆ ಅವ

ಇಲ್ಲಿ ಅಪ್ಪು ತ್ರೀತಿ. ಮತ್ತೊಂದು ದಿನ ಅಲ್ಲಿಗೆ ಹೋಗಿ ನೋಡುವಲ್ಲಿ ಅವಕ್ಕೇ ಇರಲಿಲ್ಲ.

ವಿಶ್ಲೇಷಣೆ_ಆಗ ನಿನಗೆ ಬಹು ಗಾಬರಿಸುವಾಯಿತ್ತೋ?

ನಾಗೇಶ_ಹೌದು, ನನ್ನ ಎದೆಯೇ ಸೀಳಿಹೋಯಿತು. ಅವಳು ತನ್ನ ಮನಗೆ ಹೋಗಿಬರಬಹುದೆಂದೂ ನಾನವಳನ್ನು ಕೊಲ್ಲಿದಿರುವ ವಿಷಯವು ಮಾಡಿ ವನಿಗೆ ಗೊತ್ತಾಗುವುದಲ್ಲ ಇನ್ನೇನುಗಳಿರುವುದೂ ತುಂಬ ಹೆದರಿದೆನು. ನೆಲ ವಾಳಿಗೆಯ ಬಾಯಿಯಲ್ಲಿ ಹಾಕಿದ್ದ ಶವವು ಜಾಲಿಕಾಯಿ ವಾರದ ಹೆಚ್ಚಿಗೆಯಲ್ಲಿ ದ್ವಾದನ್ನು ನೋಡಿವಾಗ ಈ ಏರಡು ಕೆಲಸಗಳನ್ನೂ ನೀನೇ ನಜಯಿಸಿರಬೇಕೇ ಕಂಡು ಅಂದುಕೊಂಡೆನು.

ವಿಶ್ಲೇಷ_ಆ ನೆಲವಾಳಿಗೆಯೇಳಿದ್ದುದು ಯಾರ ಹೆಣ?

ನಾಗೇಶ_ಅದು ಕಾಂತನಾಥನ ಸೇವಕನಾದ ಹನುಮಂತನ ಶವ. ಅವನು ಬೀದಿಯಲ್ಲಿ ಹೋಗುತ್ತಿದ್ದಾಗ ಮಾಥವ ಭಾಸ್ಯಾರರು ಅವನನ್ನು ಪ್ರೇತಸ್ಥಾನಿಗಳಿಗೆ ಕರೆತಂದರು.

ವಿಶ್ಲೇಷ_ಅವರು ಅವನನ್ನು ಕರೆತಂದಾಗ ನೀನೂ ಅಲ್ಲಿದ್ದೆಯೋ?

ನಾಗೇಶ_ಇದ್ದೆ. ಭಾಸ್ಯಾರನು ಆ ಹುಡುಗನ ಕೇರಳನ್ನು ತೊಕುವಿಸಿಂದ ಕೊಯ್ದನು. ಮಾಥವನು ಅವನ ತಲೆಗೆ ತುಪಾಕಿ ಹಾರಿಸಿದನು. ಅವನು ಸತ್ತಮೇರೆ ಆ ಶವವನ್ನು ಅಲ್ಲಿ ಹಾಕಿದರು.

ವಿಶ್ಲೇಷ_ನೀನೂ ಅದಕ್ಕೆ ಸಹಾಯವಾಗಿದ್ದೆಯೋ?

ನಾಗೇಶ_ಇಲ್ಲ, ನುಮ್ಮನೆ ನೋಡುತ್ತಿದ್ದೆ.

ವಿಶ್ಲೇಷ_ನೀನು ತಳಿದಿರುವುದೆಲ್ಲ ಇಷ್ಟೇನೋ?

ನಾಗೇಶ_ಇನ್ನೂ ಸ್ವಲ್ಪವುಂಟು, ತಿಲಪೆಯು ವಿಷಕನ್ಯಕೆ. ಅವಳಿಗೆ ಎರಾಲು ವಿಷಯಗಳಿಗೆತ್ತಂಟು. ಅವಳು ಏನನ್ನೋ ಕುಡಿಸಿ ನನ್ನನ್ನು ಕೊಲ್ಲಬೇಕೆಂದಿದ್ದೇಳು.

ನಾಗೇಶನು ತಿಳಿದುದೆಲ್ಲ ಇಪ್ಪೆತ್ತ. ಇದನ್ನೆಲ್ಲ ಬರೆದುಕೊಂಡುದಾಯಿತು.
 ನೇತನು ತಾನು ಹೇಳಿದುದೆಲ್ಲ ಸತ್ಯವೆಂದು ಪ್ರಮಾಣ ಮಾಡಿ ರುಜು ಹಾಕಿ
 ರು. ನಟೇಶನೂ ವಿರಲನೂ ಅಲ್ಲಿದ್ದ ಅಂತರಂಗದ ಶೋಲೀಸ್ ಅಭಿನರು
 ಇಂಥಾ ನಾಕ್ಕಿ ಹಾಕಿದರು. ವಿರಲನು ಇನ್ನು ಮುಂದೆಯೂ ಒಹಳ ಹೂತ್ತು
 ನಾಗೇಶನ ಸಂಗಡ ಮಾತರಾಡಿದನು. ಅದರೂ ಚೆಲೆಯಾದ ಯಾವ ಹೆಚ್ಚು
 ಸಂಗಿಗಳೂ ತಿಳಿಯಿದ್ದುದರಿಂದ ಅವನೂ ನಟೇಶನೂ ಅಲ್ಲಿಂದ ಹೊರಟಿರು.
 ವಿರಲನು ಉರಂಗೆ ಬಂದವಂತರ ಕೆಲವು ಹೇಳಿ ಮಾತ್ರ ರಾತ್ರಿಯಲ್ಲಿ ಸೋದರ
 ಮಾವನಾಗಿ ಸೌದಾಮಿನಿಯ ಮನೆಗೆ ಹೋಗುತ್ತಲೂ ಉಳಿದ ಹೇಳಿಗಳಲ್ಲಿ
 ತನ್ನ ರಹಸ್ಯನಾಶನಾಗಳಲ್ಲಿ ಪಾವಮಾಡುತ್ತಲೂ ಇದ್ದುನು ಅತ್ಯಲಾಗಿ ತಿಲಮೇ
 ಯು ಬಂದು ದಿನ ವಾರಣವನ್ನು ಎರಡು ತೋಳಿಗಳಿಂದಲೂ ಬಾಟಿ ತಬ್ಬಿ
 ಕೊಂಡು_ವಾರಣ, ನಾನು ನಿನ್ನ ನಕ್ಷವಾನದಿಂದ ಎಷ್ಟು ನುಖವಾಗಿದೇನೇ!
 ಬಂದು ಹೇಳಿ ನಾನು ಸಿನ್ನನ್ನಾಗಲ.ವುದಾದರೆ ಗತಯ್ದಿನು! ನಿನ್ನ ನನ್ನ
 ವಿಷಯವನ್ನೆಲ್ಲ ಕೇಳಿದರೆ ನನ್ನನ್ನು ಉಗುಳಿ, ಒದೆದು ಓಡಿಸುವೆ_
 ಎಂದಳು

‘ ಫಿಶ್ ಹೆಕ್ಕೆಯನ್ನು ಮಾಡಿದ ಪಾಪಸ್ತೋಯನ್ನು ನೀನು ಮುದುವೆಯಾಗು
 ವೆಯಾ ? ’ ಎಂದು ಹೊರಗೆ ನದ್ದಾಯ್ತು; ಅದು ಬಲು ಗಂಭೀರವಾಗಿ ಪಲ್ಲವನ
 ಧ್ವನಿಯಂತರೆಯೇ ಇದ್ದಿತು. ಆ ಗಜನೆಯು ತಿಲಮೇಯ ಕೀವಿಗೆ ಬೀಳುತ್ತಲೇ
 ಅವಳು ಭಯಂಕರವಾಗಿ ಕೂಗಿಕೊಂಡು ಎರಡು ಕೈಗಳಿಂದಲೂ ಮುಖವನ್ನು
 ಮುಚ್ಚಿಕೊಂಡು ಗೋಳಾಡಣಿದೆಗಿದಳು. ವಾರಣನ ಕಾಲಹೇಳೆ ಹೆದ್ದು—
 ‘ ಏಕೆ ನನ್ನ ಕೈಬಿಡಬೇಡೆ? ’ ಎಂದು ಸೇರಗೊಡ್ಡಿ ಬೇಡಿಕೊಂಡೆಳು.

ವಾರಣ_ನಾನು ಸಿನ್ನನ್ನು ಕೈಬಿಡುವುದಿಲ್ಲ.

ತಲಮೇ_ಅಯ್ಯೋ! ಇಲ್ಲಿಗೆ ಯಾರೂ ಬಂದಿಲ್ಲ. ಇದು ಅಮಾನುಷವಾದ
 ಉತ್ತಾತವೇ,—ಎಂದಳು.

ಈಗ ಪುನಃ ಮತ್ತೊಂದು ಕಡೆಯಿಂದು 'ನೀನು ಅಕ್ಕತ್ವಮಾಡಿದ್ದುಂಟೆಂದು ಒಪ್ಪಿಕೊ ಹಾಗಾದರೆ, ' ಎಂದು ಕೇಳಿಸಿತು.

ತಿಲಮೆಯು ಯೋಚಿಸಿ ನೋಡಿದುದರಲ್ಲಿ ಅದು ಅವಶ ತಂದೆಯ ಧ್ವನಿಯೇ ಎಂದು ನಿಸ್ಪಂತಹುವಾಗಿ ಗೊತ್ತಾದುದರಿಂದ ಜ್ಞಾನ ತಪ್ಪಿತು. ಈ ಸಲದ ಗಬ್ರೆ ನೆಯು ಬಹು ಪ್ರಬಲವಾಗಿಯೂ ಉಗ್ರವಾಗಿಯೂ ಇದ್ದಿತು.

ತಿಲಮೆ_ನಾನು ಮಹಾಪಾಪವನ್ನು ಮಾಡಿದುದುಂಟು. ನಾನು ಪರಮ ನೀಡಳು_ಎಂದು ಒಪ್ಪಿಕೊಂಡಳು.

ವಾರಣ_ತಿಲಮೆ, ನೀನು ಅಂತಹ ಅಪರಾಥಗಳನ್ನೇನೂ ಒಪ್ಪಿಕೊಳ್ಳಬೇಕು ಕಾದ ನಿಮಿತ್ತವಿಲ್ಲ_ಎಂದು ನಮಾಧಾನ ಹೇಳುತ್ತು. ಅವಳನ್ನು ಎತ್ತಿ ನೋಫಾದ ಮೇಲೆ ಕುಳಿರಿಸಿ ಆ ಧ್ವನಿಯು ಎಲ್ಲಿಂದ ಬರುವುದೇ ತಾನು ನೋಡಿಕೊಂಡು ಚಿರುಪುದಾಗಿಯೂ, ಅವಳು ಧೈರ್ಯವನ್ನು ವಲಂಬಿಸಬೇಕೆಂದೂ ಹೇಳಿ ಹೊರಕ್ಕು ಹೋಗಿ ಅಲ್ಲಿಲ್ಲ ಹುಡುಕಿದನು. ಯಾರೂ ಇರಲಿಲ್ಲ. ಒಳಗೆ ಪ್ರತಿ ಕೊರಡಿ ಯಲ್ಲಾ ಸಂದುಗೊಂದರೂ ಲುಲ್ಲಾ ಕಡೆಗೆ ಮಂಟ ಬೆಂಚು ಮುಂತಾದುಪ್ರಾಗಿ ಅಡಿಯಲ್ಲಿಯೂ ಹುಡುಕಿದನು. ಅದರೂ ಸಿಕ್ಕಲಿಲ್ಲ.

ವಾರಣನು ತಿಲಮೆಯನ್ನೇತ್ತು ನೋಫಾದನೇಲೆ ಕುಳಿರಿಸುತ್ತಿದ್ದಾಗ್ನಿ ಯಾವುದೇ ಒಂದು ವ್ಯಕ್ತಿಯು ಮನೆಯು ಹಿತ್ತಲ ಕಡೆಯ ಹಾಲಿನಿಂದ ಹೊರಟು ಶಿಂಕಿಯನ್ನು ಧುಮುಕಿ ಕಾಂಪಾಂಡನ್ನು ಸೇರಿ ಬಳಿಕ ಬೇಲಿಯನ್ನು ನೆಗೆದು ಕನ್ನವೆನ್ನಿಗಲ್ಲಿಗೆ ಬಿದ್ದ ಓದಿಹೋಯಿತು. ಆ ವ್ಯಕ್ತಿಯು ಮತ್ತಾರೂ ಅಲ್ಲ, ವಿಶಲಮೂರ್ತಿಯೇ. ಆತನಿಗೆ ಇತರರಂತೆ ವೇಷವನ್ನು ಧರಿಸಿರುವ ಚಾತುರ್ಯ ಮಾತ್ರವಲ್ಲದೆ ಯಾರಂತೆ ಬೇಕಾದರೂ ಮಾತಾಡಬಲ್ಲ ಅನಾಧಾರಣವಾದ ಶಕ್ತಿಯೂ ಇದ್ದಿತು. ಈಗ ತಿಲಮೆಯನ್ನು ಕಿರುಗುಟ್ಟಪುವುದಕ್ಕೊನ್ನೋರ ಹೀಗೆ ಮಾಡಿದನು.

ವಾರಣನು ಮನೆಯು ಒಳಗೂ ಹೊರಗೂ ಹುಡುಕಿ ಯಾರನ್ನೂ ಕಾಣದೆ ಹಿಂದಿರುಗಿ ಬರಲು ತಿಲಮೆಯು_ವಾರಣ, ಯಾರಾದರೂ ಸಿಕ್ಕದರೇನು ?

ವಾರಣ್ಣಲ್ಲ, ಯಾರೂ ಇಲ್ಲ. ನೀನು ಪುನಃಪುನಃ ಆ ವಿಷಯವನ್ನು ಯೋಚಿಸಬೇಡ. ಸುಖವಾಗಿರು.

ತಿಲಮೇ—ಇನ್ನು ನನಗೆ ಸುಖವಲ್ಲಿ ಬಂದೀತು! ಉಂ. ಎಲ್ಲ ಆಗಿಹೋ ಯಿತು. ‘ಸುಖಂಸ್ವಾಹೈ ದುರ್ಭಾಧಂ’ ಅಯ್ಯೋ! ಈ ರಾತ್ರಿ ನಾನು ಈ ಮನೆ ಯಲ್ಲಿರಾರು!

ವಾರಣ್ಣಹಾಗಾದರೆ ನಮ್ಮ ಮನಗೆ ನಡೆ. ನನ್ನ ತಂಗಿಯ ಜಠೆಯಲ್ಲಿ ರುವೆಯಂತೆ.

ತಿಲಮೇಯು ಒಟ್ಟಿಕ್ಕೊಂಡಳು. ಅವರು ಸದ್ಯ ಮಾಡದೆ ವಾರಣಿನ ಪಕ್ಕದಲ್ಲೇ ನಡೆಯುತ್ತ ಹೊರಟಳು. ಬಳಿಕ ವಾರಣಿನ ಮುಖವನ್ನು ಚೆನ್ನಾಗಿ ಧ್ಯಾಪ್ತಿಸಿ—ವಾರಣಿ, ನಾನು ನನ್ನ ತಂಚೆಯನ್ನು ಕೊರೆಮಾಡಿದವರೆಂದು ತಿಳಿದ ಮೇಲೂ ನೀನು ನನ್ನನ್ನು ತೀರ್ತಿಸುತ್ತಿರ್ಯಾ?

ವಾರಣ್ಣ—ನೀನು ಏನಾದರೂ ಮಾಡಿರು, ನಾನು ನಿನ್ನನ್ನು ತೀರ್ತಿಸುವುದೇ ಖಾಡಿತ್. ಅದರೆ ನೀನು ನಿಮ್ಮ ತಂಚೆಯನ್ನು ಕೊಲ್ಲಲಿಲ್ಲ ವೆಂಬುದನ್ನು ನಾನು ಬರ್ಲೇ.

ತಿಲಮೇ—ವಾರಣಿ, ಇನ್ನು ಕೆಲವು ದಿನಗಳು ಕಳೆಯಲಿ. ನಾನು ನನ್ನ ಕಥೆಯನ್ನೇಲ್ಲ ನಿನಗೆ ತಿಳಿಯಿಸುವೆನು.

ತಿಲಮೇಯೂ ವಾರಣನೂ ಅಂತಹ ಆರ್ಯೇಶ್ಯಲ್ಲಿ ಬಂದುದನ್ನು ಕಂಡು ಸೌಧಾಮಿನಿಯು ತಮಕಿತಳಾದಳು. ತಿಲಮೇಯು ಆ ರಾತ್ರಿ ಮಾತ್ರ ಅಲ್ಲಿರುವ ದೀರ್ಘ ಸುಮ್ಮನೆ ಗೊಂಥವಾಗಿ ವಾರಣಿ ಸೌಧಾಮಿನಿಗೆ ಹೇಳಿದನು. ಅವರು ಮತ್ತೇನನ್ನೂ ಕೇಳಿದೆ ಸುಮ್ಮನಿದ್ದಳು. ತಿಲಮೇಯು ಯಾವ ಮಾತನ್ನೂ ಅಡದೆ ನೇರವಾಗಿ ಸೌಧಾಮಿನಿಯ ಕಿರುಮನೆಗೆ ಹೋಗಿ ಒಳಗಿನಿಂದ ಕದವನ್ನು ಥಿದ್ದ ಪಡಿಸಿಕೊಂಡಳು. ತರುವಾಯ ಥಿಷ್ಟನೆದ್ದು ಸುಮ್ಮನೆ ಓಡಾಡುತ್ತಲೂ ಕೈಕೈ ಹಿನುಕಿಕೊಳ್ಳುತ್ತಲೂ ಗೋಳಾಡ ಹತ್ತಿದಳು—ಒಹೋ! ನನಗೆ ಕಡೆಗಾಲ ಹತ್ತಿರಿಸಿತು. ಈ ರೋಕದಲ್ಲಿ ವಾರಣನೊಣಿ ಹೊರತು—‘ಅಯ್ಯೋ ಪಾಪ’

ಎಂದು ಮರುಗತಕ್ಕ ವರು ಕೂಡ ನನಗೆ ಮತ್ತೊಂದು ಇಲ್ಲ. ಉಳಿದವರೆಲ್ಲ ಕವೆ ಒಗೆಳು. ಬೇಕಾದರೆ ಪ್ರಮಾಣಮಾಡಿ ಹೇಳಬೇಲ್ಲ. ಅದುದಿಂದ ನಾನು ನಾಯುವುದಕ್ಕಿಂತ ಹೊದಲು ಈ ನೀಡಿರ್ನೇಲ್ಲ ಬಯಲಿಗೆ ತಂದು ನಿಷ್ಟಿಂತೆಯಾಗಿ ಪಾರ್ಜಿಬಿಡುವೇನು, ಎಂದು ಕೊಂಡಳು.

ನಾಧಾರಿಸಿಯು ಬಂದು ಕೂಗಲು ತಿಲಮೆಯು ಬಾಗಿಲನ್ನು ತೆರೆದಳು. ಬಳಿಕ ಸ್ವಲ್ಪ ಸಂಭಾಷಣೆ ನಡೆಯುವಾಗ ತಿಲಮೆಯು ಪ್ರಶ್ನಮಾಡಿ ವಾರಣನು ಅವನ ಸ್ವಂತ ಕೊತಡಿಯಲ್ಲಿರುವನನೆಂಬುದನ್ನು ತಿಳಿದಳು. ತಿಲಮೆಯು ನರ್ತನೇ ಅವನ ಕಿರುಮನೆಗೆ ಹೋಗಲು ಅವನು ಏಸ್ತಿತನಾದನು. ತಿಲಮೆಯು ಬಿಕ್ಕಿಬಿಕ್ಕಿ ಅಳುತ್ತ—ವಾರಣ, ಈ ರಾತ್ರಿ ನಿನ್ನೊಂದು ಅವನುಲ್ಲವಾದ ಗೊಫ್ಫಿಟ್ರೆ (confidential letter) ವನ್ನು ಕೊಟ್ಟು ನಿನ್ನನ್ನು ಕಂಡು ಹೋಗಬೇಕೆಂದು ಪುನಃ ಇಲ್ಲಿಗೆ ಬಂದಿದೇನೆ. ನೀನು ಇದನ್ನು ಕರ್ತದುಬಿಡಬಾರದು. ಮತ್ತು ನಾನು ನೀನು ಪರಸ್ಪರ ಅಗಲ ಹೋಗುವವರೆಗೂ ಇದನ್ನು ಬರೆದು ನೋಡಲೂ ಕಂಡುದ್ದು.

ವಾರಣ—ನೀನು ಆ ಅಲೋಚನೆಯನ್ನು ಬಿಟ್ಟುಬಿಡು.

ತಿಲಮೆ—ಅದನ್ನು ಬಿಡಲು ಯತ್ನನುತ್ತೇನೆ. ಅದರೆ ನಾನು ಈಗ ಹೇಳಿದುದನ್ನು ನಡೆಯಿಸಿ ಕೊಡುವುದಾಗಿ ವಾಗಾನಮಾಡು. ಮತ್ತು ನೀನು ನನ್ನ ಕಾಗದವನ್ನು ಒದಿದಮೇಲೆ ಅದರಲ್ಲಿ ಹೇಳಿರುವಂತೆ ನಡೆಯಲೂ ಬೇಕು.

ವಾರಣ—ಇಗೋ ! ಭಾಷೆಕೆಣಿ.

ತಿಲಮೆ—ಇಗೋ ! ಕಡೆಯವಂದನೆ.

- ವಾರಣ—ಇದೇಕೆ, ಹೀಗೆನ್ನುವೇ ?

ತಿಲಮೆ—ಇಲ್ಲ, ಹಾಗಾದರೆ ಬರೀವಂದನೆ.

ಈಗ ತಿಲಮೆಯ ನೇತ್ತಾರ್ಯಾಂಬುಜಗಳಿಂದ ಅಶ್ವಧಾರೆಯು ಶವಿಷ್ಟಿನ್ನು ವಾಗಿ ಹರಿಯುತ್ತಿಬಂದಿತು. ಅವಳು ವಾರಣನನ್ನು ಬಲವಾಗಿ ಹಿಡಿದೆಂದು ಮನದಳ್ಳಿಯುವಂತೆ ಕಚ್ಚಿಪುದ್ದಾಡಿ ದೇಗೆ ಈಚೆಗೆ ಹೇರಬಿಡಂಡಳು. ವಾರಣನು ಅವಳ

ಲಕ್ಷ್ಯಾಚೆಯನ್ನು ಹೇಜಿನಮೇಲಿಟ್ಟುಕೊಂಡು—ಇದೇನಾಶ್ಚಯ! ನಾನು ನನ್ನ ಚರಿತ್ಯಾನ್ನೆಲ್ಲ ಬರೆದಿದ್ದುತ್ತಿರುವಾಗರೇ ಅವಳೂ ಏನನ್ನೋ ಬರೆದುತ್ತಂದು ಕೊಟ್ಟಿರುವರಾ!^{೧೨} ಈಗ ಇವೆರಡನ್ನೂ ಒಟ್ಟಿಗಿಟ್ಟು ಹೊಹರುವಾಡಿರುತ್ತೇನೆ. ಅವಳು ಬರೆದುದನ್ನು ನಾನು ನೋಡಬಾರದು, ಅಥವಾ ಈಗ ಇವೆರಡನ್ನೂ ಪುಟ್ಟಬಿಡಲೇ? ಚಿಃ ಹಾಗೆ ಮಾಡಬಾರದು. ಹೊಹರುವಾಡಿದುವುದೇ ಯುಕ್ತ. ಇಂತಹ ಸಂಗತಿಗಳನ್ನೆಲ್ಲಾ ವಿರಲನಿಗೆ ತಿಳಿಸಿರುವುದು ಹೇಳು. ತಿಲಮೆಯೇನಾದರೂ ನಾಯುವುದಾದರೆ ನಾನು ಅವಣನ್ನು ಹಿಂಬಾಲಿಸುವುದಕ್ಕೆ ಹಿಂದೆಗೆಯುವುದಿಲ್ಲ, ಈಂ. ಆಗಲ, ಇದನ್ನು ವಿರಲನಿಗೆ ತಿಳಿಸುವೇನು.

ವಾರಣನು ಆ ನಿಶಿರಾತ್ರಿಯಲ್ಲಿ ಬಿಂದುತ್ತ ವಿರಲನ ಅಭೀಸಿಗೆ ಬಡಿದನು. ಅದರೆ ವಿರಲನಿರಲಲ್ಲ. ನಚೇತನನ್ನು ಕಂಡು ಈ ಕಾಗದಗಳ ಲಕ್ಷ್ಯಾಚೆಯನ್ನು ಕೊಟ್ಟಿ—ಅಯ್ಯ, ದಯಾವಿಟ್ಟು ನಂಗೋನ್ನಿರ ಇದನ್ನು ಭದ್ರವಾದ ಸ್ಥಳದಲ್ಲಿಟ್ಟಿದ್ದು ವಿರಲಮೂರಿ ಬಂದಪೇರೆ ಅತನಿಗೆ ಕೊಡಬೇಕು. ಎಂದು ಕೇಳಿಕೊಂಡನು.

ನಚೇತನು ಭರವಸೆ ಹೇಳಿತೆಗೆದುಕೊಂಡನು. ವಾರಣನು ಮನೆಗೆ ಹಿಂದಿರುಗಿ ಬರುವಾಗ್ಗೆ ರಾತ್ರಿ ಮಾರುಗಂಜೆ. ಬಂದಕೂಡಲೇ ನರ್ಸನೆ ತಿಲಮೆಯು ಇದ್ದ ಕೊರಡಿಗೆ ಹೋದನು. ಅಲ್ಲಿ ನೋಡಲು ವಾರಣನ ಹೃದಯವು ಬಡಿಯುವುದು ನಿಲ್ಲುವಂತಾಯಿತು. ತಿಲಮೆಯು ಮರಣವೇದನೆಯಿಂದ ಬಹು ದೀರ್ಘ ವಾಗಿ ನಿಶ್ಚಯನಿರ್ಬಿಕ್ಷೆತ್ತ ನೆಲದಪೇರೆ ಬಿಡ್ಡಿದ್ದಳು.

ಹದಿನೇಳನೆಯ ಪರಿಚ್ಛೇದ.

ವಾರಣನು ಹೇಳಿಗೆ ತಿಲಮೆಯನ್ನು ಎತ್ತಿ ತೋಳಿನಮೇಲಿಟ್ಟುಕೊಂಡೆ—ಪ್ರಾಣಪ್ರಿಯೆ, ತಿಲಮೆ, ಬಂದು ಮಾತನಾಡು—ಎಂದು ಬೇಡಿಕೊಂಡನು.

ತಲ್ಲಿಮೆಯು ನಿಧಾನವಾಗಿ ಕಣ್ಣಿರೆದು ತನ್ನ ಕಾಂತನನ್ನು ನೋಡುತ್ತ ಬಂದಳು. ಮಾತನಾಡುವುದಕ್ಕೆ ಬಹು ಕಷ್ಟದಿಂದ ಯಾತ್ರುಸೂತ್ತಿದ್ದಳು. ಆಗ ಅವಳು ನಾಯುತ್ತಿರುವಳಿಂದು ವಾರಣನು ತಿಳಿದನು.

ವಾರಣ_ತಿಲಮೆ, ನೀನು ಏನನ್ನು ತೆಗೆದುಕೊಂಡಿದ್ದೀರ್ಯೇ ? ಹೇಳಿ. ಪ್ರೇರ್ಯನನ್ನು ಕರೆದುತಂದು ಬೆಷ್ಟಿ ಕೂಡಿಸುವೆನು.

ತಿಲಮೆ_ಅಥಿ ಕಪ್ಪದಿಂದ—ಈ_ಗ_ಹ_ನೂ_ಹ_ಲ_ವಿಲ್ಲ. ನಾ_ನು ಹೋ_ಗು_ತಿ_ದೇ_ನೆ, ಪಾರ್_ಣೇ_ತ_ನೆ_ಮ_ನಾ_ರ.

ವಾರಣ_ತಿಲಮೆ ನೀನು ಸಾಯಂಭಾರದು ! ಒಹೋ ! ಸಾಯಂತೇಕೂ ಡದು.

ತಿಲಮೆ_ನಾ_ನು_ನ_ತ_ರೆ_ಸ_ನ_ಗ_ಸು_ವಿ_ಎಂದು ಹೇಳಿದಳು ಕತ್ತಿನ ಕಲಿಷ್ಟ ಕಳಚಿ ನಿಧಾನವಾಗಿ ಕುಸಿಯಿತು. ಕಣ್ಣಗಳು ಮಾತ್ರ, ಅವನ ಕಡೆಯೇ ತಿರುಗಿದ್ದವು,

ವಾರಣನು ಮಾತಾಡಲಾರದೆ ಹೋದನು. ಅವನಿಗೆ ಮುಗ್ಗಿತೆ ವುಚ್ಚಿ ಕೊಂಡಿತು. ಭಯಂಕರವೂ ವ್ಯಾಸನಕರವೂ ಅದ ಈ ನೋಡಿವು ಅವನಿಗೆ ಅಭೂ ತಪ್ಪುವರ್ವವಾಗಿದ್ದಿತು.

ತಿಲಮೆಗೆ ಕೈಕಾಲು ಸೇದುತ್ತುಬಂದಿತು. ಅವಳು ಪುನಃ_ನ_ಮ_ನಾ_ರ ಏನ್ನುತ್ತ ಮಾರಣನಂತಹಿಂದ ಗಣ್ಣಿಯಾಗಿ ಒಂದುನಲು ಚೀರಿದಳು. ಕಣ್ಣ ಮುಚ್ಚಿಹೋಯಿತು. ತೋಳಿಗಳು ವಾರಣನಮೇಲೆ ಬಿದ್ದವು ತರುವಾಯ ತಿಲಮೆಯು ದೇಹವು ಶಾಂತವಾಯಿತು.

ವಾರಣನಿಗೆ ಹಿತ್ತನಾಘಣ್ಣುತ್ಪಿತ್ತು. ಬಹಳಹೊತ್ತು ಆ ದೇಹದಮೇಲೆ ಬಿದ್ದ ರೋದನಮಾಡಿದನು. ಬಳಿಕ_ಅವಳು ಹೋದಮೇಲೆ ನಾನು ಬದುಕಲಾರೆ ; ಪಾರಣವು ಕತ ಲೆಯಾಗುತ್ತದೆ. ಇನ್ನು ಮುಂದಿನಾಶೇಯಿಲ್ಲ. ಇದನ್ನು ಮುಗಿಸಿಯೇ ಬಿಡಬೇಕು—ಹೀಗೆಂದುಕೊಂಡು ದೃಢಭುದ್ದಿಯಿಂದ ದುಡುಕುತ್ತ ಮೇಚಿನಮೇಲಿದ್ದ ಒಂದು ಗಾಜಿನ ಲೋಡಿವನ್ನು ತೆಗೆದುಕೊಂಡು ಅದರೊಳಕ್ಕೆ ಸ್ವಲ್ಪ ನೀರನ್ನೂ ಏನೋ ಒಂದು ಚೌಣಿವನ್ನೂ ಹಾಕಿ ಕಲಿಕಿದನು.

ಅಯ್ಯೋ ಪಾಪ ! ಆ ನಮಯದಲ್ಲಿ ಯಾರಾದರೂ ಪುಣಾತ್ಮಕರು ಒಂದು ನಾಧುಪಾರ್ಣಿಯಾದ ಈ ತರಣನ ಕೈಯಿಂದ ಅದನ್ನು ಕಿತ್ತುಕೊಂಡು ಪಾರಣ

ವನ್ನು ಲಿಪಬಾರದಾಗಿದ್ದಿತೆ ! ಅದು ಹೇಗಾದೀತು ! ಕರಾತುನುಸಾರವಾಗಿ ವರ್ತಿಸುವ ಬುದ್ದಿಗೆ ಪ್ರತಿಕೂಲವಾದ ಸನ್ನಿಹಿತಗಳು ಏರೆದಿಗೂ ಉಂಟಾಗಷ್ಟು.

ಏಷವನ್ನು ಬೆರಸಿದುದಾಯಿತು. ಆ ಲೋಷವನ್ನು ಕೃಗೆ ತಗೆದುಕೊಂಡು ಸಿದ್ಧನಾದನು. ಅಷ್ಟರಲ್ಲೇ ಆ ಕೊತಡಿಯ ಮುಂದುಗಡೆಯ ಬಿಲುಕವು ಅಲುಗಿದಂತೆ ಸದ್ಯಾಯಿತು. ಅವನಿಗೆ ಹಿಂದೆಗೆಯುವುದಕ್ಕೂ ಸಮಯವಿರಲಿಲ್ಲ. ಅಗಾಗಿಲೇ ಅರ್ಥವಿಷವು ಗಂಟಲೈಫಳಕ್ಕೆ ಹೋಗಿದ್ದಿತು. ಕಡೆಗೆ ಎಲ್ಲವನ್ನೂ ನುಂಗಿಬಿಚ್ಚುನು. ವಿದ್ಯುಚ್ಛಕ್ತಿಯು ತಗಲದಂತೆ ಥಟ್ಟನೇ ಶಾಲೆಯುಂಟಾಯಿತು. ತರೆಯು ತರುಗಿದಂತಾಗಿ ಅವನಿಗೆ ಆ ಕೊತಡಿಯೆಲ್ಲ, ಗಾಢಾಂಧಕಾರವಾಗಿ ತೋರಿತು. ಅಂತಕೆ ಕಣ್ಣಕಾಣದ ಅವಸ್ಥೆಯಲ್ಲಿ ವಾರಣನು ತಡವರಿಸುತ್ತೇ ಹೋಗಿ ತಿಲಮೆಯೆ ಶರೀರದ ಬಳಿಗೆ ನೇರಿದನು. ಎರಡು ಕೃಗಳಿಂದಲೂ ಆ ತವರಣ್ಣನು ಹಿಡಿದುಕೊಂಡು ಒಂದೇ ಉಸಿರಿನಲ್ಲಿ ಪಾರಣಬಿಟ್ಟುನು !

ಸ್ವಾಲ್ಪ ಹೊತ್ತಿನಮೇಲೆ ಮೂವರು ಪುರುಷರು ಒಳಗೆ ಬಂದು ನೋಡಿದರು. ನೋಡಿದ ಕೂಡರೆ ಒಂದು ಕ್ಷಣಿಪೂ ಅಲ್ಲಿ ನಿಲ್ಲಿದೆ ಹಿಂದಕ್ಕೆ ಹೋದರು. ಅವರಲ್ಲಿ ಮಾಧವ ಭಾಸ್ತರಲೇ ಇಬ್ಬರು. ಮೂರನೆಯವನು ನೀಳವಾದ ಮುಖದವನು. ಅವನ ಕೂಡಲು ಉದ್ದ್ಯ. ಕಣ್ಣ ಕೂರ. ಆಗ ಅವನ ಮುಖವನ್ನು ನೋಡಿದರೆ ಏನೋ ಒಂದು ಬಗೆಯ ವಿಯೋಗದ ಕುರುಹುಗಳು ತೋರುತ್ತದ್ದವು. ಬೆರೆಯಾದ ಉಡುಪುಗಳನ್ನು ಧರಿಸಿದ್ದನು. ಕೃಯಲ್ಲಿ ನುಂದರವಾದೂಂದು ದೋಣಿ.

ಆ ಹೊನಬನು_ಇದೇನು ಏಷಯು ?

ಮಾಧವ_ಇದೇನೇನ್ನು ವಿರೋ ? ಕೇಳಿ, ತಿಲಮೆಯೂ ಆವಳ ಶ್ರೀತಿಪಾತ್ರನೂ ಅತ್ಯಹತ್ಯಾದಿಕೊಂಡಿದಾರೆ.

ಈ ಹೊನಬನೇ ವನಜಚಂದ್ರ. ಈ ನಿಭಾರ್ಗ್ಯಸ್ತೀಯಾದ ತಿಲಮೆಯ ಮೊದಲನ ಯಜಮಾನ. ಅವನು ಆಗತಾನೇ ಲಲತಪಟ್ಟಣದಿಂದ ಹಡಗಿನಲ್ಲಿ ಬಂದಿದ್ದನು. ಮಾಧವಭಾಸ್ತರರು ಜಕಣಿನ ಬಳಿಗೇ ಹೋಗಿ ಎದುರುಗೊಂಡು ಕರೆತಂದಿದ್ದರು.

ತಿಲಮೆಯು ಕಾಲವಾದುದಕ್ಕೆ ವನಜನು ಏನೂ ವ್ಯಾಧಿಪಡದೇ_ಅಯ್ಯಾ, ಅವಳು ಈ ಲೋಕದಲ್ಲಿರುವುದಕ್ಕುಂತ ಹೋದುದೇ ವೇಲು. ಅವಳು ನಮಗೆ ಸಹಾಯವನ್ನೇನೋ ಮಾಡಿದಳು, ಅದರೂ ನಾವು ಅವಳಿಗೆ ಹೆದರಬೇಕಾಗಿದ್ದೀತು. ಈ ಮತ್ತೊಬ್ಬಿ ಪಾರ್ಶ್ವಯಾರು ?

ಮಾಥವ_ಕಾಂತನಾಥನನ್ನು ವಾದುವೆಯಾಗಿ ನಮ್ಮಿಂದ ಸದ್ಗುತ್ಯನ್ನು ಪಡೆದುಹೋದ ಪ್ರಪಂಚೀಯ ಸಹೋದರ.

ವನಜ_ಇವನೂ ಕೋಟಿಷ್ಠರ. ಸರಿ, ಹಾಗಾದರೆ. ಸೌದಾಮಿನಿಯೇ ಪ್ರಪಂಚೀಯೆಂದು ಆಚರಣೆಗೆ ಬಂದೇ ಇದೆ. ಅದುದರಿಂದ ಇವನ ಅಸ್ತಿಗೂ ಅವಳೇ ಹಕ್ಕುದಾರಳಾಗಬಹುದು. ಆದರೆ ನಾವು ಎಲ್ಲವನ್ನೂ ಸರಿಪಡಿಸಿಕೊಳ್ಳುವ ವರೆಗೂ ಇದನ್ನು ಹೊರಿಪಡಿಸಿಕೊಡು. ಇನ್ನು ನಮಗೆ ಯಾರ ತೆಂಂದರೆಯೂ ಇಲ್ಲ!

ಮಾಥವ_ಹಾಗೆನ್ನಬೇಡ. ಇನ್ನೊಬ್ಬಿ ಮೃತ್ಯುವಂಷು. ಅವನು ಪ್ರಪಂಚೀಯ ಸೋದರಮಾವ. ಅವನು ಆಗಾಗ್ಗೆ ಬಂದು ಈ ಮನೆಯಲ್ಲೇ ಇರುತ್ತಾನೆ. ನಮಗೆ ಆ ಮುದುಕನ್ನಲ್ಲಿ ಕೇವಲ ನಂಶಯ.

ವನಜ_ಅವನನ್ನು ಪುಸಲಾಯಿಸಿ ಎಲ್ಲಿಗಾದರೆಂದು ಕಡೆಗೆ ಒಯ್ದು ಸರಿ ಮಾಡಿಬಿಟ್ಟಿರಾಯಿತು.

ಮಾಥವ_ಆಗ ಈ ಶವಗಳನ್ನೇನು ಮಾಡೋಣ ? ಹೊರಕ್ಕೆ ಸಾಗಿಸೆ ಬಹುದು. ಆದರೆ ಈ ಕೆಲಸದಲ್ಲಿ ನಾವು ಯಾರನ್ನು ತಾನೆ ನಂಬಿಸುವುದಕ್ಕಾಗಿ ಇತ್ತು !

ಭಾಸ್ತರ_ಇದಕ್ಕೆ ಇತರರನ್ನು ಕರೆಯುವುದೇತಕ್ಕು ? ನಾವೇ ವಾಡಿಬಿಡು ವುದು ತಾನೆ ?

ಮಾಥವ_ನಾವುತಾನೇ ಹೇಗೆ ಮಾಡುವುದು ?

ಭಾಸ್ತರ_ಪೆಟ್ಟಿಗೆಯಲ್ಲಿ ಈಶವಗಳನ್ನು ಭದ್ರಪಡಿಸಿ ಒಂದು ಬಾಡಿಗೆ ಗಾಡಿ ಯಲ್ಲಿಟ್ಟುಕೊಂಡು ಹೋಗುವುದು. ಸ್ನೇಶಾನದ ಕಾವಲುಗಾರನಿಗೆ ಕೇಳಿದಮ್ಮು ಲಂಚವನ್ನು ತೆತ್ತು ಅವನ ವಶಕ್ಕೆ ಆ ಪೆಟ್ಟಿಗೆಯನ್ನು ಕೊಟ್ಟಿಬಿಟ್ಟು ಬರುವುದು.

ಮಾಥವ_ಇದನ್ನು ಯಾರಾದರೂ ತಿಳಿದರೆ ನಾವೇ ಅವರನ್ನು ಕೊರೆ
ಮಾಡಿದವರೆಂದಾಗುವುದಲ್ಲಾ!

ಭಾಸ್ಕರ_ಇಲ್ಲ, ಪತ್ತೆಯಾಗದಂತೆ ನಾನು ಸರಿಯಾಗಿ ಏಪಾರದು ಮಾಡು
ತ್ತೇನೇ.

ವನಜ_ಇದಕ್ಕೆ ನುಮಾರು ಎಷ್ಟು ಹಣ ಬೇಕು ?

ಭಾಸ್ಕರ_ಕಡೆಯಪಕ್ಕ ಅಂಂ ರೂಪಾಯಿಗಳಾದರೂ ಆಗಬೇಕು.

ವನಜ_ಆಯ್ಯಾಯ್ಯೋ ! ಈಗೇನುಮಾಡಬೇಕು ! ನನ್ನಲ್ಲಿ ಏವಕ್ಕೇ
ರೂಪಾಯಿಗಳಿವೆ. ನಾನು ಇಲ್ಲಿ ತಿಲಮೆಯ ಮೂಲಕ ಎಷ್ಟು ಹಣವನ್ನು ಬೇಕಾ
ದರೂ ನಂಪಾದಿಸಬಹುದೆಂದುಕೊಂಡು ಬಂದೆನು.

ಮಾಥವ_ನನ್ನಲ್ಲಂತೂ ಒಂದು ಬಿಡಿಕಾನೂ ಇಲ್ಲ, ಭಾಸ್ಕರನೂ ಪಾಪರು.

ಇವರಿಗೆ ಈಗ ಇದೊಂದು ದೊಡ್ಡ ಗಂಡ. ಇದುವರೆಗೂ ತಮಗೆ ದೃವ್ಯ
ಬೇಕಾದಾಗೆಲ್ಲಾ ತಿಲಮೆಯನ್ನು ಶ್ಲೋತ್ವಾಹಪಡಿಸುತ್ತುಲೂ, ಅವಳು ವಾರಣ
ಸಿಗೆ ಮಂಕುಬೂದಿಯನ್ನೇರಚಿ ನಂಪಾದಿಸಿ ತರುತ್ತಿದ್ದುದನ್ನು ತೆಗೆದುಕುಶ್ಯತ್ತುತ್ತುಲೂ
ಇದ್ದರು. ಚಿನ್ನದ ಚೂಳ್ಳೆ ಇಡುತ್ತಿದ್ದ ಇವರ ಕೋಳಿಯು ಈಗ ಸತ್ತುಹೋ
ಯಿತು.

ಮಾಥವ_ನಿನ್ನಲ್ಲ ಹೆಣ ವಿಲ್ಲ ದಿದ್ದರೆ ಎಲ್ಲಿಯಾದರೂ ಸಾಲಮಾಡಬಹುದಲ್ಲಾ
ವನಜ ?

ವನಜ_ಈ, ಹೂ. ಆಗುವುದಿಲ್ಲ.

ಮಾಥವ_ಕಾಂತನಾಥನ ದೃವ್ಯವನ್ನೇನುಮಾಡಿದೆ ?

ವನಜ_ಅದು ಬ್ಯಾಂಕಿನಲ್ಲಿದೆ. ವಾರನು ಸಟ್ಟಿಫಿಕೇಷನ್‌ಲ್ಲಿದೆ ದೊರೆಯು
ರಾರದಷ್ಟು ?

ಮಾಥವ_ನಿಮ್ಮ ತಂದೆಯ ಮರಣಕಾಲದಲ್ಲಿ ಅವನ ಬಳಿಯಲ್ಲೇನೂ ಹಣ
ವಿರಲಲ್ಲಾವೆ ?

ವನಜ_ಯಫೇಚ್‌ವಾಗಿದ್ದಿತು. ಅದರೆ ಅತನು ಎಲ್ಲವನ್ನೂ ಲಾಯರ ಬಳಿಯಲ್ಲಿಟ್ಟಿದ್ದನು. ಕಾಗೆ ಪತ್ರಗಳನ್ನೀಲ್ಲ ನರಿಯಾಗಿ ನೋಡಿದ ಹೊರತು ತಾನು ನನಗೊಂದು ಕಾನನ್ನೂ ಕೊಡುವುದಿಲ್ಲವೆಂದು ಆ ವಕೇಲನು ಹೇಳು ತ್ತಿದ್ದಾನೆ.

ಮಾಥವ_ಅದೇನು ? ಹಾಗೆ ಹೇಳುವುದಕ್ಕೆ ಕಾರಣವೇನು ?

ವನಜ_ಇನ್ನೇನೂ ಇಲ್ಲ. ಅತನೇನಾದರೂ ಉಯಿಲು ಬರೆದಿಟ್ಟಿದೂ ನೇಯೋ ಏನೋ ಎಂದು ವ್ಯಧಾ ಕಿರಿಕಿರಿ ಮಾಡುವುದು. ಲಾಯರ ಚೇಪ್ಪೇಗಳು ಕಂಚೇ ಇದೆಯಂತೆ. ಈ ವಿಷಯವಾಗಿ ನನ್ನ ಜಾಗರೂಕತೆಯಲ್ಲಿ ನಾನು ಇದ್ದೇ ಇದ್ದೇನೇ !

ಮಾಥವ_ಸರಿ, ನಾವೆಷ್ಟು ಮಾತಾಡಿದರೂ ಪ್ರಕೃತಕ್ಕೆ ಹಣವಿಲ್ಲ. ಈಗೇನು ಮಾಡೋಣ ?

ವನಜ_ಸೌದಾಮಿನಿಯೇ ಪ್ರಪುಲ್ಲೆಯಾಗಿರುವಳಿಟ್ಟು. ಈಗ ಆ ಪ್ರಪುಲ್ಲೆಯ ಹಣವನ್ನು ಇವಳು ಬಳಸಿಕೊಳ್ಳುವುದಕ್ಕೆ ಅಭ್ಯಂತರವೇನು ?

ಮಾಥವ_ಸೌದಾಮಿನಿಗೆ ಪ್ರಪುಲ್ಲೆಯ ರುಜುವು ಗೊತ್ತಿಲ್ಲ. ಅದುದರಿಂದ ಎಲ್ಲಗೂ ಹುಂಡಿಚೀಡಿಯನ್ನು ಕಳುಹಿಸುವುದಕ್ಕೂ ಯಂತ್ರವಿಲ್ಲ.

ವನಜ_ಹಾಗಿದ್ದರೆ ಅವಳು ಎಳ್ಳಿಯಾದರೂ ನಾಲವನ್ನಾದರೂ ಮಾಡಲೇ ಬೇಕು.

ಮಾಥವ_ಒಳ್ಳಿಯದು. ಅವಣಿಗೆ ಅದಾದರೂ ಸಾಧ್ಯವಾಗುವುನೇನೇ ನೋಡೋಣ.

ಈ ಮೂವರೂ ಸೌದಾಮಿನಿಗೆ ಈಯಂತಗಳನ್ನು ವಿಶದಪಡಿಸಲು ಅವಳು ಬಹು ತೊಂದರೆಗೊಳಪಟ್ಟಿರು. ಬಳಿಕ ಅವಳು_ಈಗ ನಮಗೆ ದ್ರವ್ಯವೇನೋ ಬೇಕೇಬೇಕು. ಅದರೆ ಅದನ್ನು ಹೇಗೆ ಪಡೆಯಬೇಕೆಂಬುದು ನನಗೆ ಗೊತ್ತಿಲ್ಲ. ಅಲ್ಲದೆ ಯಾವುದನ್ನಾದರೂ ಮಾಡುವುದಕ್ಕೂ ನನಗೆ ಬಹಳ ಅಧ್ಯಿರ್ಯ. ಮತ್ತು

ಇಲ್ಲಿ ಆ ಮುದುಕನ ಕಾಣ ಒಂದು ಕಡೆ ಇದ್ದೇ ಇದೆ. ಅವನಿಂದ ನಮಗೇನೂ ಭಯಾವಿಲ್ಲಿರೆಂದು ನಂಬಿಕೆ ತೋರಿದ್ದರೆ ಅವನನಾನ್ನಿದರೂ ಕೇಳಬಹುದಾಗಿದ್ದಿತು.

ವನಜ_ಅವನು ಜತೆಯಲ್ಲಿ ಹಣವನ್ನೇನಾದರೂ ಇಟ್ಟುಕೊಂಡಿರುವುದುಂತೋ ಇ?

ಸೌದಾಮಿನಿ_ಕೆಲವುವೇಳೆ ಅವನಲ್ಲಿ ಹೆಚ್ಚು ಹೆಣಿರುವುದುಂಟೆಂದು ತೋರುವುದು. ಆದರೂ ನಮಗೆ ದೊರೆಯುವುದು ಕಪ್ಪ. ಅವನು ಕಳಿಂಗ_ಹೀಗೆಂದು ಬಳಿಕ ವಾರಣ ಕಿರುಮನೆಗೆ ಹೋಗಿ ಹುಡುಕಿ ಕೆಲವು ಸಣ್ಣ ಪುಟ್ಟ ಒಡವೆಗಳನ್ನು ದೇಶಿಕೊಂಡು ಒಂದು ಭಾಸ್ಯಕನ ಕ್ರಿಗೆ ಕೊಟ್ಟು_ಸದ್ಯೇ ಇವನ್ನಲ್ಲಿಯಾದರೂ ಅಡವಿಟ್ಟು ಹಣವನ್ನು ತೆಗೆದುಕೊಂಡು ಬಿನ್ನಿಲಿ. ಹೆಚ್ಚು ಹಣವನ್ನು ಪಡೆಯುವುದಕ್ಕೆ ಬೇರೊಂದು ದೊಡ್ಡ ನಾಹತವನ್ನೇ ಮಾಡಬೇಕಾಯಿತು.

ತಿಲಮೆಯು ಗತಿಸಿಕೋದ ಸಂಗತಿಯು ಸೌದಾಮಿನಿಗೇನೂ ದೊಡ್ಡ ವಿಷಯವೇ ಅಲ್ಲ. ಧನದಾಹರವೇ ಪ್ರಬಲತಮಾಗಿದ್ದಿತು. ಆದರೆ ಅವನ್ನು ತೈಲಿಪಡಿಸಿಕೊಳ್ಳಲು ಇನ್ನೇನು ಮಾಡದೇಕೆಂಬುದು ತೋರಲಿಲ್ಲ. ಮರುಂದಿನವಲ್ಲ ಯೋಜಿಸಿ ಫನೋರೆ ಒಂದು ಮಾರ್ಗವನ್ನು ನಿಶ್ಚಯಿಸಿಕೊಂಡು ಪ್ರಶ್ನಿಯೆಯ ಮನೆಗೆ ಪೂರ್ವದಿಂದ ಬಳಕೆಯಾಗಿದ್ದ ಬಣ್ಣ ರಾಯರನ್ನು ಮನೆಗೆ ಕರೆಯಿಸಿಕೊಂಡು ಅವನನ್ನು ಕುರಿತು _ಅಚ್ಯುತರಾಯರೆ, ಈಗ ನನಗೆ ಸ್ವಲ್ಪ ದೃಷ್ಟಿ ಅತ್ಯಾವಶ್ಯಕವಾಗಿದೆ_ ಎಂದೇ.

ಅಚ್ಯುತನು ರಾಯರ ಕನಬಿಗೆ ಬಂದಂದಿನಿಂದ ಪ್ರಶ್ನಿಯೆಯ ತವರುಮನೆಯ ಅಡ್ಡಿತವನ್ನೆಲ್ಲ ಚೆನಾಗಿ ಬಲ್ಲ ವ್ಯಾದ್ದ. ಈ ಮಾತನ್ನು ಕೇಳಿದ ಕೂಡಲೇ ಅತನಿಗೆ ಪರಮಾಣ್ಣರ್ಥವುಂಟಾಯಿತು. ಯಾಕೆಂದರೆ_ಪ್ರಶ್ನಿಯೆ ಹನರಿನಲ್ಲೇ ಸೇವಿಂಗ್ಸ್ ಬ್ಯಾಂಕನಲ್ಲಿ ಒಂದುಲಕ್ಷ ರೂಪಾಯಿವರೆಗೆ ಇರುವುದೆಂಬುದು ಅತನಿಗೆ ಗೊತ್ತು.

ಅಚ್ಯುತ_ಉತ್ತರಿ! ಇದೇನು! ನಿನ್ನ ಹಣವಲ್ಲ ಮುಗಿದುಹೋಯಿತೇ ಮಾಗು?

ನೌದಾಮಿನಿ_ಎಲ್ಲಾ ವಿಕಾರಗಿಹೋಯಿತು.

ಅಚ್ಯುತ_ಅಪ್ಪುಹೆಣವನ್ನೇನುಮಾಡಿದೆ ? ಸುಮಾರು ಒಂದು ಲಕ್ಷ ರೂಪಾಯಿ ನಿನ್ನ ಹೆಸರಿನಲ್ಲಿ ಬಾಂಕಿನಲ್ಲಿದ್ದಿರುತ್ತಿದ್ದು ?

ನೌದಾಮಿನಿ_ಹೊದು. ಇದಿತು. ಈಗ ಎಲ್ಲಾ ಪೆಚ್ಚೆವಾಗಿಹೋಗಿದೆ.

ಅಚ್ಯುತ_ಹಾಗಾದರೆ ಈಗ ಇನ್ನೆಲ್ಲಿಂದ ಹೆಚ್ಚೆಕೆನ್ನುತ್ತೀಯೆ ?

ನೌದಾಮಿನಿ_ನನ್ನ ತಾಯ್ತುಂಚೆಗಳು ನಿಮ್ಮ ಬಳಿಯಲ್ಲಿ ಕೊಟ್ಟಿರುವ ನಗನಾಣಗಳ ಮತ್ತು ಇತರ ಅಣಿಗಳ ಆಧಾರದಮೇಲೆ ನಾಲಾ ತರಬೇಕೆಂದಿದೇನೆ ಅವು ಬಹು ಬೆಲೆ ಬಾಳುತ್ತುವೆಯಲ್ಲವೇ ?

ಅಚ್ಯುತ_ಹೊದು.

ನೌದಾಮಿನಿ_ಹಾಗಾದರೆ ಪ್ರಯತ್ನಪಡುತ್ತೀರಾ ?

ಅಚ್ಯುತ_ನೀನು ಇಪ್ಪುಪಟ್ಟಿರೆ ಆಗಬಹುದು.

ನೌದಾಮಿನಿ_ನಾನಾಗಿಯೇ ಇಪ್ಪುವುಂಟೆಂದು ಹೇಳುತ್ತಿದೇನಷ್ಟೇ.

ಅಚ್ಯುತ_ಈ ಹಣವು ಏತಕ್ಕೂ ಬೇಕು ?

ನೌದಾಮಿನಿ_ನಾನು ಈಗ ಅದನ್ನು ಹೇಳಲಾಗುವುದಿಲ್ಲ. ಆದೆಲ್ಲ ರಹನ್ಯ.

ಅಚ್ಯುತ_ಓಹೋ ! ಒಳ್ಳೆಯದು, ಅಗಲ, ಸ್ತ್ರೀಯರು ವಿಚತ್ರಸ್ವಭಾವದವರು. ಈಗ ಎಷ್ಟುಬೇಕು ?

ನೌದಾಮಿನಿ_ಇಪ್ಪತ್ತೇ ಶ್ರದುನಾವಿರ ರೂಪಾಯಿಗಳು.

ಅಚ್ಯುತ_ಗಾಬರಿಗೊಂಡು_ಎಪ್ಪು ?

ನೌದಾಮಿನಿ_ಇಪ್ಪತ್ತೇ ಶ್ರದುನಾವಿರ ರೂಪಾಯಿ.

ಅಚ್ಯುತ_ನಿನಗೇನೂ ದೃವ್ಯದ ಯೋಗ್ಯತಮೇ ಗೂತ್ತಿರುವೆಂತಲ್ಲ.

ನೌದಾಮಿನಿ_ನನಗೆಲ್ಲಾ ಗೊತ್ತಿದೆ. ನಾಳೆಯೇ ಹಣವು ಬೇಕು.

ಅಚ್ಚುತ_ಮೊದಲು ನನಗೆ ದೊರೆತೆತಾನೆ ?

ನೌದಾಮಿನಿ_ನಿನಗೆ ದೊರೆಯದೆ ಏನು ?

ಅಚ್ಚುತನು ವಿಸ್ತಿತನಾಗಿ ಮರುದಿನ ಹಣವನ್ನು ತಂದುಕೊಡುವುದಾಗಿ ಹೇಳಿ ತನ್ನ ಅಭೀಸಿಗೆ ಹೊರಟಿಹೋದನು. ಅತನು ಪ್ರಪೂರ್ವೀಯು ಒಷ್ಣಿಯವ ಓಂಬುದನ್ನು ಚೆನ್ನಾಗಿ ಬಲ್ಲನು. ಅವಳಲ್ಲಿ ಅವನಿಗೆ ಕೇವಲ ವಾತ್ಸಲ್ಯ. ಅನಂತರ ಅವನು ಬಾಂತಿಗೆ ಹೋಗಿ ಪ್ರಪೂರ್ವೀಯು ಲೆಕ್ಕಾವನ್ನು ತೆಗೆಯಿಸಿ ನೋಡುವಲ್ಲಿ ಹಲವು ತಿಂಗಳಿಂದಲೂ ಅವಳು ಒಂದು ಕಾನನ್ನು ತರಿಸಿಕೊಳ್ಳಲಿಲ್ಲವಂಬುದೂ ಅವಳು ತನ್ನ ಸಂಗಡ ನುಳ್ಳು ಹೇಳಿದಫಂಬುದೂ ಗೊತ್ತಾದವು. ಅವಳು ಹೀಗೆ ಹೇಳುವುದಕ್ಕೇನು ಕಾರಜಾರಿಬಹುದೆಂದು ಎಷ್ಟು ಲಾಕಿಸಿದರೂ ಬಗೆ ಹರಿಯಲಿಲ್ಲ. ಕಡೆಗೆ ಒಮ್ಮೋ ! ಇದೆಲ್ಲ ನೋನ. ಇವಳಿ ಸ್ವೀಂತರೆಕ್ಕದಲ್ಲಿರುವ ಹಣವನ್ನು ತರಿಸಿಕೊಳ್ಳಲ್ಪಡೆ ನಾಲುವಾಡಬೇಕೆಂದಿರುವುದನ್ನು ನೋಡಿದರೆ ಇವಳು ಯಾರೋ ದುಷ್ಪರ ಜತೆಗೆ ಸೇರಿಕೊಂಡು ಎಲ್ಲಿಗಾದರೂ ಒಡಿಮೋಗಿಬಹುದಾಗಿ ತೋರುತ್ತಿದೆ, ಆಗಲ. ನಾನು ನಾನ್ಯಾಯವಾಗಿ ಅಧಿಕಾರವನ್ನು ಹೊಂದಿದ ಲಾಯರಾದ್ವರ್ತಿ ಈಗ ಹಣವು ಏತಕ್ಕೆಂದು ಕೇಳುವ ಹಕ್ಕು ನನಗುಂಟು. ಎಂದು ಆಲೋಚಿಸುತ್ತ ತನ್ನ ಅಭೀಸಿಗೆ ಬಂದು ಆಕ್ಷಣವೇ ತನ್ನ ಪರಮಾಪ್ತನಾದ ವಿಶಿಷ್ಟನಿಗೆ ಹೇಳಿ ಕಳುಹಿಸಿದನು.

ಕರೆಯುವುದಕ್ಕೇಹೋದ ಮನುಷ್ಯನು ವಿಶಿಷ್ಟನ ಅಭೀನವನ್ನು ಸೇರಿ ನೋಡಲು ಅಲ್ಲಿ ನಟೆತನು ಕುಳಿತದ್ದನು. ವಿಶಿಷ್ಟನು ಯಾರೂ ಅರಿಯದಂತೆ ಇನ್ನೂ ಬಳಗೆ ಮರೆಯಲ್ಲಿ ಕುಳಿತದ್ದನು. ಯಾಕೆಂದರೆ_ಆ ಪಿತೂರಿಗಾರರು ತಾನು ಇನ್ನೂ ಬದುಕಿರುವನೇಂಬುದನ್ನು ತಿಳಿದುಬಿಡುವರೋ ಏನೋ ಎಂದು ಅವನು ಶಂಕಸ್ತಿದ್ದನು.

ವಿಶಿಷ್ಟನಿಗೆ ಅಚ್ಚುತನೆ ಸಂಗಡ ಕೇವಲ ಮುತ್ತಿಯಾದ್ದಿತಾದುದರಿಂದ ಕೊಡರೇ ಅತನು ಈ ಲಾಯರ ಅಭೀಸಿಗೆ ಬಂದನು. ವಿಶಿಷ್ಟನು ಏರಿದ್ದ ದಿನ

ಗಳಿಂದಲೂ ಇದೇ ಮೊಕದ್ದುಮೆಗೆ ಸಂಬಂಧಪಟ್ಟ ನಾಥನೆ (ಎವಿಡೆನ್ಸ್) ಗೇಳನ್ನೇಲ್ಲ. ಹೊಂದಿಸಿ ಕಾಗದ ಪತ್ರಗಳನ್ನು ನರಿಮಾಡಿಕೊಳ್ಳುತ್ತದ್ದನು. ಅದುದರಿಂದಲೇ ವನಜಚಂದ್ರನು ಬಂದ ಸಂಗತಯೊ ಕೂಡ ಅವನಿಗೆ ಗೊತ್ತಿರಲ್ಲ. ವಿಶಲನು ಬಂದು ಅಷ್ಟುತನು ಆ ಸ್ತೀರ್ಯ ವಿಷಯವನ್ನೆಲ್ಲಾ ಹೇಳಿದುದನ್ನು ಕೇಳಿ_ಅಷ್ಟುತ, ಅವಳು ಪ್ರಪೂರ್ಣಯಲ್ಲ.

ಅಷ್ಟುತ_ಹೌದು. ಅವಳು ಪ್ರಪೂರ್ಣಯೋ_ಎಂದು ನಾಧಿಸಿ ಬಳಿಕ ಬೆರಗಾದನು.

ವಿಶಲ_ಅಲ್ಲ, ಅವಳು ಲಲತಪಟ್ಟಣಿದ ಒಬ್ಬ ನಾವನಗಾತಿ_ಎಂದು ಹೇಳಿ ಪೂರ್ವಕಾರ್ಥಾ ವೃತ್ತಾಂತವನ್ನೆಲ್ಲಾ ರಹಸ್ಯವಾಗಿ ವಿಸ್ತೃತಿಸಿದನು.

ಅಷ್ಟುತನು ಸೋಜಿಗಿಗೇಂದು_ಅಹಾ! ಎಂತಹ ಕೃತಿಮಂಗಳು! ವಿಶಲ, ನೀನು ಇವನ್ನೆಲ್ಲಾ ಸರಿಯಾಗಿ ಹತ್ತೆ ಮಾಡಿದ್ದೀರ್ಯ_ತರಿ. ಪ್ರಪೂರ್ಣಯು ಕಾಂತನಾಭನನ್ನು ಮಾಡುವೆಯಾಗಿರುವುದರಿಂದ ವನಜಚಂದ್ರನು ಕುಲಭ್ರಷ್ಟ ನೆಂಬುದೂ ರುಜುವಾತಾದರೆ ಪ್ರಸಿದ್ಧವಾದ ಆ ಚಾರುಚಂದ್ರನ ಮನೆತನಕ್ಕೆ ನಮ್ಮ ಪ್ರಪೂರ್ಣಯೋ ರಾಣಿಯಾಗುವಳು.

ವಿಶಲ_ಹೌದು, ಸಂಶಯವೇನು! ನಾನು ಎಲ್ಲವನ್ನೂ ರುಜುವಾತುಮಾಡುತ್ತೇನೆ. ಈಗ ವನಜನು ಇಲ್ಲಿಗೆ ಬರಬೇಕಾದುದೊಂದನ್ನೂ, ಲಲತಪಟ್ಟಣಿದಿಂದ ನನ್ನ ಬಾತಿಕ್ಕಿದಾರನು ಚಾರುಚಂದ್ರನ ಮರಣದ ವಿಷಯವಾಗಿ ಕಾಗದ ಬರೆಯ ದೇಕಾದುದೊಂದನ್ನೂ ಮಾತ್ರ ನಾನು ಸಿರಿಷ್ಟಿಸಿಕೊಂಡಿದೇನೆ.

ಅಷ್ಟುತ_ಆ ಪಚ್ಚೆಯ ಪೆಟ್ಟಿಗೆಯಲ್ಲಿ ಏನಿರುವುದೆಂದು ತಿಳಿದಿದ್ದೀರ್ಯೇ ?

ವಿಶಲ_ನನಗೇನೂ ಗೊತ್ತಿಲ್ಲ. ಸಮಯ ಬಂದಾಗ ತೆರೆದುನೋಡಿ ತಿಳಿಯಬೇಕು. ಅಂತು ಏನೋ ಒಂದು ದೊಡ್ಡ ರಹಸ್ಯವಿರಬಹುದು.

ಅಷ್ಟುತ_ಆ ಏತೂರಿಗಾರರ ಹೈಕೆ ಒಬ್ಬಳು ವಿಷಕನ್ನೆಯಲ್ಲವೇ? ಅವಳು ನನ್ನ ಹಳೇ ಸ್ವೇಹಿತನಾದ ಪಲ್ಲವನ ನಾಕುಮಂತ. ಅವಳಿಗೇನಾದರೂ ಮರಣದಂಡನೆಯಾಗುವುದಾದರೆ ಆತನು ಬಹಳವಾಗಿ ನೊಂದುಕೊಂಡಾನು.

ವಿರಲ_ಅತನು ಅವಳು ಹೇಗಾದರೂ ತೊಲಗಿಹೋದರೆ ನಾಕೆಂದೂ ಅವ
ಿಲ್ಲಿ ಶಿಕ್ಷೆಯಾಗಲೇಬೇಕೆಂದೂ ಇದಾನೆ.

ಅಹ್ಯತ_ಸ್ವಲ್ಪಹೊತ್ತು ತಲೆದೂಗುತ್ತಾ ಯೋಽಚಿಂ_ಈಗ ಆ ಹೆಂಗಸು
ಕೇಳುತ್ತಿರುವ ವಿಷಯವನ್ನು ಹೇಗೆ ನಡೆಯಿಸಬೇಕು ?

ವಿರಲ_ನಾಳ ಮುನ್ನಿರು ಅಥವಾ ನಾನೂರು ರಷ್ಟಾಯಿಗಳನ್ನು
ಮಾತ್ರ ಕೊಟ್ಟು ಇನ್ನು ಕೆಲವು ದಿನಗಳವರೆಗೂ ಬಾಕ ಹಣ ದೂರೆಯುವದಿಲ್ಲ
ವೆಂದು ಹೇಳಿರು. ಆ ಮಧ್ಯ ನಾನು ಈ ಕೇಳಿಗೆ ಸಂಬಂಧಪಟ್ಟ ನಲಕರಣೆ
ಗಳನ್ನೇಲ್ಲ ಸಿದ್ಧಪಡಿಸಿಕೊಂಡು ಭಯಂಕರವಾದ ಈ ನಾಟಕದ ಕಡೆಯ ಅಂಕ
ವನ್ನು ಅಡಿಸಿಬಿಡುತ್ತೇನೆ.

ಅಹ್ಯತ_ಈ ನಾಲ ಮಾಡಾವ ವಿಷಯವು ವಾರಣಾಲಾಲನಿಗೆ ತಳಿದಿರುವ
ದೋ ಇಲ್ಲವೋ ಗೂತ್ತಿಲ್ಲ.

ವಿರಲ_ನನಗೂ ತಳಿಯದು_ಎಂದು ಹೇಳಿ ತನ್ನ ಅಖಿಸಿಗೆ ಹೋಗಿ ನಟೇ
ಶನ ಸಂಗಡ ಮಾತಾಡುತ್ತ ಕುಳಿತನು. ಚರ್ಚ ದಿನಗಳಿಂದಲೂ ಲಲಿತ ಪಟ್ಟ
ಇದ ಪತ್ತೇದಾರನ ಕಡೆಯಿಂದ ಉತ್ತರವೇನೂ ಬಂದಿರಲಿಲ್ಲ. ವಿರಲನು ಬಹು
ದಣಿದಿದ್ದನು. ಆ ಮಧ್ಯ ನಟೇಶನು ಏನನ್ನೋ ಬಾಜ್ಞಾಹಿಸಿಕೊಂಡು ಗಾಬರಿ
ಪಟ್ಟು_ವಿರಲ, ನಾನೀನಿಂದು ಪಡುವಿನ್ನು ಮರೆತಿದ್ದೆ. ವಾರಣಾ ಹೊರು
ಮಾಡಿದ ಒಂದು ಲಕ್ಷ್ಯೇಚಯಿನ್ನು ನಿನಗೆ ಕೊಡಬೇಕೆಂದೂ ಸೀನು ಬರುವ
ವರೆಗೂ ಅದನ್ನು ಬಹು ಜೋಕೆಯಾಗಿಟ್ಟಿರಬೇಕೆಂದೂ ಹೇಳಿ ತಂದುಕೊಟ್ಟಿದಾನೆ—
ಎನ್ನತ ಅದನ್ನು ಒಟ್ಟಿಲ್ಲ ವಿರಲನು ಕ್ಷೇತ್ರಗೆ ತೆಗೆದುಕೊಂಡು_ನಟೇಶ, ಓಹೋ!
ಇದು ನನಗೆ ಬಂದಿದೆ. ಇದೇನು ! ನಾನು (ವಾರಣಾ) ನಾಯುವ ವರೆಗೂ
ಒಡೆಯ ಕೂಡುದು, ಎಂದು ಬರೆದಿದೆ. ನಟೇಶ, ಈ ಕಾಗದವನ್ನು ತಂದಿದ್ದಾಗ
ವಾರಣಾ ಕೇವಲಭೇತನಾದಂತೆ ತೋರುತ್ತಿದ್ದನೋ ?

ನಟೇಶ_ಅದು ಅವೇಳೆ; ಸುಮಾರು ಇ ಘಂಟಯ ರಾತ್ರಿ. ನಾನು
ಅವನ ಮುಖವನ್ನು ಸರಿಯಾಗಿ ನೋಡಲಿಲ್ಲ.

ವಿಲಲ_ಅಯ್ಯೋ! ಪಡಪ! ಆ ತರುಣನು ಏನೋ ದುಡುಕಿದಂತೆ ತೋ ರುತ್ತಿದೆ.

ನಚೇಶ_ಅವನು ಪಾರ್ಣ ಕಳೆದುಕೊಳ್ಳುವುದಕ್ಕೆ ಹಿಂದೆಗೆಯದಂತಹ ಧೀರ ನಂಬುದನ್ನು ನಾನು ನಂಬಿಲಾರೆ.

ವಿಲಲ_ಅವನಿಗೆ ಅದೇ ಗತಿ ಸಂಭವಿಸಿದಂತಿದೆ. ಆಗಲ, ಹೋಗಿ ವಿಚಾರಿಸುವೆನು.

ನಚೇಶ_ಅದನ್ನೇನನ್ನೂ ಕಾಣಿ. ಅವನಿಗೆ ತಿಲಮೆಯೊಬ್ಬು ಇದ್ದರೆ ನಾಕು. ಪಾರ್ಣ ಬಿಟ್ಟಿರಲಾರನು.

ವಿಲಲ_ಅವಳು ಆತ್ಮಹತ್ಯವನ್ನು ಮಾಡಿಕೊಂಡಿರಬಂತೇನು?

ನಚೇಶ_ಅವಳು ಮಾಡಿಕೊಳ್ಳುತ್ತಿರುವುದ್ದಲ್ಲ.

ವಿಲಲ_ನಾನು ನಂಬಿಲಾರೆ. ಅವಳು ಮಾಡಿರುವ ಕೊಲೆಗಳು,—ತತ್ತಾತ್ವಿತನ್ನ ತಂದೆಯನ್ನು ತಾನೇ ಸಾಕ್ಷಾತ್ತಾಗಿ ಕೈಯಾರ ಕೊಂಡುದು ನೆನಪಿಗೆ ಬಂದು ಅವಳನ್ನು ಆತ್ಮಹತ್ಯಕ್ಕೆತಕ್ಕೆ ಪ್ರೇರಿಸಿರಬಾರದು? ಉಂ, ಇನ್ನು ನಾನು ಹೋಗಿ ಇದರ ಪತ್ತೆಯ ವಿಚಾರವನ್ನು ನೋಡುತ್ತೇನೆ.

ನಚೇಶ_ಇದಕ್ಕೆ ಪ್ರವರ್ತಿಸುವುದು ವೃಧಾ ಕಾಲಪರಣವೆಂದು ನನಗೆ ತೋರುವುದು.

ವಿಲಲನು ಹೊರಚೇ ಬಿಟ್ಟಿನು. ಹೋಗಿ ವಾರಣ ಮನೆಗೆ ಸ್ವಲ್ಪ ದೂರದಲ್ಲಿರುವ ಬೀದಿಯ ಚೌಕದಲ್ಲಿ ನಿಂತು ನೋಡಲು ಆ ಮನೆಯ ಬಾಗಿಲಬಳಿ ಒಂದು ಬಂಡಿಯು ನಿಂತಿದಿತ್ತ. ಯಾರೋ ಮೂವರು ಬಹು ಆತುರದಿಂದ ಆ ಮನೆಯೊಳಕ್ಕೆ ಹೋದರು. ಅವರಲ್ಲಿಬ್ಬಿರು ಮಾಥವ ಭಾಸ್ತುರೆಂಬುದು ವಿಲಲನಿಗೆ ಗೊತ್ತಾಯಿತು. ಮೂರನೆಯವನು ವನಜಚಂದ್ರನೆಂಬುದು ತಿಳಿಯಲಲ್ಲ. ಒಳಗಿನಿಂದ ಒಂದು ಬೆಟ್ಟಿಗೆಯನ್ನು ತಂದು ಬಂಡಿಯಲ್ಲಿಟ್ಟುಕೊಂಡು ಆ ಮೂವರೂ ಹೊರಣರು. ವಿಲಲನು ಇದರ ತತ್ತ್ವವನ್ನು ತಿಳಿಯಬೇಕೆಂದು ಸಮ್ಮೋಹನಾನ್ತ

ಪ್ರಾಯವಾದ ತನ್ನ ಭಡ್ಕೆವೇಷವನ್ನು ಕೈಗೊಂಡು ಮರೆಯಾಗಿ ಅವರ ಹಿಂದೆಯೇ ಹೊರಟನು. ಬಂಡಿಯು ಕುಮುದ್ಯತೀನದಿಯವರೆಗೂ ಹೋಯಿತು. ದಾರಿಯುದ್ದಕ್ಕೂ ಶೋಲೀಸಿನವರನೇಕರು ನೋಡುತ್ತಲೇ ಇದ್ದರೂ ಯಾರೂ ಇದೇ ನೆಂದು ಕೂಡ ವಿಚಾರಿಸಲಿಲ್ಲ. ಬಂಡಿಯು ಬಳಸಾದ ಒಂದು ಸೇತುವೇಯ ಮಾರ್ಗವಾಗಿ ಬರಬಹುದೆಂದೂಹಿಸಿ ವಿರಲನು ಒಂದು ದೋಣಿಯಿಂದ ನದಿಯನ್ನು ದಾಟ ಆ ಗಾಡಿ ಬರುವುದಕ್ಕಿಂತ ಹೊದಲೇ ಅವರ ಉದ್ದಿಷ್ಟನಾಧನವಾದ ಸ್ತೋತಾನದ ಬಳಿಗೆ ಹೋಗಿ ಒಂದು ವಾರದ ಮರೆಯಲ್ಲಿ ಕುಳಿತು ನೋಡುತ್ತಿದ್ದನು. ಆ ಗುಡ್ಡದಮೇಲಕ್ಕೆ ಬಂಡಿಯೂ ಬಂಡಿತು. ಅವರು ಅಲ್ಲಿನ ಕಾವಲುಗಾರನನ್ನು ಕಂಡು ರಹಸ್ಯವಾಗಿ ಮಾತಾಡಿ ಪೆಟ್ಟಿಗೆಯನ್ನಿಳಿಸಿ ಮಂಟಪದಲ್ಲಿಟ್ಟ ಹೊರಟುಹೋದರೂ. ವಿರಲನು ಮಾತ್ರ ಅಲ್ಲೇ ಉಳಿದುಕೊಂಡನು.

ಹದಿನೆಂಟನೆಯ ಪರಿಚೇಧ.

ಮಾಥವಾದಿಗಳು ಹೋದಮೇಲೇ ವಿರಲನು ಸ್ತೋತಾನದ ಕಾವಲುಗಾರನ ಬಳಿಗೆ ಹೋಗಿ—ಹನಯ್ಯ, ಈಗ ಬಂಡಿದ್ದವರು ಈ ಮಂಟಪದಲ್ಲಿಟ್ಟ ಹೋದುದೇನು ? ಎಂದನು.

ಈ ಮಾತನ್ನು ಕೇಳಿದೊಡನೆಯೇ ಅವನ ಕೈಕಾಲು ನಡುಗಹಕ್ತಿತು. ಅವನು ರಾಕ್ಷಸಾಕಾರವುಳ್ಳ ದೀರ್ಘದೇಹಿಯೂ ಕ್ಷುರಸ್ಯಭಾವದವನೂ ಸಿದುಕುವೋರೆಯವನೂ ಆಗಿದ್ದನು. ಈ ನಂದಭರದ್ವಾ ಅವನ ಮನನ್ನು ತೃಪ್ತಿಯಾಗುವಷ್ಟಿಗೂ ಸೈಬೆಷ್ಟೆಗಾಗಿದ್ದಿತು. ಅದುದರಿಂದ ಈ ರಹಸ್ಯವನ್ನು ಯಾವನೋ ಒಬ್ಬ ಅಗಂತುಕನಿಗೆ ಹೇಳಿವುದಕ್ಕೆ ಅವನ ಮನನ್ನು ಒಡಂಬಡಲಿಲ್ಲವಾಗಿ ಹುಬ್ಬಿಗಂಟನೊಡನೆಇದನ್ನೆಲ್ಲ ಕೇಳಿವ ಹಕ್ಕು ನಿನಗಿಲ್ಲ. ಹೋರಕ್ಕೆ ನಡೆ_ಎಂದು ಗಢ್ಣಿಂಪುತ್ತ ಬಲಗ್ಗೇಯಿಂದ ವಿರಲನ ರಚ್ಚಿಯನ್ನು ಹಿಡಿದು ಎಡಗ್ಗೇಯಿಂದ ಕುತ್ತಿಗೆಗೆ ಅರ್ಥಕಂದ್ರಪ್ರಯೋಗ ಮಾಡುತ್ತ ಅ ಮಂಟಪದಿಂದ ಹೊರಕ್ಕೆ ತಳ್ಳಬೇಕೆಂ

ದಿರುವಪ್ಪರಲ್ಲೇ ವಿಶಲವು ಭಟ್ಟನೆ ಬಿಡಿಸಿಕೊಂಡು ತನ್ನ ಜೀಬಿನಲ್ಲಿದ್ದ ಕೈಬಂದೂ ಕವನ್ನ ತೆಗೆದು ಆ ಮನಪ್ಪನಿಗೆ ತೋರಿಸುತ್ತೇ ಎರೋ ನೀನು ಒಳ್ಳೆಯಾವನಾಗಿ ಕಾಣುತ್ತೀರೆಯೇ. ನಿನಗೆ ಒಳತತ್ತ್ವವೆಲ್ಲಾ ಗೊತ್ತಿದೆ. ಈಗ ನಾನು ಕೇಳುವ ಪ್ರಶ್ನೆಗೆ ಉತ್ತರ ಹೇಳುತ್ತೀರ್ಯಾ ಇಲ್ಲವೇ ?

ಕಾವಲುಗಾರ_ಇಲ್ಲ, ನಾನು ಹೇಳುವುದಿಲ್ಲ.

ವಿಶಲವು ತನ್ನ ಜೀಬಿನಲ್ಲಿದ್ದ ಅಯಸ್ಸುಂಕಳ (Hand cuffs ಹಾತ್ ಬೇಡಿ) ಗಳನ್ನು ತೆಗೆದು ಅವನ ಕೈಗೆ ತೋಡಿಸುವುದಕ್ಕೆ ತೋಡಿದನು.

ಕಾವಲುಗಾರ_ನಮಗುತ್ತ_ನಾನ್ನಾಮಿ, ನೀವು ಯಾರು ?

ವಿಶಲ_ಗೊತ್ತಿಲ್ಲವೇ ? ನಾನೊಬ್ಬಿ ಅಧಿಕಾರಿ (Officer). ಈಗ ನನ್ನ ಪ್ರಶ್ನೆಗೆ ನೀನು ಉತ್ತರ ಹೇಳಿದ್ದರೆ ನಿನ್ನನ್ನು ದಸ್ತಗಿರಿ ಮಾಡಿ ಸರೇಮನೆಯಾಲ್ಲಿ ಇಡಿಸುತ್ತೀನೆ.

ಕಾವಲುಗಾರ_ಈಗ ನೀವು ನೆನ್ನಿಂದ ತಿಳಿಯಬೇಕಾದುದೇನು ?

ವಿಶಲ_ಆ ಮನಪ್ಪರು ಯಾರು ?

ಕಾವಲುಗಾರ_ಅವರು ಯಾರೋ ನನಗೆ ಗೊತ್ತಿಲ್ಲ.

ವಿಶಲ_ಇದಕ್ಕೆ ಹೊದಲು ನೀನು ಯಾವಾಗಲೂ ಅವರನ್ನು ನೋಡಿರಲ್ಲವೇ ?

ಕಾವಲುಗಾರ_ಅವರಲ್ಲಿಬ್ಬನನ್ನು ಈ ಮಧ್ಯಾಹ್ನದಲ್ಲಿ ನೋಡಿದ್ದೆ.

ವಿಶಲ_ಅವನಿಗೆ ನಿನ್ನ ಲ್ಲೇನು ಕೆಲಸಪಿದ್ದಿತು ?

ಕಾವಲುಗಾರ_ಅವನು ಈ ರಾತ್ರಿ ಒಂದು ಹೆಚ್ಚಿಗೆಯನ್ನು ಶವವನ್ನು ತಂದು ಇಲ್ಲಿಡುಪುದಾಗಿಯೂ ನಾನೇ ಅದನ್ನು ಹೊಳಿಸಿದಬಹುದೆಂದೂ ಅದಕ್ಕಾಗಿ ನನಗೆ ಬೇಕಾದಪ್ಪು ದ್ರವ್ಯವನ್ನು ಕೊಡುಪುದಾಗಿಯೂ ಹೇಳಿದನು.

ವಿಶಲ_ಹಾಗೆಯೇ ಆಗಲೆಂದು ನೀನು ಒಟ್ಟಿಕೊಂಡೆಯೇನೂ ?

ಕಾವಲುಗಾರ—ಹೌದು, ಒಪ್ಪಿಕೊಂಡೆ. ಅದರೆ ಅದರಿಂದೇನೂ ಅಪಾಯ ಬಿಲ್ಲುವೆಂದು ನಾನು ನಂಬಿದೆ.

ವಿಶಲ—ಯಾರದೋ ಶವವನ್ನು ವಾರನುದಾರರಲ್ಲದ ಮತ್ತಾರೋ ಹೋಳಿ ದಿನುಪುದು ನ್ಯಾಯವಿರುದ್ದವೆಂಬುದು ನಿನಗೆ ಗೊತ್ತಿರಲಿಲ್ಲವೋ?

ಕಾವಲುಗಾರ—ಇಲ್ಲ. ಇದಲ್ಲದೆ ಅದೇನೋ ಒಂದು ಸಾಂಕಾರಿಕ ರೋಗ (Contagious) ದಿಂದುಂಟಾದ ಮರಣವೆಂದು ತಿಳಿಸಿದನು.

ವಿಶಲ—ಶವವನ್ನು ಎಲ್ಲಿಂದ ತಂದರು?

ಕಾವಲುಗಾರ—ನನಗೆ ಗೊತ್ತಿಲ್ಲ.

ವಿಶಲ—ನಾನು ಆ ಪೆಟ್ಟಿಗೆಯೋಳಿರುವುದನ್ನು ನೋಡಬೇಕಾಗಿದೆ. ಅದು ದರಿಂದ ನಡೆ. ಆ ಪೆಟ್ಟಿಗೆ ಇಟ್ಟಿರುವ ಕೊತಡಿಯ ಬಾಗಿಲನ್ನು ತೇರೆ.

ಪೆಟ್ಟಿಗೆಯು ಆ ಕಿರುಮನೆಯಲ್ಲಿ ಭದ್ರಪಡಿಸಲ್ಪಟ್ಟಿದ್ದಿತು. ಆ ಮಂಟ ಪವು ಒಂದು ದೊಡ್ಡ ಪತ್ರದಂತೆ ವಿನತ್ತಾರವಾಗಿ ಅನೇಕ ಕೊತಡಿಗಳುಳ್ಳದಾಗಿ ದ್ವಿತ್ತು. ಪ್ರೇತಕ್ರಮಾದಿಗಳನ್ನು ಮಾಡುವುದಕ್ಕೆಂದೂ, ಶವದ ಹಿಂಡೆ ಬರುವ ಅನುಭಂಧಿಗಳಿಗೆ ಮತ್ತೆ ಗಾಳಿ ಬಿಸಿಲು ಚೆಳಿಗಳಾಗಿರಲೆಂದೂ ಯಾರೋ ಪುಣ್ಯಾತ್ಮಕರು ಅನೇಕ ಸಾಫಿರ ರೂಪಾಯಿ ಪಚ್ಚಮಾಡಿ ಅದನ್ನು ಕಟ್ಟಿಸಿದ್ದರು. ಕಾವಲುಗಾರನು ನರ್ಮನೆ ಬಾಗಿಲ ಕದವನ್ನು ತೆಗೆಯುವುದಕ್ಕೆ ಹೋದನು. ಆವ ನು ವಿಶಲನು ಹೇಳುವುದನ್ನೇಲ್ಲ ಅತಿ ವಿನಯಿದಿಂದ ನಡೆಯಿಸುವವನಂತೆ ತೋರಿದನು. ಕದವನ್ನು ತೆರೆಯುತ್ತಿರೆ ವಿಶಲನು ಬೇಗ ಆ ಕಿರುಮನೆಯೋಳಕ್ಕೆ ಹೋದನು. ಆ ಪೆಟ್ಟಿಗೆಯನ್ನು ಪರೀಕ್ಷಿಸದೇಕೆಂಬ ಅತುರದಲ್ಲಿ ತಾನು ಒಳಗಿರುವ ನೆಂದೂ ಅವನಿಂದ ತರಗೇನಾದರೂ ಅಪಾಯವಾದಿತೆಂದೂ ಕೂಡ ಅವನು ಯೋಚಿಸಲಿಲ್ಲ. ಪೆಟ್ಟಿಗೆಯ ಮೋಳಿಗಳನ್ನೇಲ್ಲ ತಾನೇ ತೆಗೆಯುತ್ತಿದ್ದನು. ಅಪ್ಪಿರಲ್ಲೇ ಆ ಕೊತಡಿಯ ಕದವು ಮುಚ್ಚಲ್ಪಟ್ಟು ಬೇಗ ಹಾಕಲ್ಪಟ್ಟಿತು. ವಿಶಲನಿಗೆ ಆ ಸದ್ಯನ್ನು ಕೇಳಿಸಿತು. ಅದು ಸಾಮಾನ್ಯವಾದ ಕದವಲ್ಲ. ಅತ್ಯಿಯ ಹಲಗೆ ಯಾದುದರಿಂದ ಕೊಡಲಿಯಿಂದ ಸೀರುವುದಕ್ಕೂ ಅನಾಧ್ಯ. ಅಲ್ಲದೆ ವಿಶಲನ

ಬಳಿಯಲ್ಲಿ ಯಾವ ಅಯ್ಯಾರವೂ ಇರಲಲ್ಲ. ಇಷ್ಟೇ ಅಲ್ಲದೆ ಆ ಕಡಕ್ಕೆ ಕಬ್ಬಿಣವ ರೇಖೂ ಹಂಡಿಸಲ್ಪಟ್ಟಿದ್ದಿತು.

ಈಗ ವಿಶುಲನು ಕೃತ್ರಿಮಿಯಾದ ಆ ಕಾವಲುಗಾರನಿಂದ ತನಗುಂಟಾದ ದುರವಸ್ಯೆಯನ್ನು ತಿಳಿದುಕೊಂಡನು. ಎಷ್ಟೇಪ್ರಮ್ಮೋ ಕಿರುಚಿದನು. ಕಿಟಕಿಗಳಿಲ್ಲ ದುರಿಂದಲೂ ಗೋಡೆಗಳು ದಪ್ಪವಾಗಿದ್ದು ದರಿಂದಲೂ ಹೊರಕ್ಕೆ ಏನೂ ಕೇಳಿನು ತಿರಲಲ್ಲ. ಈಗ ಆ ಕಾವಲುಗಾರನು ಎಲ್ಲೊಂದು ಒಂದಿಕೊಗ್ಗಿರಬಹುದು. ಇನ್ನು ಪುನಃ ಆ ಕೊರಡಿಯ ಕಡವನ್ನು ತೆರೆಯುವುದು ಯಾವ ಕಾಲಕ್ಕೂ ಏನೋ! ಅದುವರೆಗೆ ವಿಶುಲನ ಗತಿಯೇನಾಗಿಬಹುದೆಂಬುದು ಸರ್ವರಿಗೂ ವಿದಿತವೇ! ಈಗ ಅವನು ನೆಲವನ್ನುಗೆದು ಹೊರಕ್ಕೆ ಬರಬಹುದಾದುದೊಂದೇ ಉಪಾಯ. ಅದರೇ ನೆಲಕ್ಕೆ ಕಲ್ಲುಚಪ್ಪಡಿಗಳನ್ನು ಹಾಸಿದ್ದು ದರಿಂದ ಅದಕ್ಕೂ ಅವಕಾಶವಾಗಲಲ್ಲ.

ವಿಶುಲನಿಗೆ ಈಗ ಬಲು ಚಿಂತೆ ಸಂಭವಿಸಿತು. ಏನೂ ತೋರಲಲ್ಲ. ತನ್ನ ಜೀವಮಾನದ ಕಡೆಯ ಅಧ್ಯಾತ್ಮಾರ್ಥದಲ್ಲಿ ಇದೇ ಸಮಾಪ್ತಿ ಮಂಗಳವೆಂದರಿತು ಅಲ್ಲ ತರೆಯ ಮೇರೆ ಕೈಯಿಟ್ಟುಕೊಂಡು ಚಿಂತಿಸಿದನು. ಬಳಿಕ ಇದ್ದುದರಲ್ಲಿ ಸ್ವಲ್ಪ ಮಟ್ಟಿಗೆ ಧೈರ್ಯವನ್ನು ತಂದುಕೊಂಡು_ಲಂ, ಇರಲ. ನಾನು ಇಲ್ಲಿಗೆ ಬಂದ ಕೆಲವನ್ನು_ಪೆಟ್ಟಿಗೆಯಲ್ಲಿರುವ ಹೆಣವು ಯಾರದೆಂಬುದನ್ನು ತಿಳಿದು ನೋಡಿದ ಮೇರೆ ಹೊರಕ್ಕೆ ಹೋಗುವುದಕ್ಕೇನಾದರೂ ಉಪಾಯವುಂಟೇ ಎಂಬಾದನ್ನು ಯೋಚಿಸುವೆನು_ಎಂದುಕೊಂಡು ತನ್ನಲ್ಲಿದ್ದ ಕೈಲಾಂದ್ರವನ್ನು ಹೊತ್ತಿಸಿ ಅಲ್ಲಿ ಬಿಡಿದ್ದ ಒಂದು ದೊಣಿಯ ಮತ್ತು ತನ್ನಲ್ಲಿದ್ದ ಚೊರಿಯ ನಕಾಯಾದಿಂದ ಬಹು ಕಪ್ಪಪಟ್ಟು ಆ ಪೆಟ್ಟಿಗೆಯ ಮುಚ್ಚಳವನ್ನು ತೆರದನು. ಅದರೊಳಕ್ಕೆ ಲಾಂಡ್ರ ಎನ್ನು ಹಿಡಿದು ನೋಡಲು ಅತಿ ಭಯಂಕರ! ಮತ್ತು ಸಂಕಷಕರ! ವಾರಣ ಲಾಲನ ಮತ್ತು ತಿಲಮೆಯ ದೇಹಗಳು ಒಂದರಮ್ಮೆಲೆಷ್ಟುಂದು ಇಡಲ್ಪಟ್ಟಿವೆ.

ಆ ಪಾಹಿಗಳು ಈ ಶವಗಳನ್ನು ಪೆಟ್ಟಿಗೆಯಲ್ಲಿಟ್ಟು ಸಾಗಿಸಿದುದನ್ನು ನಮ್ಮ ವಿಶುಲಮೂರ್ತಿಯೇನಾದರೂ ನೋಡಿದ್ದಲ್ಲಿ ವಾರಣನೂ ತಿಲಮೆಯೂ ಏನಾದ ರೆಂಬುದು ಕೂಡ ಮತ್ತಾರಿಗೂ ತಿಳಿಯುತ್ತಿರಲಲ್ಲ.

ವಿಲೆ_ಟಕೋ! ಇದೇನೂ! ಎರಡು ಖಾನಗಳೋ ಅಥವಾ ಎರಡು ಅತ್ಯಹತ್ಯೆಗಳೋ! ಎಂದು ತನ್ನಪ್ಪಕ್ಕೆ ತಾನೇ ಪ್ರಶ್ನಮಾಡುತ್ತ ಅರ್ಥ ಘಂಟೆಕಾಲ ಆ ದೇಹಗಳನ್ನ ಚೆನ್ನಾಗಿ ಪರೀಕ್ಷೆಸಿ ನೋಡಿ ಕಡೆಗೆ ಅದು ಜೋಡಿಯಾಗಿ ನಡೆದ ಅತ್ಯಹತ್ಯೆವೇ ಎಂದು ನಿಶ್ಚಯಿಸಿದನು. ತರುವಾಯ ಇದೇನೋ ಭಯಂಕರವಾದ ವಿಷಣುವಾದರೂ ನಾಕಾರ್ಧಕ್ಕನಾದ ಪಲ್ಲವನಿಗೆ ಅನಿಪ್ಪನಿಸ್ತುಯಾಯಿತು. ಅವಳಿ: ಇನ್ನೂ ಬದುಕಿದ್ದರೇ ಆ ದೊಡ್ಡಮನುಪ್ಪು ನಾದ ಪಲ್ಲವನ ನಾಕಮಗಳಿಂದು ಎಲ್ಲಿರಿಗೂ ಗೂತ್ರಾಗಿಬಿಡುತ್ತಿದ್ದು. ಅಯ್ಯೋ! ಅವಳು ತಾನು ಮಾಡಿದ ತಪ್ಪಗಳನ್ನೆಲ್ಲ ಒಟ್ಟಿಕೊಂಡಿದ್ದರೇ ಎಷ್ಟು ಚೆನ್ನಾಗಿರುತ್ತಿದ್ದೇ! ಆಥವಾ ವಾರಣನ ಮುಂದೇನಾದರೂ ಒಟ್ಟಿಕೊಂಡಿರುವೋ ಏನೋ! ಪಾರ್ಯತಃ ಅವಳ ಲಕ್ಷ್ಯೋಚಯಲ್ಲಿ ಒಟ್ಟಿಕೊಂಡಿರುವ ಸಂಗತಿಯೇನಾದರೂ ಇದ್ದೇ ಇದೆಯೋ! ಏನೋ! ಎಂದುಕೊಂಡು ಪ್ರನಃ ಮುಕ್ಕಿಳವನ್ನು ಯಥಾಸ್ಥಿತವಾಗಿ ಮುಕ್ಕಿ ತರುವಾಯ ತಾನು ಹೊರಕ್ಕೆ ಬರುವುದಕ್ಕೆನಾದರೂ ಅವಕಾಶವಂತೋ ಎಂಬುದನ್ನು ನೋಡುತ್ತ ಆ ಕೊರತದಿಯಲ್ಲಿಲ್ಲ ಲಾಂದ್ರವನ್ನು ಹಿಡಿದು ಪರೀಕ್ಷೆಪುತ್ತಿದ್ದನು. ಆ ಕೊರತದಿಯ ಹಿಂಭಾಗದಲ್ಲಿ ಒಂದು ದೊಡ್ಡ ಕಲ್ಲುಗುಂಡಿರುವುದೆಂಬುದನ್ನೂ, ಅದಕ್ಕಾಚೆ ಒಂದು ರೈಲುರಸ್ತೆ ಇರುವುದೆಂಬುದನ್ನೂ ವಿಲಂಬಿಸಬಲ್ಲನು. ಯಾವಿಧಿದಲ್ಲಾ ಹೊರಕ್ಕೆ ಬರುವುದು ಅನಾರ್ಥಿಕಾಗಿ ತೋರಿತು. ಕಡೆಗೆ ದೊಣಿಯಿಂದ ನೆಲಕ್ಕೆ ಹಾಸಿದ್ದ ಚಪ್ಪದಿಗಳನ್ನೆಲ್ಲ ಒಂದುಕಡೆಯಿಂದ ಬಿಡಿಯುತ್ತಬರಲು ಒಂದಾನೊಂದು ಮಾರೆಯಲ್ಲಿ ಸ್ವಲ್ಪ ಹೇಳಾಗಿರುವಂತೆ ದದ್ದಾದ ಸದ್ಯ ಕೇಳಿಸಿತು. ಅದರೆ ಅಲ್ಲಿ ಹಾಸಿದ್ದ ಬಂಜಿಯು ಬಹುದೊಡ್ಡದಾಗಿದ್ದಿತು. ಮತ್ತು ಸಂದುಗಾರೆಯಾಗಿ ಹಾಕಿದ್ದ ಸಿಹೆಂಟು ಬಹು ಭದ್ರವಾಗಿ ಕಚ್ಚಿಕೊಂಡಿದ್ದಿತು. ಅದುದಿಂದ ಅದನ್ನೆತ್ತುವುದಕ್ಕೆ ಯಾವ ಉಪಾಯವೂ ತೋರಿಲಿಲ್ಲವಾದರೂ ತಾಕ್ಕೆಯ ತದರುಮನೆಯಾದ ವಿಲಂಬ ತನ್ನ ಚೊರಿಯಿಂದ ಆ ಬಂಡೆಯ ಒಂದು ಮಾರೆಯಕಡೆ ಸಂದಿಗೆ ಅಂಚಿಸಿದ್ದ ಸಿಹೆಂಟನ್ನು ಸ್ವಲ್ಪಸ್ವಲ್ಪವಾಗಿ ಎಬ್ಬಿ ಕೆದಕಿ ತೆಗೆಯುತ್ತ ದೊಡ್ಡ ಸಂದನ್ನು ಮಾಡಿದನು. ಅದರಲ್ಲಿ ಸುಲಭವಾಗಿ ದೊಣಿಯ ತುದಿಯು ಹಿಡಿಯುವಂತಾಯಿತು. ಅಗ ಆದೇ ದೊಣಿಯ ಸಹಾಯದಿಂದ ಸುಮಾರು ಎರಡಂಗುಲಡ ಎತ್ತರದವರಿಗೆ ಆ ವಾರೆಯನ್ನು ಬೆಳ್ಗಿಸಿ ಬಳಿಕ ತನ್ನ ಸರ್ವಶಕ್ತಿಯನ್ನೂ ಏನಿ

ಯೋಗಿಸಿ ಕೈಗಳಿಂದ ಬಲವಾಗಿ ಹಿಡಿದು ಆ ಬಂಡೆಯನ್ನು ಹೊರಕ್ಕೆ ತ್ವಿಟ್ಟು , ಶಕ ಬಾನ್ , ಶಕ್ತಿರಕ್ಕೆ ಹೇಗಿದೆಯೋ ! ನಾನು ಬದುಕುವೇನೋ , ನಾಯುವೇನೋ , ಈಗ ಗೊತ್ತಾಗುವುದು. ಎಂದು ಹೇಳುತ್ತ ಸ್ವಲ್ಪ ನುದಾರಿಸಿಕೊಂಡನು. ಅನಂತರ ನೋಡುವಲ್ಲಿ ಅಲ್ಲಿ ಬಾಡುಚೌಕವಾದ ಗುಂಡಿ. ಒಳಕ್ಕೆ ಬಂದು ಸಣ್ಣ ಕಲ್ಲನ್ನೇಡು ನೋಡಲು ಅದು ನುವಾರು ಹತ್ತು ಅಡಿ ಅಳವುಳ್ಳದಾಗಿ ತೋರಿ ತು. ಲಾಂಡ್ರವನ್ನು ಒಳಕ್ಕೆ ಹಿಡಿದು ನೋಡಲು ಕೇಳಗೆ ನೀರಿರಲ್ಲ. ಒಣ ಗಿದ್ದ ಬಳಿಕಲ್ಲುಗಳಿದ್ದವು. ಅದುದರಿಂದ ಅದು ಬಾವಿಯಲ್ಲಿ ವೆಂದು ನಂಬಿಕೊಂಡನು. ದದೆಗೇ ಕಡೆ ಬೆಳಕು ಹಿಡಿದು ನೋಡಲು ರೈಲುರಸ್ತೆಯಿದ್ದ ಪಾಶ್ಚಯ ದಲ್ಲಿ ಮಾತ್ರ ದಡವು ಸ್ವಲ್ಪ ಕುಸಿದುಹೋಗಿದ್ದಿತು. ಈ ನೋಟಿಷ್ ಅವನಿಗೆ ಬಹು ಶೈತ್ಯಾಕರವಾಯಿತು. ಬಳಿಕ ಒಳಕ್ಕೆ ಇದು ಆ ಕುಸಿದು ಹೋಗಿದ್ದ ಭಾಗ ವನ್ನು ತನ್ನ ದೊಡ್ಡಿಯಂದ ತಿವಿಯುತ್ತಲೂ ಎರಡು ಕೈಗಳಿಂದಲೂ ಮಣಿನ್ನು ಬಗೆಯುತ್ತಲೂ ಬಂದನು. ಅಮೇರೆ ಒಬ್ಬನ ಮೈಕ್ರೋಹಿಡಿಯುವಷ್ಟು ಮಟ್ಟಿಗೆ ಅಗಲವಾದ ಬಂದು ಕೊರಕಲು ದಾರಿ ಸಿಕ್ಕಿತು. ಏರಲನು ಬಹುಪ್ರಯಾಸದಿಂದ ತೆಳಿಕೊಂಡು ನುಗ್ಗಿದೆನು. ಆ ಕೊರಕಲು ಇಳಿಜಾರಾಗಿದ್ದು ದರಿಂದ ಹೆಡವಿ ಪ್ರವಃ ಲಾಂಡ್ರವನ್ನು ಪಯೋಗಿಸಿಕೊಂಡನು. ಅಂತಹ ಕಲ್ಲನ ಶೈಟ್ಟಿರೆಯಲ್ಲಿ ಮನುಷ್ಯನು ನುಗ್ಗಿ ಹೋಗುವುದು ನುಲಭವಾದ ಕೆಲಸವಲ್ಲ. ಮೇಲೂ ಕೇಳಣ ಅಕ್ಕಪಕ್ಕಗಳು ಕಲ್ಲಗಳು ಬಲುಚೂಪಾಗಿದ್ದವು. ಅದುದರಿಂದ ಏರಲನ ಬಳಿ ಬರೆಗಳಲ್ಲ ಹರಿದಃ ಹೋಡುದಲ್ಲದೆ ಅಲ್ಲಲ್ಲಿ ಮೈ ಕೆತ್ತಿಹೋಗಿ ರಕ್ತಪ್ರವಾಹವೂ ನಿರ್ಯಾತಬಂದಿತು. ಅತ್ಯಾಯಾಯಾಸದಿಂದ ಶರೀರವಾದ್ಯಂತವೂ ಬೇವರಿತು.

ಹಾಗೆಯೇ ಬಹುಶವಾದಿಂದ ನುಮಾರು ಹತ್ತುಮಾರುದೂರ ದೇಕಿಕೊಂಡು ಹೋದನು. ಅಷ್ಟರಲ್ಲೇ ಸಿಡಿಲುಬಡಿದಂತೆ ಏನೋ ಬಂದು ನದ್ದು ಕೇಳಿಸಿತು. ಮತ್ತು ತಯ್ಯಾಗಾತ್ಮದ ಬಂದು ಗುಂಡು ಕುಸಿದು ತರೆಯ ಮೇರೆ ಬೀಳುವಂತಾಯಿತು. ಆಗ ಇನು ಮಾಡಬೇಕು ! ಮುಂದುಗಡೆ ಹತ್ತಾನೆಯಗಾತ್ಮದ ಗುಂಡು. ಬಂದ ದಾರಿಯು ಇಕ್ಕಿಷಾಗಿದ್ದು ದರಿಂದ ಹಿಂದಕ್ಕೆ ತರಿಗುವುದೂ ಅನಾಧ್ಯ. ಇಷ್ಟರ ಮೇರೆ ತರೆಯ ಮೇರೆ ಕಲ್ಲು ! ಅಯ್ದ್ಯ ! ಎಂತಹ ಕಷ್ಟ !

ಅದರೂ ವಿಶಲನು ಕೈಯಲ್ಲಿದ್ದ ದೇಹಣಿಯಿಂದ ತಲೆಯ ಮೇಲನ ಅಗುಂಡನ್ನು ಒಳಕ್ಕೆ ಬೀಳದಂತೆ ತಡೆದುದಲ್ಲದೆ ತನ್ನ ಪರ್ವತಕ್ಕೆಯನ್ನೂ ಉಪಯೋಗಿಸಿ ಅದನ್ನು ಒಂದು ಪಕ್ಕಕ್ಕೆ ಚಿಮ್ಮಲು ಯಾತ್ರೆಸಿದನು. ದೈವಕ್ಕಬೇಯಿಂದ ಆ ಗುಂಡಿನ ಮೇಲೆ ಮತ್ತೆನೂ ಭಾರವಿಲ್ಲದುದೀಂದಲೂ ಅದೇ ಗುಡ್ಡದ ಮೇಲ್ಪಾಗವಾಗಿದ್ದ ದೀರುದಲೂ ಅದು ತಗ್ಗಾದಕಚೆಗೆ ಉರುಳಿಕೊಂಡು ಹೋಯಿತು. ಆಗ ಭೂಮಿ ಗುಡುಗಿದಷ್ಟು ಸೊಪ್ಪುಳುಂಟಾಯಿತು. ಆ ಗುಂಡು ಮುಂದಕ್ಕೆ ನರಿಯುವಾಗ ಮೇಲನಿಂದ ಸುಮಾರು ಒಂದು ಬಾಡಿಯಷ್ಟು ಜೀಲ್ಲಿ ಕರ್ಲಿ ಮಣಿ ರುಲ್ಲನೇ ಒಳಕ್ಕೆ ಸುರಿಯಿತು. ವಿಶಲನು ಕಣ್ಣುಮುಚ್ಚಿಕೊಂಡನು. ಕೆಲವು ನಿರ್ಮಿಷಗಳ ನಂತರ ಕಣ್ಣಿರೆದು ತಲೆಯೆತ್ತಿನೋಡಲು ಒಂದು ಮಾರಗಲದ ಅಕಾಶವೂ ಅದರಲ್ಲಿ ಸುಮಾರು ಐದಾರು ನಕ್ಷತ್ರಗಳೂ ಕಂಡುಬಂದುವು.

ಆಗ ತಾನು ಪ್ರನಃ ತಾಯ ಗರ್ಭದಿಂದ ಜನಿಸಿ ಬಂದವನಂತೆ ಭೂಮಾತೆಯ ಗರ್ಭದಿಂದಿಚೆಗೆ ಹೊರಟುಬಂದು ಕುಳಿತನು. ಸುಮಾರು ಕಾಲು ಫಂಚೆಹೊತ್ತು ಜಗದೀಶ್ವರನನ್ನು ಧ್ಯಾನಿಸಿದನು. ತಾನು ಕುಳಿತಿದ್ದ ಸ್ನಾಳದ ಬಳಿಯಲ್ಲೇ ರೈಲುರಸ್ತೆಯಿದ್ದಿತು. ವಿಶಲನು ಅಲ್ಲಿಂದ ಒಂದು ಕಾಲುಹಾದಿಯ ಮೂಲಕ ಹೋರೆಟನು.

ಇನ್ನು ಮುಂದಕ್ಕೆ ಆ ಹೆತ್ಯಾಕಾರಿಗಳನ್ನು ದ್ವರ್ಗಿರಿ ಮಾಡುವವರೇಗೂ ವಾರಣವ ಮತ್ತು ತಿಲಮೆಯ ಶವಗಳು ಅಲ್ಲೇ ಇರಲೆಂದುಕೊಂಡನಲ್ಲದೆ ತನ್ನನ್ನು ಕೊತಡಿಯಲ್ಲ ಕೂಡಿ ಬೀಗ ಹಾಕಿಕೊಂಡು ಹೋದ ಆ ಕಾವಲುಗಾರನು ಮಾಧವಾದಿಗಳಿಗೆ ಈ ಸುದ್ದಿಯನ್ನು ಹೇಳುವುದಕ್ಕೆ ಪಾರ್ಯಾತ್ಮಕಣಿಕೆ ಲಾರನೆಂದೂ ಸದ್ಯಃ ತನ್ನ ತಲೆಯುಳಿದರೆ ನಾಕೆಂದು ಅವನೆಲ್ಲೇ ದೇಶಾಂತರ ಪ್ರಿಯಹೋಗಿರಬೇಕೆಂದೂ ಉಹಿಸಿಕೊಂಡು ನಿಶ್ಚಿಂತಯಾಗಿ ಸುಮಾರು ಬೇಳಿನ ಅರುಫಂಚೆಯ ವೇಳಿಗೆ ತನ್ನ ಅಫೀಸಿಗೆ ಬಂದುಬಿಟ್ಟನು.

ಹತ್ತೊಂಭತ್ತನೆಯ ಪರಿಚ್ಛೇದ

ವಿಶುಲನು ತನ್ನ ಅಫೀಸಿಗೆ ಬಳದಕೂಡಲೇ ವಾರಣು ತಂದುಕೊಟ್ಟಿದ್ದ ಉಕ್ಕೋಟೆಯನ್ನೊಂದು ನೇರಿಡಿಕೊಂಡನು. ಅದರಲ್ಲಿ ತನ್ನ ಪಾಪಕೃತ್ಯಗಳ ನ್ನೆಲ್ಲ ಒಟ್ಟಿಕೊಂಡು ಬರೆದಿಟ್ಟ ಕಾಗದವಿದ್ದಿತು. ವಿಶುಲನು ಅದನ್ನು ಬಹು ಕುಶಾಪಲದಿಂದ ಒದಿಕೊಂಡನು. ಅಕಾಗದದಲ್ಲಿ ಆ ಸಿಬಾರ್ಗ್ಯ ಸ್ತೋಯು ತಾನು ಮಾಡಿದ ನರಪತ್ಯ ಮುಂತಾದ ಎಲ್ಲಾ ಪಾಪಕೃತ್ಯಗಳನ್ನೂ ಮತ್ತು ವನ ಜಂಡ್ರನಿಗೆ ಒಡನಾಡಿಯಾಗಿ ಬಾಳುತ್ತಿದ್ದ ರಹಸ್ಯವನ್ನೂ ಸಹ ಬರೆದಿದ್ದಳು. ಅದರೆ ಕಾಂತನಾಧನನ್ನು ಕೊರೆಮಾಡಿದ ಕೂರಕ್ಕತ್ಯದ ವಿಷಯವಾಗಿ ಏನೇನಿ ದೇಹೋ ತಿಳಿಯಬೇಕೆಂದು ವಿಶುಲನಿಗೆ ಬಲು ಆಸೆ. ವಿಶುಲನು ನಚೇಶನ ಕಡೆ ತಿರುಗಿ_ನಚೇಶ, ನಾನು ಜನ್ಮಪ್ರಭೃತಿಯಾಗಿ ಎಂದೂ ಎಲ್ಲಾ ನೋಡದಂತಹ ನೀಡವಾದೀಫೋರಕೃತ್ಯವನ್ನು ನಡೆಯಿಸಿರುವ ಬಹುಪತಿವ್ರತಾಶಿರೋಮಣಿಯಾದ ಅವಳ ಒಟ್ಟಿಕೆಯು ಕಾಗದವೇ ಇದು.

ನಚೇಶ_ಎನು ಹೇಳಿತಾಂತಿ ?

ವಿಶುಲ_ಆ ಕಾಗದವನ್ನೇ ಒದಿಬಿಟ್ಟರೇ ಮೇಲಲ್ಲವೇ ?

ನಚೇಶ_ಆಗಬಹುದು.

ವಿಶುಲ_“ ಈಗ್ಗೆ ಹಿಂದೆ ಎರಡುವರ್ಷಗಳವರೆಗೂ ನನ್ನ ವಲ್ಲಭನಾಗಿದ್ದ ವನಜನು ತನ್ನ ತಂದೆಯಾದ ಚಾರುಚಂದ್ರನಿಗೆ ಶ್ರೀತಿಪಾತ್ರನಾಗಿಯೇ ಇದ್ದನು. ಅಗ ನನ್ನನ್ನು ಕಂಡರೆ ಯಾರಿಗೂ ಲಕ್ಷ್ಯವಿರಲಿಲ್ಲ. ನಾನು ಶಾಸ್ತ್ರೋಕ್ತವಾಗಿ ಮುದುವೆಯಾದವಳಿಲ್ಲವಾಗಿ ಎಲ್ಲರೂ ನನ್ನನ್ನು ತಾತ್ಪಾರವಾಗಿ ಕಾಣುತ್ತದ್ದರು. ಕಡೆಗೆ ಚಾರುಚಂದ್ರನಿಗೆ ವನಜಚಂದ್ರನಲ್ಲಿ ಶ್ರೀತಿಯು ಕಡಿಮೆಯಾಗಿ ಕಿರೀಮಗ ನರ್ಮೇ ಮಮತೆ ಹೆಚ್ಚುತ್ತ ಬಂದಿತು. ಅಲ್ಲದೆ ಆ ಕಾಂತನಾಧನು ತನ್ನ ಅಜ್ಞನ ವಾತ್ಸಲ್ಯವನ್ನು ಪ್ರೇರಿಸಿದ್ದಾಗಿ ಸಂಪಾದಿಸಿಕೊಂಡಿದ್ದುದರಿಂದ ಅತನು ಅವನಿಗೆ ಒಂದು ಪಚ್ಚೆಯ ಪೆಟ್ಟಿಗೆಯನ್ನು ಕೊಟ್ಟಿದ್ದನು. ಅದು ಬಹು ಅಮೃತಾವಾದುದು. ಅದರಲ್ಲಿ ಅದ್ಭುತವಾದ ಅನೇಕ ವಂಹಮಂಗಳೂ ಹಲವು ತತ್ವಗಳೂ ಉಂಟಿಂದು

ಲೋಕನೆಲ್ಲ ಕಾಗುತ್ತಿದೆ. ಅದರೆ ಅದು ಯಾರಹತ್ತಿರವಿರುವದೋ ಅವರನ್ನೇ ಬಲಯಾಗಿ ತೆಗೆದುಕೊಳ್ಳುವುದೆಂಬ ಒಂದು ದುನಾರ್ಥವೂ ಇಂಟಿ. ಅ ಪೆಟ್ಟಿಗೆಯನ್ನು ತಾನು ಪಡೆದುಕೊಳ್ಳುವೆಂದು ವನಜಿಗೆ ತುಂಬ ಅಶೀಯ ದ್ವಾರಿಂದ ಅವನು ಕಾಂತನಾಥನನ್ನು ದ್ಯೇಷಿಸುತ್ತು ಬಿಂದನು ಅದರೆ ಕಾಂತನಾಥನೇನೋ ಅವನಲ್ಲ ಯಾವ ಅನೂಯೆಯನ್ನೂ ಇಟ್ಟುಕೊಂಡಿರಲಲ್ಲ. ಮತ್ತು ವನಜಿಗೆ ಎಂತೆಂತಹ ಆಪತ್ತಾಲಗಳಲ್ಲಿ ತಾನೇ ನಹಾಯಿಸಾಡ್ದನು.

ನಾನು ನನ್ನ ಯಾವನವಾದಕ್ಕೆ ಪರಿವರ್ತಣಾಗಿ ದುಡುಕಿ ತಂದೆಯು ಟ್ರೀತಿಯನ್ನು ಕಳೆದುಕೊಂಡು ಅತನ ಅಗ್ರಹಕ್ಕೆ ಪಾತ್ರಭಾದೆ. ಅದುದಿಂದ ನನಗೆ ಅತನು ಕೇಡನ್ನೇ ಹಾರಯಿಸುತ್ತಿದ್ದನು. ವನಜನ ತಾಯಿಯು ಪರದೇಶದಿಂದ ಚಾರುಚಂದ್ರನಿಗೆ ಒಂದು ಕಾಗದವನ್ನು ಬರೆದಿದ್ದಳು. ಅದನ್ನು ವನಜನೇ ಒಳೆಮುನ್ನಿಸಿದನು. ಅದು ತನ್ನ ಪ್ರಾಣಕ್ಕೇ ಮೃತ್ಯುವಾಗಿದ್ದುದಿಂದ ಆ ಕಾಗದವನ್ನು ಚಾರುಚಂದ್ರನಿಗೆ ಕೊಡಲಿಲ್ಲವಲ್ಲದೆ ಕಾಂತನಾಥನನ್ನೂ ಚಾರುಚಂದ್ರನನ್ನೂ ಕೊಳ್ಳಬೇಕೆಂದು ಯೋಚಿಸಿದನು. ಈ ವಿಷಯಕ್ಕೆ ನಾನೂ ಸಲಹೆ ಹೇಳಿದುದಲ್ಲದೆ ನಾಧ್ಯವಾದಮಟ್ಟಗೂ ಇದು ಪತ್ತೆಯಾಗದಂತೆ ನಾವು ಬಲು ಎಚ್ಚರದಿಂದಿರಬೇಕೆಂಬುದನ್ನೂ ತಿಳಿಸಿದನು. ನನಗೆ ಅನೇಕ ವಿಷಯ ಸ್ವರೂಪವೂ ಆವೃಗಳನ್ನು ಪ್ರಯೋಗಿಸುವ ವಿಧಾನವೂ ಚೆನಾನ್ನಾಗಿ ಗೊತ್ತಿಂಟಿ. ಮತ್ತು ಮಳೆಯಾಳ ದೇಶದ ಮಂತ್ರತಂತ್ರಗಳಲ್ಲಿ ಮಾಟಕೂಟಗಳಲ್ಲಿ ನಾನು ಕೇವಲ ಅನುಭವಶಾಲಿನಿ. ಈ ವಿಧದಿಂದ ನಾನು ಎಪ್ಪೋಡಿಸಿದನ್ನು ಅಹುತಿ ತೆಗೆದುಕೊಂಡಿದ್ದೇನೆ.

ಕಾಂತನಾಥನು ನವನಗರಿಗೆ ಹೋಗಿದ್ದಾಗ ಅಲ್ಲಿ ಕೋಟಿಶ್ವರನ ಮಗಳೂ ಅತ್ಯಂತ ರೂಪವಿರುತ್ತಾರೆ ಅದ ಬಳ್ಳಿ ಕನ್ನಕೆಯನ್ನು ವರಿಸಿ ಲಗ್ನಾಡಿಕೊಳ್ಳುವುದಾಗಿ ಮಾತುಕೊಟ್ಟು ತನ್ನ ತಂದೆಯ ಮತ್ತು ಅಣ್ಣನ ಅನುಮತಿಗೋನ್ನರ ಆಹುದುಗಿಯ ಭಾವಚಿತ್ರವನ್ನು (Photo) ಕಳುಹಿಸಿ ಒಂದು ಕಾಗದವನ್ನು ಬರೆದು ಕಳುಹಿಸಿದನು. ಅದೇ ದಿನವೇ ವನಜನ ತಾಯಿಯು ಮರಣ ಕಾಲದಲ್ಲಿ ಚಾರುಚಂದ್ರನಿಗೆ ಬರೆದಿದ್ದ ಕಾಗದವೂ ಬಂದಿತ್ತು.

ಅ ಹುಡುಗಿಯನ್ನು ವನಜನೂ ಎಂದೋ ನೋಡಿದ್ದನಂತೆ. ಅಲ್ಲಿದೆ ಅವಳ ಭಾವಚಿತ್ರವೂ ಬಂದಿದ್ದಿತು. ಆ ಕನ್ನಕೆಯು ನಮ್ಮ ವನಜನಿಗೆ ಪರಮಾಪ್ತನಾದ ಭಾಸ್ಯರನ ಪಶ್ಚಿಮಾನಿಯಿಂತೆಯೇ ಇದ್ದು ಈಂದು ತಾಳಿ ನೋಡಿಕೊಂಡುದಾಯಿತು. ಸೌದಾಮಿನಿಯು ಇಣಿನಾದ ಮಾಧವನೂ ನಮ್ಮ ಗುಂಪಿನಲ್ಲಿ ಬಹು ಮುಖ್ಯವಾದ ಮನುಷ್ಯ. ಈ ಜನಗಳಲ್ಲಿ ದುಡ್ಡಿನಾಶೆಯವರು. ಅದೊಂದು ದೂರೆಯುವುದಾದರೆ ಯಾವ ಕೆಲಸವನ್ನಾದರೂ ಹೇನವೆ ಮಾಡಿಬಿಡತಕ್ಕ ವರು.

ಕಾಂತನಾಥನನ್ನು ನೋಡಿದೇಕೆಂದು ಆವನ ತಾಯಿ ಕಾಗದ ಬರೆಸಿದುದರಿಂದ ಕಾಂತನಾಥನು ಲಲತಪಟ್ಟಣಕ್ಕೆ ಹಿಂದಿರುಗಿ ಬರುತ್ತಿದ್ದನು. ಆವನು ಅಲ್ಲಿಗೆ ಬಂದಪ್ರೇರೆ ಸಾವಕರಣವಾಗಿ ಕೊಲ್ಲುವಂತಹ ವಿಷವನ್ನು ಪ್ರಯೋಗಿಸಿ ವ್ಯಾಖ್ಯಾನಿಸಿ ನಾವಗರಿಗೆ ಕರೆದುಕೊಂಡುಹೋಗಿ ಅಲ್ಲಿ ಆವನ ಇಷ್ಟಾನಾರಾರವಾಗಿ ಮದುವೆಯನ್ನು ಮಾಡಿಸಿಬಿಡಿಕೇರುತ್ತಿದ್ದೂ, ಬಳಿಕ ಆ ಸೌದಾಮಿನಿಯೇ ಆ ಹುಡುಗಿಯೇ ನಿಷಿಸಿಕೇರುತ್ತಿದ್ದೂ, ತರುವಾಯ ಹೇಗಾದರೂ ಮಾಡಿ ಆ ಹುಡುಗಿಯ (ಪ್ರಪುತ್ತೀಯ) ತಂದೆಯ ಮನೆಯು ಅಸ್ತಿಗೂ ಹಕ್ಕುದಾರಳಾಗಬೇಕೆಂದೂ ಅರೋಚನೆ ಮಾಡಿದೆವು.

ಕಾಂತನಾಥನು ಲಲತಪಟ್ಟಣಕ್ಕೆ ಬಂದನು. ನಾನು, ಸೌದಾಮಿನಿ, ಭಾಸ್ಯರ, ಮಾಧವ ಎಲ್ಲರೂ ನೇರಿದೆವು. ನಾನು ಆ ಕಾಂತನಾಥನಿಗೂ ತಾರುಚಂದ್ರನಿಗೂ ವಿಷವನ್ನು ಸಿದ್ಧಪಡಿಸಿಕೊಟ್ಟೇನು. ಕಾಂತನಾಥನು ದಿನ ದಿನಕ್ಕೂ ಬಾಡುತ್ತು ಬಂದನು. ಆವನು ಘನವೈದ್ಯರಿಂದಲೇ ಒಿಕ್ಕೆ ಪಡೆದ ನಾದರೂ ಒಂದೂ ಆವನಿಗೆ ಪ್ರಯೋಜನಕಾರಿಯಾಗಲಿಲ್ಲ. ಮಾಧವ ಭಾಸ್ಯರರು ಕಾಂತನಾಥನಿಗೆ ಏರಡನೆಯ ಪ್ರಾಣವೋ ಎಂಬ ಮಟ್ಟಿಗೂ ಆವನೊಡನೆ ಸ್ವೇಹ ವನ್ನು ಬೆಳೆಸಿದರು. ಆವನಿಗೂ ಅವರಲ್ಲಿ ಬಹುಶ್ರೀತಿ ಹುಟ್ಟಿ ತನ್ನ ಅಂತರಂಗದ ಅರೋಚನೆಗಳಲ್ಲಿ ಅವರ ನಲಕಯನ್ನೇ ಅನುಸರಿಸುತ್ತ ಬಂದನು. ಆ ಮಧ್ಯ ಆವನು ನಾಯುವ ಹಾಗಾಗಲು ಸಮುದ್ರಯಾನ ಮಾಡಿದರೆ ಆ ಹವದಿಂದ ಗುಣವಾಗುವುದೆಂದೂ ಇದಕ್ಕಾಗಿ ನವನಗರಕ್ಕೆ ಹೋಗುವುದು ಮೇಲೆಂದೂ ಮಾಧವಭಾಸ್ಯರರು ಪ್ರೀರಿಸಿದರು.

ಕಾಂತನಾಥನು ಆಗ ನನ್ನನಾಗಲ ಸೌದಾಮಿನಿಯನನ್ನಾಗಲ ನೋಡಲಿಲ್ಲ. ಅವನಿಗೆ ಯಾವ ಸಂಶಯವೂ ತೋರಲಿಲ್ಲ. ಅದರೆ ಮಾಧವನೇನೋ ನಿತ್ಯವೂ ತಪ್ಪದೆ ಅವನಿಗೆ ವಿಷವ್ಯಯೋಗ ವಾಡುತಲೇ ಇದ್ದನು. ತನ್ನಗತಿ ಹೀಗಾಗುವುದೆಂಬುದನ್ನು ಕಾಂತನಾಥನು ತಾನು ವರಿಸಿದ್ದ ಹೆಣ್ಣಿ (ಪ್ರಪುಲ್ಲಿ)ಗೆ ತಿಳಿಸಿರಲಿಲ್ಲ. ಕಾಂತನಾಥ, ಮಾಧವ, ಭಾಸ್ತರ, ಮತ್ತು ಕಾಂತನಾಥನ ಸೇವಕನಾದ ಹನುಮಂತ ಇಷ್ಟ್ಯೂ ಜನವೂ ಜಹಚಿನಲ್ಲಿ ನವನಗರಿಗೆ ಹೊರಣರು. ನಾನೂ ಸೌದಾಮಿನಿಯೂ ಮತ್ತೊಂದು ಜಹಚಿನಲ್ಲಿ ಹೊರಜೆವು. ಚಾರುಡಂ ದ್ರನನ್ನು ಕೊಲ್ಲುಪುದಕ್ಕೊಂಡ್ರು ಪನಜನನ್ನು ಲಲತಪಟ್ಟಿಜದಲ್ಲಿಯೇ ಬಿಂಬಿಸು ಬಂದೆಪು. ಕಾಂತನಾಥನ ಬಳಿಯಲ್ಲೇ ಪಚ್ಚೆಯ ಪೆಟ್ಟಿಗೆಯಾದ್ದಿತು. ಅದನ್ನು ಅವನು ಯಾವಾಗ್ಗೂ ತನ್ನ ಹತ್ತಿರವೇ ಇಷ್ಟ್ಯೂಕೊಂಡು ಬಲು ಜೋಡಿಯಾಗಿ ನೋಡಿಕೊಳ್ಳುತ್ತಿದ್ದನು. ಮಾಧವನು ಕಾಂತನಾಥನಿಗೆ ಪಾರ್ಜಣಿಯನಾದ ಮಾರ್ಪಿಮಂತ. ನವನಗರಿಗೆ ಬಂದನಂತರ.....ನೇ ನಂಬಿರು ಮನೆಯನ್ನು ಬಾಡಿಗೆಗೆ ತೆಗೆದುಕೊಂಡರು. ಕಾಂತನಾಥನು ಮಾಧವನ ಮೂಲಕ ಪ್ರಪುಲ್ಲಿಗೆ ಹೇಳಿಕಳುಹಿಸಿ ಅವಳು ತನ್ನನ್ನು ಮದುವೆಯಾಗಬೇಕೆಂದು ಕೋರಿದನು. ಅವಳು ಒಮ್ಮೆದಳು.

ಆಗ ಕಾಂತನಾಥನಿಗೆ ಕೇವಲ ನಿತ್ಯಕ್ಕೆ. ಆ ದಿನ ತಾನು ಇನ್ನು ಕೆಲವು ಗಂಡಿಗಳ ಮೇಲೆ ಉಳಿಯಲಾರೆನೆಂದು ತಿಳಿದುಕೊಂಡನು. ಮಾಧವಭಾಸ್ತರರು ಎಲ್ಲಾ ಹೊರಕ್ಕೆ ಹೋಗಿದ್ದಾಗ ಕಾಂತನಾಥನು ತನ್ನ ಸೇವಕನಾದ ಹನುಮಂತನ ಕೈಯಲ್ಲಿ ಬಂದು ಕಾಗದಪನ್ನು ಆ ಪಚ್ಚೆಯ ಪೆಟ್ಟಿಗೆಯನ್ನು ಸಹ ಆ ಹುಡುಗಿಗೆ ಕಳಾಹಿಸಿದನು. ಇದು ಅವನು ಸತ್ತಮೇರೆ ತಿಳಿಯಿತು. ಆ ದಿನ ರಾತ್ರಿಯಾಯಿತು. ಅವನು ಅಷ್ಟು ದುರ್ಬಲನಾಗಿದ್ದರೂ ಮಾಧವ ಭಾಸ್ತರರ ಸಂಗಡ ಕುದುರೆಯ ಸಾರೋಚಿನಲ್ಲಿ ಹೊರಕ್ಕೆ ಹೋಗಿ ಪ್ರಪುಲ್ಲಿಯನ್ನು ವಿವಾಹ ಮಾಡಿಕೊಂಡನು. ಸುಮಾರು ಒಂದು ಫಂಟೆಯೋಗಾಗಿ ಎಲ್ಲರೂ (ಪ್ರಪುಲ್ಲಿ ವಿನಾ) ಹಿಂದಕ್ಕೆ ಬಂದರು. ಬರುವಾಗ್ಗೆ ಕಾಂತನಾಥನು ಗಾಡಿಯಲ್ಲೇ ಸತ್ತುಬಿಡ್ಡಿದ್ದನು.

ಅದುವರೆಗೂ ನಾನೂ ಸೌದಾಮಿನಿಯೂ ಬೇರೆ ಮನೆಯಲ್ಲಿಧುಕೊಂಡಿದ್ದೆವು. ಆಗ ನಮ್ಮನ್ನು ಅಲ್ಲಿಗೆ ಕರೆಯಿಸಿಕೊಂಡರು. ಕಾಂತನಾಥನ ಶವವು

ಮನೆಗೆ ಬರುವಾಗ್ಗೆ ನಾವು ಅಲ್ಲಿಗೆ ಬಂದೆವು. ಕಾಂತನಾಥನದೇಹವು ಆಗ್ಗೆ ಇನ್ನೊಂದು ಪ್ರಯೋಜನಿಸಿದ್ದಿತು. ನಾಡಿಯು ಅತ್ಯಂತ ದುರ್ಭಲವಾಗಿದ್ದಿತು. ಆ ಮನೆಯ ಹಿಂದುಗಡೆ ಹಿತ್ತಲನಲ್ಲಿ ಒಂದು ಅಳವಾದ ಕಾಲುವೆಯಲ್ಲಿ ಸರ್ವದಾ ನೀರು ಹರಿಯುತ್ತಿದ್ದಿತು. ಕಾಂತನಾಥನ ದೇಹವನ್ನು ಅದರೂಳಕ್ಕೆ ಹಾಕಿಬಿಟ್ಟೆ ಅದು ಸಮುದ್ರದೊಳಕ್ಕೆ ಹೊಡೆದುಕೊಂಡು ಹೊಗ್ಗುವುದೆಂದು ಭಾಸ್ತಿರನು ಸೂಚಿಸಿದನು. ಅರ್ಥಿಯಾಗಿಯೇ ಎನೆದುದಾಯಿತು.”

ಆ ಕಾಗದದಲ್ಲಿ ಇಪ್ಪುಮಾತ್ರವಲ್ಲದೆ ತಿಲಮೆಯು ಇತರ ಖೂನಿಗಳ ವಿಶಯ ದಲ್ಲಿ ಅಂದರೆ ಮುಖ್ಯವಾಗಿ—ವಾರಣಾಲಾಲನನ್ನು ಕೊಲ್ಲುವ ವಿಶಯದಲ್ಲಿ ತಾನು ಒಟ್ಟಿದುದನ್ನೂ, ಅವನಲ್ಲಿ ಪ್ರೇಮವನ್ನು ತೋರಿಸಿ ಮರುಳುಮಾಡಿದ ಬಗೆಯನ್ನೂ ತನ್ನ ತಂದೆಯಾದ ಪಲ್ಲವನನ್ನು ಕೊಂಡು ಆ ಶವವನ್ನು ಇತ್ಯಾರ್ಥ ಮಾಡುವುದಕ್ಕೆ ಮಾಡಬ ಭಾಸ್ತಿರರನ್ನು ನೇಮಿಸಿದುದನ್ನೂ ವಿಶದವಾಗಿ ಬರೆದಿದ್ದುಳು.

ವಾರಣ ಕಾಗದದಲ್ಲಿ ಹೆಚ್ಚು ವಿಶಯಗಳೇನೂ ಇರಲಿಲ್ಲ. ಅವನು ಅದುವರೆಗೆ ತಾನು ಮಾಡಿದ್ದ ಕೆಲಸಗಳನ್ನೇಲ್ಲ ಕಾಣಿಸಿದ್ದನಲ್ಲದೆ ಇನ್ನುಮಾತ್ರಂ ಯಾವಾಗಲಾದರೂ ಒಂದುವೇಳೆ ತನ್ನ ತಂಗಿಯು ಸಿಕ್ಕಿದರೆ ತನ್ನ ಆಸ್ತಿಯಲ್ಲಾ ಅವಳಿಗೆ ಸೇರುವಂತೆ ನೋಡಿಕೊಳ್ಳಬೇಕೆಂದು ಯಜಮಾನ ವಿಶಲಮೂರ್ತಿಯನ್ನು ಪಾರ್ಥಿಸಿಕೊಂಡಿದ್ದನು.

ನಾಗೇಶನ ವಾಟ್ಲೂಲ, ವನಜಚುದ್ರನು ನಾಯಿವಾದ ಹಕ್ಕುದಾರ ನಲ್ಲಿವೆಂಬುದಕ್ಕೆ ಬಂದ ರುಷುವಾತಾಗಳು, ತಿಲಮೆಯು ಮರಣಕಾಲದಲ್ಲಿ ಬರೆದಿಟ್ಟಿದ್ದ ಪತ್ರಿಕೆ, ಇನ್ನೂ ಇತರ ಸಾಧನ (ಎವಿಡೇನ್) ಗಳು ಇವೆಲ್ಲ ಈಗ ವಿಶಲನ ಕ್ಷೇತ್ರ ಸಿಕ್ಕಿದವು. ಲಲಿತಪಣಿಂದಿರುವ ತನ್ನ ಕಡೆಯ ಪತ್ತೆದಾರನಿಂದ ನಮಾಚಾರ ಬರಬೇಕಾದುದೊಂದೇ ಬಾಕಿ.

ಈ ಮಧ್ಯೆ ವನಜಚುದ್ರನು ನವರಗರಕ್ಕೆ ಬಂದಿರುವನೆಂದು ತಿಳಿಯಲು ವಿಶಲನ ಸಂತೋಷಕ್ಕೆ ಪಾರವೇ ಇರಲಿಲ್ಲ.

ವಿಲಲ—ನಡೆತ, ಈಗೇನುಹೇಳುತ್ತೀರೆಯೇ? ನಾನು ಈ ಮೊಕದ್ವಾರೆಯನ್ನು ಬಿಡದೆ ಸಾಧಿಸಿದು ಮೇರಾಗಲಿಲ್ಲವೇ? ನೋಡು, ಇದುವರೆಗೆ ನನ್ನ ಪಾರ್ಣವ ಕ್ಷೇತ್ರ ಕೊರತೆ ಬರಲಿಲ್ಲ.

ನಡೆತ—ವಿಲಲ, ಇಷ್ಟ್ವೆಕ್ಕೇ ಹಿಗ್ಗೆಂದೆ. ಆ ಹಾಳು ಕೆಟ್ಟಪೆಟ್ಟಿಗೆಯು ಇನ್ನೂ ನಿನ್ನ ಪತದಲ್ಲೇ ಇದೆ. ಮುಂದಕ್ಕೇನಾಗುವುದೋ ತಿಳಿಯಿದು. ಹೇಗೂ ನಿನೇನೋ ಆ ಪೆಟ್ಟಿಗೆಯನ್ನು ನಿನ್ನ ಸ್ವಂತತಕ್ಕಿಟ್ಟು ಕೊಳ್ಳುತ್ತಾನೆಯೇ ನನ್ನ ಇಷ್ಟ್ವೆ.

ಹೀಗೆ ಪೂರ್ತಾಚುತಿರುವಪ್ಪರಲ್ಲೇ ಹೆಲಿಗಾರ್ವ ಜವಾನನು ಬಂದು ಬಂದು ಲಕ್ಷ್ಯಿಸುತ್ತಿರುವನ್ನು ತಂದುಕೊಟ್ಟಿನು. ವಿಲಲನು ಅದನ್ನು ಬಂದೆ ಗಟ್ಟಿಯಾಗಿ ಒದಿದನು.—“ ಅದಿವಿಲನೆ, ವನಜಚಂದ್ರ, ಅವನ ತ್ರಿಯಳು, ಮಾಥವ, ಭಾಸ್ತರ, ಸೌದಾಮಿನಿ ಇವರನ್ನೆಲ್ಲ ಚಾರುಚಂದ್ರನ ಖೂನಿಯ ವಿಷಯವಾಗಿ ನಿನು ದಸ್ತು ಗಿರಿ ಮಾಡು. ಅವರು ವಿಷಪ್ರಯೋಗ ಮಾಡಿದ್ದ ರೆಂಬುದಕ್ಕೆ ನಿನು ಕೋರುವ ಸಾಧನ (ಎಷ್ಟೇನ್) ಗಳೆಲ್ಲ ಸಿದ್ಧವಾಗಿವೆ. (ರುಜು) ನುಶೀಲು.”

ವಿಲಲನು ಅತಿ ಸಂತೋಷದಿಂದ ಕುಚಿರ್ಯಾಂದೆದ್ದು ಕುಣಿದಾಡುತ್ತು— ಇನ್ನುಮೇಲೆ ನಾವು ಮುಂದಕ್ಕುದಿಯಿಡಬಹುದು. ಈಗ ನಾಷತದ ಕಡೆಯ ಅಂಕಕ್ಕೆ ಪಾರಂಭವಾಯಿತು. ಆ ದುರಾತ್ಮಕೆಲ್ಲ ನಮ್ಮ ಬಲೆಗೆ ಸಿಕ್ಕಿದರು, ನನ್ನ ಸಲರಣೆಗಳೆಲ್ಲ ಸಿದ್ಧವಾಗಿವೆ. ಇನ್ನು ಅವರನ್ನು ದಸ್ತಿಗಿರ ಮಾಡುತ್ತೇನೇ.

ನಡೆತ—ಹೇಗೆ?

ವಿಲಲ—ನಾಳಿದ್ದು ಸೌದಾಮಿನಿಯು ಚಾರುಚಂದ್ರನ ಮರಣನಿಷ್ಠಿತ್ವಾಗಿ ವೈಕುಂಠನಮಾರಾಧನೆ ಮಾಡಿನುವಳು. ಹತ್ತುಬಗೆಯ ಭಕ್ತಿಗಳಂತೆ! ಈ ಪಟ್ಟ ಇದೆ ಎಲಾ ದೊಡ್ಡ ಮನುಷ್ಯರಿಗೂ ಪ್ರಪುರ್ವಿಯ ಗೇಳತಿಯಿರಿಗೂ ಆಹಾನ ಪಶ್ಚಿಮೆ ಗಳನ್ನು ಬರೆಸಿ ಕರ್ಣಹಿನಿರುವಳು. ಮಾವನಾದ ನನಗೂ ಪತ್ತೆದಾರನಾದ ನಿನಗೂ ಚೀತಣ ಬಾರದಿರದು. ಅಲ್ಲಿಗೆ ದೊಡ್ಡ ದೊಡ್ಡ ಉದ್ದೋಜನ್ನರನೇಕರು ಬರುವರು. ಸಾಮಾನ್ಯವಾಗಿ ವೈಕುಂಠ ಸಮಾರಾಧನೆಯು ಉಂಟಕ್ಕೊನ್ನುರು

ಅಂತಹವರು ಬರುವುದು ಕಡಮೇಯೇ; ಅದರೂ ವಾರಣಾಲನ ಮನೆಯೆಂದ್ದು ಈ ಪಟ್ಟಣದಲ್ಲಿ ಗೌರವಿನದಿದ್ದವರೇ ಇಲ್ಲ. ಇಷ್ಟರಮೇಲೆ ಪ್ರಪುರ್ಯೆಯು ಮಹಾ ಗುಣಾಧ್ಯೇಯಿಂಬುದು ಲೋಕಪ್ರಸಿದ್ಧಿ. ಇದು ಅವರೇ ಮಾಡಿಸುವ ನತ್ವಾರ ವೆಂದು ಜನರು ಭಾವಿಸುವರು.

ನಚೇತ-ನೀನು ಅವರನ್ನು ಸೇರೆಹಿಡಿಯುವೆಯೋ?

ವಿಶ್ಲ-ಹಾದು. ಅಲ್ಲದೆ ನತ್ತುವರು ಬದುಕಿ ಬಂದಿರುವರೆಂಬ ಆಷ್ಟುಯ್ಯ ವಿಷಯವನ್ನು ಅಥಿಗಳಿಗೆಲ್ಲ ತಿಳಿ ವ್ಯಕ್ತಿಗಳನ್ನು ಪ್ರತ್ಯಕ್ಷವಾಗಿ ತೋರಿಸುವುದ ರ್ಲದೆ ಆ ಪಾಠಿಗಳು ಅನ್ಯಾಯವಾಗಿ ಕೊರೆಮಾಡುತ್ತಿದ್ದುದನ್ನು ಎಲ್ಲಾರಿಗೂ ತಿಳಿಸಿ ಒಷ್ಟಿಸುತ್ತೇನೆ.

ನಚೇತ-ಇದು ನನಗೆ ಭಯಾಂಕರವಾಗಿ ತೋರುವುದು.

ವಿಶ್ಲ-ಆ ರಂಗನ್ನಿಂದಲ್ಲಿ ಏನಾಗಿಬಹುದೆಂಬುದನ್ನು ಉಕ್ಕಿಕೊಂಡರೂ ಕೂಡ ರೋಮಾಂಚವಾಗಿ ಹ್ಯಾಯೆಲ್ಲ ‘ಜುಂ’ ಎನ್ನುಪುಡು. ಉಂ, ಆಗಲ, ನಾನು ಸ್ವಲ್ಪಕಾಲ ಹಳ್ಳಿಯಕರೆಗೆ ಹೋಗಿಬರುತ್ತೇನೆ. ನೀನು ದಸ್ತಗಿರಿ ಮಾಡುಫುದಕ್ಕೆ ಎಲ್ಲವನ್ನೂ ಸಿದ್ದಪಡಿಸಿಕೊಂಡಿರು.’ ಎಂದು ಹೇಳಿ ಹದಿನಾರುವರ್ಷದ ಹುಡುಗನಿಗಿಂತ ಹೆಚ್ಚಾದ ಲವಲವಿಕೆಯಾಂದ ರಾಗ ಹೇಳಿಕೊಳ್ಳುತ್ತ ಒಂದೇ ಹೆಚ್ಚಿಯಲ್ಲಿ ರೈಲ್ವೇನ್ನೇಷನ್‌ಗೆ ಹೋಗಿ ಅಲ್ಲಿಂದ ತನ್ನ ಜಹಗೀರು ಗಾರುಮಕ್ಕ ತೆರೆಳಿದನು.

ನೈಕಾಧ್ಯಕ್ಷನಾದ ಪಲ್ಲವನಿಗೆ ಚೆನ್ನಾಗಿ ವಾಸಿಯಾಗಿದ್ದಿತು. ಅತನೂ ಪ್ರಪುರ್ಯೆಯೂ ವಿಶ್ಲನೂ ಆ ದಿನ ಮನೆಗೆ ಕರೆತಂದಿಕ್ಕ ಆ ಹೊಸಬನಾದ ತರ್ಣಿಷಣ ಬಹು ಉಲ್ಲಾಸದಿಂದ ಕಾಲಕ್ಕೇಪ ಮಾಡುತ್ತಿದ್ದರು. ಪಲ್ಲವನಿಗೂ ಆ ತರುಣ ನಿಗೂ ಬಲು ಸ್ನೇಹ. ಅಲ್ಲಿ ಅವರು ಮೂದಲು ಒಟ್ಟರನ್ನೊಬ್ಬರು ನೋಡಿದಾಗ ಕೂಡ ಪರಸ್ಪರ ಹೊಸಬರಂತೆ ತೋರಲ್ಲ. ಆ ಯುವಕನು ತನ್ನ ಹೃದಯ ವಸ್ತುಲ್ಲ ಪ್ರಪುರ್ಯೆಗೆ ಅಧಿನ ಮಾಡಿದ್ದನು. ಆಕೆಯೂ ಅದನ್ನು ಅಪ್ಪು ಜೋಕೆಯಾಂದ ನೋಡಿಕೊಳ್ಳುತ್ತಿದ್ದಳು.

ವಿರಲವು ಅಲ್ಲಿಗೆ ಹೋಗಿ ಬಹು ದಿನವಾಗಿದ್ದಿತು. ಏನು ವಿಶೇಷ ಸಂಗತಿ ಗರ್ಜೋ ತಿಳಿಯಬೇಕೆಂಬುದಾಗಿ ಈ ಮೂವರಿಗೂ ಕೇವಲ ಕುತೂಹಲ. ಭೋಜನ ವಾದ ನಂತರ ವಿರಲನು ಅವರೆಲ್ಲ ರೊಡನೆ ಕೊರಡಿಯಲ್ಲಿ ಕುಳಿತು ನಡೆದ ಸಂಗ ತಿಯನ್ನೆಲ್ಲ, ವಾರಣ ಮತ್ತು ತಿಲಮೆಯರ ಅತ್ಯುಹತ್ಯಾವನ್ನು ಕೂಡ ವಿನ್ಯಸಿಸಿ ಹೇಳಿ ಕಡೆಯಲ್ಲಿ ನಾಳೆ ನಿರ್ವಹಿಸಿ ನಾನು ಎಂದಿನಂತೆ ಸೋದರಮಾವ ವಾಗಿತ್ತ ನಾಗಿ ಹೋಗಿ ಅವರ ಮನೆಯಲ್ಲೇ ಇಳಿಯುವೆನು. ನಡೇಶನು ನಿಮ್ಮನ್ನು ಅಲ್ಲಿಗೆ ಕರೆತರುವನು. ಸಮಯಸಿಕ್ತ ದಾಗ ನಿರ್ವಹಣೆ ಯಾರು ಎಂಬಿದನ್ನು ನಾನು ಪ್ರಕಾಶಪಡಿಸುವೆನು.

ಪ್ರಪುರ್ಲೀಯು ತನ್ನ ಸೋದರಮಾವನಾದ ವಾರಣಿಲಾಲನ ದುರ್ಮರಣಾ ಕಾಗಿ ಬಹು ದುರ್ಮಿಪಟ್ಟಿಳು. ಅತ್ಯಂತ, ಚೀರಿದಳು, ಬಿಧಿಯನ್ನು ದುರಿದಳು, ಪಲ್ಲ ವನಾದರೋ ತನ್ನ ಡತ್ತಪುತ್ರಿಯ ಮರಣವನ್ನು ಕೇಳಿದ ಕೂಡಲೇ ಜಗದೀಶ್ವರನು ಅಷ್ಟುಮಟ್ಟಿಗೆ ತನ್ನಮೇಲೆ ಅನುಗ್ರಹಮಿಟ್ಟು ಆ ಪಾಪಸ್ತೀಯನ್ನು ಈ ಲೋಕ ದಿಂದ ಹೊರಕ್ಕೆ ಹೊರಡಿಸಿದನಲ್ಲಾ ಎಂದು ಸಂತೋಷಪಟ್ಟು ದೇವರನ್ನು ವಂದಿಸಿದನು. ವಿರಲನು ಹೇಳುತ್ತಿದ್ದುದನ್ನೆಲ್ಲ ಆ ತರುಣನು ಶಾಂತನಾಗಿ ಕೇಳಿತ್ತಿದ್ದನು. ವಿರಲನು ಆ ಯುವಕನ ಹೆಸರು ಕುಲಚಂದ್ರನೆಂದು ಇದುವರೆಗೂ ಎಲ್ಲಾರ ಮುಂದೆಯೂ ಹೇಳುತ್ತಿದ್ದನೆಂಬುದು ನಷ್ಟ ವಾಚಕರಿಗೆಲ್ಲ ಪರಿಚಿತ ಪೂರ್ವವೇ ತಾನೆ. ಈಗ ಆ ತರುಣನು ವಿರಲನ ರಚ್ಚಿಗಳನ್ನು ಹಿಡಿದುಕೊಂಡು— ಅಯ್ಯಾ, ನಿನು ನಮಗೇನ್ನರ ಇಷ್ಟ ತೊಂದರೆಪಟ್ಟುಕೊಂಡು ಮಾಡಿರುವ ಉಪಕಾರಕಾಗಿ ನಾವು ಎಷ್ಟು ಜನ್ಮಗಳಲ್ಲಿ ನಿನ್ನ ಸೇವಕರಾಗಿದ್ದರೂ ನಿನ್ನ ಮುಖವು ತೀರದು.

ವಿರಲ—ನೀವೇನೂ ನನಗೆ ಕೂಡಬೇಡಿ. ನಿಮ್ಮ ಕೃತಜ್ಞತೆ, ಮತ್ತು ಅನ್ಯಾಯವನ್ನು ನ್ಯಾಯಮಾಡಿರುವೆನೆಂಬ ನನ್ನ ನಂಬಿಕೆ, ಇವರಡೂ ನನಗೆ ಅಮೂಲ್ಯವಾದ ತೃಪ್ತಿಯಿಂಬ ಬಹುಮಾನವನ್ನು ದಯವಾಲಿಸಿರುವುವು.

ಪ್ರಪುರ್ಲೀ—ನಿನು ನನ್ನ ತಂದೆಗೆ ಪ್ರತಿ ತಂದೆ. ವಿರಲ,

ವಿಲಲ—ಮಗು, ಅಗಲಯಮ್ಮೆ, ಇದುವರೆಗೂ ನಿಮ್ಮ ಸೋದರಮಾವೆ ನೆಂಬ ವೇಷಪನ್ನು ಧರಿಸಿದ್ದೆ. ಇನ್ನುಮೇಲೆ ನಿನ್ನ ತಂದೆಯಂತಾಗಿದೇಕೆನ್ನು ಬೆಯೊ ?—ಎಂದು ಹೇಳಿ ನಗುತ್ತ ಅಭಿನಂದಿಸಿದನು. ಬಳಿಕ—ನಾನು ಹೊದಲು ಹೋಗುತ್ತೇನೆ. ನೀವೆಲ್ಲ ನನ್ನ ಆಫೀಸಿಗೆ ಹೋಗಿ ಈಗ ನಾನು ಹೇಳಿರುವಂತೆ ನಡೆದುಕೊಳ್ಳಿರಿ.

ವಿಲಲನು ಸರ್ರನೆ ಹೊರಟುಬಿಟ್ಟನು. ಪ್ರಪುಲ್ಲೆಯು ಅಣಿನನ್ನು ನೆನೆಟಿ ಕೊಂಡು ಪ್ರಾನಃ ಕಣ್ಣೀರಿಟ್ಟುಳು. ಆ ತರುಣನು ಸಮಾಧಾನ ಹೇಳಿ ಆಕೆಯನ್ನು ಹಷಣ್ಣಮಾರ್ಗಕ್ಕೆ ಭೇದನು.

ಇಪ್ಪತ್ತನೆಯ ಪರಿಚೇಧ.

ಸೌದಾಮಿನಿಯು ಚಾರುಕೆಂದ್ರ, ನಿಗೇಂಸ್ಕುರ್-ಇಲ್ಲ, ವನಜಮಿತ್ರನು ಲಲತ ಪಟ್ಟಣದಿಂದ ಬಂದುದಕ್ಕೊಂಡ್ನು ರ, ಮಾಡಿದ ಓತಣವೇ ಇದು. ಇದೇ ಒಳಗಿನ ಅಶಯ. ಸಮಾರಾಥನೆಯನ್ನು ಮಾಡಿಸಿದ ದಿನವು ಬಹು ನಿರ್ದೂಲವಾಗಿದ್ದಿತು. ಅದೇ ಸುದಿವನೆ.

ವಿಲಲನು ಕಡುಬಿನ ಶೊತ್ತಿಗೆ ಪಿಡಿಗನಂತೆ ಅಗ್ಗೆ ಸರಿಯಾಗಿ ಸೋದರ ಮಾವನಾಗಿ ಬಂದಿಳಿದನು. ಇವನ ಮುಖವನ್ನು ಕಂಡಕೂಡರೆ ಮಾಧವ ಭಾನ್ಯರಿಗೆ ಅನಿವರ್ಚನೆಯವಾದ ಸಂಕಷಪುಂಚಾಯಿತು. ಅನ್ನಪುದಕ್ಕೂ ಅಗದು, ಅನುಭವಿಸುವುದಕ್ಕೂ ಅಗದು. ಮಾಧವನೂ ಸೌದಾಮಿನಿಯೂ ಬಂದು ವಾಗೀಶನನ್ನು ಕಪಚೋಪಚಾರಗಳಿಂದ ಸಂತಯಿಸಿದ ಬಳಿಕ ಆ ಮಾಧವನು ಒಬ್ಬ ಪರಿಚಾರಕನನ್ನು ನೋಡಿ ಮಾತಾಡುತ್ತದ್ದುದನ್ನು ವಿಲಲನು ಕಂಡು ಹಿಡಿದನು. ಆ ಪರಿಚಾರಕನು ತಮಿಳುದೇಶದವನು.

ಮಾಧವನು ಅವನ ಕಿವಿಯಲ್ಲಿ ಗುಟ್ಟಾಗಿ ಏನನೇಂಬೇ ಹೇಳಿ ಬಂದು ಕಾಗದದ ಪ್ರೋಟ್ಟಣವನ್ನು ಅವನ ಕ್ಕಿಗೆ ಕೊಟ್ಟು ತಾನು ಬೇರೊಂದು ಕೊತಡಿಗೆ ಹೊರಟು.

ವಿಲರನು ಅಲ್ಲಿಗೆ ಹೋಗಿ ಬಹು ದಿನವಾಗಿದ್ದಿತು. ಏನು ವಿಶೇಷ ಸಂಗತಿ ಗೊಳಿಸಿ ತಳಯಚ್ಚೆಂಬುದಾಗಿ ಈ ಮೂವರಿಗೂ ಕೇವಲ ಕುತೂಹಲ. ಭೋಜನ ವಾದ ನಂತರ ವಿಲರನು ಅವರೆಲ್ಲ ಹೊಡನೆ ಕೊರಡಿಯಲ್ಲಿ ಕುಳಿತು ನಡೆದ ಸಂಗ ತಿಯನ್ನೆಲ್ಲ, ವಾರಣ ಮತ್ತು ತಿಲಮೆಯರ ಅತ್ಯಹತ್ಯಾವನ್ನು ಕೂಡ ವಿನ್ಯಾಸಿಸಿ ಹೇಳಿ ಕಡೆಯಲ್ಲಿ ನಾಳೆ ನೀವೆಲ್ಲ ನವನಗರಿಗೆ ಹೊರಟು ಅಲ್ಲಿ ನಡೆತನು ಹೇಳಿದಂತೆ ನಡೆದುಕೊಳ್ಳಿ. ನಾನು ಎಂದಿನಂತೆ ಸೋದರಮಾವ ವಾಗಿತ್ತ ನಾಗಿ ಹೋಗಿ ಅವರ ಮನೆಯಲ್ಲೇ ಇಳಿಯುವೆನು. ನಡೆತನು ನಿಮ್ಮನ್ನು ಅಲ್ಲಿಗೆ ಕರೆತರುವನು. ನಮಿಯಸಿಕ್ಕುದಾಗ ನೀವುಗಳು ಯಾರು ಎಂಬುದನ್ನು ನಾನು ಪ್ರಕಾಶಪಡಿಸುವೆನು.

ಪ್ರಪುಲ್ಲೆಯು ತನ್ನ ಸೋದರಮಾವನಾದ ವಾರಣಲಾಲನ ದುರುರ್ಜಾ ಕಾಗಿ ಬಹು ದುರಿಪಟ್ಟಿಂತು. ಅತ್ಯಾರೆ, ಚೀರಿದಳು, ಪಿಧಿಯನ್ನು ದುರಿದಳು, ಪಲ್ಲ ವನಾದರೋ ತನ್ನ ಡತ್ತಪುತ್ರಿಯ ಮರಣವನ್ನು ಕೇಳಿದ ಕೂಡಲೇ ಜಗದೀಶ್ವರನು ಅಷ್ಟುಮಟ್ಟಿಗೆ ತನ್ನಮೇಲೆ ಅನುಗ್ರಹವಿಟ್ಟು ಆ ಪಾಪಸ್ತೀಯನ್ನು ಈ ಲೋಕ ದಿಂದ ಹೂರಕ್ಕು ಹೂರಿಸಿದನಲ್ಲಿ ಎಂದು ಸಂತೋಷಪಟ್ಟು ದೇವರನ್ನು ವಂದಿಸಿದನು. ವಿಲರನು ಹೇಳುತ್ತಿದ್ದನ್ನೆಲ್ಲ ಆ ತರುಣನು ಶಾಂತನಾಗಿ ಕೇಳುತ್ತಿದ್ದನು. ವಿಲರನು ಆ ಯುವಕನ ಹಂಸರು ಕುಲಚಂದ್ರನೆಂದು ಇದುವರೆಗೂ ಎಲ್ಲಾರ ಮುಂದೆಯೂ ಹೇಳುತ್ತಿದ್ದನೆಂಬುದು ನಷ್ಟ ವಾಚಕರಿಗೆಲ್ಲ ಪರಿಚಿತ ಪೂರ್ವವೇ ತಾನೆ. ಈಗ ಆ ತರುಣನು ವಿರಲನ ರಚ್ಚೆಗಳನ್ನು ಹಿಡಿದುಕೊಂಡು— ಅಯ್ಯಾ, ನಿನು ನಮಗೇನ್ನರ ಇಷ್ಟ ತೊಂದರೆಪಟ್ಟುಕೊಂಡು ಮಾಡಿರುವ ಉಪಕಾರಕಾಗಿ ನಾವು ಎಷ್ಟು ಜನ್ಮಗಳಲ್ಲಿ ನಿನ್ನ ಸೇವಕರಾಗಿದ್ದರೂ ನಿನ್ನ ಮುಖವು ತೀರದು.

ವಿಲರ—ನೀವೇನೂ ನನಗೆ ಕೊಡಬೇಡಿ. ನಿಮ್ಮ ಕೃತಜ್ಞತೆ, ಮತ್ತು ಅನ್ಯಾಯವನ್ನು ನಾಯಿಮಾಡಿರುವೆನೆಂಬ ನನ್ನ ನಂಬಿಕೆ, ಇವರಡೂ ನನಗೆ ಅಮೂಲ್ಯವಾದ ತ್ವರ್ತಿಯೆಂಬ ಬಹುಮಾನವನ್ನು ದಯವಾಲಿಸಿರುವುವು.

ಪ್ರಪುಲ್ಲೆ—ನಿನು ನನ್ನ ತಂದೆಗೆ ಪ್ರತಿ ತಂದೆ. ವಿಲರ,

ವಿಲಲ—ಮಗು, ಆಗಲಯಮ್ಮೆ, ಇದುವರೆಗೂ ನಿಮ್ಮ ಸೋದರರೂಪವೇ ನೆಂಬ ವೇಷಪನ್ನು ಧರಿಸಿದ್ದೆ. ಇನ್ನುಮೇಲೆ ನಿನ್ನ ತಂದೆಯಂತಾಗಿದ್ದೇನ್ನು ಬೇಯೊ ?—ಎಂದು ಹೇಳಿ ನಗುತ್ತ ಅಭಿನಂದಿಸಿದನು. ಬಳಿಕ—ನಾನು ಮೊದಲು ಹೋಗುತ್ತೇನೆ. ನೀವೆಲ್ಲ ನನ್ನ ಆಫೀಸಿಗೆ ಹೋಗಿ ಈಗ ನಾನು ಹೇಳಿರುವಂತೆ ನಡೆದುಕೊಳ್ಳಿರಿ.

ವಿಲಲನು ಸರ್ರನೆ ಹೋರಣುಬಿಟ್ಟನು. ಪ್ರಪುಲ್ಲೆಯು ಅಣಿನನ್ನು ಸೆನೇಟಿ ಕೊಂಡು ಪ್ರಾನಃ ಕಣ್ಣೀರಿಟ್ಟಳು. ಆ ತರುಣನು ಸಮಾಧಾನ ಹೇಳಿ ಆಕೆಯನ್ನು ಜಷ್ಟಿಮಾರ್ಗಕ್ಕೆ ಭ್ರಂದನು.

ಇಪ್ಪತ್ತನೆಯ ಪರಿಚ್ಛೇದ.

ಸೌದಾಮಿನಿಯು ಚಾರುತೆಂದ್ರ, ನಿಗೇಂಸ್ಕುರ—ಇಲ್ಲ, ವನಜಮಿತ್ರನು ಲಲತ ಪಟ್ಟಣದಿಂದ ಬಂದುದಕ್ಕೊಂಡ್ನು ರ, ಮಾಡಿದ ಓತಣವೇ ಇದು. ಇದೇ ಒಳಗಿನ ಅಶಯ. ಸಮಾರಾಥನೆಯನ್ನು ಮಾಡಿಸಿದ ದಿನವು ಬಹು ನಿರ್ಣಯಾಗಿದ್ದಿತು. ಅದೇ ಸುದಿವನೆ.

ವಿಲಲನು ಕಡುಬಿನ ಶೋತ್ತಿಗೆ ಹಿಡಿನಂತೆ ಆಗ್ಗೆ ಸರಿಯಾಗಿ ಸೋದರ ಮಾವನಾಗಿ ಬಂದಿಳಿದನು. ಇವನ ಮುಖವನ್ನು ಕಂಡಕೂಡಲೇ ಮಾಧವ ಭಾನ್ಯರಿಗೆ ಅನಿರ್ವಚನೀಯವಾದ ಸಂಕಷಪುಂಚಾಯಿತು. ಅನ್ನುಪುದಕ್ಕೂ ಆಗದು, ಅನುಭವಿಸುಪುದಕ್ಕೂ ಆಗದು. ಮಾಧವನೂ ಸೌದಾಮಿನಿಯೂ ಬಂದು ವಾಗಿಇನನ್ನು ಕಪಚೋಪಚಾರಗಳಿಂದ ಸಂತಯಿಸಿದ ಬಳಿಕ ಆ ಮಾಧವನು ಒಬ್ಬ ಪರಿಚಾರಕನನ್ನು ನೋಡಿ ಮಾತಾಡುತ್ತಿದ್ದುದನ್ನು ವಿಲಲನು ಕಂಡು ಹಿಡಿದನು. ಆ ಪರಿಚಾರಕನು ತಮಿಳುದೇಶದವನು.

ಮಾಧವನು ಅವನ ಕಿವಿಯಲ್ಲಿ ಗುಟ್ಟಾಗಿ ಪನನ್ನೊಂದ್ಲೇ ಹೇಳಿ ಬಂದು ಕಾಗದದ ವೈಳಣಿವನ್ನು ಅವನ ಕ್ಕಿಗೆ ಕೊಟ್ಟು ತಾನು ಬೇರೊಂದು ಕೊತಡಿಗೆ ಹೋರಣ್ಣ.

ಹೊದನು. ವಿರಲನು ಪ್ರಭವಶಾತ್ ಇದನ್ನು ಕಂಡನು. ಪರಿಚಾರಕನು ಆ ಪ್ರದಿಯನ್ನು ಸ್ವಲ್ಪ ನೀರಿನಲ್ಲಿ ಬೆರೆಸಿ ಬಂದು ಲೋಟಕ್ಕೆ ಹಾಕಿ ಕೆಲಕು ತ್ರಿದ್ವದನ್ನು ಅಡಿಗೆಯ ಮನೆಯ ಕಿಳಿಕಿಯ ಮೂಲಕ ಕಂಡಕೂಡಲೇ ಯಾರಿಗೋಧಿ ವಿಷಪ್ರಯೋಗ ನಡೆಯುವದೆಂದು ವಿರಲನು ಉಹಿಸಿದನು. ಇದನ್ನು ಯಾರಿಗೆ ಕೊಡುವರೋ ಎಂದು ಯೋಚಿಸುತ್ತಿರುವಷ್ಟು ರಲ್ಲೇ ಆ ಪರಿಚಾರಕನು ಬಂದು—ನಾವುಮಿಾ, ಬಿಸಿಲಲ್ಲಿ ದಣಿದು ಬಂದಿದ್ದೀರಿ. ತಂಪಾದ ಈ ಪಾನಕವನ್ನು ಸ್ವೀಕರಿಸಿ, ಎಂದನು.

ವಿರಲ_ಎಲಾ ತಮಿಳ, ನಿನ್ನ ದುರ್ವಿದ್ಯೆ ನನಗೆ ಗೂತ್ತುಂಟು. ನನ್ನಲ್ಲಿ ನಿನ್ನ ಚೆಮತ್ತಾರ ನಡೆಯುವುದೆ?

ಮೇಧಾವಿಯಾದ ಆ ತಮಿಳು ಹುಡುಗನು ಕೆಲವು ಕಾಲ ವಿರಲನ ಬಳಿಯಲ್ಲಿ ಪರಿಚಾರಕನಾಗಿದ್ದು ದರಿಂದ ಈಗ ಈ ಧ್ವನಿಯನ್ನು ಕಂಡಕೂಡಲೇ ಲೋಟವನ್ನು ಅಲ್ಲೇ ಎತ್ತಿ ಕುಕ್ಕಿ—ಅಯ್ಯೋ! ಇನ್ನೇನು ಗತಿ! ಈತನು ವಿರಲಮೂರ್ತಿ!—ಎಂದು ಅಳುತ್ತಾ ಓಡತ್ತೊಡಗಿದನು.

ವಿರಲ_ಎಲಾ! ಎಲ್ಲಿ ಹೋಗುವೆ? ನಿಲ್ಲು. ನೀನು ನನ್ನ ಹಿಂದೆಯೇ ಬರಬೇಕು.

ತಮಿಳ_ಅಯ್ಯೋ? ನನ್ನನ್ನೇನು ಮಾಡುವೆಯೋ!

ವಿರಲ_ಬಾ. ಬಂದುಕಡೆಗೆ ಹೋಗಬೇಕು.

ತಮಿಳ_ನಾನು ಆ ದೊಡ್ಡ ಮನುಷ್ಯನ ನಂಗಡ ಬಂದು ನಿಮಿಷದಮಟ್ಟಿಗೆ ಮಾತಾಡಿಕೊಂಡು ಬರಲ್ಲೋ?

ವಿರಲ_ಯಾರೇಡನೆಯೂ ಮಾತಾಡಕೂಡದು.

ತಮಿಳ_ಅಪ್ಪಣಿಯಂತೆ.

ವಿರಲನು ಹಿಂದುಗಡೆಯ ಬಾಗಿಲಂದ ಆ ಪಾನಪಾತ್ರೆಯ ಸಮೇತ ಹೋಗಿ ಒಬ್ಬ ಅಫೀಸರ ವಶದಲ್ಲಿ ಮೈಗಾವಲನಲ್ಲಿಡಿಸಿದನು.

ನಚೇಶನು ಪ್ರತಿಯೊಂದನ್ನೂ ಒಹು ಶಾಲ್ಪ್ಯವಾಗಿ ಏಪಿಡಿಸಿದ್ದನು. ಮನೆಯ ಒಳಗೂ ಹೊರಗೂ ಅಧಿಕಾರಿಗಳು ಭೋಜನಕ್ಕೆ ಬಂದ ಅತಿಧಿಗಳಂತೆ ವೇಷಧಾರಿಗಳಾಗಿ ತಂಬಿದ್ದುದರಿಂದ ಈ ಕೊಲೆಪಾತಕಿಗಳಲ್ಲಿ ಯಾರೋಬ್ಬಿರೂ ತಪ್ಪಿಸಿಕೊಂಡು ಓಡುವುದಕ್ಕೆ ಅನ್ವಯದವಿರಲಿಲ್ಲ. ಅತಿಧಿಗಳಲ್ಲಿ ಮನೋಹರವಾಗಿ ಉದುಗೆ ತೊಡಿಗೆಗಳನ್ನು ಧರಿಸಿ ತಂಡತಂಡವಾಗಿ ಬರುತ್ತಿದ್ದರು.

ನೌದಾಮಿನಿಯು ಕೆಂಬಿಂತದಂತೆ ಇಲ್ಲಿಂದಲ್ಲಿಗೂ ಅಲ್ಲಿಂದಲ್ಲಿಗೂ ನಜೆಯು ತ್ತಲೂ ಹೈಯಾರದಿಂದ ಕುಲುಕುತ್ತಲೂ, ಅತ್ತೆಯಮೇಲೆ ಕಣ್ಣಿ, ಅಂಗಡಿಯ ಮೇಲೆ ನೋಟಿ ಎಂಬಂತೆ ಪುರುಷರಕಡೆ ದೃಷ್ಟಿ ಸ್ತ್ರೀಯರನಂಗಡ ಮಾತು ಮಾ ಘವ್ಯಾ ಭಾನ್ಯಾರರ ಕಿವಿಯಲ್ಲಿ ಬಾಯಿ ಈ ರೀತಿಯಾಗಿ ಬೆಡಗುಮಾಡುತ್ತಲೂ ಇದ್ದಿಲ್ಲ. ಇನ್ನೊಂದು ಪಾಳಿಗೆಯೋಳಿಗಾಗಿ ತಮ್ಮ ಗತಿಯೇನಾಗುವುದೆಂಬುದನ್ನು ಆ ಮೂವ ರಲ್ಲಾ ಕೊಬ್ಬಿರೂ ಮುಂದರಿತಿರಲಿಲ್ಲ,

ಅತಿಧಿಗಳಲ್ಲಿ ಬಂದು ಸೇರಿದಾಗ ನಚೇಶನು ವಿರಲನಿಗೊಂಡು ಕಾಗದ ವನ್ನು ಬರೆದು_ಬರದೇಕಾದವರೆಲ್ಲ ಬಂದರು. ಎವಿಡೆನ್ನಿಗಳೂ ಪಣ್ಣೆಯು ಪೆಟ್ಟಿ ಗೆಯೂ ಸಿದ್ಧವಾಗಿವೆ_ಎಂದು ತಿಳಿಸಿದನು. ವಿರಲನು ಆ ಕಾಗದವನ್ನು ತಂದಿದ್ದ ವನನ್ನು ಕುರಿತು_ಅಯ್ಯಾ, ಪ್ರತಿಬಾಗಿಲಲ್ಲಾ ಬಲವಾದ ಕಾವಲಿಡಬೇಕೆಂದೂ, ನಾನು ಹೇಳಿಕಳುಹಿಸಿದ ಕೂಡಲೇ ಆ ಜನರನ್ನು ಒಳಕ್ಕೆ ಕರೆತರಬೇಕೆಂದೂ, ನಚೇಶನಿಗೆ ತಿಳಿಸು ಎಂದನು.

ವಿರಲನು ಹಿಂದುಗೆಯು ಕೊರಡಿಯಲ್ಲಿ ಶಿಲಾವಿಗ್ರಹದಂತೆ ನಿಶ್ಚಯಿತಾಗಿ ನಿಂತು ನಚೇಶನ ಉತ್ತರವನ್ನು ನಿರೀಕ್ಷಿಸುತ್ತಿದ್ದನು. ಅದೂ ಬಂದಿತು. ಹೊರಗೆ ಪ್ರಪುಲ್ಲೆ ಮುಂತಾದವರು ಅಂಗರಕ್ಷಕರೊಡನೆ ಬಂದಿರುವುದು ಗೊತ್ತಾಯಿತು. ವಿರಲನು ತನ್ನ ಕೃತಕವೇಷಕಾಗಿ ಕಟ್ಟಿಕೊಂಡಿದ್ದ ಗಡ್ಡ ಮುಂತಾದುವನ್ನು ಬಿಂಬಿ ಕೈಲ ಹಿಡಿದುಕೊಡು ಬಾಗಿಲಕಡೆಗೆ ತರುಗಿ ಪ್ರಪುಲ್ಲೆಯನ್ನು ಕೈನನ್ನೇ ಮಾಡಿ ಕರೆದನು. ಪ್ರಪುಲ್ಲೆಯೂ ಆ ಜನರೂ ಒಳಕ್ಕೆ ಪ್ರವೇಶಿಸಿದರು. ಆಗ ವಿರಲನು ಅವರೊಡನೆ ಮಧ್ಯದ ಹಾಲಿಗೆ ಹೋಗಿ ನಿಂತು ಸಿಂಹದಂತೆ ಗಂಭೀರ ಗಣನೆಯಿಂದ_ಎರ್ಪಿ ಮಹಾತ್ಮರಾದ ಸ್ತ್ರೀಪುರಾಷರುಗಳಿರಾ, ಈಗ ನೀವು ಮಹಾ

ನಾಹಿಗಳೂ ಕೊಲೆಪಾತಕಿಗಳೂ ಅದ ಕಳ್ಳರ ಗುಂಪಿಗೆ ಸಿಕ್ಕಬಿಡ್ಡಿದ್ದೀರಿ. ಇಗೇ ನೋಡಿ. ತಮ್ಮ ಅಪ್ಪಣಿಯಾದರೆ ಉಲತಪ್ಪಣಿದ ಚಾರುಚಂದ್ರನ ನಿಜವಾದ ಪುತ್ರನನ್ನು ಅತನ ಧರ್ಮವೆತ್ತಿಯನ್ನೂ ತೋರಿಸುತ್ತೇನೇ ಎಂದನು.

ಹೀಗೆ ಸತ್ಯಹೋದ ಮನ್ಯನನ್ನು ತೋರಿಸುತ್ತೇನೆಂದೂ ಇರುವವಳಿಗೆ ಪ್ರತಿಯಾಗಿ ಮತ್ತೊಬ್ಬಳನ್ನು ಕರೆತಂದಿರುವೆನೆಂದೂ ಏಲರನು ಆದಿದ ಮಾತಿಗೆ ಎಲ್ಲರೂ ಬೆರಗಾಗಿ ಮುಗಿನಮೇಲೆ ಬೆರಳಿಟ್ಟಿಕೊಂಡು ಸ್ತಂಭಿರಾದರು. ಆಗಿನ ಸ್ಥಿತಿಯನ್ನು ವರ್ಣಿಸಿ ಬರಯುವುದು ಎಂತಪರಿಗೂ ಅನಾಧ್ಯ. ಅಂತು ಎಲ್ಲಿರಿಗೂ ಅಪ್ಪು ಅಶ್ವಯರ್ವಂಚಾಯಿತು. ಸೌದಾಮಿನಿಯು ನೋಡಿದಳು. ತನ್ನ ಅನಲುಮೂರಿಯಾದ ಸ್ತ್ರೀವೈಕ್ತಯನ್ನು ಕಂಡಳು. ವನಜಮಿತ್ರ ಮಾಧವ ಭಾನ್ಯಕರು ಈ ಮೂವರೂ ಜೆನಾಗಿ ನೋಡಿ ಕಾತರಸ್ತರದಿಂದ ಅಯ್ಯೋ! ದೇವರೇ! ಕಾಂತನಾಥನು ನಾಯಲಿಲ್ಲವಲ್ಲಾ! ಎಂದು ನಿಟ್ಟಿಸಿರ್ಟಿರು.

ಇವರುಗಳು ಉಹಿಸಿದುದು ದಿಟ. ಕಾಂತನಾಥನು ನಾಯಲಿಲ್ಲ. ಈ ಪಾಠಿಗಳು ಅವನ ದೇಹವನ್ನು ಕಾಲುವೆಯಳ್ಳಿಸೆದಾಗ ಅದು ನದಿಗೆ ಬಿದ್ದು ತನ್ನೂಲಕ ನಮುದ್ರಕ್ಕೆ ಹೊಡಿದುಕೊಂಡು ಹೋಗುತ್ತಿದ್ದಿತು. ಅಗ್ಗೆ ಸೆಂಯಾಗಿ ಶ್ರೀಮತಿಯ ಯಜಮಾನನಾದ ಪಲ್ಲಿವನು ಶೀರದಿಂದ ತನ್ನ ಜಹಜಿನ ಕಡೆಗೆ ದೋರಿಯಿಷ್ಟೀ ಹೋಗುತ್ತಿದ್ದವನು ಇವನನ್ನು ಕಂಡನು. ಅಗ ಆ ದೇಹದಲ್ಲಿ ಇನ್ನೂ ಪಾರ್ಣವಾದಿಯು ಅತಿ ಸೂಕ್ಷ್ಮವಾಗಿ ಅಡುತ್ತಿದ್ದಿತು. ಪಲ್ಲಿವನು ಅನೇಕ ಏಧ ವಾದ ವಿಷಗಳ ಸ್ವರೂಪವನ್ನು ಅವುಗಳ ಪ್ರತೀಕಾರ ವಿಧಾನಗಳನ್ನೂ ತನ್ನ ಮಗ್ಗಿಂತ ಚೆನಾಗಿ ಬಲ್ಲಿವನಾದಾದರಿಂದ ವಿಷಪ್ರಯೋಗದಿಂದಲೇ ಹೀಗಾಗಿ ರುಪದೆಂದು ತಿಳಿದು ತಕ್ಕ ಚಿಕಿತ್ಸೆಗಳಿಂದ ಬೆರಣಿಯ ಬೂದಿಯಂತಿದ್ದ ಆ ದೇಹ ದಲ್ಲಿ ನೇಂದ ಹೋಗುತ್ತಿದ್ದ ಪಾರ್ಣವಾಗಿಯನ್ನು ಪುನಃ ಪ್ರಜ್ಞಲಿಸುವಂತೆ ಮಾಡಿ ತನ್ನ ಶ್ರಮವು ನಾರ್ಥಕವಾದುದಕ್ಕೆ ಕೇವಲ ಹೆಚ್ಚಿಗೊಂಡನು. ಕಾಂತನಾಥನಿಗೆ ಮಾತಾಪುರುಷ್ಯ ಚೈತನ್ಯ ಬಂದಮೇಲೆ ಆತನು ತನ್ನ ಚರಿತ್ರೆಯನ್ನೇಲ್ಲ ಪಲ್ಲಿವನಿಗೆ ವಿಸ್ತೃತಿಸಿ ಹೇಳಲು ಪಲ್ಲಿವನು ಆತನು (ಕಾಂತನಾಥನು) ಶ್ರೀಮಂತ ಚಾರುಚಂದ್ರನ ವಾಗನೆಂದು ತಿಳಿದು ಮತ್ತುಬ್ಬು ಹೆಚ್ಚಾಗಿ ಅನಂದಪಟ್ಟನು.

ಕಾಂತಾಫನು ಇನ್ನೂ ಕೇವಲ ದುರ್ಬಲನಾಗಿದ್ದು ದರಿಂದ ಆತನು ಪಲ್ಲ ವನಂ ಕುರಿತು—ನೀನು ನವನಗಿರಿಯಲ್ಲಿ ಪ್ರಸಿದ್ಧ ಪತ್ತೆದಾರನಾದ ವಿಶಲಮೂರ್ತಿ ಯೆಂಬಾತನ ಬಳಿಗೆ ಹೋಗಿ ಈ ಸಂಗತಿಯನ್ನೆಲ್ಲ ಹೇಳುವುದಲ್ಲದೆ ಆ ನನ್ನ ಪಚ್ಚೆಯ ಪಟ್ಟಿಗೆಯ ಮತ್ತು ಪ್ರಪುಲ್ಲೆಯ ವಿಷಯವನ್ನು ಜಾಗರೂಕತೆಯಿಂದ ನೋಡಿ ಕೊಂಡು ಈ ಕ್ರಿಮಿನರ್ಲ್ ಹೊಕದ್ದುಪೆಯನ್ನು ನಡೆಯಿಸುವಂತೆ ದಯವಿಟ್ಟು ಏರ್ ದಿನು ಎಂದು ಬೇಡಿಕೊಂಡಿದ್ದನು.

ಪಲ್ಲವನಿಂದ ತಿಳಿದ ರಹಸ್ಯಾಂಶವನ್ನು ವಿಶಲನು ಈ ಕೇವಲೆಯ ದಿನದವರೆಗೆ ನಡೆತಿಸಿಗೆ ಕೂಡ ತಿಳಿಸದೆ ಗೋಪ್ಯವಾಗಿಟ್ಟಿದ್ದು ಇವನೇ ಕಾಂತನಾಥನೆಂದು ಪ್ರತ್ಯಕ್ಷವಾಗಿ ವ್ಯಕ್ತಿಯನ್ನು ತೋರಿಸಿದ ಬಳಿಕ ಇದನ್ನು ಹೇಳಿದನು.

ಆ ದಿನ ನಾಯಂಕಾಲ ಅರಣ್ಯದ ಮರ್ಧ್ಯೆ ವಿಶಲನು ನೋಡಿದ ತರುಣನೇ ಕಾಂತನಾಥ. ಅದಕ್ಕೆ ಹೊದಲು ಅವನನ್ನು ವಿಶಲನು ಎಂದೂ ಎಲ್ಲಾ ನೋಡಿರಲ್ಲ. ಪ್ರಪುಲ್ಲೆಯು ವಿಶಲನ ವಶದಲ್ಲಿ ಸುರಕ್ಷಿತಳಾಗಿರುವಳಿಂಬುದನ್ನು ಕಾಂತನಾಥನು ರಹಸ್ಯವಾಗಿ ವಿಚಾರಿಸಿಕೊಂಡು ಒಂದುದಿನ ವಿಶಲನು ಇಲ್ಲದಾಗ ಆ ಹೆಚ್ಚಿಗೆ ಹೋಗಿ ನಡೆದ ಸಂಗತಿಯನ್ನೆಲ್ಲ ಪ್ರಪುಲ್ಲೆಗೆ ತಿಳಿಯಿಸಿದ್ದನು. ಪತಿಯು ನಾಯಲಿಲ್ಲವೆಂದು ಪ್ರಪುಲ್ಲೆಯು ತನ್ನ ಸೌಮಂಗಲ್ಯವನ್ನು ಕೊಂಡಾಡಿಕೊಳ್ಳುತ್ತ ಸುಖವಾಗಿದ್ದಳು. ಈ ರಹಸ್ಯವನ್ನು ವಿಶಲನಿಗೂ ತಿಳಿಯಪಡಿಸಬಾರದೆಂದು ಈ ದಂಪತಿಗಳು ಯೋಚಿಸಿಕೊಂಡಿದ್ದರು. ಸೂಕ್ಷ್ಮಗಾರ್ಹಿಯಾದ ವಿಶಲಮಹಾಶಯನು ಇದನ್ನು ಪತ್ತೆಮಾಡಿಟಿಟ್ಟನು. ವಿಶಲನು ಆ ತರುಣನಿಗೂ ಪ್ರಪುಲ್ಲೆಗೂ ಪೆರಿಚಯಮಾಡಿಸುವುದು ಸಂದರ್ಭದಲ್ಲಿ ಆತನ ಹೆಸರು ಕುಲಚಂದ್ರನೆಂದು ತಿಳಿಸಲು ವಿಶಲನಿಗೆ ಆತನು ಯಾರೆಂಬ ನಿಜವಾದ ಸಂಗತಿಯೇ ಗೊತ್ತಿಲ್ಲವೆಂದೂ ಅದು ತಮ್ಮ ದಂಪತಿಗಳಿಷ್ಟಕ್ಕೆ ಪ್ರತಿಬಂಧಕವಲ್ಲವೆಂತಲೂ ಪ್ರಪುಲ್ಲೆಯು ಭಾರ್ಯಾಂತಳಾಗಿದ್ದಳು. ಈಗ ಕಾಂತನಾಥನು ವಸಜಚಂದ್ರನ ಕೊಲೆಪಾತಕತನವನ್ನು ಕೇಳಿದೆನೆಯೇ ಎದೆಬಿಟ್ಟಿಹೋದವನಂತೆ ಬೆಷ್ಟಿದನು.

ಪ್ರಪುಲ್ಲೆ, ಕಾಂತನಾಥ, ವಿಶಲ, ಇವರೆ ಹಿಂದೆ ಕ್ರೈಕ್ಟ್ ಕೊಂಡು ನಿಂತಿದ್ದ ಪಲ್ಲವ, ಹಲಗೂರು ಚಿನ್ನದ ಥೋಡಗಳನ್ನು ತೊಟ್ಟು ಒಬ್ಬ ಅಫ್ರೇನರ ವಶದಲ್ಲಿ

ರುವ ನಾಗೇಶ, ಇವರುಗಳನ್ನು ಈ ಹಿತೊರಿಗಾರರೆಲ್ಲ ಕಂಡರೋ ಇಲ್ಲವೋ! ಪರಾಯನ ಸೂಕ್ತಪಾರಾಯಣಕ್ಕೆ ಪ್ರಾರಂಭ ಮಾಡಿದರು. ಅದರೆ ಅವರು ನಿಂತಿದ್ದ ಸ್ಥಳದಿಂದ ಅಚ್ಚಿಗೆ ಎರಡು ಹೆಚ್ಚಿಯಷ್ಟು ನಡೆಯುವುದಕ್ಕೂ ಕೂಡ ಅವ ಕಾಶವಿಲ್ಲದಂತೆ ಆಗಲೇ ಸಿದ್ಧರಾಗಿ ಬಂದು ನಿಂತಿದ್ದ ಅರ್ಥನ್ನರುಗಳು ಅವರ ಮೇರುತ್ತಿರುತ್ತಾಗಿ ಆಯನ್ತುಂಕಣಗಳನ್ನು ತೊಡಿಸಲು ಹೊರಣಿಸಿರು.

ವಿಶೇಷವಾಗಿ ಈ ಸ್ಥಳದಲ್ಲಿ ಏರಡು ಅಯನ್ತುಂಕಣಗಳನ್ನು ತೆಗೆದುಕೊಂಡು ವನಷಿಗೆ ತೊಡಿಸುವುದಕ್ಕೆ ಹೋಗಲು ಅವನು ದೀನಸ್ವರದಿಂದ_ಇದೇನು ಈ ಕೆಲಸ? ಎಂದನು.

ವಿಶೇಷವಾಗಿ ಈ ಸ್ಥಳದಲ್ಲಿ ಏರಡು ಅಯನ್ತುಂಕಣಗಳನ್ನು ತೆಗೆದುಕೊಂಡು ವನಷಿಗೆ ತೊಡಿಸುವುದಕ್ಕೆ ಹೋಗಲು ಅವನು ದೀನಸ್ವರದಿಂದ_ಇದೇನು ಈ ಕೆಲಸ? ಎಂದನು.

ವಿಶೇಷವಾಗಿ ಈ ಸ್ಥಳದಲ್ಲಿ ಏರಡು ಅಯನ್ತುಂಕಣಗಳನ್ನು ತೆಗೆದುಕೊಂಡು ವನಷಿಗೆ ತೊಡಿಸುವುದಕ್ಕೆ ಹೋಗಲು ಅವನು ದೀನಸ್ವರದಿಂದ_ಇದೇನು ಈ ಕೆಲಸ? ಎಂದನು.

ವಿಶೇಷವಾಗಿ ಈ ಸ್ಥಳದಲ್ಲಿ ಏರಡು ಅಯನ್ತುಂಕಣಗಳನ್ನು ತೆಗೆದುಕೊಂಡು ವನಷಿಗೆ ತೊಡಿಸುವುದಕ್ಕೆ ಹೋಗಲು ಅವನು ದೀನಸ್ವರದಿಂದ_ಇದೇನು ಈ ಕೆಲಸ? ಎಂದನು.

ವಿಶೇಷವಾಗಿ ಈ ಸ್ಥಳದಲ್ಲಿ ಏರಡು ಅಯನ್ತುಂಕಣಗಳನ್ನು ತೆಗೆದುಕೊಂಡು ವನಷಿಗೆ ತೊಡಿಸುವುದಕ್ಕೆ ಹೋಗಲು ಅವನು ದೀನಸ್ವರದಿಂದ_ಇದೇನು ಈ ಕೆಲಸ? ಎಂದನು.

ವಿಶೇಷವಾಗಿ ಈ ಸ್ಥಳದಲ್ಲಿ ಏರಡು ಅಯನ್ತುಂಕಣಗಳನ್ನು ತೆಗೆದುಕೊಂಡು ವನಷಿಗೆ ತೊಡಿಸುವುದಕ್ಕೆ ಹೋಗಲು ಅವನು ದೀನಸ್ವರದಿಂದ_ಇದೇನು ಈ ಕೆಲಸ? ಎಂದನು.

ನಟೇಶನು ಗಡಗದನೆ ನಡುಗುತ ಅದನ್ನು ಅಲ್ಲಿ ತಂದಿಟ್ಟು ಬೀಗ ತೆಗೆದು ಮರದ ಸಂದೂಕದಿಂದ ಹೊರದೆಗೆದನು.

ವಿಲಲ_ಈಗ ಚೂರುಚಂದ್ರನ ಪುನೇತನದಲ್ಲಿ ನಾಯಿವಾದ ಹಕ್ಕುದಾರ ನಾದ ಕಾಂತನಾಥನು ಮಹಾ ಅಧ್ಯತವಾದ ಈ ಹೆಚ್ಚಿಗೆಯನ್ನು ತರೆಯುವನು. ಎಲ್ಲರೂ ನೋಡಿ. ಇದರಲ್ಲಿ ಏನೋ ರಹಸ್ಯವಿರುವುದೆಂದು ಅನೇಕ ವರ್ಷಗಳಿಂದ ಪ್ರತಿತಿಯುಂಟು. ಈಗ ಅದನ್ನೆಲ್ಲ ಪರೀಕ್ಷಣೆಯಾಗುತ್ತದೆ. ಎಂದು ಹೇಳಿ ವಿಲಲನು ಆ ಹೆಚ್ಚಿಗೆಯ ಕಥೆಯನ್ನೆಲ್ಲ ಅಮೂಲಾಗ್ರವಾಗಿ ವಿನ್ತರಿಸಿದುದಲ್ಲಿದೆ ಅದರ ವಿಷಯವಾಗಿ ಆಗಾಗ್ಗೆ ತನಗೂ ನಟೇಶನಿಗೂ ಉಂಟಾಗುತ್ತದ್ದು ವಾಗಾಷಾದವನ್ನು ಒಂದು ರಾತ್ರಿ ತಾವಿಷ್ಟಿರೂ ಅದನ್ನು ತರೆಯಲೇಸಿದಾಗ ಕಂಡ ಅಧ್ಯತವನ್ನು ಅಲ್ಲಿದ್ದ ಪರಿಗೆಲ್ಲಾ ತಿಳಿಸಿದನು.

ಕಾಂತನಾಥನು ಹೆಚ್ಚಿಗೆಯನ್ನು ತರೆಯುವುದಕ್ಕೆ ಹೋದನು. ಪ್ರಪಂಚೀಯು ಗಡಗದನೆ ನಡುಗುತ್ತ ತನ್ನ ಪತಿಯ ಬೆನ್ನನ್ನು ಹಿಡಿದುಕೊಂಡು ನಿಂತಳು. ತರೆದುದಾಯಿತು. ಆ ಸಂದೂಕದ ನಾನಾ ಪಾಶ್ಚಾತ್ಯಗಳಿಂದಲೂ ಹೋಗೆಯು ಹೋರಡಹತಿತು. ಎಲ್ಲರೂ ನಿಶ್ಚಯಿಸಿದ್ದಾಗಿ ಬಂದು ಅದರ ಸುತ್ತಲೂ ನಿಂತು ನೋಡಿದರು. ಸ್ವಷ್ಟವಾಗಿ ಈ ಅಕ್ಷರಗಳು ಕಾಣಬಂದುವು. “ ಈಗ ರಹಸ್ಯವು ಪ್ರಕಟವಾಯಿತು,”

ಉತ್ತರಕ್ಷಣದಲ್ಲೇ ಹೋಗೆ ನಿಂತುಹೋಯಿತು. ಆ ಹೆಚ್ಚಿಗೆಯೋಡೆ ಸಾಬಿರಾರು ಚೂರಾಗಿ ಸಿದಿದು ಸುತ್ತಲೂ ತೆದುರಿತು. ಒಳಗೆ ಬಂದು ಉತ್ತನ ಹೆಚ್ಚಿಗೆಯಿದ್ದಿತು. ಕಾಂತನಾಥನು ಅದನ್ನು ತರೆದನು. ಒಳಗೆ ಬಂದು ಪಾಶ್ಚಾತ್ಯದಲ್ಲಿ ಕೈಬಿರಹವುಳ್ಳ ಒಂದು ಸನ್ನದೂ ಮತ್ತೊಂದು ಕಡೆ ಅನರ್ಪಾತ್ಯವಾದ ಅನೇಕ ರತ್ನಗಳೂ ಇದ್ದವು. ಆ ಸನ್ನದನ್ನು ಚೆನಾನ್ನಾಗಿ ಪರಿಶೀಲಿಸಿ ನೋಡಲು “ ಸತ್ಯವೇ ನಿತ್ಯ. ಅನಾಯವೇ ಅಪಾಯ ” ಎಂದು ಬರೆದಿದ್ದಿತು.

ಆ ಹೆಚ್ಚಿಗೆಯ ಚೂರುಗಳನ್ನೆಲ್ಲ ಅಂಸಿ ಅನೇಕ ವಿಧವಾದ ಕನ್ನಡಕಗಳ ಮೂಲಕ ಪರೀಕ್ಷಣೆ ನೋಡಲು ಅದು ಸರೇಖ್ಯಾತ್ಮಮವಾದ ಪಚ್ಚಿಯ ರತ್ನವಂದು ಗೊತ್ತಾಯಿತು. ಕಾಂತನಾಥನು ಅಪ್ರಗಳರೆಖ್ಯಾಂದನ್ನೂ ಬಿಡದೆ ಎಲ್ಲವನ್ನೂ

ಪೆಚ್ಚಿಗೆಯಲ್ಲಿಟ್ಟು ಭದ್ರಪಡಿಸಿದನು. ಮತ್ತು ಒಳಗಿದ್ದ ಆ ದಿವ್ಯರತ್ನಗಳಲ್ಲಿ ಉತ್ತರವಾದ ಮೂರನ್ನು ಪಲ್ಲವ, ವಿಶಲ ಮತ್ತು ನಚೀಕೆ ಇವರಂಗಳಿಗೆ ಹಂಚಿ ಉಳಿದುದನ್ನು ಪ್ರಪುಲ್ಲೆಯ ಪರ್ಕಕ್ಕೆ ಕೊಟ್ಟಿನು. ಆಕೆಯು ಅದನ್ನು ಪ್ರಣಾಮ ಪೂರ್ವಕವಾಗಿ ಸ್ವೀಕರಿಸಿದಷ್ಟು. ಬಂದಿದ್ದ ಅತಿಧಿಗಳಲ್ಲಿ ಚೇಲಾದ ಪತ್ರಾರಗಳನ್ನು ಸ್ವೀಕರಿಸಿ ನಂತೋಽಪೂರ್ವಕವಾಗಿ ತಮ್ಮ ತಮ್ಮ ಗೃಹಗಳಿಗೆ ತರಿಳಿದರು. ವಾರಣಾ ಮತ್ತು ತಿಲಮೆಯ ದೇಹಗಳನ್ನು ಒಷ್ಣಮಾಡುವುದಕ್ಕೂ, ಉತ್ತರಕ್ಕೆಯಾದಿಗಳಿಗೂ ಸಹ ವಿಶಲನು ಸರಿಯಾದ ಏಷಾರ್ಥ ನಡೆಸಿದನು. ನವನಗರಿಯ ನ್ಯಾಯನಾಥನದಲ್ಲಿ ವಿಚಾರಣೆ ನಡೆದು ಮಾಡುವ ಭಾನ್ಯಕರರು ಕಾಂತನಾಥನ ಸೇವಕನಾದ ಹನುಮಂತನನ್ನು ಕೊಂಡವರೆಂದು ದೃಢಪಟ್ಟಿದರಿಂದ ಅವರಿಬ್ಬಿಗೂ ಮರಣದಂಡನೆಯು ವಿಧಿನಲ್ಲಿಟ್ಟಿತು. ಸೌದಾಮಿನಿಗೂ ನಾಗೇಶವಿಗೂ ಅಮರಣಾಂತವಾದ ಕಾರಾಗ್ರಹವಾನಿಷತ್ತೆಯಾಯಿತು. ವನಜಚಂದ್ರನನ್ನು ವಿಚಾರಣೆಗೋಽನ್ನರ ಲಲತಪಟ್ಟಣಕ್ಕೆಯ್ದಿರು. ಆ ಪುಣಿಭೂಮಿಯಲ್ಲಿ ಅದುವರೆಗೂ ಯಾರೂ ಹಿತ್ಯವರ್ಘಗೈದವರಿರಲ್ಲಿವಾಗಿ ಈ ಮೊಕಧ್ಯಾನ್ಯನ್ನು ಕೇಳಿದೆಡನೆಯೇ ಅಲ್ಲಿ ಜಗತ್ತಾರ್ಥಿರಾಜು ಹಾಹಾಕಾರ ಹುಟ್ಟಿತು. ಎಲ್ಲರೂ ಕಣ್ಣೀರಿಟ್ಟಿರುತ್ತಾರು. ಅವನಿಗೂ ಶೂಲಶಾಂತಿಯಾಯಿತು.

ಈ ಭಯಂಕರವಾದ ನಾಟಕದಲ್ಲಿ ಉಪಪಾತ್ರರಾಗಿದ್ದವರಲ್ಲಿ ಇಂಗಾಲ ಸುಂದರನು ಪರಾರಿಯಾದನು. ನಳಿನಿಯು ನಿರಾತಂಕವಾಗಿದ್ದಾರು. ಉಳಿದವರು ನಿಭಯವಾಗಿ ತಮ್ಮ ತಮ್ಮ ದುರ್ವಾಸಪಾರಗಳನ್ನು ಮಾಡಿಕೊಂಡು ಇದ್ದೇ ಇದ್ದರು. ಕಾಂತನಾಥನೂ ಪ್ರಪುಲ್ಲೆಯೂ ಕ್ರಮವಾಗಿ ತಂದೆಯು ಮತ್ತು ಸಹೋದರನ ಮರಣ ದುಃಖ ಶಾಂತಿಗೋಽನ್ನರವೂ ಪರಲೋಕದಲ್ಲಿ ಅವರುಗಳಿಗೆ ಸದ್ಗುರುಂಡಾಗುವುದಕ್ಕೋಽನ್ನರವೂ ತೀರ್ಥ ಯಾತ್ರೆಗಳನ್ನು ಮಾಡುತ್ತಾರೆ ಈನಿಕಾಶಿ ಕಾಶಿ, ಪ್ರಯಾಗ, ಗಯೆ, ಮಧುರಾ, ಗೋಕುಲ, ಬೃಂದಾವನ, ಬದರೀನಾರಾಯಣ ಮೊದಲಾದ ಉತ್ತರ ದೇಶದ ಪುಣಿಕ್ಕೇತ್ತುಗಳಲ್ಲಿ ಗೋಕರ್ಣ, ಜಗನ್ನಾಥ, ನಾಸಿಕ, ಕಂಡಿ, ರಾಮೇಶ್ವರೆ, ಅನಂತಶಯನ ಮುಂತಾದ ದ್ವಾಷಿಣಿಯೇ ತದ ಮಹಾನ್ಯಾಸಗಳಲ್ಲಿ ಸಂಚರಿಸಿ ಅಲ್ಲಿಲ್ಲಿ ನಡೆಯಿಸಬೇಕಾದ ಪುಣಿಕರ್ತುಗಳ ನ್ಯಾರಾಜು ನೆರವೆರಿಸಿ ಶಾಂತಚಿತ್ತರಾಗಿ ಹಿಂದಿರುಗಿದರು. ಕಾಂತನಾಥನು ತಾಯನ್ನು ಸಂಗಡ ಕರೆದೊಯ್ದು ಈ ಪುಣಿಯಾತ್ರೆಯನ್ನು ಮಾಡಿಸಿದನು.


ಕಾಂತನಾಥನಿಗೆ ಲಲತಪಟ್ಟಣಕ್ಕಿಂತ ನವನಗರಿಯೇ ಉತ್ತಮವಾಗಿ ಶೋರಿದುದರಿಂದ ಆತನು ತನ್ನ ಹಿತಾರ್ಥಕರಾದ ಸಮನ್ತು ಅಸ್ತಿಯ ಆಡಳಿತ ವನ್ನು ನೋಡಿಕೊಳ್ಳುವುದಕ್ಕೆ ತನ್ನ ಕಡೆಯವರನ್ನು ನೇಮಿಸಿ ತಾನು ನವನಗರಿಯಲ್ಲಿ ವಾಸಿಸುತ್ತಲೂ ಆಗಾಗ್ಗೆ ಅಲ್ಲಿಗೂ ಹೋಗಿ ಮೇಲ್ಪುಚಾರಣೆಯನ್ನು ಮಾಡಿ ಕೊಂಡು ಬರುತ್ತಲೂ ಇದ್ದನು.

ಪಲ್ಲವನು ತನ್ನ ಶ್ರೀಮತಿ ಜಚೇಣನ್ನು ನೋಡಿಕೊಳ್ಳುವುದಕ್ಕೆ ಅಪ್ತರಾದ ಕೆಲವು ಬಂಧುವರ್ಗದವರನ್ನು ನಿಯಮಿಸಿ ಇನ್ನು ಮುಂದಕ್ಕೆ ತಾನು ಸಮುದ್ರಯಾನವಾಡದೆ ವಿಶ್ಲಭಿಸಿಕೊಂಡು ಜಹಗೀರಿಯ ಮಗ್ಗುಲಲ್ಲೇ ಸ್ವಲ್ಪ ಭೂಮಿಯನ್ನು ಕೊಂಡುಕೊಂಡು ಅಲ್ಲೇ ಸುಖವಾಗಿ ವಾಸಮಾಡುತ್ತಿದ್ದನು.

ನಚೇತನೂ ವಿಶ್ಲಭಿಸಿ ಇನ್ನು ಮುಂದಕ್ಕೆ ತಮ್ಮ ಪತ್ತೇದಾರಿಯ ಕೆಲಸಕ್ಕೆ ರಾಜೀನಾಮೆಯನ್ನು ಕೊಟ್ಟು ಇಟ್ಟರೂ ಆ ಅಲ್ಲಿಗ್ಗಾಮದಲ್ಲಿ ಶಾಂತಿನಾಮಾರ್ಜ್ಯವನ್ನು ನಭವಿಸುತ್ತಿದ್ದರೂ.

ಇಷ್ಟಾದರೂ ವಿಶ್ಲಭಿಸಿ ತನ್ನ ಸಾಹಸರಿತೆಯ ವಿಷಯವಾಗಿ ಏನೂ ಜಂಭ ಹೇಳಿಕೊಳ್ಳುತ್ತಿರಲ್ಲ. ಒಂದುವೇಳೆ ಯಾರಾದರೂ ತಾವಾಗಿ ತಾವು ಉದ್ದೇಶಪೂರ್ವಕವಾಗಿ ಕೇಳಬಂದರೆ ಕಾಂತನಾಥನ ಪುನರುಚ್ಛೀವನ ಮತ್ತು ಪಚ್ಚೆಯ ಹೆಚ್ಚಿಗೆಯ ಮಹಾಮಹಿಮೆ ಇಂತಹ ವಿಷಯಗಳನ್ನು ಮಾತ್ರ ಹೇಳಿ ವಿನೋದಗೊಳಿಸುತ್ತಿದ್ದನು.

ಸಮಾಪ್ತಿ



MYSORE PRESS,
Basavangudi, B. City.

